

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕರ್ನಾಟಕ ವಿಧಾನ ಪರಿಷತ್ತು

ನೂರ ನಲವತ್ತಾರನೆಯ ಅಧಿವೇಶನ

22ನೇ ಮಾರ್ಚ್ 2022

ಮಂಗಳವಾರ

ವಿಷಯಾನುಕ್ರಮಣಿಕೆ (INDEX)

01. ಪ್ರಶ್ನೋತ್ತರ

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

2429 – ಬಾಲ್ಯ ವಿವಾಹ ಪ್ರಕರಣಗಳು ರಾಜ್ಯದಲ್ಲ ಹೆಚ್ಚಿರುವ ಬಗ್ಗೆ

- ಡಾ:ಕೆ.ಗೋವಿಂದರಾಜ್
- ಶ್ರೀ ಆಚಾರ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು)

2422 – ಕೊಡಗು ಜಿಲ್ಲೆಯಲ್ಲಿ ಮರಳು ಕೊರತೆಯಾಗಿರುವ ಕುರಿತು

- ಶ್ರೀಮತಿ ಎಸ್.ವೀಣಾ ಅಚ್ಚಯ್ಯ
- ಶ್ರೀ ಆಚಾರ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು)

2370 – ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಮೀಸಲಾತಿ ಬಗ್ಗೆ

- ಶ್ರೀ ಪ್ರಕಾಶ್ ಕೆ. ರಾಧೋಡ್
- ಶ್ರೀ ಎನ್.ನಾಗರಾಜು (ಎಂ.ಉ.ಬಿ) (ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು)

2433 – ರಾಜ್ಯದಲ್ಲಿರುವ ತೃತೀಯ ಅಂಗಿಗಳ ವಿವರ ಕುರಿತು

- ಶ್ರೀಮತಿ ಭಾರತಿ ಶೆಟ್ಟಿ
- ಶ್ರೀ ಆಚಾರ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ

- ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು)

2428 - ಮಧುಗಿರಿ ಪುರಸಭೆಯ ವ್ಯಾಪ್ತಿಯಲ್ಲಿ ಯು.ಜಿ.ಡಿ. ಕಾಮಗಾರಿಗಳ ಬಗ್ಗೆ

- ಶ್ರೀ ರಾಜೇಂದ್ರ ರಾಜಣ್ಣ

- ಶ್ರೀ ಬಿ.ಎ. ಬಸವರಾಜು (ನಗರಾಭಿವೃದ್ಧಿ ಸಚಿವರು)

2383 - ಕೈಗಾರಿಕಾ ಸ್ಥಾಪನೆಗೆ ಭೂಮಿ ಸ್ವಾಧೀನದ ಬಗ್ಗೆ

- ಶ್ರೀ ಸಲೀಂ ಅಹಮದ್

- ಡಾ: ಮುರುಗೇಶ್ ಆರ್. ನಿರಾಣಿ

(ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು)

2396 - ಸಾರ್ವಜನಿಕ ಉದ್ದಿಮೆಗಳಲ್ಲಿನ ಸಿ.ಎಸ್.ಆರ್.ನಿಧಿಯ ಬಗ್ಗೆ

- ಶ್ರೀ ಕೆ.ಟಿ.ಶ್ರೀಕಂಠೇಗೌಡ

- ಶ್ರೀ ಎನ್.ನಾಗರಾಜು (ಎಂ.ಟಿ.ಬಿ) (ಪೌರಾಡಳಿತ, ಸಣ್ಣ ಕೈಗಾರಿಕೆಗಳು

ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು)

2435 - ಕೃಷಿ ಎ.ಪಿ.ಎಂ.ಸಿ. ಮಾರುಕಟ್ಟೆ ಬಗ್ಗೆ

- ಶ್ರೀ ಎಂ.ಎಲ್.ಅನೀಲ್ ಕುಮಾರ್

- ಶ್ರೀ ಎಸ್.ಟಿ.ಸೋಮಶೇಖರ್ (ಸಹಕಾರ ಸಚಿವರು)

2410 -ಬೀದರ್ ಕಲಬುರ್ಗಿ ಜಿಲ್ಲೆಯ ಮಕ್ಕಳ ಸಹಾಯವಾಣಿ ಕೇಂದ್ರ ಕುರಿತು

- ಶ್ರೀ ಯು.ಬಿ.ವೆಂಕಟೇಶ್

(ಶ್ರೀ ಅರವಿಂದ ಕುಮಾರ್ ಅರಳಯವರ ಪರವಾಗಿ)

- ಶ್ರೀ ಆಚಾರ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂ ವಿಜ್ಞಾನ, ಮಹಿಳಾ

ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ

ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

2366 – ಕಿಶೋರಿ ಶಕ್ತಿ ಯೋಜನೆಯ ಕುರಿತು

- ಶ್ರೀ ಎನ್.ರವಿಕುಮಾರ್
- ಶ್ರೀ ಆಚಾರ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು)

ತಡೆಹಿಡಿಯಲಾದ ಪ್ರಶ್ನೆಗಳು

1298 – ರಾಜ್ಯದಲ್ಲರುವ ಸಾರ್ವಜನಿಕ ಉದ್ಯಮಗಳ ಕುರಿತು

- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಎನ್.ನಾಗರಾಜು (ಎಂ.ಉ.ಬಿ) (ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು)

1892 – ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಎರಡು ತಿಂಗಳು ಕಳೆದರೂ

ಮೀಸಲಾತಿ ಪ್ರಕಟಿಸದ ಕುರಿತು

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಎನ್.ನಾಗರಾಜು (ಎಂ.ಉ.ಬಿ) (ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು)

1837 –ರಾಜ್ಯದ ನಗರಸಭೆ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ರಾಜಕಾಲುವೆಗಳ ಕುರಿತು

- ಶ್ರೀ ಹೆಚ್.ಎಂ.ರಮೇಶ್‌ಗೌಡ
- ಶ್ರೀ ಎನ್.ನಾಗರಾಜು (ಎಂ.ಉ.ಬಿ) (ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು)

2185 – ಸ್ಟೈಸ್ ಪಾರ್ಕ್ ಪ್ರಾರಂಭಿಸುವ ಬಗ್ಗೆ

- ಶ್ರೀ ಸಲೀಂ ಅಹಮದ್
- ಡಾ: ಮುರುಗೇಶ್ ಆರ್. ನಿರಾಣಿ
(ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

೦೨. ಕಾರ್ಯದರ್ಶಿಯವರ ವರದಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೩. ಪ್ರಕಟಣೆ

-ಸದನದಲ್ಲ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರುಗಳ ಹಾಗೂ ಅಧಿಕಾರಿಗಳ ಕುರಿತು

೦೪. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ) ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಹಾಸ್ಟಲ್

ಸೌಲಭ್ಯವಿಲ್ಲದೇ ತೊಂದರೆಯಾಗಿರುವ ಬಗ್ಗೆ.

- ಡಾ: ತಳವಾರ ಸಾಬಣ್ಣ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಆ) ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ

ಬೋಧಕರಿಗೆ ವೇತನ ಬಡುಗಡೆ ಬಗ್ಗೆ

- ಶ್ರೀ ಮರಿತಿಬ್ಬೇಗೌಡ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಇ) ತುಮಕೂರು ಜಿಲ್ಲೆಯ ಶಿರಾ ನಗರದ ಪ್ರಾಚೀನ ಕಸ್ತೂರಿ ರಂಗಪ್ಪ ನಾಯಕ

ಕೋಟಿ ರಕ್ಷಣೆಯ ಬಗ್ಗೆ

- ಶ್ರೀ ಚಿದಾನಂದ ಎಂ.ಗೌಡ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಈ) ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿರುವ ಟೋಲ್‌ಗಳಲ್ಲಿ ಗಣ್ಯರ ವಾಹನಗಳಿಗೆ

ಆಗುತ್ತಿರುವ ಅಡಚಣೆ ಬಗ್ಗೆ

- ಶ್ರೀ ಶಾಂತಾರಾಂ ಬುಡ್ಡೆ ಸಿದ್ದಿ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಉ) ಇಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು

ವೇಳಾಪಟ್ಟಿ ಬಡುಗಡೆ ಮಾಡದಿರುವ ಬಗ್ಗೆ

- ಶ್ರೀ ಶಶೀಲ್ ಜಿ.ನಮೋಶಿ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉ) ಬಿ.ಪಿ.ಎಲ್. ಕುಟುಂಬದವರು ಮೃತರಾದಾಗ ಸರ್ಕಾರ ನೀಡುವ

ರೂ.5,000/-ಗಳು ವಿಳಂಬವಾಗಿ ತಲುಪುತ್ತಿರುವ ಬಗ್ಗೆ

- ಶ್ರೀ ಮಂಜುನಾಥ್ ಭಂಡಾರಿ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಋ) ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಸ್ಥಾನದ ವಿಚಾರದಲ್ಲ ಸಂದಿಗ್ಧತೆ

ಉಂಟಾಗಿರುವ ಬಗ್ಗೆ

- ಶ್ರೀ ಹೆಚ್.ಎಂ.ರಮೇಶ್ ಗೌಡ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಎ) ಬೆಂಗಳೂರು ನಗರದ ರಸ್ತೆಯ ಗುಂಡಿಗಳು ಹೆಚ್ಚಾಗಿದ್ದು ಸಾರ್ವಜನಿಕರಿಗೆ

ಅಪಾಯಕಾರಿಯಾಗಿರುವ ಬಗ್ಗೆ

- ಶ್ರೀ ಯು.ಬಿ.ವೆಂಕಟೇಶ್

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಐ) ಮಾನವ ಮತ್ತು ಜಾನುವಾರುಗಳಿಗೆ ಗ್ಲೈಕೋ ಫಾಸ್ಫೇಟ್ ಬಳಕೆಯಿಂದ

ತೊಂದರೆಯಾಗಿರುವ ಬಗ್ಗೆ

- ಶ್ರೀ ಎಸ್. ರುದ್ರೇಗೌಡ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಐ) ಪ್ರತಿ ವರ್ಷ ಶಾಲೆಗಳ ನವೀಕರಣದ ಬಗ್ಗೆ

- ಶ್ರೀ ಕೆ.ಟಿ.ಶ್ರೀಕಂಠೇಗೌಡ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

೦೫. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳಿಗೆ ಸಂಬಂಧಪಟ್ಟ ಸಚಿವರ ಹೇಳಿಕೆಗಳು

ಅ) ದಿನಾಂಕ 15-03-2022ರಂದು ಶ್ರೀ ಸಲೀಂ ಅಹ್ಮದ್‌ವರು

ರಾಜ್ಯದಲ್ಲಿ ವಿವಾಹಿತ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಮತ್ತು

ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯಗಳು ದುಪ್ಪಟ್ಟಾಗಿರುವ ಬಗ್ಗೆ

ಪ್ರಸ್ತಾಪಿಸಿರುವ ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಗೃಹ ಸಚಿವರ ಪರವಾಗಿ)

ಅ) ದಿನಾಂಕ 17-03-2022ರಂದು ಶ್ರೀ ಯು.ಬಿ.ವೆಂಕಟೇಶ್‌ರವರು

ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ತಂತ್ರಜ್ಞಾನ ಬಳಕೆ ಕಡಿಮೆಯಾಗಿರುವ ಬಗ್ಗೆ ಪ್ರಸ್ತಾಪಿಸಿರುವ ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

(ತೋಟಗಾರಿಕೆ ಮತ್ತು ಯೋಜನೆ,

ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರ ಪರವಾಗಿ)

ಇ) ದಿನಾಂಕ 17-03-2022ರಂದು ಶ್ರೀ ಎಸ್.ರವಿರವರು

ಸೈಬರ್ ವಂಚಕರಿಂದ ಸಾರ್ವಜನಿಕರು ಮೋಸಕ್ಕೆ ಒಳಗಾಗದಂತೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಪ್ರಸ್ತಾಪಿಸಿರುವ ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

(ಗೃಹ ಸಚಿವರ ಪರವಾಗಿ)

ಈ) ದಿನಾಂಕ 21-03-2022ರಂದು ಶ್ರೀ ಕೆ.ಉ.ಶ್ರೀಕಂಠೇಗೌಡರವರು

ಶ್ರೀ ಸದ್ಗುರು ಕೈವಾರ ತಾತಯ್ಯನವರ ಜಯಂತಿಯನ್ನು ಆಚರಿಸುವ ಬಗ್ಗೆ ಪ್ರಸ್ತಾಪಿಸಿರುವ ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

(ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರ ಪರವಾಗಿ)

ಉ) ದಿನಾಂಕ 21-03-2022ರಂದು ಶ್ರೀ ಕೆ.ಎ.ತಿಪ್ಪೇಸ್ವಾಮಿ ಮತ್ತು ಶ್ರೀ ರಾಜೇಂದ್ರ

ರಾಜಣ್ಣರವರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಪಳವಳ್ಳಿ ಕಟ್ಟಿ ಬಳಿ ಆಗಿರುವ ಖಾಸಗಿ ಬಸ್‌ನ ಅಪಘಾತದ ಬಗ್ಗೆ ಪ್ರಸ್ತಾಪಿಸಿರುವ ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

(ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರ ಪರವಾಗಿ)

06. ಗಮನ ಸೆಳೆಯುವ ಸೂಚನೆ

ಅ) ವಿಷಯ: ಅರಣ್ಯ ಹಕ್ಕು ಕಾಯ್ದೆಯ 2006ರ ಸೆಕ್ಷನ್ 3(ಎ)ರನ್ವಯ ಬುಡಕಟ್ಟು

ಜನಾಂಗದವರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಬಗ್ಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

- ಶ್ರೀ ಶಾಂತಾರಾಮ ಬುಡ್ಡೆ ಸಿದ್ದಿ
- ಶ್ರೀ ಉಮೇಶ್ ಕತ್ತಿ (ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು)

ಅ) ವಿಷಯ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೂರು ಗ್ರಾಮದ ಮೂರ್ತಿಗಳನ್ನು ಧ್ವಂಸಗೊಳಿಸಿರುವ ಕುರಿತು

- ಶ್ರೀ ಕೆ.ಹರೀಶ್‌ಕುಮಾರ್
 - ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)
- (ಗೃಹ ಸಚಿವರ ಪರವಾಗಿ)

ಇ) ವಿಷಯ: ಕೋಲಾರ ನಗರದಿಂದ ಅಂತರಗಂಗೆ ಬೆಟ್ಟದ ಬುಡದವರೆಗೂ ರಸ್ತೆಯನ್ನು ಅಭಿವೃದ್ಧಿಪಡಿಸಿ ಬೆಟ್ಟದ ಬುಡದಿಂದ ಕಾಶಿ ವಿಶ್ವೇಶ್ವರ (ಅಂತರಗಂಗೆ) ದೇವಸ್ಥಾನದವರೆಗೂ ರಸ್ತೆ ಸಂಪರ್ಕವನ್ನು ಕಲ್ಪಿಸುವ ಕುರಿತು

- ಶ್ರೀ ಗೋವಿಂದರಾಜು
- ಶ್ರೀ ಆನಂದ್ ಸಿಂಗ್ (ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು)

೦೭. ನಿಯಮ ೩೩೦ರ ಮೇರೆಗೆ ಚರ್ಚೆ

ಅ) ವಿಷಯ: ಬೆಂಗಳೂರಿನ ಸೆಂಚುರಿ ಕ್ಲಬ್‌ನ್ನು ಪಾರ್ಕ್ ಜೋನ್‌ದಿಂದ ಹೊರತುಪಡಿಸಿರುವುದರಿಂದ ಕ್ಲಬ್‌ನ ಅಭಿವೃದ್ಧಿ, ಪುನಃಶ್ಚೇತನ ಹಾಗೂ ನವೀಕರಣಕ್ಕೆ ಅಡಚಣೆ ಉಂಟಾಗಿರುವ ಕುರಿತು

- ಡಾ: ತೇಜಸ್ವಿನಿಗೌಡ
- ಶ್ರೀ ಮುನಿರತ್ನ (ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು)

ಆ) ವಿಷಯ: ಅನುದಾನಿತ ಸಂಸ್ಥೆಗಳ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರಿಗೆ ಸೇವೆಗೆ ಸೇರಿದ ದಿನಾಂಕದಿಂದಲೇ ಸೇವಾ ಸೌಲಭ್ಯಗಳನ್ನು ಒದಗಿಸುವ ಕುರಿತು

- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಡಾ: ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು)
- ಶ್ರೀ ಜಿ.ಸಿ.ಮಾಧುಸ್ವಾಮಿ (ಕಾನೂನು ಮತ್ತು ಸಂಸದೀಯ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಾಗೂ ಸಣ್ಣ ನೀರಾವರಿ ಸಚಿವರು)

- ಶ್ರೀ ಎಸ್.ವಿ.ಸಂಕನೂರ
- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಶಶೀಲ್ ಜಿ. ನಮೋಶಿ
- ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)
- ಶ್ರೀ ಬಿ.ಸಿ.ನಾಗೇಶ್ (ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು)
- ಡಾ: ಸಿ.ಎನ್. ಅಶ್ವತ್ಥ ನಾರಾಯಣ (ಉನ್ನತ ಶಿಕ್ಷಣ, ಐ.ಐ.-ಬಿ.ಐ. ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುನ್ಮಾನ ಹಾಗೂ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು)
- ಶ್ರೀ ಕೆ.ಐ.ಶ್ರೀಕಂಠೇಗೌಡ
- ಶ್ರೀ ಮರಿತಿಬ್ಬೇಗೌಡ

ಇ) ವಿಷಯ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ನಡೆಸುತ್ತಿರುವ ದಾವೆಗಳಿಗೆ ವಕೀಲರನ್ನು ನೇಮಿಸುವ ಪ್ರಕ್ರಿಯೆ ಕುರಿತು

- ಡಾ: ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು)
- ಶ್ರೀ ಮರಿತಿಬ್ಬೇಗೌಡ
- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಹೆಚ್.ಎಂ.ರಮೇಶ್‌ಗೌಡ
- ಶ್ರೀ ಎನ್.ರವಿಕುಮಾರ್
- ಶ್ರೀ ಜಿ.ಸಿ.ಮಾಧುಸ್ವಾಮಿ (ಕಾನೂನು ಹಾಗೂ ಸಂಸದೀಯ

ವ್ಯವಹಾರಗಳ ಸಚಿವರು)

ಈ) ವಿಷಯ: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮರುನೇಮಕವಾಗಿರುವ ಮಾಜಿ

ಸೈನಿಕ ಪೊಲೀಸ್ ಸಿಬ್ಬಂದಿಗಳ ವರ್ಗಾವಣೆಗೆ ಪೊಲೀಸ್

ಇಲಾಖೆಯಲ್ಲಿ ಹೊರಡಿಸಿರುವ ಆದೇಶದ ಕುರಿತು

ಪ್ರಸ್ತಾವಿಸುವುದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

-
- ಶ್ರೀ ಕೆ.ಟಿ.ಶ್ರೀಕಂಠೇಗೌಡ
 - ಶ್ರೀ ಎನ್.ರವಿಕುಮಾರ್
 - ಡಾ: ಕೆ.ಗೋವಿಂದರಾಜ್
 - ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು)
 - ಶ್ರೀ ಹೆಚ್.ಎಂ.ರಮೇಶ್‌ಗೌಡ
 - ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)
 - ಡಾ:ತೇಜಸ್ವಿನಿಗೌಡ
 - ಶ್ರೀ ಮಂಜುನಾಥ ಭಂಡಾರಿ
 - ಶ್ರೀ ಚಿದಾನಂದ ಎಂ.ಗೌಡ
 - ಶ್ರೀ ಆಯನೂರು ಮಂಜುನಾಥ್

೦೩. ನಿಯಮ ೬೩ರ ಮೇರೆಗೆ ಸಾರ್ವಜನಿಕ ಮಹತ್ವದ ವಿಷಯದ ಮೇಲಿನ ಚರ್ಚೆ

ವಿಷಯ: ಬಿ.ಎಮ್.ಆರ್.ಸಿ.ಎಲ್‌ಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ಜಮೀನುಗಳನ್ನು

ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಿಸ್ ಸಂಸ್ಥೆಗೆ ಸೇರಿದ

ಭೂಮಿಯನ್ನು ಕೆ.ಐ.ಎ.ಡಿ.ಬಿ. ವತಿಯಿಂದ ಪಡೆದಿರುವ ಕುರಿತು

- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಡಾ: ಮುರುಗೇಶ್ ಆರ್. ನಿರಾಣಿ (ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರು)
- ಶ್ರೀ ಪಿ.ಆರ್.ರಮೇಶ್
- ಶ್ರೀ ಕೆ.ಟಿ. ಶ್ರೀಕಂಠೇಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು)
- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಎಂ.ಕೆ.ಪ್ರಾಣೇಶ್

~*~*~*~*~

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(508) 22.03.2022 10.30 ವೈಎಲ್-ಜಿಆರ್

ಕರ್ನಾಟಕ ವಿಧಾನ ಪರಿಷತ್ತು

ಮಂಗಳವಾರ, 22ನೇ ಮಾರ್ಚ್ 2022

**ಸದನವು ವಿಧಾನಸೌಧದ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ
ಬೆಳಿಗ್ಗೆ 10 ಗಂಟೆ 37 ನಿಮಿಷಗಳಿಗೆ ಸಮಾವೇಶಗೊಂಡಿತು**

**ಸಭಾಪತಿಯವರಾದ (ಶ್ರೀ ಬಸವರಾಜ ಶಿವಅಂಗಪ್ಪ ಹೊರಟ್ಟಿ) ಅವರು
ಪೀಠದಲ್ಲಿ ಉಪಸ್ಥಿತರಾದರು.**

“ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦1. ಪ್ರಶ್ನೋತ್ತರ

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

ಪ್ರಶ್ನೆ ಸಂಖ್ಯೆ: 2360

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಸುನೀಲ್ ವಲ್ಯಾಪುರ್‌ರವರು ಸದನಕ್ಕೆ ಗೈರು ಹಾಜರಾಗಿದ್ದರು)

ಪ್ರಶ್ನೆ ಸಂಖ್ಯೆ: 2380

(ಈ ಹಂತದಲ್ಲಿ ಸರ್ಕಾರದ ಮುಖ್ಯ ಸಚಿವರಾದ

ಡಾ|| ವೈ.ಎ.ನಾರಾಯಣಸ್ವಾಮಿಯವರು ಸದನಕ್ಕೆ ಗೈರು ಹಾಜರಾಗಿದ್ದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 2429

(ಉತ್ತರವನ್ನು ಲಗತ್ತಿಸಲಾಗಿದೆ)

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ನನಗೆ ಮೊದಲೇ ಉತ್ತರ ಬಂದಿಲ್ಲ.

ಸಭಾಪತಿಯವರು:- ನೋಡಿ ನೇರವಾಗಿ ಪ್ರಶ್ನೆ ಕೇಳಬೇಕು ಹಾಗೂ ನೇರವಾಗಿ ಉತ್ತರ ನೀಡಬೇಕು. ಇಲ್ಲದಿದ್ದರೆ ಸದನವನ್ನೇ 5 ನಿಮಿಷಗಳ ಕಾಲ ಬಂದ್ ಮಾಡಬೇಕಾಗುತ್ತದೆ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಈಗ ಉತ್ತರವನ್ನು ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 184 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದೆ ಎಂದು ಉತ್ತರದಲ್ಲಿ ತಿಳಿಸಿದ್ದು, ಅಂಥವರ ಮೇಲೆ ಎಫ್.ಐ.ಆರ್. ದಾಖಲಿಸಲಾಗಿದೆಯೇ? ಎರಡು ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಲಾಗಿದೆಯೇ ಅಥವಾ ದಂಡ ವಿಧಿಸಲಾಗಿದೆಯೇ? ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದನ್ನು ತಮ್ಮ ಮೂಲಕ ಮಾನ್ಯ ಸಚಿವರನ್ನು ಕೇಳಬಯಸುತ್ತೇನೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, National Crime Records Bureau, Ministry of Home Affairs ರವರ Crime in India 2020 ವರದಿ ಆಧಾರದ ಮೇಲೆ 184 ಪ್ರಕರಣಗಳು ವರದಿಯಾಗಿವೆ. ಹಾಗೆಯೇ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದಿಂದ 4 ಅಥವಾ 5 ವರ್ಷಗಳಿಗೊಮ್ಮೆ ಎನ್. ಎಫ್.ಹೆಚ್.ಎಸ್. ಸರ್ವೇ ಮಾಡಿದ್ದು, ಅದರಲ್ಲಿರುವ ವ್ಯತ್ಯಾಸದ ಬಗ್ಗೆ ತಮಗೂ ಸಹ ಗೊತ್ತಿರುತ್ತದೆ. 2018-19ನೇ ಸಾಲಿನಲ್ಲಿ 1394 ಪ್ರಕರಣಗಳನ್ನು ಸ್ವೀಕರಿಸಲಾಗಿದ್ದು, 1275 ಪ್ರಕರಣಗಳನ್ನು ತಡೆಹಿಡಿಯಲು ಸಾಧ್ಯವಾಗಿದೆ. ಅದರಂತೆ, 48 ಪ್ರಕರಣಗಳ ಮೇಲೆ ಎಫ್.ಐ.ಆರ್., ದಾಖಲಿಸಲಾಗಿತ್ತು. ಅಂದರೆ ಶೇಕಡ 40 ರಷ್ಟು ವರದಿಯಾಗಿದೆ. ಅದೇ ರೀತಿ 2019-20ನೇ ಸಾಲಿನಲ್ಲಿ ಶೇಕಡ 83 ರಷ್ಟು ಹಾಗೂ 2020-21ನೇ ಸಾಲಿನಲ್ಲಿ ಶೇಕಡ 81 ರಷ್ಟು Crime Report ಮಾಡಿದ್ದೇವೆ. ಒಟ್ಟಾರೆಯಾಗಿ 3 ವರ್ಷಗಳಲ್ಲಿ 6180 ಪ್ರಕರಣಗಳಲ್ಲಿ 5609 ಪ್ರಕರಣಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಡೆಹಿಡಿಯಲಾಗಿದ್ದು, 571 ಬಾಲ್ಯ ವಿವಾಹ ನಡೆದಿದೆ. ಅದರಲ್ಲಿ 417 ಪ್ರಕರಣಗಳ ಮೇಲೆ ಎಫ್.ಐ.ಆರ್. ದಾಖಲಿಸಲಾಗಿದೆ.

(ಮುಂದು)

(509) 22.03.2022/10.40/ಎಸ್ಕೆ-ಜಿಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಮುಂದು):-

ಬಾಲ್ಯ ವಿವಾಹವನ್ನು ತಡೆಗಟ್ಟಲು ಸರ್ಕಾರದಿಂದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಸುಮಾರು 5,000 ನೌಕರರ ವರ್ಗದವರಿಗೆ ಇದನ್ನು ನಿಯಂತ್ರಣದ ಮೂಲಕ ಮತ್ತು ಇದರ ಜವಾಬ್ದಾರಿಯನ್ನು ಸುಮಾರು 58,400 ನೌಕರರಿಗೆ ಸರ್ಕಾರದಿಂದ ವಹಿಸಿದ್ದೇವೆ. ಇವತ್ತು ಬಾಲ್ಯ ವಿವಾಹವನ್ನು ನಿಷೇಧ ಮಾಡುವುದಕ್ಕೆ ಎಲ್ಲೆಲ್ಲ ಸಾಧ್ಯತೆವಾಗುತ್ತದೆಯೋ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಿತಿಗಳು ಇದ್ದರೂ ಕೂಡ ಇವು ನಡೆಯುತ್ತವೆ. ಬಾಲ್ಯ ವಿವಾಹ ಏಕೆ ಹೆಚ್ಚಾಗಿದೆ ಎಂದರೆ, ಇವತ್ತು ದತ್ತಾಂಶದಿಂದ ಇದನ್ನು ವಿಶ್ಲೇಷಣೆ ಮಾಡಿದಾಗ, ದತ್ತಾಂಶದಿಂದ ಬಾಲ್ಯ ವಿವಾಹ ಪ್ರಕರಣಗಳು ಕಂಡು ಬರುತ್ತವೆ. ಅದರ ಜೊತೆಗೆ ನಮ್ಮ ರಾಜ್ಯದಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಹೆಚ್ಚಿನ ಅರಿವು ಮೂಡಿಸುವುದರ ಫಲವಾಗಿ ಇವತ್ತು ಎಲ್ಲಾ ಕಡೆಗಳಲ್ಲಿ awareness ಬಂದು, ತಕ್ಷಣ ಮಾಹಿತಿ ಬರುತ್ತದೆ. ಮಾಹಿತಿ ಬಂದ ತಕ್ಷಣ ವರದಿಯಾಗುತ್ತದೆ. ವರದಿಯಾದ ಮೇಲೆ ಸಹಜವಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತವೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಇದಕ್ಕೆ ಹೆಚ್ಚು ಒತ್ತು ಕೊಟ್ಟು, ಮಾನ್ಯ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಮಾನ್ಯ ಶಿವರಾಜ್ ಪಾಟೀಲ್‌ರವರು 2006 ರಲ್ಲಿ ತಿದ್ದುಪಡಿಯಾದಂತಹ ಸಂದರ್ಭದಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿ ಆಗುತ್ತವೆ ಎನ್ನುವಂತಹ ಸಂದರ್ಭದಲ್ಲಿ ಮಾನ್ಯ ನ್ಯಾಯಾಲಯವು ಒಂದು ನಿರ್ದೇಶನ ಕೊಟ್ಟಿತು. ಮಾನ್ಯ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಕಮಿಷನ್ ನೇಮಕ ಮಾಡಿ, ಅವರ ಹಿರಿಯತನದೊಳಗೆ ಒಂದು ಅಧ್ಯಯನ ಮಾಡಿ, ಅದರ ಬಗ್ಗೆ ಯಾವ ರೀತಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂಬ ಬಗ್ಗೆ ಸ್ಪಷ್ಟವಾಗಿ ರಾಜ್ಯ ಸರ್ಕಾರ ಇವತ್ತು ಕೊಟ್ಟಿದೆ. ಅದರ ಬಗ್ಗೆ ವಿವರಣೆ ಇರುವುದು ತಮಗೆ ಗೊತ್ತಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ. ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಇದರ ಬಗ್ಗೆ ಸರಿಯಾದ ವಿವರಣೆಯನ್ನು ಹೇಳಿದ್ದಾರೆ. ಆದರೆ ನನ್ನ ಸಲಹೆ ಏನೆಂದರೆ, ಕಾಯಿದೆಯನ್ನು ತಿದ್ದುಪಡಿಯಿಲ್ಲ ತಂದು ಏತಕ್ಕೆ ಬಲಪಡಿಸುವುದಿಲ್ಲ ಎನ್ನುವುದೊಂದು ಸಲಹೆಯಾಗಿದೆ. ಹೆಣ್ಣುಮಕ್ಕಳಿಗೆ awareness create ಮಾಡಿ, ಅವರಿಗೆ ಒಂದು ರಕ್ಷಣೆ ಕೊಡಬೇಕು. ಮಾನ್ಯ ಸಚಿವರು awareness ಬಗ್ಗೆ ಎಲ್ಲಯೂ ತಾವು ಹೇಳಿಲ್ಲ. ತಾವು ಅದನ್ನು ತಪ್ಪಾಗಿ ತಿಳಿದುಕೊಳ್ಳಬೇಡಿ. ತಮ್ಮ ಅಧಿಕಾರಿಗಳ ಇಲಾಖೆಯ corridor ನಲ್ಲಿ ಜಾಹೀರಾತು ಇರುವುದು ಚಿಟ್ಟರೆ, ಬೇರೆ ಎಲ್ಲಯೂ ಕೂಡ ಇರುವುದಿಲ್ಲ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಜಾಹೀರಾತು ಇರುವ ಬಗ್ಗೆ ಎಲ್ಲಯಾದರೂ ಹಾಕಿರುವುದು ತಮ್ಮ ಗಮನಕ್ಕೆ ಬಂದಿದೆಯಾ ಎಂಬ ಬಗ್ಗೆ ಹೇಳಿ. ಇದರ ಬಗ್ಗೆ ತಾವೇ ಹೇಳಿ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಇಲ್ಲ.

ಡಾ. ಕೆ. ಗೋವಿಂದರಾಜ್:- ತಮ್ಮ ಗಮನಕ್ಕೆ ಬಂದಿಲ್ಲ ತಾನೇ. ಅವರು ಕಾರಿಡಾರ್ ಕಛೇರಿ ಮುಂದೆ ಈ ಬೋರ್ಡ್ ಹಾಕಿಕೊಂಡಿರುತ್ತಾರೆ. ಇದನ್ನು ಹೆಚ್ಚಿಗೆ ಮಾಡಿ ಎಂದು ನಾನು ಹೇಳುತ್ತೇನೆ. ಕಾಯಿದೆಯನ್ನು ಬಲಪಡಿಸಬೇಕು ಎಂಬ ಬಗ್ಗೆ ನನ್ನ ಸಲಹೆಯಾಗಿದೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸದಸ್ಯರೇ, ಮೊನ್ನೆತಾನೇ ತಾವು ಇದರ ಬಗ್ಗೆ ಕೇಳಿದ್ದೀರಿ. ಇವತ್ತು ವಾರ್ತಾ ಮತ್ತು ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ “ವಿಡಿಯೋ ಆನ್ ವಿಲ್ಡ್” ವಾಹನಗಳ ಮೂಲಕ 788 ಹೋಬಳಿಗಳಲ್ಲಿ 3000 ಪ್ರದರ್ಶನಗಳನ್ನು ಮತ್ತು 7 ಬಿ.ಬಿ.ಎಂ.ಪಿ. ವಲಯಗಳಲ್ಲಿ 350 ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ವ್ಯಾಪಕ ಪ್ರಚಾರ ನೀಡಿ ಅರಿವು ಮೂಡಿಸಲು ಕ್ರಮ ವಹಿಸಲಾಗಿದೆ. ಈಗ ಎಷ್ಟು ಸಾಧ್ಯವಾಗುತ್ತೋ, ಅಷ್ಟು awareness programme ಮಾಡುವುದೊಂದೇ ದಾರಿ ನಮಗೆ ಇರುವುದು. ಅದೇನೆಂದರೆ, ...

ಡಾ. ಕೆ. ಗೋವಿಂದರಾಜ್:- ಈಗ ಸುಮಾರು ಪ್ರಕರಣಗಳು. Unnoticed ಆಗಿ ಹೋಗಿಬಿಡುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 2422

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀಮತಿ ಎಸ್. ವೀಣಾ ಅಚ್ಚಯ್ಯ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಮಾನ್ಯ ಸಚಿವರು ನೀಡಿರುವ ಉತ್ತರದಲ್ಲಿ ನದಿ ಪಾತ್ರದ 17 ಮರಳು ಬ್ಲಾಕ್‌ಗಳಿಗೆ ಗುತ್ತಿಗೆಗಳನ್ನು ಮಂಜೂರು ಮಾಡಲಾಗಿದ್ದು, ಸದರಿ ಗುತ್ತಿಗೆ ಪ್ರದೇಶಗಳಿಂದ ಜಿಲ್ಲೆಯ ಸಾರ್ವಜನಿಕ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಮರಳು ಪೂರೈಕೆಯಾಗುತ್ತಿರುತ್ತದೆ ಎಂಬ ಉತ್ತರವನ್ನು ಕೊಟ್ಟಿದ್ದಾರೆ. ಮೊನ್ನೆ ತಾನೇ ತಮ್ಮನ್ನು ಭೇಟಿಯಾದ ಸಂದರ್ಭದಲ್ಲಿ ಅನೇಕ ವಿಚಾರಗಳನ್ನು ಕೂಡ ಮಾತನಾಡಿದ್ದೇನೆ. ದಿನಾಂಕ 25.01.2022ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಒಂದು ಸಭೆಯನ್ನು ಕರೆದು ಚರ್ಚೆಯನ್ನು ಮಾಡಲಾಗಿದೆ.

ಈಗಾಗಲೇ 17 ಮರಳು ಬ್ಲಾಕ್‌ಗಳಿಗೆ ಗುತ್ತಿಗೆಗಳನ್ನು ಮಂಜೂರು ಮಾಡಲಾಗಿದೆ ಎಂದು ಉತ್ತರದಲ್ಲಿ ಹೇಳಲಾಗಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ನನಗೆ ಗೊತ್ತಿಲ್ಲ. ಇದು ಏನಾಗಿದೆ ಎಂದರೆ, ಕಾಳಸಂತೆಯಲ್ಲಿ ಅನೇಕ ಕಡೆ ಮರಳು ಹೋಗುತ್ತಿದೆ. ಒಂದು ಪಂಚಾಯತಿಗೆ ವಹಿಸಿ, ಮರಳು ತೆಗೆದು ಸಾರ್ವಜನಿಕರಿಗೆ ಕೊಡುವಂತಾದರೆ, ಸರ್ಕಾರಕ್ಕೆ ಹಣ ಬರುತ್ತದೆ. ಇಲ್ಲದೇ ಹೋದರೆ, ಅದು ನಿಜವಾಗಿಯೂ ಸಹ ತಮಗೆ ಗೊತ್ತಿರುವಂತೆ, ಕಾಳಸಂತೆಯಿಂದ ಹೋದರೆ, ಯಾರಿಗೋ ಹಣ ಹೋಗುತ್ತದೆ. ಇದರಿಂದಾಗಿ ಸರ್ಕಾರಕ್ಕೆ ನಷ್ಟವಾಗುತ್ತದೆ. ಹಾಗಾಗಿ ಇದನ್ನು ಇನ್ನೊಮ್ಮೆ ಪರಿಶೀಲನೆ ಮಾಡಬೇಕಾಗುತ್ತದೆ. ಎರಡು ತಿಂಗಳು ಮಾತ್ರ ಮರಳು ತೆಗೆಯುವುದಕ್ಕೆ ಅವಕಾಶ ಇರುವಂತಹದ್ದು. ಕೊಡಗು ಜಿಲ್ಲೆಯಲ್ಲಿ ಮರಳಿನ ಕೊರತೆ ಗ್ಯಾರಂಟಿ ಇದೆ ಎಂದು ನಾನು ಹೇಳಬಯಸುತ್ತೇನೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಇವತ್ತು ಕೊಡಗು ಜಿಲ್ಲೆಯಲ್ಲಿ ವಾರ್ಷಿಕ ಬೇಡಿಕೆ ಸುಮಾರು 2,48,000 ಮೆಟ್ರಿಕ್ ಟನ್ ಬೇಕಾಗಿರುವಂತಹದ್ದು. ಅದಕ್ಕೆ ನದಿಗಳ ಪಾತ್ರ ಮೂಲವಾಗಿ ಬೇಕಾಗಿರುವಂತಹದ್ದು. ಆ ಜಿಲ್ಲೆಯಲ್ಲಿ ಉತ್ಪಾದನೆ ಕಡಿಮೆ ಇದೆ. ಈಗಾಗಲೇ 17 ಮರಳು ಬ್ಲಾಕ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಅವರು ತಮಗೆ lease ಕೊಡುತ್ತಾರೆ, excavate

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡುತ್ತಾರೆ. ಇದರ ಜೊತೆಗೆ 2,04,791 ಎಂ-ಸ್ಯಾಂಡ್ ಮೆಟ್ರಿಕ್ ಟನ್ ಹೊರಗಿನಿಂದ ಬರುವಂತಹದ್ದು. ಮಾನ್ಯ ಸದಸ್ಯರು ಹೊಸ ಮರಳು ನೀತಿ-2020 ರ ಕೆಳರುವ ಪ್ರಕಾರ I, II ಮತ್ತು III ಶ್ರೇಣಿಯಲ್ಲಿ ಸಿಗುವಂತಹ ಬ್ಲಾಕ್‌ಗಳಲ್ಲಿ ಪಂಚಾಯತಿಗೆ ನಿರ್ವಹಿಸುವುದಕ್ಕೆ ಕೊಟ್ಟಿದ್ದೇವೆ. ಇನ್ನು ನಮಗೆ IV, V ಮತ್ತು VI ಶ್ರೇಣಿಯಲ್ಲಿ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಅ., ಇವರಿಗೆ ಕೊಟ್ಟಿದ್ದೇವೆ. ಅವರು ಏನು ಹೇಳುತ್ತಾರೆಂದರೆ, ನಮ್ಮಲ್ಲಿ quantity ಬಹಳ ಇಲ್ಲ. ನಮ್ಮಲ್ಲಿ ಮರಳು ತೆಗೆಯುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಮೊನ್ನೆ ತಾನೇ ತಾವು ಹೇಳಿದ್ದೀರಿ. ಅವೊತ್ತಿನ ದಿನವೇ ನಾನು ಆದೇಶವನ್ನು ಮಾಡಿದ್ದೇನೆ. ಅದನ್ನು ಪಂಚಾಯತಿಗೆ ಕೊಟ್ಟು, ಸ್ಥಳೀಯವಾಗಿ ಲಭ್ಯತೆಯಾಗಲಿ ಎನ್ನುವ ದೃಷ್ಟಿಯಿಂದ ಅದಷ್ಟು ಮಾರ್ಪಾಡು ಮಾಡಿದ್ದೇನೆ.

ಪ್ರಶ್ನೆ ಸಂಖ್ಯೆ 2386

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಕೆ.ಎ. ತಿಪ್ಪೇಸ್ವಾಮಿಯವರು ಸದನದಲ್ಲಿ ಗೈರು ಹಾಜರಾಗಿದ್ದರು)

ಪ್ರಶ್ನೆ ಸಂಖ್ಯೆ 2431

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಡಾ. ಡಿ. ತಿಮ್ಮಯ್ಯನವರು ಸದನದಲ್ಲಿ ಗೈರು ಹಾಜರಾಗಿದ್ದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 2370

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಡಿಸೆಂಬರ್-2021ರಲ್ಲಿ ರಾಜ್ಯದ ಒಟ್ಟು 58 ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಮೀಸಲು ಪ್ರಕಟಿಸದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ ಸರ್ಕಾರದ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ಸಭಾಪತಿಯವರು:- ತಾವು ಪ್ರಶ್ನೆಯನ್ನು ಓದಬೇಡಿ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಇಲ್ಲ. ನಾನು ಹೇಳುವುದೇನೆಂದರೆ, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಮೀಸಲಾತಿ ಪ್ರಕಟ ಮಾಡಿಲ್ಲ. ಇದರಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತೊಡಕು ಉಂಟಾಗಿದೆ ಎಂದು ಹೇಳಿದರೆ, ಮಾನ್ಯ ಸಚಿವರು ನೀಡಿರುವ ಉತ್ತರದಲ್ಲಿ ಪ್ರಸ್ತುತ ಚುನಾಯಿತ ಪ್ರತಿನಿಧಿಗಳ ಸಮಿತಿಗಳ ಆಸ್ತಿತ್ವಕ್ಕೆ ಬಾರದೇ ಇರುವ ಸ್ಥಳೀಯ ಸಂಸ್ಥೆಗಳಿಗೆ ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ 315 ರನ್ವಯ ಆಡಳಿತಾಧಿಕಾರಿಗಳನ್ನು ನೇಮಿಸಿದ್ದಾರೆಂದು ಹೇಳಿದ್ದಾರೆ.

ಮಾನ್ಯ ಸಭಾಪತಿಯವರೇ, ನಾವು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿದ್ದೇವೆ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಆಗಬೇಕು. ಈಗಾಗಲೇ ಚುನಾವಣೆಯಾಗಿ ನಾಲ್ಕು ತಿಂಗಳು ಕಳೆದಿದೆ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಭರ್ತಿ ಮಾಡುವುದಿಲ್ಲ. ಇದಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸಿ, ಅದೇ ತರಹ ನಡೆಸುತ್ತೇವೆಂದರೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಲ್ಲ ಮಾನ್ಯತೆ ಇದೆ? ಇದು ಅಷ್ಟೇ ಅಲ್ಲ, ಸರ್ಕಾರ ನೀಡಿರುವ ಉತ್ತರದಲ್ಲಿ ಏನಿದೆ ಎಂದರೆ, ನಗರಾಭಿವೃದ್ಧಿ ಇಲಾಖೆಯು ಹಲವು ನಗರ ಸ್ಥಳೀಯ ಸಂಸ್ಥೆಗಳು ಮೇಲ್ದರ್ಜೆಗೇರಿಸಿದ್ದು, ಚುನಾವಣಾ ಸಮಯದಲ್ಲಿ ಹಲವಾರು ಲೋಪದೋಷಗಳಿರುವ ಬಗ್ಗೆ ನಾವು ತಮ್ಮ ಗಮನಕ್ಕೆ ತಂದಿದ್ದೇವೆ. ಕೆಲವು ಪಟ್ಟಣ ಪಂಚಾಯತಿಗಳನ್ನು ಮೇಲ್ದರ್ಜೆಗೆ ಮಾಡಬಾರದು ಎಂದು ನಾವು ಹೇಳಿದ್ದರಿಂದ, ಅದನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸರಿಪಡಿಸುವುದಕ್ಕೆ ಕ್ರಮಗಳನ್ನು ತೆಗೆದುಕೊಂಡಿದ್ದೀರಿ. ಇದು ಚುನಾವಣೆಯಾದ ಮೇಲೆ ಮೇಲ್ದರ್ಜೆಗೇರಿಸಿದರೂ ಅದಕ್ಕೂ ಮತ್ತು ಇದಕ್ಕೂ ಏನು ಸಂಬಂಧ. ಈ ಮೇಲ್ದರ್ಜೆಗೇರಿಸಿದರೂ, ಚುನಾವಣೆ ನಡೆದು ಅಧ್ಯಕ್ಷರ ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡುವುದನ್ನು ಬಿಟ್ಟು, ಇದನ್ನು ಮಾಡಿದರೆ ಹೇಗೆ? ತಾವು ಹೇಳಿರುವಂತೆ, ಮಾನ್ಯ ಸರ್ವೋಚ್ಚ ನ್ಯಾಯಾಲಯವು ತಡೆಹಿಡಿದಿರುವುದರಿಂದ ಮೀಸಲಾತಿ ಮಾಡುವುದಕ್ಕಾಗುವುದಿಲ್ಲ. ಹಿಂದುಳಿದ ವರ್ಗದವರಿಗೆ 2010 ರಂದು ನೀಡಿರುವ ಆದೇಶವನ್ನು ಪುನರ್ ಪರಿಶೀಲಿಸುತ್ತೇವೆ. ಅದಕ್ಕೆ ಮತ್ತು ಇದಕ್ಕೆ ಏನು ಸಂಬಂಧವಿದೆ? ತಾವು ಚುನಾವಣೆ ನಡೆದು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ನೇಮಕ ಮಾಡಬೇಕು. ಮಾನ್ಯ ಸರ್ವೋಚ್ಚ ನ್ಯಾಯಾಲಯದಿಂದ ಆದೇಶ ಬಂದಿದೆ ಎಂದು ಹೇಳಿ, ತಾವು ಇದನ್ನು ಮಾಡಲಿವೆಂದರೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುವಂತಹ ವಿಷಯವಾಗಿದೆ. ಇದನ್ನು ಕೂಡ ಪರಿಶೀಲನೆ ಮಾಡಬೇಕು.

ಶ್ರೀ ಎನ್. ನಾಗರಾಜು ಎಂ.ಟಿ.ಬಿ:- ಮಾನ್ಯ ಸಭಾಪತಿಯವರೇ, ಮಾನ್ಯ ಪ್ರಕಾಶ್ ಕೆ. ರಾಘೋಡ್‌ರವರು ಕೇಳಿರುವಂತಹ ಪ್ರಶ್ನೆ ಸರಿಯಾಗಿದೆ. ಈಗಾಗಲೇ 58 ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಸುಮಾರು 94-95 ದಿವಸಗಳಾಗಿವೆ. ಇದಕ್ಕೆ ಮೀಸಲಾತಿ ಮಾಡಬೇಕೆಂದು ಹೇಳಿ ಸರ್ಕಾರದಲ್ಲ preliminary ಮೀಸಲಾತಿ ಪಟ್ಟಿಯನ್ನು ನಾವು ಮಾಡಿದ್ದೇವೆ. ಮಹಾರಾಷ್ಟ್ರದಲ್ಲ ಈ ತರಹ ಒಂದು ಪ್ರಕರಣ ದಾಖಲಾಗಿತ್ತು. ಏಕೆಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಸಾಮಾನ್ಯ, ಓ.ಬಿ.ಸಿ. ಈ ಮೂರರಲ್ಲ ತರಬೇಕೆಂದು ಹೇಳಿ.

ಸಭಾಪತಿಯವರು:- ನಮ್ಮ ರಾಜ್ಯದ ಬಗ್ಗೆ ಮಾತ್ರ ಹೇಳಿ.

ಶ್ರೀ ಎನ್. ನಾಗರಾಜು ಎಂ.ಟಿ.ಬಿ:- ಆದಾದ ಮೇಲೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಇವೆರಡು ರಾಜ್ಯಗಳಿಗೆ ಮಾನ್ಯ ನ್ಯಾಯಾಲಯವು ಒಂದು ತೀರ್ಪನ್ನು ನೀಡಿದೆ. ಆ ತೀರ್ಪು ಇರುವುದರಿಂದ ಈ ಸರ್ಕಾರದ ಹಂತದಲ್ಲ ಇದರ ಬಗ್ಗೆ ಒಂದು ಸಮಿತಿ ರಚನೆ ಮಾಡಿ, ಇದನ್ನು ಯಾವ ರೀತಿ ಮೀಸಲಾತಿ ಮಾಡಬೇಕೆಂದು ಸಮಿತಿಯಲ್ಲ ಚರ್ಚೆ ಮಾಡಿ, ಅದಷ್ಟು ಬೇಗ ಇದರ ಬಗ್ಗೆ ನಿಗದಿ ಮಾಡಬೇಕು. ಇದು ಯಾವುದೇ ರೀತಿ ಅಭಿವೃದ್ಧಿಯಾಗುವುದಕ್ಕೆ ಅಡೆತಡೆ ಇಲ್ಲ. ಇದಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಧಿಕಾರಿಗಳದ್ದಾರೆ. ಎಲ್ಲಾ ಅಧಿಕಾರಿಗಳಿರುವುದರಿಂದ ಅಭಿವೃದ್ಧಿಯಾಗುತ್ತಿದೆ. ನಾವು ಜನರಿಂದ ಆಯ್ಕೆಯಾಗಿ ಜನಪ್ರತಿನಿಧಿಗಳಾಗಿ ಆಯ್ಕೆಯಾದ ಮೇಲೆ ನಾವು ಆ ಸ್ಥಾನಗಳಲ್ಲಿ ಕುಳಿತು, ನಮ್ಮ ಕರ್ತವ್ಯ ನಿರ್ವಹಿಸುವಂತಹದ್ದು ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆ. ಆದಷ್ಟು ಬೇಗ ಸಮಿತಿ ರಚನೆ ಮಾಡಿ, ಸಮಿತಿಯ ಮೂಲಕ ಇದನ್ನು ನಿಗದಿ ಮಾಡುವುದಕ್ಕೆ ಸರ್ಕಾರದಿಂದ ಕ್ರಮ ಕೈಗೊಳ್ಳುತ್ತೇವೆ.

(ಮುಂದು)

(510) 22-03-2022 10.50 ಟಿಸಿಹೆಚ್-ಎಂಡಿ (ವಿಕೆ) (ಸಭಾಪತಿಯವರ ಉಪಸ್ಥಿತಿ)

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಸುತ್ತಾರೆ. ಈಗಾಗಲೇ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ ಘೋಷಣೆಯಾಗಿದೆ. ಅದಕ್ಕೆ ಬರೀ ಮೀಸಲಾತಿ ಬಗ್ಗೆ ಕೋಟ್ ಮಾಡಬೇಕು. ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲ ವಿಷಯ ಚುನಾವಣೆ ನಡೆಸುವಾಗ ಮೀಸಲಾತಿ ಬಗ್ಗೆ ಇದೆ. ಆದರೆ ಇದು ಚುನಾವಣೆಯದ್ದು ಅಲ್ಲ. ಈಗಾಗಲೇ ಅದರ ಚುನಾವಣೆ ಆಗಿದೆ. ಸರ್ಕಾರ ಇದನ್ನು ಚಾಲನೆ ಮಾಡಬೇಕು. ಸುಪ್ರೀಂ ಕೋರ್ಟ್ ಇದಕ್ಕೆ ಅಡ್ಡಿ ಬರುವುದಿಲ್ಲ. ಈಗಾಗಲೇ ಚುನಾವಣೆ ನಡೆಸಿದ್ದಾರೆ.

ಸಭಾಪತಿಯವರು:- ಎನ್.ನಾಗರಾಜು (ಎಂಟಿಬಿ)ಯವರೇ, ಕೋರ್ಟ್‌ಗೂ ಇದಕ್ಕೂ ಏನು ಸಂಬಂಧ ಇದೆ?

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, ಇಲ್ಲಿ ಏನಾಗಿದೆಯೆಂದರೆ ಈ ಓಬಿಸಿ ಜನಸಂಖ್ಯೆಗೆ ಅನುಗುಣವಾಗಿ ಅದರ ಬಗ್ಗೆ ಜನಗಣತಿ. . .

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಅದು ಚುನಾವಣೆ ನಡೆಸುವುದಕ್ಕೆ ಸಂಬಂಧಪಟ್ಟಿದೆ.

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ನಾನು ಉತ್ತರ ಕೊಟ್ಟ ನಂತರ ಅವರು ಮಾತನಾಡಲಿ. ಎಸ್.ಸಿ/ಎಸ್.ಟಿ ಮತ್ತು ಜನರಲ್‌ಗೆ ಓಬಿಸಿ ಕ್ಯಾಟಗರಿಯಲ್ಲೇ ಚುನಾವಣೆಗಳನ್ನು ಮಾಡುವಂತೆ ಕೋರ್ಟ್‌ನಿಂದ ಆದೇಶವಾಗಿದೆ. ಆ ಆದೇಶದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೇರೆಗೆ State of Madhya Pradesh Vs Union of India and others ಇತರರೆಲ್ಲಾ ಸುಪ್ರೀಂ ಕೋರ್ಟಿಗೆ ಹೋಗಿದ್ದಾರೆ. ಅಲ್ಲಿ ಒಂದು ತೀರ್ಪು ಕೂಡ ಆಗಿದೆ. ಆ ತೀರ್ಪಿನಿಂದಲೇ ಚುನಾವಣೆ ಮಾಡುವುದಕ್ಕೆ ಈಗಾಗಲೇ ಅವರು ಒಂದೊಂದು ಸಮಿತಿಗಳನ್ನು ರಚನೆ ಮಾಡಿಕೊಂಡಿದ್ದಾರೆ. ಆದರೆ ಅಲ್ಲೂ ಕೂಡ ಚುನಾವಣೆಗಳು ಆಗಿಲ್ಲ. ಈಗ ನಮ್ಮ ರಾಜ್ಯದಲ್ಲೂ ಕೂಡ ಈಗಾಗಲೇ. . .

ಸಭಾಪತಿಯವರು:- ಮಾನ್ಯ ಎನ್.ನಾಗರಾಜು (ಎಂಟಿಬಿ) ಯವರೇ, ಈಗ ಅದನ್ನು ಯಾವಾಗ ಮಾಡುತ್ತೀರಿ ಹೇಳಿ?

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, ಸನ್ಮಾನ್ಯ ಮುಖ್ಯಮಂತ್ರಿಗಳು ನಾವು ಮತ್ತು ನಮ್ಮ ಇಲಾಖೆಯ ಅಧಿಕಾರಿಗಳು, ಅಡ್ವೋಕೇಟ್ ಜನರಲ್ ಮತ್ತು ಮಾನ್ಯ ಕಾನೂನು ಸಚಿವರೆಲ್ಲಾ ಸೇರಿಕೊಂಡು ಅದರ ಬಗ್ಗೆ ಎರಡು ಸಭೆಗಳನ್ನು ಕೂಡ ಮಾಡಿ ಚರ್ಚೆ ಮಾಡಿದ್ದೇವೆ. ಈ ಸಂಬಂಧ ಆದಷ್ಟು ಬೇಗನೇ ಚರ್ಚೆ ಮಾಡಿ, ಅದಕ್ಕೆ ಒಂದು ಸಮಿತಿ ರಚನೆ ಮಾಡಿಕೊಂಡು ನಾವು ಈ ಮೀಸಲಾತಿಯನ್ನು ನಿಗದಿಪಡಿಸಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆಗಳನ್ನು ಆದಷ್ಟು ಬೇಗನೆ ಮಾಡುತ್ತೇವೆ. ನಾವು ಕೂಡ ಅದನ್ನು ಮಾಡಬೇಕು ಎನ್ನತಕ್ಕಂಥ ಆತುರದಲ್ಲೇ ಇದ್ದೇವೆ. ನಾವು ಓಬಿಸಿ ಜನಾಂಗದವರಿಗೂ ನ್ಯಾಯ ಕೊಡಬೇಕಲ್ಲವೇ? ನಾವು ಸ್ಥಳೀಯ ಸಂಸ್ಥೆಗಳಿಗೆ reservation policy ಏನು ಬಂದಿದೆ. ಆ ಪಾಅಸಿ ಬಂದಾಗಿನಿಂದ ಅದರಡಿಯಲ್ಲಿ ನಾವು ಚುನಾವಣೆಗಳನ್ನು ಮಾಡಿದ್ದೇವೆ. ಆದರೆ ಇವತ್ತಿನ ದಿವಸ ಬದಲಾವಣೆ ಮಾಡಬೇಕೆಂದು ಬಂದಾಗ, ಎಲ್ಲೋ ಒಂದು ಕಡೆ ಒಂದು ಸಮುದಾಯ ಓಬಿಸಿಯಲ್ಲೇ ಸುಮಾರು 60-70 ಜಾತಿಗಳು ಬರುತ್ತವೆ. ಎಲ್ಲೋ ಒಂದು ಕಡೆ ಅವರಿಗೂ ಕೂಡ ನ್ಯಾಯ ಸಿಗಬೇಕಲ್ಲವೇ? ಅವರಿಗೂ ನ್ಯಾಯ ಸಿಗಬೇಕು ಎನ್ನತಕ್ಕಂಥ ಉದ್ದೇಶದಿಂದ ನಾವು ಒಂದು ಸಮಿತಿ ರಚನೆ ಮಾಡಿ ಆದಷ್ಟು ಬೇಗ ಈ ಮೀಸಲಾತಿಯನ್ನು ನಿಗದಿಪಡಿಸಿ, ನಾವು ಚುನಾವಣೆಗಳನ್ನು ಮಾಡುವುದಕ್ಕೆ ಕ್ರಮ ಕೈಗೊಳ್ಳುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಈ ಮೀಸಲಾತಿ ವಿಚಾರದಲ್ಲ ಮಾನ್ಯ ಸಚಿವರು ಸ್ವಲ್ಪ ಗೊಂದಲದಲ್ಲಿದ್ದಾರೆ.

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, ಗೊಂದಲ ಏನೂ ಇಲ್ಲ, ಸ್ಪಷ್ಟವಾಗಿ ಇದ್ದೇವೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಎನ್.ನಾಗರಾಜು (ಎಂಟಿಬಿ) ರವರು ಹೇಳುತ್ತಿರುವುದು ನಮ್ಮ ಮೂಲ ಪ್ರಶ್ನೆಗೆ ವ್ಯತ್ಯಾಸವೇನೆಂದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಮೀಸಲಾತಿ ಬಗ್ಗೆ ಮಾನ್ಯ ಪ್ರಕಾಶ್ ಕೆ.ರಾಥೋಡ್ ರವರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ತಮ್ಮಿಂದ ಉತ್ತರ ಬರಲೇ ಇಲ್ಲ. ತಾವು ಹೇಳುವ ಪ್ರಕಾರ ಸುಪ್ರೀಂ ಕೋರ್ಟ್‌ನಲ್ಲಿ ಹಿಂದುಳಿದ ವರ್ಗದವರ ಮೀಸಲಾತಿ ಬಗ್ಗೆ ಕೆಲವು ವಿಚಾರಗಳು ಇರುವುದರಿಂದ, ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಆಗಲಿಲ್ಲವೆಂದು ಹೇಳಿದರು. ಈಗಾಗಲೇ ಸುಪ್ರೀಂ ಕೋರ್ಟ್‌ನವರು ಇದರ ಬಗ್ಗೆ 2010 ರಲ್ಲಿ ತೀರ್ಮಾನ ಕೊಟ್ಟಿದ್ದಾರೆ. ಮತ್ತೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ್ದು ಸುಪ್ರೀಂ ಕೋರ್ಟ್‌ನಿಂದ ತೀರ್ಮಾನ ಬಂದು ಎಷ್ಟು ತಿಂಗಳಾಯಿತು? ಈಗ ತಮಗೂ ಗೊತ್ತಿದೆ. ತಾವುಗಳು ಕಾಂಗ್ರೆಸ್ ಪಕ್ಷದಲ್ಲ ಇದ್ದಾಗಲೇ, ಹಿಂದುಳಿದ ವರ್ಗದವರಿಗೆ ಎಷ್ಟು ಮೀಸಲಾತಿ ಕೊಡಬೇಕೆಂದು ಕಾಂತರಾಜ ಆಯೋಗದ ವರದಿ ಸಂಪೂರ್ಣವಾಗಿ ಇದೆ. ಪ್ರಶ್ನೆ ಅಭಿವೃದ್ಧಿ ಅಲ್ಲ.

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. . .

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ ನಾನು ಮಾತನಾಡಿ ಮುಗಿಸುತ್ತೇನೆ.

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, ಕಾಂತರಾಜ ಆಯೋಗದ ವರದಿ ಇದೆ. ಆದರೆ ಆ ವರದಿಯಲ್ಲಿ ಇದು ಬಂದಿದೆಯೇ?

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಇಲ್ಲಿ ಅಭಿವೃದ್ಧಿ ಪ್ರಶ್ನೆ ಅಲ್ಲ. ಯಾರಾದರು ಇರಲಿ, ಇಲ್ಲದೇ ಇರಲಿ ಅದು ಅಭಿವೃದ್ಧಿ ಆಗುತ್ತಾ ಹೋಗುತ್ತದೆ. ಪ್ರಜಾಪ್ರಭುತ್ವ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವ್ಯವಸ್ಥೆಯಲ್ಲಿ ನಮ್ಮ ಪಾಲು ಕೂಡ ಇದೆ. ಈ ದೇಶದ ಅಭಿವೃದ್ಧಿಯತ್ತ ತೋರಿಸಿಕೊಳ್ಳುವುದಕ್ಕೋಸ್ಕರ ಮೀಸಲಾತಿ ಇರುವುದು. ಮೀಸಲಾತಿ ಎನ್ನುವುದು ಗರೀಬಿ ಹಠಾವೋ ಕಾರ್ಯಕ್ರಮವಲ್ಲ. ಅಂದರೆ ಇದು ಬಡತನ ನಿರ್ಮೂಲನ ಕಾರ್ಯಕ್ರಮ ಅಲ್ಲ. ಇಲ್ಲಿ ಸರಿಯಾದ ಪ್ರಾತಿನಿಧ್ಯ ಸಿಗಬೇಕು. ಇದು Representative and Participatory Democracy. ಇದಕ್ಕೆ ಸರಿಯಾದ ಅವಕಾಶಗಳು ಸಿಗಬೇಕೆಂದು ಮೀಸಲಾತಿಯನ್ನು ಕೇಳುತ್ತಿದ್ದೇವೆಯೋ ಹೊರತು, ಬಡತನ ನಿರ್ಮೂಲನೆ ನಮಗೆ ಬೇಕಾಗಿಲ್ಲ. ಈ ರಾಷ್ಟ್ರ ನಮ್ಮದು. ಈ ರಾಷ್ಟ್ರದ ಅಭಿವೃದ್ಧಿಗೆ ನಮ್ಮದೂ ಪಾಲು ಇದೆ. ನಮಗೂ ಸರಿ ಸಮಾನವಾದ ಹಕ್ಕಿದೆ. ಸಂವಿಧಾನದ ಅಡಿಯಲ್ಲಿ ಇರತಕ್ಕಂಥ ಆ ಹಕ್ಕನ್ನು ಕೊಡಿಸುವುದಕ್ಕೆ ಆಗುತ್ತದೋ, ಇಲ್ಲವೋ ಎಂದು ಮಾನ್ಯ ಸಚಿವರು ಹೇಳಬೇಕು.

ಸಭಾಪತಿಯವರು:- ಮಾನ್ಯ ಎನ್.ನಾಗರಾಜು (ಎಂಟಿಬಿ) ರವರೇ, ಏನು ಮಾಡುತ್ತೀರಿ ಹೇಳಬಡಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಇನ್ನೊಂದು ವಿಚಾರ ಇದೆ.

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ.ರಾಥೋಡ್ ರವರೇ, ತಾವು ಪ್ರಶ್ನೆ ಕೇಳಿದ್ದು, ಸಾಕು. ನಾನು ಅಲೋ ಮಾಡುವುದಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಅವರು ಉತ್ತರ ಕೊಡುತ್ತಾರೆ. ನಾನು ಒಂದು ನಿಮಿಷ ಮಾತನಾಡುತ್ತೇನೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಒಂದು ಕಡೆ ಸರ್ವೋಚ್ಚ ನ್ಯಾಯಾಲಯದಲ್ಲಿನ ವಿಚಾರವನ್ನು ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದ್ದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇನ್ನು ಎರಡನೆಯದಾಗಿ, ಆಡಳಿತ ನಡೆಸುವ ಅಧಿಕಾರಿಗಳ ಮೇಲೆ ಸಾಕಷ್ಟು ಲೋಪದೋಷಗಳು ಮತ್ತು ಭ್ರಷ್ಟಾಚಾರ ಇರುವುದು ನಮ್ಮ ಗಮನಕ್ಕೆ ಬಂದಿದೆ. ಇವತ್ತಿನ ದಿವಸ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವರು ಬೇಕಾಬಿಟ್ಟು ಆಡಳಿತ ನಡೆಸುತ್ತಿದ್ದಾರೆ. ಮಾನ್ಯ ಸಚಿವರು ಈ ಸಂಬಂಧ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದೇವೆಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ.

ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ವಿರೋಧಪಕ್ಷದವರು ಒಟ್ಟು ಮಾತಿನ ಅರ್ಥ ಏನೆಂದರೆ, ‘ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಪಟ್ಟಂತೆ, ಈಗಾಗಲೇ ಚುನಾವಣೆ ನಡೆದು ಸುಮಾರು ನಾಲ್ಕೈದು ತಿಂಗಳಾಯಿತು. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೇಮಕಾತಿ ಪ್ರಕ್ರಿಯೆಗಳು ತಡವಾಗುತ್ತಿದೆ’ ಎಂದು ಹೇಳುತ್ತಿದ್ದಾರೆ. ಈಗಾಗಲೇ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಗೆ ಮೀಸಲಾತಿ ನಿಗದಿಪಡಿಸಲಾಗಿತ್ತು. ಆದರೆ ಮಧ್ಯೆ ಬಂದಿರುವುದೇನೆಂದರೆ, ಸುಪ್ರೀಂ ಕೋರ್ಟಿಗೆ ಸಂಬಂಧಪಟ್ಟಂಥ ಹಿಂದುಳಿದ ವರ್ಗಕ್ಕೆ ಕೊಡುವಂಥ ಮೀಸಲಾತಿ ವಿಚಾರದಲ್ಲೂ ಕೂಡ ಚರ್ಚೆ ಇದೆ. ಆದರೆ ಈಗ ಮಾನ್ಯ ವಿರೋಧ ಪಕ್ಷದ ನಾಯಕರು ಸ್ಪಷ್ಟವಾಗಿ ಹೇಳಿದ್ದು ಏನೆಂದರೆ, ಇದು ಚುನಾವಣೆ ಆಗುವಾಗ ಏನಾದರೂ ಯೋಚನೆ ಮಾಡಬೇಕಾಗಿತ್ತು. ಆದರೆ ಈಗಾಗಲೇ ಚುನಾವಣೆ ಆಗಿದೆ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ ಸುಪ್ರೀಂ ಕೋರ್ಟಿನ ಆದೇಶ ಈ ಬಾರಿ ಅನ್ವಯಿಸುವುದಿಲ್ಲ ಎಂದು ಅವರ ವಾದ ಇದೆ. ಆದರೆ ಕಾನೂನು ತಜ್ಞರ ಅಭಿಪ್ರಾಯಗಳು ಏನಿದೆಯೆಂದರೆ, ಸುಪ್ರೀಂ ಕೋರ್ಟು ಕೊಟ್ಟಿರುವ ಹಿನ್ನೆಲೆಯಲ್ಲಿ ಇದನ್ನು ಪುನರ್ ಪರಿಶೀಲನೆ ಮಾಡಬೇಕೆ ಎನ್ನುವುದು ನಮ್ಮ ಮುಂದೆ ಇರುವಂಥ ಚರ್ಚೆ. ಆದರೆ ಒಂದು ವಿಚಾರವನ್ನು ತಮ್ಮ ಮೂಲಕ ಮಾನ್ಯ ವಿರೋಧ ಪಕ್ಷದ ನಾಯಕರಿಗೆ ಸ್ಪಷ್ಟವಾಗಿ ಹೇಳುವುದೇನೆಂದರೆ, ಯಾವುದೇ ಕಾರಣಕ್ಕೂ ನಮ್ಮ ಸರ್ಕಾರದಲ್ಲ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸುತ್ತೇವೆ. ಅದರಲ್ಲಿ ಯಾರಿಗೂ ಅನುಮಾನಗಳು ಬೇಕಾಗಿಲ್ಲ. ಈಗ ಅದನ್ನು ಘೋಷಣೆ ಮಾಡುವ ಸಂಬಂಧ ಮತ್ತೆ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ. ನಾವು ಸನ್ಮಾನ್ಯ ಮುಖ್ಯಮಂತ್ರಿಯವರ ಜೊತೆ ಕೂಡ ಚರ್ಚೆ ಮಾಡುತ್ತೇವೆ. ಆದಷ್ಟು ಬೇಗ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಕ್ರಮ ಕೈಗೊಳ್ಳುವುದಕ್ಕೆ ಕ್ರಮವಹಿಸುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ.2433

(ಉತ್ತರ ಲಗತ್ತಿಸಿದೆ)

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ತೃತೀಯ ಅಂಗಿಗಳ ಜನಗಣತಿಯನ್ನು ಇದುವರೆಗೂ ಪ್ರತ್ಯೇಕವಾಗಿ ನಡೆಸಿರುವುದಿಲ್ಲ. 2011ರ ಜನಗಣತಿ ಪ್ರಕಾರ ಒಟ್ಟು 20.266 ಅಂಗತ್ವ ಅಲ್ಪ ಸಂಖ್ಯಾತರು ರಾಜ್ಯದಲ್ಲ ಇದ್ದಾರೆಂದು ಕೊಟ್ಟಿದ್ದಾರೆ. ಅದು ಬೆಂಗಳೂರಿನಲ್ಲ ಇರಬಹುದು. ಆದರೆ ಈಗ ಇಡೀ ರಾಜ್ಯದಲ್ಲ ಅವರ ಸಂಖ್ಯೆ ಸುಮಾರು ಎರಡೂವರೆ ಲಕ್ಷದವರೆಗೆ ಹೋಗಿದೆ.

ಸಭಾಪತಿಯವರು:- ಶ್ರೀಮತಿ ಭಾರತಿ ಶೆಟ್ಟಿಯವರೇ, ಈಗ ಏನು ಆಗಬೇಕು ಹೇಳ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನಿನ್ನೆ ದಿವಸ ಈ ಸದನದಲ್ಲ ಕ್ರೀಡಾಪಟುಗಳು ಹಾಗೂ ಕಾರ್ಮಿಕರ ಬಗ್ಗೆ ಬಹಳ ಒಳ್ಳೆಯ ಚರ್ಚೆ ನಡೆಯಿತು. ಇದು ಈ ಸದನಕ್ಕೆ ಘನತೆಯನ್ನು ಕೊಡುವಂಥದ್ದು. ಇದೊಂದು ಚಿಂತಕರ ಛಾವಡಿಯ ರೀತಿಯಲ್ಲ ಇಲ್ಲ ಚರ್ಚೆಯಾಗಿ ಎಲ್ಲರೂ ಕೂಡ ಅವರವರ ಭಾವನೆಗಳನ್ನು ತಿಳಿಸಿದ್ದಾರೆ. ಆದರೆ ಇವತ್ತಿನ ದಿವಸ . . .

ಸಭಾಪತಿಯವರು:- ಶ್ರೀಮತಿ ಭಾರತಿ ಶೆಟ್ಟಿಯವರೇ, ನೀವು ಬೇರೆ ಯಾವುದರ ಬಗ್ಗೆಯೂ ಕೇಳಬೇಡಿ. ತೃತೀಯ ಅಂಗಿಗಳ ಬಗ್ಗೆ ಪ್ರಶ್ನೆ ಕೇಳ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ತೃತೀಯ ಅಂಗಿಗಳ ಬಗ್ಗೆ ಪ್ರಶ್ನೆ ಕೇಳಿದ್ದೇನೆ. ಸರ್ಕಾರ ಕೊಟ್ಟಿರತಕ್ಕಂಥ ಉತ್ತರ ನೋಡಿದಾಗ, ನಾನು ಪ್ರಶ್ನೆ ಕೇಳಬೇಕೇ ಅಥವಾ ಸುಮ್ಮನೆ ಕುಳಿತುಕೊಳ್ಳಬೇಕೇ ಅನಿಸುತ್ತಿದೆ. ಏಕೆಂದರೆ ಇದರಲ್ಲ ಯಾವುದೂ ಹೇಳಲ್ಲ ಎಂದು ಹೇಳಬಹುದು. ಬರೀ ಅಂಗತ್ವ ಅಲ್ಪಸಂಖ್ಯಾತರ ಅಂಕಿ-ಅಂಶಗಳನ್ನು ಪಡೆಯಲು baseline ಸರ್ವೆ ನಡೆಸಲು ಆದೇಶ ಹೊರಡಿಸಲಾಗಿದ್ದು, ಬೇಸ್ ಲೈನ್ ಸರ್ವೆ ನಡೆಸುವ ಪೂರ್ವ ಪ್ರಕ್ರಿಯೆ ಜಾಲ್ತಿಯಲ್ಲದೆ ಎಂದು ಹೇಳಿದ್ದಾರೆ. ಸರ್ಕಾರದಿಂದ ಈ ತೃತೀಯ ಅಂಗಿಗಳಿಗೆ ಅನುಕೂಲ ಮಾಡಿಕೊಡುತ್ತಾರೆ. ಆದರೆ ನಾನು ಬಜೆಟ್ ಭಾಷಣದಲ್ಲೂ ಹೇಳಿದ್ದೇನೆ. ಅಂದರೆ ಯಾರಿಗೂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಾವುದೇ ಅನುಕೂಲ ಆಗಿಲ್ಲ. ಅವರಿಗೆ ಇವತ್ತಿನವರೆಗೂ ಕೊಟ್ಟಿಲ್ಲ. ಆಮೇಲೆ ಮುಖ್ಯವಾಹಿನಿಗಳಿಗೆ, ಹಾಗೂ ಸರ್ಕಾರದವರು ಎಲ್ಲಾ ಇಲಾಖೆಗಳಿಗೂ ನೀವು ಮಾಡಬೇಕೆಂದು ಹೇಳಿದ್ದಾರೆ. ಆದರೆ ಯಾವ ಇಲಾಖೆಯಿಲ್ಲೂ ಕೂಡ ಮಾಡುವುದಿಲ್ಲ.

ಸಭಾಪತಿಯವರು:- ನಮ್ಮ ಸಚಿವಾಲಯದಲ್ಲ ಅವರಿಗೆ ಪ್ರಾತಿನಿಧ್ಯ ಕೊಟ್ಟು, ಅವರನ್ನು ನೇಮಕಾತಿ ಮಾಡಿಕೊಂಡಿದ್ದೇವೆ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ವಿಧಾನ ಪರಿಷತ್ತಿನಲ್ಲಿ ಒಬ್ಬರು ತೃತೀಯ ಅಂಗಿಯವರನ್ನು ನೇಮಕಾತಿ ಮಾಡಲಾಗಿದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇವತ್ತಿನ ದಿವಸ ನಾವು ಆ ತೃತೀಯ ಅಂಗಿಗಳನ್ನು ಬೈಯುತ್ತೇವೆ. ಸಾವರ್ಜನಿಕರು ಏನಾದರೂ ಭಿಕ್ಷೆ ಕೊಡದಿದ್ದರೆ ಅವರು ವಾಹನಗಳ ಗಾಜನ್ನು ಹೊಡೆದುಹಾಕುತ್ತಾರೆ. ಅವರು ಕೆಟ್ಟದಾಗಿ ಶಾಪ ಹಾಕಿ ಹೋಗುತ್ತಾರೆ. ಆದರೆ ಕೆಲವರು ಅವರಿಗೆ ಹಣ ಕೊಟ್ಟರೆ ಒಳ್ಳೆಯದಾಗುತ್ತದೆಂದು ಹಣವನ್ನು ಕೊಡುತ್ತಾರೆ. ಮಾನ್ಯ ಸಭಾಪತಿಯವರೇ, ಅವರೇನು ಸ್ವ-ಇಚ್ಛೆಯಿಂದ ಆ ದಂಥೆ ಅಥವಾ ಆ ಕೆಲಸವನ್ನು ಮಾಡುತ್ತಿಲ್ಲ. ಇವತ್ತಿನ ದಿವಸ ಅವರ ಪರಿಸ್ಥಿತಿ ಯಾವ ರೀತಿ ಇದೆಯೆಂದರೆ, ಹುಟ್ಟಿಸಿದ ತಾಯಿ-ತಂದೆಗೂ ಕೂಡ ಅವರ ಸಮಸ್ಯೆ ಬಗ್ಗೆ ಅರಿವಿಲ್ಲ. ಇನ್ನು ಅರಿವು ಯಾರಿಗೆ ಬರಬೇಕು? ಇವತ್ತಿನ ದಿವಸ ನಾವು ಇಲ್ಲ ಇದ್ದುಕೊಂಡು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾಗದಂತಹ ಜವಾಬ್ದಾರಿ ಇರುತ್ತದೆ. ಅವರ ಬಗ್ಗೆ ಇಲ್ಲ ಹೇಳುವುದಕ್ಕೆ ಯಾರೂ ಇಲ್ಲ. ಕ್ರಿಡೆಯ ಬಗ್ಗೆ ಗೊತ್ತಿರುವುದರಿಂದ ಕ್ರೀಡಾಪಟುಗಳ ಬಗ್ಗೆ ಹೇಳುತ್ತೇವೆ. ಅವರ ಹತ್ತಿರ ಹೋಗಿ ಮಾತನಾಡಿದರೆ ಅವರ ನೋವು ಏನೆಂದು ಅರ್ಥವಾಗುತ್ತದೆ. ನಾನು ಕೂಡ ಮಾತನಾಡಿದ್ದೇನೆ. ಸರ್ಕಾರ ಎಲ್ಲರಿಗೂ ಮಾಶಾಸನ ಕೊಡುತ್ತದೆ. ಈಗ ಅವರಿಗೆ ಸರ್ಕಾರ ರೂ.800ಗಳನ್ನು ಕೊಡುತ್ತಿದೆ. ಇವತ್ತಿನ ದಿವಸ ಎಲ್ಲಾ ಸರಿ ಇರುವ ಅಂಗವಿಕಲರಿಗೆ ಸರ್ಕಾರ ರೂ. 1000-2,000/-ಗಳನ್ನು ಕೊಡುತ್ತಿದೆ. ಅವರಿಗೆ ಸುಮಾರು 60 ರಿಂದ 70 ವರ್ಷ ವಯಸ್ಸಾದಾಗ ಅವರನ್ನು ನೋಡುವವರು ಯಾರು? ಮಾನ್ಯ ಸಭಾಪತಿಯವರೇ ಆ ತೃತೀಯ ಅಂಗಿಗಳಿಗೆ ಸರ್ಕಾರ ನಾವು ಈ ರೀತಿ ಆ ರೀತಿ ಮಾಡುತ್ತಿದ್ದೇವೆಂದರೆ ಆಗುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಶ್ರೀಮತಿ ಭಾರತಿ ಶೆಟ್ಟಿಯವರೇ, ಸರ್ಕಾರ ಏನು ಉತ್ತರ ಕೊಡುತ್ತದೋ ಕೇಳಿ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಈಗ ನಾನು ಸರ್ಕಾರವನ್ನು ಕೇಳುವುದೇನೆಂದರೆ, ಅವರಿಗೆ ಒಂದು ನಿಗಮವನ್ನು ಸ್ಥಾಪನೆ ಮಾಡಬೇಕು ಎಂದು ಹೇಳಿದ್ದೆನು. ಆದರೆ ನಾನು ಮುಖ್ಯಮಂತ್ರಿಯವರ ಹತ್ತಿರ ಮಾತನಾಡಿದ್ದೆನು. ಅದು ಆಗುವುದಿಲ್ಲ. ಅದಕ್ಕೆ ಸರ್ಕಾರ ಒಂದು ಸಮಿತಿಯನ್ನು ರಚನೆ ಮಾಡಬೇಕು. ಅದರಲ್ಲಿ ಐದಾರು ಜನ ತೃತೀಯ ಅಂಗಿಗಳನ್ನು ಸೇರಿಸಿ. ಅದಕ್ಕೆ ಕಳಕಳಿ ಇರುವಂತಹ ಒಬ್ಬ ಐಎಎಸ್ ಅಧಿಕಾರಿಯವರನ್ನು ಕೊಡಿ. ನಿನ್ನೆ ದಿವಸ ಮಾನ್ಯ ಸಚಿವರು ಕಳಕಳಿಯಿಂದ ಅವರ ಬಗ್ಗೆ ಆ ಇಲಾಖೆಯ ಬಗ್ಗೆ ಮಾತನಾಡಿದ್ದರೋ ಆ ಕಳಕಳಿ ಆ ಐಎಎಸ್ ಅಧಿಕಾರಿಯ ಹತ್ತಿರ ಇರಬೇಕು. ಮಾನ್ಯ ಸಭಾಪತಿಯವರೇ, ಬೇಕಾದರೆ ನಾನು ಸುಮಾರು ಐದು ಜನರನ್ನು ತಮ್ಮ ಬಳಿಗೆ ಕರೆದುಕೊಂಡು ಬರುತ್ತೇನೆ. ಅವರ ಬಳಿ ಮಾತನಾಡಿದಾಗ ನಮಗೆ ಕರುಳು ಕಿತ್ತು ಬರುತ್ತದೆ. ಅವರಿಗೆ ಇರತಕ್ಕಂಥ ನೋವು, ಸವಾಲು ಕೇಳಬೇಕಾಗುತ್ತದೆ. ನಾನು ಈ ಪ್ರಶ್ನೆಯನ್ನು ಶೀಘ್ರವಾಗಿ ಕೇಳಿದ್ದು ಏಕೆಂದರೆ, ಸರ್ಕಾರ ಈಗ ಪೊಲೀಸ್ ಕಾನ್ಸ್ಟೇಬಲ್ ರವರನ್ನು ನೇಮಕಾತಿ ಮಾಡುತ್ತದೆ. ಅದರಲ್ಲಿ ಕೆಲವು ತೃತೀಯ ಅಂಗಿಗಳಿಗೆ ಆ ಕೆಲಸವನ್ನು ಕೊಡಿ. ಸರ್ಕಾರಕ್ಕೆ ಯಾರಿದ್ದಾರೆಂದು ಗೊತ್ತಿಲ್ಲ. ಬರೀ 20,266 ಜನ ಸಂಖ್ಯೆ ಇದ್ದಾರೆಂದು ಹೇಳಿದ್ದಾರೆ. ಜನಸಂಖ್ಯೆ scrutiny ಮಾಡುವುದಕ್ಕೆ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಅವರಿಗೆ ಸೆಪರೇಟ್ ಒಂದು ಸಮಿತಿಯನ್ನು ರಚನೆ ಮಾಡಬೇಕು.

ಶ್ರೀ ಹಾಲಪ್ಪ ಬಸಪ್ಪ ಆಚಾರ್:- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ಮಾನ್ಯ ಹಾಲಪ್ಪ ಬಸಪ್ಪ ಆಚಾರ್ ರವರೇ, ಈಗ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಟೋಲ್‌ಗಳಲ್ಲಿ ಮತ್ತೆ ಬೇರೆ ಬೇರೆ ಕಡೆಗಳಲ್ಲಿ ಅವರು ಭಿಕ್ಷೆ ಬೇಡುವುದನ್ನು ನಾವು ಮತ್ತು ನೀವೆಲ್ಲಾ ನೋಡುತ್ತಿದ್ದೇವೆ. ಮಾನ್ಯ ಶ್ರೀಮತಿ ಭಾರತಿ ಶೆಟ್ಟಿಯವರು ಅದಕ್ಕೆ ಒಂದು ಸಮಿತಿ ರಚನೆ ಮಾಡುವಂತೆ ಕೇಳಿದ್ದಾರೆ. ನೀವು ಸಮಿತಿ ಮಾಡುವುದಾದರೆ ಮಾಡಿ. ಆಗ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(511)22.3.2022/11.00/ಎಂ.ಎಂ-ಎಂ.ಡಿ.ವಿ.ಕೆ1

(ಸಭಾಪತಿಯವರ ಉಪಸ್ಥಿತಿ)

ಶ್ರೀ ಹಾಲಪ್ಪ ಬಸಪ್ಪ ಆಚಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿರುವುದು ಸತ್ಯವಾಗಿದೆ. ನಾನು ಇಲ್ಲವೆನ್ನುವುದಿಲ್ಲ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲ ಒಟ್ಟು 20,266 ಆಂಗ್ಲ ಅಲ್ಪಸಂಖ್ಯಾತರು ಇದ್ದಾರೆಂದು ಅಂಕಿ-ಸಂಖ್ಯೆಗಳನ್ನು ಕೊಟ್ಟಿದ್ದೇವೆ. ಆದರೆ ಅವರಿಗೆ baseline ಸರ್ವೆ ಆಗಬೇಕಾಗಿತ್ತು, ಅದು ಆಗಿಲ್ಲ. ಹೋದ ಸಲ ಅವರಿಗೆಂದು ಏನು ಹಣ ಇಟ್ಟಿದ್ದೆವು, ಆ ಹಣವನ್ನು ಅವರಿಗೆ ಉಪಯೋಗ ಮಾಡಿಲ್ಲ. ಈಗ ತಕ್ಷಣವೇ ಅದನ್ನು ಕೈಗೆತ್ತಿಕೊಂಡು, ನಿನ್ನೆ ಕೂಡ ಆ ಸಮುದಾಯದ ಸದಸ್ಯರನ್ನು ಕರೆದು ಒಂದು ಸಭೆ ಮಾಡಿ ಸರ್ವೆ ಮಾಡುವುದಕ್ಕೆ ಅವರನ್ನೂ ಕೇಳಿದ್ದೇವೆ. ಮೊದಲು ಸರ್ವೆ ಮಾಡಿ ಅವರೆಲ್ಲರ ಅಂಕಿ-ಅಂಶಗಳನ್ನು ತೆಗೆದುಕೊಳ್ಳುತ್ತೇವೆ. ಇವರ ಬಗ್ಗೆ ಸರ್ಕಾರದ ಆದೇಶ ಇದೆ. ಶೇ.1ರಷ್ಟು ಎಲ್ಲೆಲ್ಲ ಕೊಡಬೇಕೆಂದು ಸರ್ಕಾರದ ಆದೇಶ ಇದ್ದಾಗಲೂ ಕೂಡ ಅದು ಎಲ್ಲಾ ಇಲಾಖೆಯಲ್ಲೆಯೂ ಅನುಷ್ಠಾನವಾಗಿಲ್ಲ ಎನ್ನುವುದು ಎಲ್ಲರಿಗೂ ಕಾಣುತ್ತಿದೆ. ಎಲ್ಲಾ ಇಲಾಖೆಗಳಿಗೆ ಮತ್ತು ಮುಖ್ಯಕಾರ್ಯದರ್ಶಿಯವರ ಮುಖಾಂತರ ಕಟ್ಟುನಿಟ್ಟಾಗಿ ಇದನ್ನು ತಿಳಿಸುವ ಪ್ರಯತ್ನ ಮಾಡುತ್ತೇವೆ. ಉಳಿದ ಲಭ್ಯತೆಗಳ ಬಗ್ಗೆ ಉತ್ತರದಲ್ಲಿ ಕೊಟ್ಟಿದ್ದೇವೆ. ಸಾಮಾಜಿಕ ಭದ್ರತೆ ಅಡಿ ಅವರಿಗೆ ಪಿಂಚಣಿ ಕೊಡುತ್ತೇವೆ.

ಸಭಾಪತಿಯವರು:- ಮಾನ್ಯ ಸಚಿವರೇ, ಮಾನ್ಯ ಸದಸ್ಯರು ಹೇಳಿದ್ದನ್ನು ತಿಳಿದುಕೊಳ್ಳಿ. ನೀವು ಏನು ಕ್ರಮ ತೆಗೆದುಕೊಂಡಿದ್ದೀರಿ ಎಂಬ ಬಗ್ಗೆ ತಿಳಿಸಿ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನಾನು ಹೇಳುವುದೇನೆಂದರೆ, ಯುದ್ಧ ಭೂಮಿಯಲ್ಲಿ ಮಡಿದವರ ಆ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುತ್ತೇವೆ. ಅನೇಕ ಸಲ ಅವರಿಗೆ ಸಾಂತ್ವನ ಕೊಟ್ಟು ಕುಟುಂಬದವರಿಗೆ ನ್ಯಾಯ ಒದಗಿಸಿದ್ದೇವೆ. ಆದರೆ ಸರ್ಕಾರ ಬದುಕಿರುವ ಇವರ ಬಗ್ಗೆ ಏನು ಚಿಂತನೆ ಮಾಡಿದೆ? ಇವರು ಈ ಸಮಾಜದಲ್ಲಿ ಬದುಕಿರುವ ಜೀವವಾಗಿದ್ದಾರೆ. ನೀವು ಹೇಳಿದ್ದು scrutiny ಆಗುವುದಿಲ್ಲ, ಆನ್‌ಲೈನ್‌ನಲ್ಲಿ ಬರುವುದಿಲ್ಲ. ನನ್ನ ವಿನಂತಿ ಏನೆಂದರೆ, ನಾನು ಅವರ ಜೊತೆ ಮಾತನಾಡಿದ್ದೇನೆ, ಬಹಳ ವರ್ಷದಿಂದ ಅವರೊಂದಿಗೆ ಮಾತನಾಡಿ ಅವರ ನೋವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅರಿತಿದ್ದೇನೆ. ನಾನು ಹೇಳುವುದು ನನಗೂ ಅರ್ಥವಾಗುವುದಿಲ್ಲ, ನಿಮಗೆಲ್ಲ ಅರ್ಥವಾಗುತ್ತದೆ? ಐ.ಎ.ಎಸ್., ಅಧಿಕಾರಿಗಳಿಗೆಲ್ಲ ಅರ್ಥವಾಗುತ್ತದೆ? ಎಲ್ಲಾ ವಿದ್ಯಾವಂತರನ್ನೂ, ಬಿ.ಎ., ಬಿ.ಎಸ್ಸಿ, ಓದಿರುವವರನ್ನು ಕರೆದುಕೊಂಡು ಬನ್ನಿ. ಪ್ರಕೃತಿ ವಿಕೋಪದಿಂದ ಅನ್ಯಾಯ ಆದಂತಹ ಅವರಿಗೆ ನ್ಯಾಯ ಒದಗಿಸಿಕೊಡುವ ಚಿಂತನೆ ಇದೆ. ನೀವು ಒಂದು ಕಮಿಷನ್ ಮಾಡಿ. ಕಮಿಷನ್‌ನಲ್ಲಿ ಅವರನ್ನು ಸೇರಿಸಿ. ನೀವೇ ಕಮಿಷನ್‌ನಲ್ಲಿ. ಈಗ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಏನು ಕರೆಯುತ್ತಿದ್ದೀರಿ, ಆ ಹುದ್ದೆಯನ್ನು ಅವರಿಗೂ ಕೊಡಿ. ಅಂಗನವಾಡಿಯಲ್ಲಿ, ನಗರಾಭಿವೃದ್ಧಿಯಲ್ಲಿ ಸೇವೆ ಸಲ್ಲಿಸಲು ಅವರಿಗೆ ಅವಕಾಶ ಕೊಡಿ (ಗೊಂದಲ)

ಶ್ರೀ ಹಾಲಪ್ಪ ಬಸಪ್ಪ ಆಚಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಕಳಕಳಿ ಅರ್ಥವಾಗುತ್ತದೆ. ಆ ನಿಟ್ಟಿನಲ್ಲಿ ಮಾನ್ಯ ಸದಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ಕರೆದು ತಜ್ಞರು ಮತ್ತು ಇವರ ವಿಷಯದಲ್ಲಿ ಆಸಕ್ತಿಯುಳ್ಳ ತಜ್ಞರನ್ನೂ ಸಹ ಆ ಸಮಿತಿಯಲ್ಲಿ . . .

ಶ್ರೀಮತಿ ಭಾರತಿ ಶೆಟ್ಟಿ:- ಸಮಿತಿಯಲ್ಲಿ ತಜ್ಞರಲ್ಲ, ಅವರೂ ಇರಬೇಕು.

ಶ್ರೀ ಹಾಲಪ್ಪ ಬಸಪ್ಪ ಆಚಾರ್:- ಮಾನ್ಯ ಸಭಾಪತಿಯವರೇ, ಅವರೂ ಇರುತ್ತಾರೆ, ಅವರನ್ನು ಬಿಟ್ಟು ಮಾಡುವುದಿಲ್ಲ. ಇವರ ಸರ್ವೆಯನ್ನು ಬೇರೆಯವರು ಮಾಡುವುದಿಲ್ಲವೆಂದು ಬೇಸ್ ಲೇನ್ ಸರ್ವೆ ಮಾಡಲು ಈಗ ಅವರಿಗೇ ಜವಾಬ್ದಾರಿ ವಹಿಸುತ್ತಿದ್ದೇವೆ. ಆದ್ದರಿಂದ ಮಾನ್ಯ ಸದಸ್ಯರಾದ ಭಾರತಿ ಶೆಟ್ಟಿಯವರನ್ನೇ ತೆಗೆದುಕೊಳ್ಳುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 2428

(ಉತ್ತರವನ್ನು ಲಗತ್ತಿಸಿದೆ)

ಶ್ರೀ ರಾಜೇಂದ್ರ ರಾಜಣ್ಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಮಧುಗಿರಿ ಒಳಚರಂಡಿ ಕಾಮಗಾರಿಯು 2018ರಲ್ಲಿ ಪ್ರಾರಂಭವಾಗಿದೆ. ಮೆ|| ರಾಮ್ಪೀ ಇನ್‌ಫ್ರಾಸ್ಟ್ರಕ್ಚರ್ ಅಮಿಟಿಡ್, ಹೈದರಾಬಾದ್ ಎನ್ನುವ ಒಂದು ಕಂಪನಿಗೆ ಟೆಂಡರ್ ಕೊಟ್ಟಿದ್ದಾರೆ. ನಾಲ್ಕು ವರ್ಷದಲ್ಲ ಮಧುಗಿರಿ ನಗರದಲ್ಲಿ ಎಲ್ಲಾ ರಸ್ತೆಗಳನ್ನೂ ತೆಗೆದುಬಿಟ್ಟಿದ್ದಾರೆ, ಒಂದು ರಸ್ತೆಯನ್ನೂ ಬಿಟ್ಟಿಲ್ಲ. ಮುಖ್ಯರಸ್ತೆಯನ್ನೂ ಬಿಟ್ಟಿಲ್ಲ, ಸಬ್ ರೋಡನ್ನೂ ಬಿಟ್ಟಿಲ್ಲ. ಒಳಚರಂಡಿಗೆ ಎಂದು ಎಲ್ಲವನ್ನೂ ತೆಗೆದುಬಿಟ್ಟಿದ್ದಾರೆ. ನಮ್ಮಲ್ಲಿ ಮಧ್ಯರಾತ್ರಿಯಲ್ಲಿ ಆಂಧ್ರಪ್ರದೇಶದಿಂದ ದೊಡ್ಡ ದೊಡ್ಡ ಗ್ರಾನೈಟ್‌ಗಳು, ಸಿಮೆಂಟ್ ಮತ್ತು ಮರಳುಗಾಡಿಗಳು ಹೆಚ್ಚು ಹೆಚ್ಚಾಗಿ ನಗರದಲ್ಲಿ ಓಡಾಡುತ್ತವೆ. ಎಲ್ಲಾ ಗಾಡಿಗಳೂ ಉಳಿದುಕೊಳ್ಳುವುದು ಜಾಸ್ತಿಯಾಗುತ್ತಿದೆ. ಆದ್ದರಿಂದ ಮಾನ್ಯ ಸಚಿವರು ಚರಂಡಿಗೆ ಎಂದು ಏನು ರಸ್ತೆಗಳನ್ನು ಅಗೆದಿದ್ದಾರೆ, ಮಣ್ಣುಗಳನ್ನು ಮುಚ್ಚಿದ್ದಾರೆ . . .

ಸಭಾಪತಿಯವರು:- ಮಾನ್ಯ ಸದಸ್ಯರೇ, ಏನು ಮಾಡಬೇಕೆಂದು ಹೇಳಿ, ಪ್ರಶ್ನೆ ಕೇಳಿ.

ಶ್ರೀ ರಾಜೇಂದ್ರ ರಾಜಣ್ಣ:- ಮಾನ್ಯ ಸಭಾಪತಿಯವರೇ, ಉತ್ತರದಲ್ಲಿ “ಸರ್ವೆ ನಂಬರ್ 53ರಲ್ಲಿ ಅಗಸರಹೊಳೆ ಹಳ್ಳದ ಹತ್ತಿರ ವೆಟ್‌ವೆಲ್ ಘಟಕವನ್ನು ನಿರ್ಮಿಸಲು ಜಾಗವನ್ನು ಗುರುತಿಸಲಾಗಿದೆ. ಸದರಿ ಜಾಗದಲ್ಲಿ ವೆಟ್‌ವೆಲ್ ಘಟಕವನ್ನು ನಿರ್ಮಿಸುವುದರಿಂದ . . .”

ಸಭಾಪತಿಯವರು:- ಮಾನ್ಯ ರಾಜೇಂದ್ರ ರಾಜಣ್ಣನವರೇ, ಪ್ರಶ್ನೆ ಕೇಳಿ. ಉತ್ತರದಲ್ಲಿರುವುದನ್ನೇ ಓದಬಾರದು.

ಶ್ರೀ ರಾಜೇಂದ್ರ ರಾಜಣ್ಣ:- ಮಾನ್ಯ ಸಭಾಪತಿಯವರೇ, ಆದರೆ ಅಲ್ಲಿ ವೆಟ್‌ವೆಲ್ ಘಟಕ ಪ್ರಾರಂಭವೇ ಆಗಿಲ್ಲ. ಇವರು ಪ್ರಾರಂಭವಾಗಿದೆ ಎಂದು ಉತ್ತರ ಕೊಟ್ಟಿದ್ದಾರೆ.

ಶ್ರೀ ಬಿ.ಎ. ಬಸವರಾಜ:- ಮಾನ್ಯ ಸಭಾಪತಿಯವರೇ, ಮಧುಗಿರಿ ಪಟ್ಟಣಕ್ಕೆ ಒಳಚರಂಡಿ ಕಾಮಗಾರಿ ಮತ್ತು ಎಸ್.ಐ.ಪಿ ಘಟಕ ಒದಗಿಸಲು ಸುಮಾರು 48.95 ಕೋಟಿ ರೂಪಾಯಿಗಳ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೆಚ್ಚದಲ್ಲ ದಿನಾಂಕ 18-07-2018ರಲ್ಲ ರೂ. 34 ಕೋಟಿಗೆ ಟೆಂಡರ್ ಕರೆದು ಪ್ರಾರಂಭಿಸಲಾಗಿದೆ. ಅದಾದಮೇಲೆ 2019ರಲ್ಲ ಗುತ್ತಿಗೆ ಕೊಟ್ಟಿದ್ದೇವೆ. ಈಗ ಸುಮಾರು 17 ಕೋಟಿ ರೂಪಾಯಿಗಳನ್ನು ವಿವಿಧ ಕಾಮಗಾರಿಗಳಿಗೆ ಅಂದರೆ ಕೊಳವೆ ಮಾರ್ಗ, sewer line, ಮನೆ ಸಂಪರ್ಕ ಇವೆಲ್ಲದಕ್ಕೂ ಖರ್ಚು ಮಾಡುವುದಕ್ಕೆ ಕೊಟ್ಟಿದ್ದೇವೆ. ಇಲ್ಲ ಸಾರ್ವಜನಿಕರ ವಿರೋಧ ಇದೆ. ಅಲ್ಲ ನಾಗರಿಕರು ತಮಗೆ ಇಲ್ಲ ಎಸ್.ಟಿ.ಪಿ., ನಿರ್ಮಿಸುವುದು ಬೇಡ ಎಂದು ವಿರೋಧ ಮಾಡುತ್ತಿದ್ದಾರೆ. ಅಲ್ಲ ಜಮೀನು ಕೂಡ ಹಸ್ತಾಂತರವಾಗಿಲ್ಲ, ಅದಕ್ಕೆ ವಿಳಂಬವಾಗಿದೆ. ಇದರ ಬಗ್ಗೆ ಮಾನ್ಯ ಸದಸ್ಯರ ಜೊತೆ ಕೂಡ ನಾನು ಮಾತನಾಡಿದ್ದೇನೆ, ಅಧಿಕಾರಿಗಳ ಜೊತೆ ಕೂಡ ಸಂಪರ್ಕ ಮಾಡಿದ್ದೇನೆ. ಶೇ.95ರಷ್ಟು ಕಾಮಗಾರಿಯನ್ನು ಮುಗಿಸಿದ್ದೇವೆ, ಇನ್ನು ಶೇ.5ರಷ್ಟು ಉಳಿಕೆ ಕಾಮಗಾರಿಯನ್ನು ಮಾತ್ರ ಮಾಡಬೇಕಾಗಿದೆ. ಅದನ್ನು 3-4 ತಿಂಗಳುಗಳಲ್ಲ ಮುಗಿಸುವ ಕೆಲಸ ಮಾಡುತ್ತೇವೆ. ಜಾಗ ಹಸ್ತಾಂತರವಾದ ಮೇಲೆ ಉಳಿದಿರುವ ಹಣವನ್ನು ಏನು ವ್ಯಯ ಮಾಡಬೇಕು ಅದನ್ನು ಎಸ್.ಟಿ.ಪಿ., ಸುಮಾರು 80 ಕೆ.ಎಲ್.ಡಿ., ಸಾಮರ್ಥ್ಯದ ಮಅನ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸುವ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತೇವೆ. ಮಾನ್ಯ ಸದಸ್ಯರು ಕಾಳಜಿ ವಹಿಸಿ ಆ ಜಮೀನನ್ನು ನಮ್ಮ ಬೋರ್ಡ್‌ಗೆ ಹಸ್ತಾಂತರ ಮಾಡಿದರೆ ಖಂಡಿತವಾಗಿಯೂ ನಾನು ತ್ವರಿತಗತಿಯಲ್ಲ ಮಾಡುವುದಕ್ಕೆ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಆ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತೇವೆ.

ಶ್ರೀ ರಾಜೇಂದ್ರ ರಾಜಣ್ಣ:- ಮಾನ್ಯ ಸಭಾಪತಿಯವರೇ, ಅಧಿಕಾರಿಗಳು ಹೋಗಿದ್ದಾರೆ, ಅದರ ಮೇಲೆ ನ್ಯಾಯಾಲಯದಲ್ಲ ಕೇಸ್ ಇದೆ.

ಶ್ರೀ ಬಿ.ಎ. ಬಸವರಾಜ:- ಮಾನ್ಯ ಸಭಾಪತಿಯವರೇ, ಆ ಊರಿನವರೇ ನ್ಯಾಯಾಲಯದ ಮೊರೆ ಹೋಗಿದ್ದಾರೆ, ಅದಕ್ಕೆ ಏನು ಮಾಡುವುದಕ್ಕಾಗುತ್ತದೆ? ನಾವು ಅಲ್ಲ ನಾಗರಿಕರಿಗೆ ಅತ್ಯುತ್ತಮವಾಗಿ ಕೆಲಸ ಮಾಡಬೇಕು, ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂಬುದು ನಮ್ಮ ಉದ್ದೇಶ. ಆದರೆ ಅಲ್ಲರುವವರು ನ್ಯಾಯಾಲಯದಲ್ಲ ದಾವೆ ಹೂಡಿದರೆ ನಾವೇನು ಮಾಡುವುದು? ನಮ್ಮ ಮಂಡಳಿಯಿಂದ;

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ರಾಜೇಂದ್ರ ರಾಜಣ್ಣ:- ಮಾನ್ಯ ಸಭಾಪತಿಯವರೇ, ಅಲ್ಲ ಗೋಮಾಳವಾಗುತ್ತಿದೆ, ಆದ್ದರಿಂದ ಅಲ್ಲನ ಜನರು ಕೇಸ್ ಹಾಕಿದ್ದಾರೆ.

ಶ್ರೀ ಬಿ.ಎ. ಬಸವರಾಜ:- ನಾನು ಜಿಲ್ಲಾಧಿಕಾರಿಯವರ ಜೊತೆ ನಿರಂತರ ಸಂಪರ್ಕ ಮಾಡಿ ನಮ್ಮ ಎಂ.ಡಿ., ಯವರು ಕೂಡ ಮಾತನಾಡಿದ್ದಾರೆ. ಅದನ್ನು ಬೇಗ ಇತ್ಯರ್ಥ ಮಾಡಿಕೊಡುತ್ತೇವೆಂದು ಜಿಲ್ಲಾಧಿಕಾರಿಯವರು ಹೇಳಿದ್ದಾರೆ. ಮಾನ್ಯ ಸದಸ್ಯರು ಕೂಡ ಹೆಚ್ಚು ಕಾಳಜಿ ವಹಿಸಿ, ನಾನು ಬಂದು ಇಷ್ಟು ದಿವಸವಾಯಿತು:

ಸಭಾಪತಿಯವರು:- ಮಾನ್ಯ ಸಚಿವರೇ, ಏನಾದರೂ ಮಾಡಿ ಇದನ್ನು complete ಮಾಡಿ.

ಶ್ರೀ ಬಿ.ಎ. ಬಸವರಾಜ:- ಮಾನ್ಯ ಸಭಾಪತಿಯವರೇ, ಅಲ್ಲನ ಸ್ಥಳೀಯರು ಸಹಕಾರ ಕೊಟ್ಟರೆ ನಾವು ಹೆಚ್ಚಿನ ಪ್ರಯತ್ನ ಮಾಡಬಹುದು. ಆದ್ದರಿಂದ ಜಿಲ್ಲಾಧಿಕಾರಿಯವರ ಜೊತೆ ಈಗಾಗಲೇ ನಾನು ಮಾತನಾಡಿದ್ದೇನೆ, ಜಮೀನು ಹಸ್ತಾಂತರವಾದ ಮೇಲೆ ಕಾಮಗಾರಿಯನ್ನು ಪ್ರಾರಂಭ ಮಾಡುತ್ತೇವೆ.

ಸಭಾಪತಿಯವರು:- ಆಯಿತು, ತಕ್ಷಣವೇ ಮಾಡಿ.

ಶ್ರೀ ರಾಜೇಂದ್ರ ರಾಜಣ್ಣ:- ಮಾನ್ಯ ಸಚಿವರು ಆದಷ್ಟು ಬೇಗ ಈ ಕೆಲಸವನ್ನು ಮುಗಿಸಿಕೊಡಬೇಕೆಂದು ಕೇಳುತ್ತೇನೆ. ಅಲ್ಲ ಬಹಳಷ್ಟು ಧೂಳು ಇದೆ.

ಶ್ರೀ ಬಿ.ಎ. ಬಸವರಾಜ:- ಮಾನ್ಯ ಸಭಾಪತಿಯವರೇ, ಜಾಗ ಹಸ್ತಾಂತರವಾದರೆ, ತಕ್ಷಣವೇ ನಾವು ಕೆಲಸ ಪ್ರಾರಂಭ ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಚುಕ್ಕೆ ಪ್ರಶ್ನೆ ಸಂಖ್ಯೆ: 2383

(ಉತ್ತರವನ್ನು ಲಗತ್ತಿಸಿದೆ)

ಶ್ರೀ ಸಅೀಂ ಅಹಮದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಆದರೆ ನನ್ನ ಪ್ರಶ್ನೆ ಏನೆಂದರೆ, ರೈತರಿಗೆ ಜಮೀನಿನ ಬೆಲೆಗೆ ಅನುಗುಣವಾಗಿ ಹಣವನ್ನು ಪಾವತಿಸಲಾಗಿದೆಯೇ ಎಂದು ಕೇಳಬಯಸುತ್ತೇನೆ. ನಂತರ ಕೈಗಾರಿಕೆಗಳ ಸ್ಥಾಪನೆಗೆ ರೈತರಿಂದ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡ ನಂತರ ಅವರ ಜೀವನಕ್ಕೆ ಜಾಸ್ತಿ ತೊಂದರೆಯಾಗುತ್ತಿದೆ. ಇಂತಹ ಪರಿಸ್ಥಿತಿಗೆ ಜಮೀನನ್ನು ಮಂಜೂರು ಮಾಡುವ ಪ್ರಸ್ತಾವ ಸರ್ಕಾರದ ಮುಂದೆ ಇದೆಯೇ ಎಂದು ಕೇಳಿದ್ದೇನೆ. ಈಗಾಗಲೇ ಅಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ರೈತರು ಬಹಳಷ್ಟು ಕಷ್ಟ ಪಡುತ್ತಿದ್ದಾರೆ. ತಾವು ಬೇರೆ ಜಮೀನನ್ನು ಕೊಡುತ್ತೀರಾ ಎಂದು ಕೇಳಿದರೆ ಆ ಪ್ರಸ್ತಾವನೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ. Compensation rate ಅನ್ನು ಎಷ್ಟು ನಿಗದಿ ಮಾಡಿದ್ದಾರೆ ಎಂಬುದನ್ನು ಮಾನ್ಯ ಸಚಿವರು ಹೇಳಬೇಕು. ಅದೇ ರೀತಿ ಅಲ್ಲಿ ಏನು ಭೂಸ್ವಾಧೀನಪಡಿಸಿಕೊಂಡಿದ್ದಾರೆ, ಅದಕ್ಕೆ ಅವರು ಉದ್ಯೋಗಾವಕಾಶವನ್ನು ಮಾಡಿಕೊಡುವ, ಆ ಮಕ್ಕಳಿಗೆ ಏನಾದರೂ ಸಹಾಯ ಮಾಡುವಲ್ಲಿ job create ರೀತಿಯ ಪ್ರಸ್ತಾವ ಸರ್ಕಾರದ ಮುಂದಿದೆಯೇ? ಏಕೆಂದರೆ, ಅವರಿಗೆ ಸಾಕಷ್ಟು ತೊಂದರೆಯಾಗಿದೆ. ಆದ್ದರಿಂದ ಇದರ ಬಗ್ಗೆ ಈಗಾಗಲೇ ಕೋರ್ಟಿಗೆ ಹೋಗಿರಬಹುದು, ಅಥವಾ ಬೇರೆಯವರಿಗೆ ಸಮಸ್ಯೆ ಇರಬಹುದು. ಜಮೀನನ್ನು ಕಳೆದುಕೊಂಡರೆ ಅವರಿಗೆ ಬೇರೆ ಏನೂ ಕೆಲಸ ಇರುವುದಿಲ್ಲ.

ಸಭಾಪತಿಯವರು:- ಮಾನ್ಯ ಸಅೀಂ ಅಹಮದ್‌ವರೇ, ಅವರ ಕುಟುಂಬಕ್ಕೆ ಏನು ಮಾಡುತ್ತಾರೆ ಎಂದು ಪ್ರಶ್ನೆ ಕೇಳಬೇಕು.

ಡಾ|| ಮುರುಗೇಶ್ ಆರ್. ನಿರಾಣಿ:- ಮಾನ್ಯ ಸಭಾಪತಿಯವರೇ, ಕೈಗಾರಿಕಾ ಸ್ಥಾಪನೆ ಸಲುವಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ ಅದಕ್ಕೆ local Sub-Registrar value, ಆ ಬೆಲೆಯ ಮೇಲೆ ನಾಲ್ಕು ಪಟ್ಟು ಜಾಸ್ತಿ ಪರಿಹಾರ ಕೊಡುತ್ತಿದ್ದೇವೆ. ಬದಲಾಗಿ ಮಾರ್ಕೆಟ್ ರೇಟ್ ಜಾಸ್ತಿ ಇದ್ದರೆ ಆ ಮಾರುಕಟ್ಟೆ ದರವನ್ನು ನೋಡಿಕೊಂಡು ಅದರ ಮೇಲೆ ನಾಲ್ಕು ಪಟ್ಟು ಪರಿಹಾರವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾಕಷ್ಟು ಸಲ ಕೊಟ್ಟಿದ್ದೇವೆ. ಭೂಮಿಗೆ ಬದಲಾಗಿ ಭೂಮಿಯನ್ನು ಕೊಡುವುದು ನಮ್ಮ ಕಾನೂನಿನಲ್ಲಲ್ಲ. ಡೆವಲಪ್ ಆಗಿರುವಂತಹ ಭೂಮಿಗೆ ಮೊದಲು 9,500 ಚದರ ಅಡಿ ಪರಿಹಾರವನ್ನು ಕೊಡುತ್ತಿದ್ದೆವು. ಅದು ಬಹಳ ಕಡಿಮೆಯಾಗುತ್ತದೆ ಎಂಬ ಮನವಿ ರೈತರ ಕಡೆಯಿಂದ ಬಂದ ಮೇಲೆ 10,750ಚ.ಅಡಿ ರಷ್ಟು ಭೂಮಿಯನ್ನು ಪರಿಹಾರದ ಬದಲಾಗಿ ಕೊಡುತ್ತಿದ್ದೇವೆ. ಅಂದರೆ compensate ಮಾಡುತ್ತಿರುವುದಾಗಿದೆ. ಭೂಮಿಯನ್ನು ಕಳೆದುಕೊಂಡ ಪ್ರತಿ ಕುಟುಂಬಕ್ಕೆ ಅವರ ಶಿಕ್ಷಣಕ್ಕೆ ಅನುಗುಣವಾಗಿ ಕಾರ್ಖಾನೆಗಳಲ್ಲಿ ಉದ್ಯೋಗ ಕೊಡುವುದಕ್ಕೆ ಅವಕಾಶಗಳಿವೆ ಅಥವಾ ಅವರೇ ಕಾರ್ಖಾನೆಗಳನ್ನು ಮಾಡುತ್ತೇವೆ ಎಂದಾಗ ಅವರಿಗೆ ಭೂಮಿ ಕೊಡುವುದಕ್ಕೆ ಕೂಡ ಅವಕಾಶ ಇದೆ. ಒಂದೊಂದು ಕಡೆ Sub-Registrar value ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಕಡಿಮೆ ಇರುತ್ತದೆ. ಪ್ರತಿ ಎಕರೆಗೆ ರೂ. 01 ಲಕ್ಷ, 02 ಲಕ್ಷ ರೂಪಾಯಿ ಇದ್ದಾಗ ಅದರಲ್ಲಿ four times ಸೇರಿದರೂ ಸಹಿತ ರೂ. 4 ರಿಂದ 8 ಲಕ್ಷ ರೂಪಾಯಿ ಮಾತ್ರ ಆಗುತ್ತದೆ. ಅಂತಹ ಸಂದರ್ಭಗಳಲ್ಲಿ 20 ಲಕ್ಷ ರೂಪಾಯಿಗಳನ್ನು ಕೊಟ್ಟಿರುವ ಉದಾಹರಣೆಗಳಿವೆ. ಭೂಮಿಗೆ ಬದಲಾಗಿ ಭೂಮಿಯನ್ನು ಕೊಡುವುದಿಲ್ಲ. ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿದ ಭೂಮಿಯನ್ನು ಕೊಡುವುದಕ್ಕೆ ಅವಕಾಶಗಳಿವೆ. ಈಗಾಗಲೇ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನಲ್ಲಿ . . .

ಸಭಾಪತಿಯವರು:- ಮಾನ್ಯ ಸಚಿವರೇ, ಹಾವೇರಿ ಬಗ್ಗೆ ಎಲ್ಲಾ ಹೇಳುವುದು ಬೇಡ.

ಶ್ರೀ ಸಅೀಂ ಅಹಮದ್:- ಮಾನ್ಯ ಸಭಾಪತಿಯವರೇ, ಹಾವೇರಿ ನಮ್ಮ ಜಿಲ್ಲೆ. ಮಾನ್ಯ ಸಚಿವರು ಹೇಳಲಿ.

ಸಭಾಪತಿಯವರು:- ಮಾನ್ಯ ಸಚಿವರೇ, ಉತ್ತರವನ್ನಷ್ಟೇ ಹೇಳಿ.

ಶ್ರೀ ಸಅೀಂ ಅಹಮದ್:- ಮಾನ್ಯ ಸಭಾಪತಿಯವರೇ, ಭೂಮಿಯನ್ನು ಏತಕ್ಕೆ ಕೊಡಬಾರದು? ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಮೇಲೆ ಏತಕ್ಕೆ ಅವರಿಗೆ ಅವಕಾಶ ಮಾಡಿಕೊಡಬಾರದು?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ಮುರುಗೇಶ್ ಆರ್. ನಿರಾಣಿ:- ಮಾನ್ಯ ಸಭಾಪತಿಯವರೇ, ಆಲಮಟ್ಟಿ ಡ್ಯಾಂನಿಂದ backwater ದಲ್ಲ 154 ಹಳ್ಳಿಗಳು ಮುಳುಗಿವೆ. ನಾವು ಅದಕ್ಕೆ ಪರಿಹಾರ ಕೊಟ್ಟಿದ್ದೇವೆ.

(ಮುಂದು)

(512) 22-03-2022 KH/AK 11-10

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮುರುಗೇಶ್ ನಿರಾಣಿ (ಮುಂದು):-

ಇಲ್ಲ ನಾವು ಭೂಮಿಗೆ ಬದಲಾಗಿ ಭೂಮಿ ಕೊಟ್ಟರೆ, ಇದಕ್ಕೆ ಇನ್ನೊಂದು ದೊಡ್ಡ ಸರ್ಕಾರವನ್ನೇ ನೇಮಿಸಬೇಕಾಗುತ್ತದೆ. ಇದಕ್ಕೆ ಲಕ್ಷಾಂತರ ಎಕರೆಗಳು ಬೇಕಾಗುತ್ತದೆ. ಭೂಮಿಯಲ್ಲಿ ಕೆನಾಲ್‌ಗಳನ್ನು ಮಾಡುತ್ತಿರುತ್ತೇವೆ. ಸರ್ಕಾರದ ಸಲುವಾಗಿ ಬೇರೆ ಬೇರೆ ಉದ್ದೇಶಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತೇವೆ. ಇದಕ್ಕೆ ಪರಿಹಾರ ಕೊಡುವಂತಹದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾನೂನಿನಲ್ಲ ಇದೆ. ಈ ದೇಶದಲ್ಲಯೇ ಭೂಮಿಗೆ ಬದಲಾಗಿ ಭೂಮಿ ಕೊಡುವಂತಹದ್ದು ಇಲ್ಲ. ಇದನ್ನು ಕೊಟ್ಟರೆ ಬೇರೆ ಬೇರೆ ಆಯ್ಕೆಗಳನ್ನು ಕೇಳುತ್ತಾರೆ. ಇದು ಸರಿಯಲ್ಲ ಇದನ್ನು ಸರಿಪಡಿಸಿ ಎಂದು ಹೇಳುತ್ತಾರೆ. ಆದ್ದರಿಂದ, ಇದು ಸಾಧ್ಯವಾಗುವುದಿಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅರಣ್ಯ ಭೂಮಿಗೆ ಕೊಟ್ಟಿದ್ದಾರೆ.

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ಕುಳಿತುಕೊಳ್ಳಿ. ತಮ್ಮನ್ನು ಯಾರು ಮಾತನಾಡುವುದಕ್ಕೆ ಕರೆದಿದ್ದಾರೆ?

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಕರೆದಿರುವ ಪ್ರಶ್ನೆ ಅಲ್ಲ.

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ತಾವು ಸುಮ್ಮನೆ ಇರಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಮಾಹಿತಿ ತಪ್ಪು ಹೋಗಬಾರದೆಂದು ಹೇಳಿದೆಯಷ್ಟೇ.

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ನಾವು ನೋಡಿಕೊಳ್ಳುತ್ತೇವೆ. ತಾವು ತಲೆ ಕೆಡಿಸಿಕೊಳ್ಳಬೇಡಿ.

ಶ್ರೀ ಸಅಂ ಅಹಮದ್:- ಮಾನ್ಯ ಸಭಾಪತಿಯವರೇ, 1:4 ರಷ್ಟು compensation ಕೊಡುತ್ತೇವೆ ಎಂದು ಹೇಳಿದ್ದಾರೆ.

ಶ್ರೀ ಮುರುಗೇಶ್ ನಿರಾಣಿ:- ಮಾನ್ಯ ಸಭಾಪತಿಯವರೇ, ಇದು Sub-Registrar value ಮೇಲೆ four times compensation ಕೊಡುತ್ತಾರೆ. ಇದು ಬಹಳ ಕಡಿಮೆಯಾದಾಗ ಜಿಲ್ಲಾಧಿಕಾರಿಗಳು ಮತ್ತು S.L.A.O (Special Land Acquisition Officer) ಹಾಗೂ ಸಹಾಯಕ ಆಯುಕ್ತರನ್ನು ಒಳಗೊಂಡಂತೆ ಒಂದು ಸಮಿತಿ ಇದೆ. ಅಲ್ಲಿಗೆ ಕರೆದು negotiation ಮಾಡಿ, ಹಾಗೆಯೇ ರೈತರನ್ನು ಸಮಾಧಾನ ಮಾಡಿ, ಆ ಏರಿಯಾದಲ್ಲಿ highest sale ಏನಾಗಿರುತ್ತದೆ, ಅದನ್ನು ಗಣನೆಗೆ ತೆಗೆದುಕೊಂಡು compensation ಕೊಡುತ್ತಿದ್ದೇವೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, 2013ನೇ ಸಾಲಿನಲ್ಲಿ ಭೂಸುಧಾರಣಾ ಕಾನೂನು ಮಾಡಿದಾಗ ಸರ್ಕಾರದವರು ಎಲ್ಲ ಭೂಸ್ವಾಧೀನಪಡಿಸಿಕೊಳ್ಳುತ್ತಾರೆ, ಅದಕ್ಕೆ 1:4 ರಷ್ಟು compensation ಕೊಡಬೇಕೆಂದು ಇದೆ. ಮಾನ್ಯ ಸಚಿವರು ಅದನ್ನು ಫಾಲೋ ಮಾಡುತ್ತಾರೆಯೇ ಅಥವಾ ಬೇರೆ ಯಾವುದಾದರೂ ಫಾಲೋ ಮಾಡುತ್ತಾರೆಯೇ? ಎಂದು ಹೇಳಬೇಕು.

ಶ್ರೀ ಮುರುಗೇಶ್ ನಿರಾಣಿ:- ಮಾನ್ಯ ಸಭಾಪತಿಯವರೇ, ಪಟ್ಟಣ ಪ್ರದೇಶದಲ್ಲಿ 1:4 compensation ಕೊಡುತ್ತಾರೆ. ಆದರೆ, ಅಲ್ಲಿ Sub-Registrar value ಜಾಸ್ತಿ ಇರುತ್ತದೆ. ಗ್ರಾಮೀಣ ಪ್ರದೇಶದಲ್ಲಿ Sub-Registrar value ಬಹಳ ಕಡಿಮೆ ಇರುತ್ತದೆ. ನಾವು 1:4 ಕ್ಕಿಂತ ಜಾಸ್ತಿ compensation ಕೊಡುತ್ತಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 2396

(ಉತ್ತರವನ್ನು ಒದಗಿಸಲಾಗಿದೆ)

ಶ್ರೀ ಕೆ.ಉ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸುದೀರ್ಘವಾದ ಉತ್ತರವನ್ನು ನೀಡಿದ್ದಾರೆ. “ಸಾರ್ವಜನಿಕ ಉದ್ದಿಮೆಗಳ ಸ್ಥಿತಿಗತಿಗಳ ಬಗ್ಗೆ” ನಾನು ಪ್ರಶ್ನೆಯನ್ನು ಮಾನ್ಯ ಸಚಿವರಲ್ಲಿ ಕೇಳಿದ್ದೇನೆ. ಮಾನ್ಯ ಸಚಿವರು 60 ಉದ್ದಿಮೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ ಬಹುಪಾಲು ಉದ್ದಿಮೆಗಳು ನಷ್ಟದಲ್ಲವೆ, ಮಾನ್ಯ ಗೋವಿಂದರಾಜುರವರು ಹೇಳಿದ ಹಾಗೆ ಇನ್ನಷ್ಟು ಉದ್ದಿಮೆಗಳು ಬಾಗಿಲನ್ನು ಹಾಕಿಬಿಟ್ಟಿದ್ದಾರೆ. ಉದ್ದಿಮೆಗಳು ಏಕೆ ನಷ್ಟ ಹೊಂದಿದೆ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ. ಆಡಳಿತದ ಅದಕ್ಷತೆ ನನಗೆ ಮೇಲ್ನೋಟಕ್ಕೆ ಕಾಣುತ್ತಿದೆ. ಇದನ್ನು ‘mismanagement’ ಎಂದು ಕರೆಯುತ್ತೇವೆ. ಏಕೆಂದರೆ, ಇದಕ್ಕೆ ಸಮರ್ಥವಾದ ದಕ್ಷ ಅಧಿಕಾರಿಗಳನ್ನು ಹಾಕಿ ಮುನ್ನಡೆಸುವಂತಹ ಕಾರಣಕ್ಕಾಗಿ ಹೇಳುತ್ತಿದ್ದೇನೆ. ಒಂದು ಉದಾಹರಣೆಯನ್ನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಹೇಳುತ್ತೇನೆ. “ದಾಂಡೇಲಿ ಪೇಪರ್ ಮಿಲ್” ಖಾಸಗಿಯವರ ಮೂಲಕ ಬಹಳ ಯಶಸ್ವಿಯಾಗಿ ನಡೆಯುತ್ತಿದೆ. ಅದೇ ರೀತಿ “ಮಂಡ್ಯ ಪೇಪರ್ ಮಿಲ್” ಮುಜ್ಜಿ ಹೋಗಿ ಎಷ್ಟೋ ವರ್ಷಗಳಾಯಿತು. ಶಿವಮೊಗ್ಗದ “ಭದ್ರಾವತಿ ಪೇಪರ್ ಮಿಲ್” ಗೆ ಮೊನ್ನೆ ಮೊನ್ನೆ ಬೀಗ ಹಾಕಿದ್ದಾರೆ. ಮಾನ್ಯ ಸಚಿವರೇ ತಮಗೆ ಗೊತ್ತಿಲ್ಲ. Pulp ಉತ್ಪಾದನೆಗೆ ಮಹಾರಾಜರ ಕಾಲದ 70 ಸಾವಿರ ಎಕರೆ ಅರಣ್ಯ ನಮ್ಮ ಕೈಯಲ್ಲಿ ಇದೆ. ಇದನ್ನು ಖಾಸಗಿಯವರು ಹೊಡೆಯುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ವಲಯದ ಒಂದು ಉದಾಹರಣೆಯನ್ನು ಕೊಟ್ಟಿದ್ದೇನೆ. ಹಾಗಾಗಿ, ತಾವು ಈ ಎಲ್ಲಾ ಉದ್ದಿಮೆಗಳನ್ನು ಮತ್ತು ಸಾರ್ವಜನಿಕ ವಲಯಗಳನ್ನು ಲಾಭದಾಯಕ ಮಾಡುವುದಕ್ಕೆ ಸಮರ್ಥವಾದ ಆಡಳಿತ ವ್ಯವಸ್ಥೆಗೆ ಸರಿಯಾದ ದಕ್ಷ ಅಧಿಕಾರಿಗಳನ್ನು ಹಾಕಿಸುವಂತಹ ವಿಚಾರದಲ್ಲಿ ಆದ್ಯ ಗಮನ ಕೊಡಬೇಕೆನ್ನುವ ಬಗ್ಗೆ ಮಾನ್ಯ ಸಚಿವರು ಏನು ಹೇಳುತ್ತಾರೆ? ಎರಡನೆಯದು, CSR (Corporate Social Responsibility) Fund ಅನ್ನು “ಸಾಮಾಜಿಕ ಹೊಣೆಗಾರಿಕೆ ನಿಧಿ” ಎಂದು ಹೇಳುತ್ತಾರೆ. ಇದರಲ್ಲಿ ನೂರಾರು ಕೋಟಿ ರೂಪಾಯಿಗಳ ಹಣ ಇರುವಂತಹದಾಗಿದೆ. ಈ ಎಲ್ಲಾ ಹಣವನ್ನು ಸಮುದಾಯ ಭವನಗಳಿಗೆ ಕೊಟ್ಟಿದ್ದಾರೆ. ಮಾನ್ಯ ಸಚಿವರಿಗೆ ಕುಡಿಯುವ ನೀರು, ಶಾಲಾ-ಕಾಲೇಜುಗಳು, ಆಸ್ಪತ್ರೆಗಳು ಮತ್ತು ಶೌಚಾಲಯಗಳು ಕಾಣಿಸುತ್ತಿಲ್ಲವೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರೇ, ಮಾನ್ಯ ಸಚಿವರು ಉತ್ತರವನ್ನು ಹೇಳಲಿ.

ಶ್ರೀ ಎನ್.ನಾಗರಾಜು (ಎಂ.ಟಿ.ಬಿ):- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರು ಯಾವುದೇ ಪ್ರಶ್ನೆಯನ್ನು ಕೇಳಲಿ, ಬಹಳ ವಿಸ್ತಾರವಾದಂತಹ ಹೆಚ್ಚಿನ ಮಾಹಿತಿಗಳನ್ನು ಒದಗಿಸುವಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ಇವರು ಇಲಾಖೆಗಳ ಮೇಲೆ ಬಹಳ ಪ್ರಶ್ನೆಯನ್ನು ಕೇಳಿದ್ದಾರೆ. ನನಗೆ ಬಹಳ ಸಂತೋಷ. ಆದರೆ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಯಲ್ಲಿ CSR Fund ಯಾವ ಯಾವ ತಾಲ್ಲೂಕಿನಲ್ಲಿ, ಎಲ್ಲೆಲ್ಲಿ ಇವೆ, ಅವರಿಗೆ ಶೇಕಡಾ 2 ರಷ್ಟು ಕೊಡಬೇಕೆಂದು ಕೇಂದ್ರ ಸರ್ಕಾರದ ಒಂದು ಆದೇಶ ಇದೆ. ಯಾವುದೇ ಕೈಗಾರಿಕೆಗೆ ಬರುವಂತಹ ಆದಾಯಗಳಲ್ಲಿ ಶೇಕಡಾ 2 ರಷ್ಟು ಸಾರ್ವಜನಿಕವಾಗಿ ಆ ಕಾರ್ಖಾನೆಗಳು ಇರುವಂತಹ ತಾಲ್ಲೂಕುಗಳಲ್ಲಿ ಸ್ಥಳೀಯವಾಗಿ ಶೇಕಡಾ 2 ರಷ್ಟು ಹಣವನ್ನು ಕುಡಿಯುವ ನೀರು, ರಸ್ತೆ, ಒಳಚರಂಡಿ ಅಥವಾ ಶಿಕ್ಷಣ ಯಾವುದೇ ಸಾರ್ವಜನಿಕರ ಬೇಡಿಕೆಯ ಮೇರೆಗೆ ಅಭಿವೃದ್ಧಿ ಮಾಡುವುದಕ್ಕೆ ಖರ್ಚು ಮಾಡಬೇಕೆಂದು ಕಾನೂನಿನಲ್ಲಿ ಇದೆ. ಆದರೆ, ಅವರು ಎಲ್ಲ ಮಾಡುತ್ತಾರೆ, ಎಲ್ಲ ಮಾಡುವುದಿಲ್ಲ ಎನ್ನುವುದನ್ನು ಹೇಳುವುದಿಲ್ಲ. ಅವರು ಎಲ್ಲೋ ಒಂದು ಕಡೆ ಖರ್ಚು ಮಾಡುತ್ತಾರೆ. ಪ್ರತಿ ತಿಂಗಳು ಆದಾಯ ತೆರಿಗೆ ಇಲಾಖೆಗಳಿಗೆ ರಿಟರ್ನ್ಸ್ ಮಾಡುವಂತಹ ಸಂದರ್ಭದಲ್ಲಿ ಮತ್ತು assessment ಆಗುವ ಸಂದರ್ಭದಲ್ಲಿ ಶೇಕಡಾ 2 ರಷ್ಟು ಖರ್ಚು ಮಾಡಿದ್ದೇವೆ ಎನ್ನುವ ಬಗ್ಗೆ ಇವತ್ತು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬರುತ್ತದೆ. ಇದನ್ನು compulsory ಆಗಿ ಕೆಲವು ಕಂಪನಿಯವರು ಮಾಡುತ್ತಾರೆ. ಇನ್ನು ಕೆಲವು ಕಂಪನಿಗಳು ಸರಿಯಾಗಿ ಮಾಡುತ್ತಿಲ್ಲ. ನಾವು ಎಷ್ಟೇ ಅವರನ್ನು ಕೇಳಿಕೊಂಡರೂ ಕೂಡ ಸ್ಥಳೀಯವಾಗಿ ಇರುವಂತಹ ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಹೋಗಿ ಕೆಲವು ಗೇಟುಗಳ ಮುಂದೆ ಪ್ರತಿಭಟನೆಗಳನ್ನು ಕೂಡ ಮಾಡಿದ್ದಾರೆ. ಆದರೂ ಕೂಡ ಶೇಕಡಾ 2 ರಷ್ಟು ಆದಾಯದಲ್ಲಿ ಏನು ಮಾಡುವುದಿಲ್ಲ? ಆದ್ದರಿಂದ, ಮಾನ್ಯ ಸದಸ್ಯರು “ರಾಜ್ಯದಲ್ಲಿ ಹೊಣೆಗಾರಿಕೆ ಸಾಲದ ರೂಪದಲ್ಲಿ ಯಾವುದು ಬಾಕಿ ಇದೆ” ಎಂದು ಕೇಳಿದ್ದಾರೆ. ಅನುಬಂಧ 1 ರಿಂದ 3 ರವರೆಗೂ, ಅನುಬಂಧ-4 ರಿಂದ 5 ರವರೆಗೂ ಸುಮಾರು 80 ಪುಟಗಳಷ್ಟು ಎಲ್ಲಾ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಹಿತಿಗಳುಳ್ಳ ಉತ್ತರವನ್ನು ಕೊಟ್ಟಿದ್ದೇವೆ. ಈ ಉತ್ತರದಲ್ಲಿ ಮಾನ್ಯ ಸದಸ್ಯರಿಗೆ ಏನಾದರೂ ಸಮಾಧಾನಕರವಾಗಿಲ್ಲವೆಂದರೆ, ಇನ್ನು ಹೆಚ್ಚಿನ ವಿವರಗಳನ್ನು ಒದಗಿಸುತ್ತೇವೆ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಲಾಭದಾಯಕವಾಗಿ ನಡೆಯುವುದಕ್ಕೆ ಏನು ಕ್ರಮ ತೆಗೆದುಕೊಳ್ಳುತ್ತಾರೆ? ಹಾಗೆಯೇ, ಸಮರ್ಥವಾದ ಆಡಳಿತವನ್ನು ಕೊಡುವುದಕ್ಕೆ ಏನು ಕ್ರಮ ತೆಗೆದುಕೊಳ್ಳುತ್ತಾರೆ? ಎರಡನೆಯದು, CSR Fund ನಲ್ಲಿ ಒಂದು ಕಂಪ್ರೋಲ್ ಬೇಕಲ್ಲವೇ? ಕುಡಿಯುವ ನೀರು, ಶೌಚಾಲಯ, ಆಸ್ಪತ್ರೆಗಳು, ಶಾಲಾ ಕಟ್ಟಡ ಇತ್ಯಾದಿ ಆದ್ಯತಾ ವಲಯಗಳಿಗೆ ಖರ್ಚು ಮಾಡಬೇಕಲ್ಲವೇ, ಊರಿನಲ್ಲಿಲ್ಲಾ ಸಮುದಾಯ ಭವನಗಳನ್ನು ಕಟ್ಟುತ್ತಾರೆ, ಅದನ್ನು ನೋಡುವವರು ಮತ್ತು ಕೇಳುವವರು ಇರುವುದಿಲ್ಲ. ಈ ಆದ್ಯತೆಗಳು ಬದಲಾಗಬೇಕಲ್ಲವೇ? ಲಾಭದಾಯಕವಾಗಿ ನಡೆಸುವುದಕ್ಕೆ, ಸಮರ್ಥವಾದ ಆಡಳಿತ ನಡೆಸುವುದಕ್ಕೆ ಏನು ಮಾಡುತ್ತಾರೆ? ಆದ್ಯತೆ ಮೇರೆಗೆ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಹೇಗೆ ಖರ್ಚು ಮಾಡುತ್ತಾರೆ? ಈ ಎರಡರ ಬಗ್ಗೆ ಮಾನ್ಯ ಸಚಿವರು ಸ್ಪಷ್ಟ ಉತ್ತರವನ್ನು ಕೊಡಬೇಕು.

ಶ್ರೀ ಎನ್.ನಾಗರಾಜು (ಎಂ.ಐ.ಬಿ):- ಮಾನ್ಯ ಸಭಾಪತಿಯವರೇ, ಅಲ್ಲರುವಂತಹ ಸ್ಥಳೀಯ ಗ್ರಾಮ ಪಂಚಾಯತಿಗಳಾಗಲಿ, ನಗರ ಸಭೆಗಳಾಗಲಿ, ಅಲ್ಲರುವಂತಹ ಜನ ಪ್ರತಿನಿಧಿಗಳೇ ಒತ್ತಡವನ್ನು ಹಾಕಿ ಅವರನ್ನು ಕೇಳಬೇಕು. ತಮ್ಮ ಆದಾಯದಲ್ಲಿ ಶೇಕಡಾ 2 ರಷ್ಟು ಖರ್ಚು ಮಾಡಬೇಕಲ್ಲವೇ? ಅದರಲ್ಲಿ ನಮ್ಮ ಗ್ರಾಮಕ್ಕೆ ಕುಡಿಯುವ ನೀರು, ಶಾಲಾ ಕಟ್ಟಡಗಳು, ರಸ್ತೆಗಳು ಬೇಕೆಂದು ಅವರನ್ನು ಪ್ರಶ್ನೆ ಮಾಡಿ, ಒತ್ತಾಯ ಮಾಡಿ ತೆಗೆದುಕೊಳ್ಳಬೇಕು. ಆದರೆ, ನಾವು ಇವರ ಮೇಲೆ compulsory ಯಾಗಿ ಕೊಡಬೇಕೆನ್ನುವ ಬಗ್ಗೆ ಕಾನೂನಿನಲ್ಲಿ ಇದೆ. ಕಾನೂನಿನಲ್ಲಿ ಇದ್ದರೂ ಕೂಡ ಕೆಲವರು ಮಾಡುತ್ತಿದ್ದಾರೆ, ಕೆಲವರು ಮಾಡುತ್ತಿಲ್ಲ. ಇದಕ್ಕೆ ಒಂದು ಪಾಲಿಸಿ ಇದೆ. ಉದಾಹರಣೆಗೆ, ನಮ್ಮದೇ ತಾಲ್ಲೂಕಾದ ಹೊಸಕೋಟೆಯಲ್ಲಿ industrial area ಇದೆ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, CSR Fund ಅನ್ನು ಖರ್ಚು ಮಾಡುವುದಕ್ಕೆ ಒಂದು ಪಾಲಿಸಿಯನ್ನು ಮಾಡಿ. Let the government frame a policy.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಗ ಅವರು ಗ್ರೈಡ್‌ಲೈನ್ಸ್ ಅನ್ನು ಬಿಟ್ಟು ಹೋಗುವ ಆಗಿಲ್ಲ. ಆ ಗ್ರೈಡ್‌ಲೈನ್ಸ್‌ನ ಚೌಕಟ್ಟಿನೊಳಗೆ ಕೆಲಸ ಮಾಡಬೇಕಾಗುತ್ತದೆ.

ಶ್ರೀ ಅಲ್ಲಂ ವೀರಭದ್ರಪ್ಪ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಹೇಳಿರುವುದು ನಿಜ. ಕಂಪನಿಗಳು ತಮ್ಮ ಆದಾಯದಲ್ಲಿ ಶೇಕಡಾ 2 ರಷ್ಟು CSR Fund ಅನ್ನು ಖರ್ಚು ಮಾಡಬೇಕು. ಇದನ್ನು ವಿವಿಧ ಕಾಮಗಾರಿ ಸೌಲಭ್ಯಗಳಿಗೆ ಮಾಡಬೇಕೆಂದು ಇದೆ. ಈಗ ಎಲ್ಲರೂ ಕಲ್ಯಾಣ ಮಂಟಪ ಮತ್ತು ಸಮುದಾಯ ಭವನಗಳನ್ನೇ ಮಾಡಿಕೊಡಬೇಕೆಂದು ಕೇಳುತ್ತಿದ್ದಾರೆ. ಅದರ ಬದಲು the government should fix a percentage. ಶೇಕಡಾ 10 ರಷ್ಟು ಸಮುದಾಯ ಭವನ, ಶೇಕಡಾ 10 ರಷ್ಟು ಶಾಲಾ ಕಾಲೇಜುಗಳು ಶೇಕಡಾ 10 ರಷ್ಟು drainage, ಶೇಕಡಾ 10 ರಷ್ಟು ಕುಡಿಯುವ ನೀರು ಮಾಡಬೇಕೆಂದು ಹೇಳಿದಾಗ it will be equally justified. ದಯವಿಟ್ಟು ಇದನ್ನು ಅಮೆಂಡ್‌ಮೆಂಟ್ ಮಾಡಿ.

ಶ್ರೀ ಎನ್.ನಾಗರಾಜು (ಎಂ.ಐ.ಬಿ):- ಮಾನ್ಯ ಸಭಾಪತಿಯವರೇ, ಇದನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 2435

(ಉತ್ತರವನ್ನು ಓದಿಸಲಾಗಿದೆ)

ಶ್ರೀ ಎಂ.ಎಲ್. ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ನನ್ನ ಪ್ರಶ್ನೆಗಳಿಗೆ ಮಾನ್ಯ ಸಚಿವರು ಸುದೀರ್ಘವಾದಂತಹ ಉತ್ತರವನ್ನು ಕೊಟ್ಟಿದ್ದಾರೆ. ಇದರಲ್ಲಿ ಕೆಲವು ಉಪಪ್ರಶ್ನೆಗಳು ಇವೆ. ಕೋಲಾರ ಎ.ಪಿ.ಎಂ.ಸಿ.ಯ ಬಗ್ಗೆ ಮಾನ್ಯ ಸಚಿವರಿಗೂ ಮಾಹಿತಿ ಇದೆ. ಏಷ್ಯಾವನ್ನು ಬಿಟ್ಟರೆ ಅತಿ ದೊಡ್ಡ ಮಾರುಕಟ್ಟೆ ಕೋಲಾರ ಎ.ಪಿ.ಎಂ.ಸಿ. ಮಾರುಕಟ್ಟೆಯಾಗಿದೆ. ಕೋಲಾರ ಎ.ಪಿ.ಎಂ.ಸಿ.ಗೆ ಕೋಲಾರ ಮಾತ್ರವಲ್ಲ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ ಮತ್ತು ಮಂಡ್ಯ ಈ ಭಾಗದಲ್ಲಿ ಬೆಳೆದಿರುವಂತಹ ರೈತರ ಬೆಳೆಗಳು ಏನಿವೆ? ಅದರಲ್ಲಿ ವಿಶೇಷವಾಗಿ ಟಮೋಟೋ ಅನ್ನು ಕೋಲಾರ ಎ.ಪಿ.ಎಂ.ಸಿ. ಮಾರುಕಟ್ಟೆಗೆ ತರುತ್ತಾರೆ. ಇದಕ್ಕೆ ಕಾರಣವೇನೆಂದರೆ, ಕೋಲಾರ ಎ.ಪಿ.ಎಂ.ಸಿ. ಮಾರುಕಟ್ಟೆಗೆ ಇಡೀ ದೇಶ ಮತ್ತು ಬೇರೆ ಬೇರೆ ರಾಜ್ಯಗಳಿಂದ buyers ಬರುತ್ತಾರೆ ಮತ್ತು ಅವರು ಟಮೋಟೋ ಖರೀದಿ ಮಾಡಿ, ನೆರೆಯ ರಾಜ್ಯಗಳಾದ ಶ್ರೀಲಂಕಾ, ಬಾಂಗ್ಲಾದೇಶ, ಮಲೇಷಿಯಾ, ದುಬೈ ಮತ್ತು ಪಾಕಿಸ್ತಾನಕ್ಕೆ ಕೋಲಾರ ಎ.ಪಿ.ಎಂ.ಸಿ. ಯಿಂದ ಟಮೋಟೋ ಅನ್ನು ಕಳುಹಿಸುತ್ತಾರೆ. ಇದರಲ್ಲಿ ಸಮಸ್ಯೆ ಏನಾಗಿದೆ ಎಂದರೆ, ಹಿಂದೆ ಕೋಲಾರ ಮಾರುಕಟ್ಟೆಗೆ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಿದ್ದರು. ಆ ಮಂಜೂರಾದ ಜಾಗದಲ್ಲಿ ಎ.ಪಿ.ಎಂ.ಸಿ. ಮಾರುಕಟ್ಟೆ ಕೂಡ ನಡೆಯುತ್ತಿದೆ. ಇವತ್ತು ಆ ಜಾಗ ಸಾಕಾಗುತ್ತಿಲ್ಲ. ಆದ್ದರಿಂದ, ಅಲ್ಲಿನ ಸ್ಥಳೀಯ ಎ.ಪಿ.ಎಂ.ಸಿ.ಯವರು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮುಖಾಂತರ ಒಂದು ಜಮೀನು ಬೇಕೆಂದು ಪ್ರಸ್ತಾವನೆಯನ್ನು ಕೊಟ್ಟಿದ್ದರು. ಈ ಜಮೀನು ಕೋಲಾರ ತಾಲ್ಲೂಕಿನ ಹೈವೇಯಲ್ಲಿ ಬರುತ್ತದೆ. ಎನ್.ಹೆಚ್-75 ರಲ್ಲಿ ಹಾಲಿ ಇರುವಂತಹ ಎ.ಪಿ.ಎಂ.ಸಿ. ಇದೆ. ಹಾಲಿಯಿರುವಂತಹ ಎ.ಪಿ.ಎಂ.ಸಿ. ಯಿಂದ ಕೇವಲ 6 ಕಿ.ಮೀ., ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಲ್ಲಾಧಿಕಾರಿಗಳು ಇನ್ನೊಂದು ಜಮೀನನ್ನು ಗುರುತಿಸಿದ್ದಾರೆ.

ಸಭಾಪತಿಯವರು:- ಮಾನ್ಯ ಎಂ.ಎಲ್.ಅನಿಲ್‌ಕುಮಾರ್‌ರವರೇ, ಕಳೆದ ವಾರ ಈ ವಿಷಯ ಚರ್ಚೆಯಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಂ.ಎಲ್.ಅನಿಲ್‌ಕುಮಾರ್:- ಮಾನ್ಯ ಸಭಾಪತಿಯವರೇ, ಅವರು ಬಜೆಟ್ ಮೇಲೆ ಮಾತನಾಡುವಾಗ ಹೇಳಿದ್ದರು. ಆದರೆ, ಮಾನ್ಯ ಸಚಿವರಿಗೆ ಪ್ರಶ್ನೆಯನ್ನು ಕೇಳಲಿಲ್ಲ. ಬಜೆಟ್ ಮೇಲೆ ಮಾತನಾಡುವಾಗ ಈ ವಿಚಾರ ಪ್ರಸ್ತಾಪ ಮಾಡಿದ್ದರು. ಜಾಗವನ್ನು ಕಪರಸಿದ್ದನಹಳ್ಳಿ ಮತ್ತು ಮಡೇರಹಳ್ಳಿಯಲ್ಲಿ ಗುರುತಿಸಿದ್ದಾರೆ. ಈ ಪ್ರಸ್ತಾವನೆಯನ್ನು ಸರ್ಕಾರಕ್ಕೂ ಕೂಡ ಕಳುಹಿಸಿದ್ದಾರೆ.

(ಮುಂದು)

(513)/22-3-2022/11-20/ಎಲ್‌ಎಂ/ಎಕೆ

ಶ್ರೀ ಎಂ.ಎಲ್.ಅನಿಲ್ ಕುಮಾರ್(ಮುಂದು):-

ಗುರುತಿಸಿರುವ ಜಾಗ ಅರಣ್ಯ ಭೂಮಿ ಎಂದು ಹೇಳಿದ್ದಕ್ಕೆ ಅದಕ್ಕೆ ಪರ್ಯಾಯವಾಗಿ ಇದೇ ತಾಲ್ಲೂಕಿನಲ್ಲಿ ಅಷ್ಟೇ ಜಮೀನನ್ನು ಕೊಡುತ್ತೇವೆ ಎನ್ನುವಂತಹ ಪ್ರಸ್ತಾವನೆಯನ್ನು ಈ ಪ್ರಸ್ತಾವನೆಯ ಜೊತೆಯಲ್ಲಿಯೇ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಈ ಪ್ರಸ್ತಾವನೆಯು ಸರ್ಕಾರದ ಮುಂದೆ ಇದೆ. ಆದರೆ ಪ್ರಧಾನ ಕಾರ್ಯದರ್ಶಿ, ಅರಣ್ಯ ಇಲಾಖೆ, ಇವರು ಅರಣ್ಯ ಇಲಾಖೆಯ ಸಚಿವರು ಅರಣ್ಯ ಭೂಮಿಯೇ ಏಕೆ ಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ವಾಪಸ್ ಕಳುಹಿಸಿದ್ದಾರೆ.

ಶ್ರೀ ಎಸ್.ಆ.ಸೋಮಶೇಖರ್:- ಮಾನ್ಯ ಸಭಾಪತಿಗಳೇ, ಕೋಲಾರ ಜಿಲ್ಲೆಯ ಎಪಿಎಂಸಿ ಗೆ ಪ್ರತಿದಿನ ಸುಮಾರು 40,000 ಕ್ವಿಂಟಾಲ್ ಪದಾರ್ಥಗಳು ಬರುತ್ತವೆ. ಪ್ರತಿದಿನ 500 ಟೆಂಪೋಗಳು ಮತ್ತು 200 ಲಾರಿಗಳು ಈ ಎಪಿಎಂಸಿ ಗೆ ಬರುತ್ತವೆ. ಕೋಲಾರ ಜಿಲ್ಲಾ ಶಾಸಕರಾದ ಮಾನ್ಯ ಗೋವಿಂದರಾಜುರವರ ಸತತ ಪ್ರಯತ್ನದಿಂದ ಮತ್ತು ಸ್ಥಳೀಯ ಎಂ.ಎಲ್.ಎ, ಎಂ.ಪಿ ಗಳೆಲ್ಲರೂ ಹೇಳಿದ ಮೇಲೆ, ಜಿಲ್ಲಾಧಿಕಾರಿಗಳಿಗೆ ಮನವಿ alternate land ನ್ನು ಪಡೆಯಲು, ಕಂದಾಯ ಇಲಾಖೆಯ ಜಮೀನನ್ನು ಅರಣ್ಯ ಇಲಾಖೆಗೆ ಕೊಡುವುದು, ಅರಣ್ಯ ಇಲಾಖೆಯ ಜಾಗವನ್ನು ಎಪಿಎಂಸಿ ಗೆ ಕೊಡುವುದು ತುಂಬಾ critical ಆಗಿರುವ ಕೆಲಸಗಳು. ಆದರೂ ಕಂದಾಯ ಸಚಿವರಾದ ಮಾನ್ಯ ಆರ್.ಅಶೋಕರವರಿಗೆ ಮನವಿ ಮಾಡಿಕೊಂಡ ಮೇಲೆ 18 ಎಕರೆ ಜಮೀನನ್ನು voluntary ಯಾಗಿ ಕೊಡಲು ಜಿಲ್ಲಾಧಿಕಾರಿಗಳು recommend ಮಾಡಿದ್ದಾರೆ. ಅರಣ್ಯ ಸಚಿವರ ಜೊತೆಯಲ್ಲಿಯೂ ನಾನು ಮಾತನಾಡಿದ್ದೇನೆ. ಜಮೀನು ಕೊಡಬೇಕಾದರೆ ಅರಣ್ಯ ಇಲಾಖೆಯವರು 108 clarification

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗಳನ್ನು ಕೇಳುತ್ತಾರೆ. ಅವರು ಕೇಳಿರುವ ಎಲ್ಲ ಮಾಹಿತಿಗಳನ್ನು ನಮ್ಮ ಎಪಿಎಂಸಿ ಯಿಂದ ಒದಗಿಸಿದ್ದೇವೆ. ಇಲ್ಲದ ಅದು ಕೇಂದ್ರ ಸರ್ಕಾರಕ್ಕೆ ಹೋಗಬೇಕು. ಕೇಂದ್ರಕ್ಕೆ ಹೋದ ಮೇಲೆ, ಕೇಂದ್ರ ಮಂತ್ರಿಗಳ ಜೊತೆಯಲ್ಲಿ ಮಾತನಾಡಿ ಈ ಕೆಲಸವನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ನಮ್ಮ ಕೋಲಾರ ಮಾರುಕಟ್ಟೆ ನಂಬರ್ ಒನ್ ಸ್ಥಾನದಲ್ಲಿದೆ. ಬಹಳ ವ್ಯವಸ್ಥಿತವಾಗಿ ಟೋಮೇಟೋ ಮಾರುಕಟ್ಟೆ ಇರುವುದೇ ಕೋಲಾರದಲ್ಲ. ಇದನ್ನು ದೊಡ್ಡದಾಗಿ ಮಾಡಬೇಕೆಂದು ಸತತ ಪ್ರಯತ್ನವನ್ನು ಮಾಡುತ್ತಿದ್ದೇವೆ. ಅಲ್ಲಿಯ ಎಂ.ಎಲ್.ಎ.ಗಳು ಎಂ.ಪಿ ಮತ್ತು ಮಾನ್ಯ ಶಾಸಕರು ತುಂಬಾ ಆಸಕ್ತಿಯನ್ನು ತೆಗೆದುಕೊಂಡು ಈ ಕೆಲಸವನ್ನು ಮಾಡುತ್ತಿದ್ದಾರೆ. ನಾವು-ನೀವು ಎಲ್ಲರೂ ಸೇರಿ ದೆಹಲಿಗೆ ನಿಯೋಗ ಹೋಗಿ ಇದನ್ನು sanction ಮಾಡಿಸಿಕೊಳ್ಳುವಂತಹ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡುತ್ತೇನೆ.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಗಳೆ, ಮಾನ್ಯ ಮಂತ್ರಿಗಳು ಹೇಳುತ್ತಿರುವುದು ಸತ್ಯವಾಗಿದೆ. ಕೇಂದ್ರಕ್ಕೆ ಹೋಗಬೇಕಾಗಿರುವ ಕಡತ ಈಗ ಮತ್ತೆ ಜಿಲ್ಲಾಧಿಕಾರಿಗಳಿಗೆ ವಾಪಸ್ ಬರುತ್ತಿದೆ. ಕಾರಣ ಎಂದರೆ, ಅರಣ್ಯ ಸಚಿವರು ತಮ್ಮ ಅಭಿಪ್ರಾಯವನ್ನು ಮಂಡಿಸುವಂತಹ ಸಂದರ್ಭದಲ್ಲ, ಅರಣ್ಯ ಭೂಮಿಯೇ ಏಕೆ ಬೇಕು? Acquisition ಮಾಡಬಹುದಲ್ಲವೇ ಎಂದು ಕೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಹತ್ತಿರ 30-40 ಎಕರೆ ಜಮೀನನ್ನು acquisition ಮಾಡಿಕೊಳ್ಳಬೇಕಾದರೆ ಸುಮಾರು ಒಂದುವರೆಯಿಂದ ಎರಡು ಸಾವಿರ ಕೋಟಿ ರೂಪಾಯಿಗಳು ಬೇಕಾಗುತ್ತದೆ. ಎಪಿಎಂಸಿ ಯಲ್ಲಿ ಸುಮಾರು 10 ಕೋಟಿ ರೂಪಾಯಿಗಳು ಮಾತ್ರ ಉಳಿದಿವೆ. ಅರಣ್ಯ ಇಲಾಖೆಯವರು ಉಚಿತವಾಗಿ ಏನು ಕೊಡಬೇಕಾಗಿಲ್ಲ. ಪರ್ಯಾಯವಾಗಿ ಜಮೀನು ಕೊಡಲಾಗುತ್ತಿದೆ. ಎರಡರಷ್ಟು ಬೇಕಾದರೂ ಕೊಡುವಷ್ಟು ಜಮೀನು ಅಲ್ಲ ಇದೆ. ಈ ವಿಚಾರವನ್ನು ಮಾನ್ಯ ಅರಣ್ಯ ಸಚಿವರ ಗಮನಕ್ಕೆ ತರಬೇಕೆಂದು ಕೇಳಿಕೊಳ್ಳುತ್ತೇನೆ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಗಳೆ, ನಮ್ಮ ಕ್ಷೇತ್ರದಲ್ಲಯ ಅರಣ್ಯ ಅಧಿಕಾರಿಗಳು ಆಕಾಶದಿಂದ ಇಳಿದವರ ಹಾಗೆ ನಡೆದುಕೊಳ್ಳುವಂತವರು ಇದ್ದಾರೆ. Revenue Department ನ್ನು ultimate ಆಗಿ ನಾವು convince ಮಾಡಬಹುದು. ಎಲ್ಲವು ಸರಿಯಾಗಿದ್ದರೆ ಏನೋ ಒಂದು query ಹಾಕುವಂತಹ ಕೆಲಸವನ್ನು ಮಾಡುವಂತಹ ಅರಣ್ಯ ಅಧಿಕಾರಿಗಳು ನಮ್ಮ ಕ್ಷೇತ್ರದಲ್ಲಿದ್ದಾರೆ. ಇದನ್ನು ನಾನು ಗಂಭೀರವಾಗಿಯೇ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ. ಕೋಲಾರ ಜಿಲ್ಲೆಗೆ ಈ ವ್ಯವಸ್ಥೆಯನ್ನು ಮಾಡದಿದ್ದರೆ ಇನ್ಯಾವ ಜಿಲ್ಲೆಗೆ ಮಾಡುತ್ತೀರಿ ಎಂದು ಮಾನ್ಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅರಣ್ಯ ಸಚಿವರ ಜೊತೆಯಲ್ಲಿ ಮಾತನಾಡಿ ನಾನು ಹೇಳಿದ್ದೇನೆ. ಇನ್ನೇರಡು ಮೂರು ದಿನಗಳಲ್ಲಿ set right ಮಾಡಿ ಅದನ್ನು ದೆಹಲಿಗೆ ಕಳುಹಿಸುವಂತಹ ಕೆಲಸವನ್ನು ಮಾಡುತ್ತೇನೆ.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಗಳೆ, Marketing Federation ಗೆ ಎಂಪಿಎಂಸಿ ಪ್ರಾಗಂಣದಲ್ಲೆಯೇ 4 ಎಕರೆ ಜಮೀನನ್ನು ಬಿಟ್ಟುಕೊಟ್ಟಿದ್ದೇವೆ. ಅವರು ಎರಡು ಎಕರೆ ಉಪಯೋಗ ಮಾಡಿಕೊಂಡಿದ್ದಾರೆ, ಎರಡು ಎಕರೆ ಜಮೀನನ್ನು ಉಪಯೋಗ ಮಾಡಿಕೊಂಡಿರುವುದಿಲ್ಲ. ಜಮೀನನ್ನು ಉಪಯೋಗ ಮಾಡಬೇಕೆಂದು ಜಮೀನು ಮಂಜೂರು ಮಾಡುವ ಸಂದರ್ಭದಲ್ಲಿ conditions ಹಾಕಿರುತ್ತಾರೆ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಗಳೆ, Marketing Federation ಗೆ ಜಮೀನನ್ನು ಕೊಡಲಾಗಿದೆ. ಅವರು ಎರಡು ಎಕರೆ ಉಪಯೋಗಿಸಿಕೊಂಡಿದ್ದಾರೆ. ನಾನು Marketing Federation ನ ಅಧ್ಯಕ್ಷರ ಜೊತೆಯಲ್ಲಿ ಮಾತನಾಡಿದ್ದೇನೆ. ಉಪಯೋಗ ಮಾಡದಿರುವ ಎರಡು ಎಕರೆ ಜಮೀನನ್ನು ಕೊಡಬೇಕೆಂದು Marketing Federation ಅಧ್ಯಕ್ಷರಿಗೆ ಮನವಿ ಮಾಡಿಕೊಂಡಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 2410

(ಉತ್ತರವನ್ನು ಲಗತ್ತಿಸಲಾಗಿದೆ.)

ಶ್ರೀ ಯು.ಬಿ.ವೆಂಕಟೇಶ್(ಅರವಿಂದ ಕುಮಾರ್ ಅರಳಯವರ ಪರವಾಗಿ):- ಮಾನ್ಯ ಸಭಾಪತಿಗಳೆ, ಉತ್ತರವನ್ನು ಒದಗಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ, ಬಾಲ್ಯ ವಿವಾಹವನ್ನು ತಡೆಗಟ್ಟುವುದು, ಹೆತ್ತ ಮಕ್ಕಳನ್ನು ಕಸದ ಬುಟ್ಟಿಗೆ ಹಾಕಿರುವ ಮಕ್ಕಳನ್ನು ಸಾಕುವುದು, dropout ಅದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವುದು ಇದಕ್ಕೆಲಾ ಒಂದು ವಿಂಗ್ ಇದೆ. ಈ ವಿಂಗ್‌ಗೆ ಸಹಾಯವಾಣಿ ಕೇಂದ್ರ ಇರಬೇಕು ಎಂದು ಇದೆ. ಆದರೆ ಈ ಕೆಲಸವನ್ನು ನೋಡಲ್ ಏಜೆನ್ಸಿಗೆ ಕೊಟ್ಟು ಕೇಂದ್ರದಿಂದ ಬರುವಂತಹ ಅನುದಾನವನ್ನು ಅವರಿಗೆ ವರ್ಗಾವಣೆ ಮಾಡಿಬಿಡುತ್ತಾರೆ. ರಾಜ್ಯ ಸರ್ಕಾರದಿಂದ ಈ ವಿಂಗ್‌ಗೆ ಯಾವುದೇ ಅನುದಾನವನ್ನು ಕೊಡುವುದಿಲ್ಲ. ಆದರೆ ಈ ಕಾಯಿದೆಗಳು ಇವೆ, ಆದರೆ ಇದರಿಂದ ಹೆಣ್ಣು ಮಕ್ಕಳಿಗೆ ತೊಂದರೆಗಳು ಆಗುತ್ತವೆ ಎನ್ನುವುದು ಸರ್ಕಾರದ ಗಮನಕ್ಕೆ ಇನ್ನು ಏಕೆ ಬಂದಿಲ್ಲ? ಬೇಕಾದಷ್ಟು ಬಾಲ್ಯವಿವಾಹಗಳು ಆಗುತ್ತಿವೆ. ಇದರ ಬಗ್ಗೆ ಸರ್ಕಾರಕ್ಕೆ ಇದುವರೆಗೆ ಯಾವುದೇ ಮಾಹಿತಿ ಬಂದಿರುವುದಿಲ್ಲವೇ? 1098 ಕ್ಕೆ ಕಾಲ್ ಮಾಡಿ ಎಂದು ಸಹಾಯವಾಣಿ ಮಾಡಿದ್ದಾರೆ. ಆದರೆ ಬೀದರ್, ಗುಲ್ಬರ್ಗಾ ಜಿಲ್ಲೆಗಳಲ್ಲಿ ಬಾಲ್ಯ ವಿವಾಹಗಳು ಜಾಸ್ತಿಯಾಗುತ್ತಿವೆ. ಮತ್ತು ಹುಟ್ಟಿರುವ ಮಕ್ಕಳನ್ನು ಬಿಟ್ಟು ಹೋಗಿಬಿಡುತ್ತಾರೆ, ಇಂತಹ ಮಕ್ಕಳನ್ನು ಆ ಕೇಂದ್ರ ಸಾಕಬೇಕು. ನಾವು ನೋಡಲ್ ಏಜೆನ್ಸಿಗೆ ಕೊಟ್ಟಿದ್ದೇವೆ, ಕೇಂದ್ರದಿಂದ ಬಂದ ಹಣವನ್ನು ಅವರಿಗೆ ಕೊಟ್ಟಿದ್ದೇವೆ ಎಂದು ಹೇಳಬಿಟ್ಟರೆ ನಿಮ್ಮ ಇಲಾಖೆ ಏಕೆ ಇರಬೇಕು?

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರು ಮಕ್ಕಳ ಸಹಾಯವಾಣಿ ಕೇಂದ್ರಗಳು ಬೀದರ್ ಮತ್ತು ಗುಲ್ಬರ್ಗಾದಲ್ಲಿ ಎಷ್ಟು ಇವೆ ಎಂದು ಕೇಳಿದ್ದಾರೆ. ಅದಕ್ಕೆ ನಾವು ಸ್ಪಷ್ಟವಾದ ಉತ್ತರವನ್ನು ಕೊಟ್ಟಿದ್ದೇವೆ. ಬೀದರ್ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ 5 ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಮಕ್ಕಳ ಸಹಾಯವಾಣಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಆ ಸ್ವಯಂಸೇವಾ ಸಂಸ್ಥೆಗಳು ಯಾವುವು ಎನ್ನುವ ಸ್ಪಷ್ಟವಾದ ಉತ್ತರವನ್ನು ಅನುಬಂಧದಲ್ಲಿ ಕೊಟ್ಟಿದ್ದೇವೆ. ಬೀದರ್ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ ಎಷ್ಟು ಸಹಾಯವಾಣಿ ಕೇಂದ್ರಗಳು ಇವೆ, ಅವು ಯಾವಾಗ ಪ್ರಾರಂಭವಾದವು, ಎಷ್ಟು ಕರೆಗಳನ್ನು ಸ್ವೀಕರಿಸಿದ್ದಾರೆ ಎನ್ನುವ ಪೂರ್ತಿ ವಿಸ್ತಾರವಾದ ಮಾಹಿತಿಯನ್ನು ಕೊಟ್ಟಿದ್ದೇವೆ. ಇವುಗಳನ್ನು ನೋಡಲ್ ಅಧಿಕಾರಿಗಳು ಯಾರು ನೋಡಿಕೊಳ್ಳುತ್ತಾರೆ ಎಂದು ಕೇಳಿದ್ದಾರೆ, ಅದಕ್ಕೆ ಬೀದರ್ ಜಿಲ್ಲೆಯಲ್ಲಿ Don Bosco Youth

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Empowerment Service ಸಂಸ್ಥೆಯ ಮಾನ್ಯ ನೆಲ್ಸನ್ ರವರು ಮತ್ತು ಗುಲ್ಬರ್ಗಾ ಜಿಲ್ಲೆಯಲ್ಲಿ S.S. Law College ನ ಮಾನ್ಯ ಟಿ.ಬಸವರಾಜ್ ಎಂಬುವವರು ನೋಡಿಕೊಳ್ಳುತ್ತಾರೆ. ಇದು ಅವಲ್ಲದೆ ಮಾಸಿಕವಾಗಿ ಮತ್ತು ವಾರ್ಷಿಕವಾಗಿ ನಾವು ಏನೇನು ಕೆಲಸಗಳನ್ನು ನಿರ್ವಹಿಸುತ್ತೇವೆ ಎನ್ನುವ ಮಾಹಿತಿಯನ್ನು ಕೊಟ್ಟಿದ್ದೇವೆ. ಬಾಲ್ಯ ವಿವಾಹದ ಬಗ್ಗೆ ಹೇಳಿದ್ದಾರೆ. ಅದರ ಬಗ್ಗೆ ನಾವು ಸಾಕಷ್ಟು ಕಾರ್ಯಕ್ರಮಗಳನ್ನು ರಾಜ್ಯದಲ್ಲೆ ಹಾಕಿಕೊಂಡಿದ್ದೇವೆ. ಕಾರ್ಯಕ್ರಮಗಳ ಅನುಷ್ಠಾನ ಹೆಚ್ಚಾಗಿರುವುದರಿಂದ ಹೆಚ್ಚಿನ ಮಾಹಿತಿ ನಮಗೆ ಬರುತ್ತಿದೆ ಎನ್ನುವ ವಿಚಾರವನ್ನು ಹೇಳಬಯಸುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್:-ಮಾನ್ಯ ಸಭಾಪತಿಗಳೆ, ನೋಡಲ್ ಅಧಿಕಾರಿಯಾಗಿ ಸರ್ಕಾರದ ಅಧಿಕಾರಿಗಳನ್ನೇ ನೇಮಿಸಿ ಅವರಿಗೆ ಏಕೆ ಜವಾಬ್ದಾರಿಗಳನ್ನು ಕೊಡುತ್ತಿಲ್ಲ? ಖಾಸಗಿಯವರ ಸಹಾಯವನ್ನು ತೆಗೆದುಕೊಳ್ಳಿ, ಆದರೆ ಸರ್ಕಾರದ ಅಧಿಕಾರಿಗಳು ಇದ್ದರೆ ಜನರು ಅವರ ಹತ್ತಿರ ಸಹಾಯ ಕೇಳಲು ಹೋಗಬಹುದು. ಖಾಸಗಿ ವ್ಯಕ್ತಿಗಳಿಗೆ ಕೊಟ್ಟರೆ ಅವರಿಗೂ ನಮಗೂ ಆಗುವುದಿಲ್ಲ. ಸರ್ಕಾರಿ ಅಧಿಕಾರಿಯನ್ನು ಏಕೆ ನೀವು ನೇಮಿಸುವುದಿಲ್ಲ? ಇಂತಹ ಕಾರ್ಯಕ್ರಮಗಳು ಸಫಲವಾಗಬೇಕಾದರೆ ಪ್ರತಿ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ನೀವು ಜವಾಬ್ದಾರರನ್ನಾಗಿ ಮಾಡಬೇಕು. ಏನಾದರೂ ಒಂದು responsibility fix ಮಾಡಿ. ಒಂದೊಂದು ಜಿಲ್ಲೆಗೆ ಒಬ್ಬರನ್ನು private ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದೇವೆ ಎಂದರೆ ಸರ್ಕಾರ ಕೈ ತೊಳೆದುಕೊಂಡ ಹಾಗಾಗುತ್ತದೆ. ಇಲ್ಲಿ ಸರ್ಕಾರ ನೋಡಿಕೊಳ್ಳಬೇಕಾಗಿರುವುದು, ಭಿಕ್ಷೆ ಬೇಡುವ, ಬಿಟ್ಟು ಹೋಗಿರುವ ಮಕ್ಕಳು, school dropout ಆಗಿರುವ ಮಕ್ಕಳನ್ನು ಮತ್ತು ಬಾಲ್ಯವಿವಾಹ ಮಾಡುವುದನ್ನು ತಡೆಗಟ್ಟುವುದು. ಈ ಕೆಲಸವನ್ನು ಬೇರೆ ಎಜೆನ್ಸಿಗೆ ಕೊಟ್ಟು ಸರ್ಕಾರ ಕೈ ಕಟ್ಟಿಕೊಂಡು ಕುಳಿತರೆ ಹೇಗೆ? ಇದಕ್ಕೆ ಸರ್ಕಾರಿ ಅಧಿಕಾರಿಯನ್ನು ನೇಮಿಸಿ ಜವಾಬ್ದಾರಿಯನ್ನು ಕೊಟ್ಟರೆ, ಸ್ಥಳೀಯ ಜನರು ಹೋಗಿ ಅವರನ್ನು ಭೇಟಿ ಮಾಡಿ ಸಲಹೆಯನ್ನು ಪಡೆಯಬಹುದು, ಇಲ್ಲದಿದ್ದರೆ ಪೊಲೀಸ್ ಠಾಣೆಗಾದರೂ ಹೋಗಬಹುದು. ಮಾಹಿತಿ ಪಡೆಯಲು ಖಾಸಗಿಯವರನ್ನು ಇಟ್ಟುಕೊಳ್ಳಿ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಗಳೆ, ಈ ಸಹಾಯವಾಣಿಯ ಮೇಲ್ವಿಚಾರಣೆ ಮಾಡಲು ಸರ್ಕಾರಿ ಅಧಿಕಾರಿಗಳು ಇದ್ದಾರೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಗಳೆ, 1098 ಆ ಸಹಾಯವಾಣಿ ಕೇಂದ್ರ ಇದೆ ಎನ್ನವುದೆ ಜನರಿಗೆ ಗೊತ್ತಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಗಳೆ, ಸಹಾಯವಾಣಿಗೆ ಎಷ್ಟು ಕರೆಗಳು ಬಂದಿವೆ, ಯಾವ ಸ್ವಂದನೆಯಾಗಿದೆ ಎನ್ನುವ ಮಾಹಿತಿಯನ್ನು ಕೊಟ್ಟಿದ್ದೇನೆ. ಆದರೆ ಈ ಕೆಲಸವನ್ನು ಸರ್ಕಾರದಿಂದ ಮಾಡಿಸಬೇಕು ಎನ್ನುವುದು ಮಾನ್ಯ ಸದಸ್ಯರ ಕಾಳಜಿಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯಲ್ಲಿ 204 ಕಾರ್ಯಕ್ರಮಗಳು ಇವೆ. ಎಲ್ಲವು ಅಧಿಕಾರಿಗಳಿಂದ ಮಾಡಿಸಲು ಆಗುವುದಿಲ್ಲ, ಅನಿವಾರ್ಯವಾಗಿ ಎನ್‌ಜಿಓ ಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ.

ಶ್ರೀ ಯು.ಬಿ.ವೆಂಕಟೇಶ್:- ನಾನು ಇನ್ನು clarification ಕೇಳಬೇಕಾಗಿದೆ.

ಸಭಾಪತಿಯವರು:- ಸಾಕು ಮಾಡಿ, ಒಂದು ಪ್ರಶ್ನೆಗೆ ಎಷ್ಟು ಮಾತನಾಡುತ್ತೀರಿ, ಅದನ್ನು ಬೇರೆ ರೂಪದಲ್ಲಿ ತನ್ನಿ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(514)22-03-2022(11-30)bsd-rn

ಪ್ರಶ್ನೆ ಸಂಖ್ಯೆ: 2366

ಉತ್ತರದ ಪ್ರತಿ ಲಗತ್ತಿಸಿದೆ

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ, ಉತ್ತರ ನನಗೆ ಸಿಕ್ಕಿಲ್ಲ, ಇದರಲ್ಲಿ ಉತ್ತರ ಇಲ್ಲ, ಆದರೂ ನಾನು ಮಾನ್ಯ ಮಂತ್ರಿಗಳಲ್ಲಿ ಕೇಳುವುದೇನೆಂದರೆ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿನಿಯರನ್ನು ಸಾಮಾನ್ಯವಾಗಿ ಕಿಶೋರಿ ಎಂದು ಕರೆಯುತ್ತೇವೆ. ಇದು ಕೇಂದ್ರ ಸರ್ಕಾರದ ಸಬಲ ಯೋಜನೆಯಡಿ ಕಾರ್ಯಕ್ರಮ ಬರುತ್ತಿದ್ದು, ಇದಕ್ಕೆ ಎಷ್ಟು ಹಣವನ್ನು ಇಲಾಖೆ ವತಿಯಿಂದ ಖರ್ಚು ಮಾಡಿದ್ದಾರೆ. ಅದೇರೀತಿ 2020-21ನೇ ಸಾಲಿನ ಹಣಕಾಸು ವರ್ಷದಲ್ಲಿ ರೂ.712 ಲಕ್ಷ ಹಂಚಿಕೆಯಾಗಿದ್ದು, ಡಿಸೆಂಬರ್ 2020ರ ವರೆಗೆ ಯಾವುದೇ ಹಣವನ್ನು ಏಕೆ ಖರ್ಚು ಮಾಡಿಲ್ಲ? ಹಿಂದೆ ಖರ್ಚು ಮಾಡಿದ್ದು, 2020 ರಲ್ಲಿ ಏಕೆ ಖರ್ಚು ಮಾಡಿಲ್ಲ?

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಕಿಶೋರಿ ಶಕ್ತಿ ಯೋಜನೆಯನ್ವಯ ಕಳೆದ 3 ವರ್ಷಗಳಲ್ಲಿ ಎಷ್ಟು ಮೊತ್ತವನ್ನು ಖರ್ಚು ಮಾಡಲಾಗಿದೆ ಎಂಬ ಪ್ರಶ್ನೆಗೆ ವಿವರವನ್ನು ಅನುಬಂಧದಲ್ಲಿ ತಿಳಿಸಿದ್ದೇವೆ. ಸಬಲ ಮತ್ತು ಕಿಶೋರಿ ಶಕ್ತಿ ಎರಡು ಯೋಜನೆಗಳನ್ನು ಕೂಡಿಸಿ 2018 ರಲ್ಲಿ ಪ್ರಾಯಶೋಧನಾ ಬಾಲಕಿಯರ ಯೋಜನೆಯನ್ನಾಗಿ ರಾಜ್ಯದ 30 ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಲಾಗಿದೆ. ಮೊದಲು ಎರಡು ಯೋಜನೆಗಳಿದ್ದು, ಇದನ್ನು ಒಂದು ಯೋಜನೆಯನ್ನಾಗಿ ರೂಪಿಸಿ 2018-19 ರಿಂದ ಅನುಷ್ಠಾನ ಮಾಡಲಾಗುತ್ತಿದೆ. ಈಗ ಕಿಶೋರಿ ಯೋಜನೆ ಇಲ್ಲ. ಹೀಗಾಗಿ ರಾಜ್ಯದಲ್ಲಿ 51,897 ಪ್ರಾಯಶೋಧನಾ ಬಾಲಕಿಯರನ್ನು ಗುರುತಿಸಿದ್ದು, ಕೇಂದ್ರ ಸರ್ಕಾರದಿಂದ ಅವರಿಗೆ ಪೂರಕ ಪೌಷ್ಟಿಕ ಆಹಾರವನ್ನು SNP (Supplementary Nutrition Programme) ಕೊಡುತ್ತಿದ್ದು, ಇದನ್ನು 11 ರಿಂದ 14 ವರ್ಷ ವಯೋಮಿತಿಗೆ ಸೀಮಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ 50% ಮತ್ತು ರಾಜ್ಯ ಸರ್ಕಾರದ 50% ಅನುದಾನದ ಅಡಿಯಲ್ಲಿ ಈ ಪೂರಕ ಪೌಷ್ಟಿಕ ಆಹಾರವನ್ನು ಕೊಡುತ್ತೇವೆ. ಇದೇರೀತಿ ಪೌಷ್ಟಿಕೇತರ ಕಾರ್ಯಕ್ರಮಗಳಲ್ಲಿ ಕೇಂದ್ರ ಸರ್ಕಾರ 60% ಮತ್ತು ರಾಜ್ಯ ಸರ್ಕಾರದ 40% ಅನುದಾನವನ್ನು ಕೊಡಲಾಗುತ್ತಿದೆ. ಮಾನ್ಯ ಸದಸ್ಯರು 2020-21

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮತ್ತು 2021-22 ರಲ್ಲಿ ಖರ್ಚಾಗಬೇಕಾದ ಅನುದಾನ ಖರ್ಚಾಗಿಲ್ಲ ಎಂದು ಹೇಳುತ್ತಿದ್ದು, ಈ ಮಾರ್ಚ್ ಕೊನೆಗೆ ಪೂರ್ಣ ಅಂಕಿ-ಅಂಶಗಳು ಸಿಗುತ್ತದೆ. ಈ ಮಾಹಿತಿಯನ್ನು ಮಾನ್ಯ ಸದಸ್ಯರಿಗೆ ಒದಗಿಸುತ್ತೇನೆ.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ, ಇದು ಸಾಮಾನ್ಯವಾಗಿ ಅತೀ ಹಿಂದುಳಿದಿರುವ ಎಸ್‌ಸಿ, ಎಸ್‌ಟಿ, ಓಬಿಸಿ ಮತ್ತು ಸಾಮಾನ್ಯ ವರ್ಗದವರಲ್ಲಿಯೂ ಕೆಲವು ಮಕ್ಕಳು ಬರುತ್ತಾರೆ. ಅವರು ಶಾಲೆಯಿಂದ ಹೊರಗುಳಿದು ಮತ್ತೆ ಶಾಲೆಗೆ ಬರದಿದ್ದರೆ ಅವರ ಭವಿಷ್ಯ ಅಂಧಕಾರಕ್ಕೆ ಹೋಗುತ್ತದೆ. ನಂತರ ಯಾರದ್ದಾದರೂ ಕೈಗೆ ಸಿಕ್ಕಿ ಮಕ್ಕಳು ಕೆಟ್ಟ ಅಥವಾ ವಕ್ರ ಹಾದಿಯನ್ನು ಹಿಡಿಯುವ ಸಾಧ್ಯತೆ ಜಾಸ್ತಿ ಇದೆ. ಹಾಗಾಗಿ ಈ ಮಕ್ಕಳು ಮತ್ತೆ ಶಾಲೆಗೆ ವಾಪಸ್ಸು ಬರುವಲ್ಲಿ ಈ ಹಣ ಸಾಕಾಗದಿದ್ದರೆ ಮಾನ್ಯ ಮುಖ್ಯಮಂತ್ರಿಗಳ ಬಳಿ ಹೆಚ್ಚು ಹಣ ಪಡೆದು, ಪುನಃ ಆ ಮಕ್ಕಳು ಶಾಲೆಗೆ ಬರುವಂತೆ ಪರಿಣಾಮಕಾರಿಯಾಗಿ ಕಾರ್ಯಕ್ರಮ ಮಾಡಬೇಕೆಂದು ವಿನಂತಿಸುತ್ತೇನೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಕಳೆದ ವರ್ಷ 30 ಜಿಲ್ಲೆಗಳಲ್ಲಿ 7,664 ಪ್ರಾಯಪೂರ್ವ ಬಾಲಕಿಯರಲ್ಲಿ 5,623 ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಅದಕ್ಕೆ ಕೇವಲ ರೂ.92.67 ಲಕ್ಷ ಖರ್ಚಾಗಿದೆ. ಮಾನ್ಯ ಸದಸ್ಯರು ಹೇಳಿದಂತೆ ಇನ್ನೂ ಹೆಚ್ಚು ಆರ್ಥಿಕ ಸಹಾಯ ಬೇಕಾಗುತ್ತಿದ್ದು, ಮಾನ್ಯ ಮುಖ್ಯಮಂತ್ರಿಗಳಲ್ಲಿ ಇನ್ನೊಮ್ಮೆ ಮನವಿ ಮಾಡಿಕೊಂಡು ಹೆಚ್ಚು ಅನುದಾನವನ್ನು ಪಡೆಯಲು ಪ್ರಯತ್ನಿಸುತ್ತೇನೆ.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ, ಈ ಮಾತನ್ನು ಏಕೆ ಹೇಳುತ್ತಿದ್ದೇನೆಂದರೆ, ಈ ರೀತಿಯ ದೊಡ್ಡ ಪ್ರಮಾಣದ ವಿದ್ಯಾರ್ಥಿಗಳು ಇದ್ದು, ಇವರೆಲ್ಲರೂ ಬೀದಿ ಮಕ್ಕಳಾಗಿದ್ದಾರೆ. ನನ್ನ ಎನ್.ಜಿ.ಓ ಒಂದರಲ್ಲಿ ಸುಮಾರು ಸಾವಿರ ಮಕ್ಕಳಿದ್ದು, ಅವರಿಗಾಗಿ ಹಾಸ್ಟೆಲ್ ನಡೆಸುತ್ತಿದ್ದೇವೆ. ಇವರಲ್ಲಿ ಇಬ್ಬರು ತಹಶೀಲ್ದಾರ್ ಹುದ್ದೆ ಪಡೆದಿದ್ದು, ಇವರುಗಳಿಗೆ ಪೋಷಕರು ಇಲ್ಲ. ಹಾಗಾಗಿ ಮಕ್ಕಳಿಗೆ ಭವಿಷ್ಯ ಸಿಗುತ್ತದೆ, ಇಂತಹ ದೇವರ ಕೆಲಸವನ್ನು ಮಾನ್ಯ ಸಚಿವರು ಚೆನ್ನಾಗಿ ಮಾಡಬೇಕೆಂದು ಬಯಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಕೇವಲ ಪಟ್ಟಣಗಳಲ್ಲಿ ಮಾತ್ರವಲ್ಲದೇ ಗ್ರಾಮೀಣ ಭಾಗಗಳಲ್ಲಿ ಪ್ರತಿ ಅಂಗನವಾಡಿಗಳಲ್ಲಿ ಪ್ರಾಯಪೂರ್ವ ಬಾಲಕಿಯರ ಪಟ್ಟಿ ಇದ್ದು, ಅಂತಹವರನ್ನು ನಮ್ಮ ಇಲಾಖೆಯ ಸಿಬ್ಬಂದಿ ಗುರುತು ಮಾಡಿದ್ದಾರೆ. ಅವರ ಮನೆಗಳಿಗೆ ರೇಷನ್ ಕೊಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಅವರನ್ನು ಪುನಃ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಅಂಗನವಾಡಿ ಟೀಚರ್ ಇರಬಹುದು ಅಥವಾ ಸೂಪರ್‌ವೈಸರ್ ಕೆಲಸ ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಡೆಹಿಡಿಯಲಾದ ಪ್ರಶ್ನೆಗಳು

ಸಭಾಪತಿಯವರು:- ಶ್ರೀ ರಮೇಶ್‌ರವರು ಈಗ ಸದನದಲ್ಲಿ ಉಪಸ್ಥಿತರಿಲ್ಲ, ನಂತರ ಶ್ರೀ ತಿಪ್ಪೇಸ್ವಾಮಿ ರವರು ತಮ್ಮ ಪ್ರಶ್ನೆ ಕೇಳಿ.

ಪ್ರಶ್ನೆ ಸಂಖ್ಯೆ 1298

ಉತ್ತರದ ಪ್ರತಿ ಲಗತ್ತಿಸಿದೆ

ಶ್ರೀ ಕೆ.ಎ. ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಸಾರ್ವಜನಿಕ ಉದ್ಯಮಗಳ ಇಲಾಖೆಯಡಿಯಲ್ಲಿ 60 ಸಾರ್ವಜನಿಕ ಉದ್ದಿಮೆಗಳಿವೆ, ಇದರಲ್ಲಿ ಸುಮಾರು 34 ಲಾಭದಾಯಕ ಉದ್ಯಮಗಳಿದ್ದು, ಉಳಿಕೆ 24 ಉದ್ಯಮಗಳು ನಷ್ಟದಲ್ಲವೆ. ಇವುಗಳನ್ನು ಕ್ಲೋಸ್ ಮಾಡಲು ಅಥವಾ liquidation ಮಾಡಲು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ. ನನ್ನ ಪ್ರಶ್ನೆಯಂತೆ ಕೆಲವು ಉದ್ಯಮಗಳು ಆರ್ಥಿಕ ಇಲಾಖೆಯಲ್ಲಿ ಪಾನ ನಿಗಮ, MSIL(Mysore Sales International Limited, MCA (Ministry of Corporate Affairs), Industrial Department ನ ಐದಾರು ಉದ್ಯಮಗಳು ಬರುತ್ತಿದ್ದು, ಇವುಗಳಿಗೆ ಆಯಾ ಇಲಾಖೆಗಳಲ್ಲಿ ಆಡಳಿತ ನಿರ್ವಹಣೆ ಮಾಡುವ ಆಡಳಿತಾತ್ಮಕ ಇಲಾಖೆಗಳಾಗಿವೆ. ಆದರೆ Company Affairs ಗೆ ಸಂಬಂಧಪಟ್ಟ ಯಾವುದೇ ರೀತಿಯ ಆಡಿಟ್ ಆಗಬಹುದು, ಬೇರೆ ಬೇರೆ ಮೂಲಗಳಿಂದ ಸಾಲ ಅಥವಾ ಬಂಡವಾಳ ತರುವ ಕೆಲಸದ ಉಸ್ತುವಾರಿಯನ್ನು Public Enterprises ಇಲಾಖೆ ವಹಿಸಿದೆ. ಆದರೆ ಈ ಇಲಾಖೆಯನ್ನು ತಿರಸ್ಕಾರ ಮಾಡಿ ಎಷ್ಟೋ ಸಮಯದಲ್ಲಿ ಆಯಾ Public Enterprises ಸ್ವತಃ ಸರ್ಕಾರದ ಬಳಿ ಸಾಲ ಪಡೆಯುವುದು ಅಥವಾ ಬೇರೆ ಬ್ಯಾಂಕುಗಳಿಂದ ಸಾಲ ಪಡೆಯುವುದು ನಡೆಯುತ್ತಿದೆ. ಇದು CAG Report ನಲ್ಲಿ ಸಾಕಷ್ಟು ಬಂದಿದ್ದು, COPU (Committee on Public Undertakings) ದಲ್ಲಿ ವಿಸ್ತಾರವಾಗಿ ಚರ್ಚೆಯಾಗಿದೆ. ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ತಿಳಿಸಬೇಕೆಂಬುದು ನನ್ನ ವಿನಂತಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎನ್. ನಾಗರಾಜ್ (ಎಂ.ಉ.ಬಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿದ ಪ್ರಶ್ನೆಗೆ ಅನುಬಂಧ-3 ರಲ್ಲಿ ಸ್ಪಷ್ಟವಾದ ಉತ್ತರವನ್ನು ಒದಗಿಸಲಾಗಿದೆ. ಸಾರ್ವಜನಿಕ ಉದ್ಯಮಗಳ ಕಾರ್ಯನಿರ್ವಹಣೆ, ಅಭಿವೃದ್ಧಿ ಮತ್ತು ಪ್ರಗತಿ ಪರಿಶೀಲನೆಯನ್ನು ಸಂಬಂಧಪಟ್ಟ ಆಡಳಿತ ಇಲಾಖೆಗಳು ಕೈಗೊಳ್ಳಲಿದ್ದು, ಸಾರ್ವಜನಿಕ ಉದ್ಯಮಗಳ ಇಲಾಖೆ ಈ ಕೆಳಕಂಡ ವಿಷಯಗಳಿಗೆ ಮಾತ್ರ ಸಂಬಂಧಿಸಿದ ಇಲಾಖೆಯೊಂದಿಗೆ ಸಮಾಲೋಚಿಸುತ್ತಿದೆ. ಕಂಪನಿ/ನಿಗಮಗಳ ವೃಂದ ಮತ್ತು ನೇಮಕಾತಿ ನಿಯಮಗಳು, ಸರ್ಕಾರಕ್ಕೆ ಲಾಭಾಂಶವನ್ನು ಪಾವತಿಸುವ ಬಗ್ಗೆ ಮತ್ತು ನಿರ್ದೇಶಕರ ಮಂಡಳಿಯ ಸಭಾ ನಡವಳಿಗಳನ್ನು ಕಳುಹಿಸಿಕೊಡುವ ಬಗ್ಗೆ, ಬೋನಸ್/ಅನುಗ್ರಹಪೂರ್ವಕ ಕೊಡುಗೆ, ಅಸೋಸಿಯೇಷನ್‌ಗಳ ತಿದ್ದುಪಡಿ ಕುರಿತು, ಇವೆಲ್ಲವುಗಳನ್ನು ದಿನನಿತ್ಯದ ಕಾರ್ಯನಿರ್ವಹಣೆಗೆ ಸಂಬಂಧಪಟ್ಟ ಆಡಳಿತ ಇಲಾಖೆಯೊಂದಿಗೆ ನಿರ್ವಹಿಸಲಾಗುತ್ತಿದೆ. ಈ ಸಂಸ್ಥೆಗಳ ಪ್ರಗತಿ ವರದಿಯನ್ನು ಸಂಬಂಧಪಟ್ಟ ಇಲಾಖೆಯಿಂದ ಉಭಯ ಸದನಗಳಲ್ಲಿ ಮಂಡಿಸಲಾಗುತ್ತಿದೆ. ಅದರ ಜೊತೆಗೆ ಕರ್ನಾಟಕ ರಾಜ್ಯ ತೆಂಗಿನನಾರಿನ ಅಭಿವೃದ್ಧಿ ನಿಗಮ ನಿಯಮಿತದ ಮೌಲ್ಯಮಾಪನ ಕಾರ್ಯವನ್ನು ನಡೆಸಲಾಗುತ್ತಿದೆ. (ಮುಂದು)

(515) 22.03.2022 11.40 hv.rn

ಶ್ರೀ ಎನ್.ನಾಗರಾಜ್(ಎಂ.ಉ.ಬಿ)(ಮುಂದುವರೆದದ್ದು):-

ಇದರ ಜೊತೆಗೆ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಮೌಲ್ಯಮಾಪನವನ್ನು Centre for Research and Governance ಸಂಸ್ಥೆಯಿಂದ ನಡೆಸಲಾಗಿರುತ್ತದೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ಈ ಇಲಾಖೆಯನ್ನು ಕಡೆಗಣಿಸಿ, ಹೂಡಿಕೆ ಮಾಡುವುದಕ್ಕೆ ಹೋಗುತ್ತಿದ್ದಾರೆ. ಹೂಡಿಕೆ ಮಾಡಬೇಕೇ ಬೇಡವೇ ಎನ್ನುವ ನಿರ್ಧಾರವನ್ನು ಸಾರ್ವಜನಿಕ ಉದ್ಯಮಗಳ ಇಲಾಖೆ ಮಾಡಬೇಕಾಗಿದೆ. ಆದರೆ, ಇಲಾಖೆಯನ್ನು ಕಡೆಗಣಿಸಲಾಗುತ್ತಿದೆ. “ಕರ್ನಾಟಕ ರಾಜ್ಯ ತೆಂಗಿನನಾರಿನ ಅಭಿವೃದ್ಧಿ ನಿಗಮ ನಿಯಮಿತದ ಮೌಲ್ಯಮಾಪನ ಕಾರ್ಯವನ್ನು Centre for Sustainable Development ಸಂಸ್ಥೆಯಿಂದ ಮಾಡಿಸಲಾಗುತ್ತಿದೆ” ಎನ್ನುವ ಉತ್ತರವನ್ನು ಮಾನ್ಯ ಸಚಿವರು ನೀಡಿದ್ದಾರೆ. ಇದುವರೆಗೆ ಸುಮಾರು 10 ಸಾರ್ವಜನಿಕ ಉದ್ಯಮಗಳ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೌಲ್ಯಮಾಪನಗಳಿಗೆ ಸರ್ಕಾರ ಆದೇಶವನ್ನು ನೀಡಿದೆ. ಆದರೆ, ಒಂದೆರಡು ಉದ್ದಿಮೆಗಳಿಗೆ ಸಂಬಂಧಪಟ್ಟಂತೆ ಮಾತ್ರ ವರದಿ ಬಂದಿದೆ. 2019-20ನೇ ಸಾಲಿಗೆ ಅನ್ವಯವಾಗುವಂತೆ ಇನ್ನೂ ಬಹಳಷ್ಟು ಉದ್ದಿಮೆಗಳಿಗೆ ಸಂಬಂಧಪಟ್ಟಂತೆ ವರದಿಗಳು ಬಂದಿಲ್ಲ. 2020-21 ಮತ್ತು 2021-22ನೇ ಸಾಲಿನ ಮೌಲ್ಯಮಾಪನ ಕಾರ್ಯವಾಗಿಲ್ಲ. ಇದರ ಬಗ್ಗೆಯೂ ಸರ್ಕಾರ ಗಮನಹರಿಸಬೇಕಾಗುತ್ತದೆ.

ಸನ್ಮಾನ್ಯ ಸಭಾಪತಿಯವರೇ, ಸಿ.ಎಸ್.ಆರ್. ಫಂಡ್‌ಗೆ ಸಂಬಂಧಪಟ್ಟಂತೆ ಹೇಳಬೇಕಾದರೆ, ಇನ್ನೂ ಹಲವಾರು ಉದ್ದಿಮೆಗಳು ಸಿ.ಎಸ್.ಆರ್ ಪಾಲಿಸಿಯನ್ನು ಮಾಡಿಕೊಂಡಿಲ್ಲ. Ministry of Company affairs ಅವರು ಏನು ಹೇಳುತ್ತಾರೆಂದರೇ, ಯಾವುದೇ ರೀತಿಯಲ್ಲಿ ಸಿ.ಎಸ್.ಆರ್. ಫಂಡ್‌ನಲ್ಲಿ ಶೇಕಡಾ 2ರಷ್ಟನ್ನು ಬೇರೆಬೇರೆ ಉದ್ದೇಶಗಳಿಗೆ ಕೊಡಬೇಕಾದರೆ, ಯಾವುದಕ್ಕೆ ಕೊಡಬೇಕು ಎನ್ನುವುದರ ಬಗ್ಗೆ ಒಂದು ನಿಯಮವನ್ನು ರಚನೆ ಮಾಡಬೇಕಾಗುತ್ತದೆ. ಉದಾಹರಣೆಗೆ ಹೇಳಬೇಕಾದರೆ, ಹಣ್ಣು ಚಿನ್ನದ ಗಣಿ ಕಂಪನಿ ನಿಯಮಿತದವರು ಸಿ.ಎಸ್.ಆರ್.ಫಂಡ್ ಕೊಡುವುದಾದರೆ, ಅಲ್ಲರುವಂತಹ ಸ್ಕೂಲ್, ಕಾಲೇಜು, ಸಮುದಾಯ ಭವನ ಮುಂತಾದವುಗಳಿಗೆ ಕೊಡುತ್ತೇವೆ ಎನ್ನುವ ನಿರ್ಣಯವನ್ನು ಮಾಡಬೇಕಾಗುತ್ತದೆ. ಎಷ್ಟೋ ಉದ್ದಿಮೆಗಳು ಸಿ.ಎಸ್.ಆರ್. ಫಂಡ್‌ಗೆ ಸಂಬಂಧಪಟ್ಟಂತೆ ಪಾಲಿಸಿಯನ್ನು ಮಾಡಿಕೊಂಡಿಲ್ಲ. ಸಿ.ಎಸ್.ಆರ್. ಫಂಡ್ ಅನ್ನು ಯಾವ ರೀತಿ ಕೊಡಬೇಕು ಎನ್ನುವುದರ ಬಗ್ಗೆ ನಿರ್ಣಯವನ್ನು ಮಾಡಿಲ್ಲ. ಎಷ್ಟೋ ಕಂಪನಿಗಳು ತಮಗೆ ಎಷ್ಟು ಆದಾಯ ಬರುತ್ತದೆ ಎನ್ನುವುದನ್ನು ಅಂದಾಜು ಮಾಡದೇ 2-3 ಕೋಟಿ ರೂಪಾಯಿಗಳಷ್ಟು ಆದಾಯ ತೆರಿಗೆಯನ್ನು ಪಾವತಿ ಮಾಡಿದ್ದಾರೆ. ಉದಾಹರಣೆಗೆ ಹೇಳಬೇಕಾದರೆ, ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ, ಎಂ.ಎಸ್.ಐ.ಎಲ್., ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಂಪನಿಗಳು ತಮ್ಮ ಆದಾಯವನ್ನು ಅಂದಾಜು ಮಾಡದೇ ಸುಮಾರು 2-3 ಕೋಟಿ ರೂಪಾಯಿಗಳಷ್ಟು ಹೆಚ್ಚಿನ ಆದಾಯ ತೆರಿಗೆಯನ್ನು ಪಾವತಿ ಮಾಡಿದ್ದಾರೆ. ಇದು ಬಹಳ ಮಹತ್ವದ ಇಲಾಖೆಯಾಗಿದೆ. Committee on Public Undertakings (CoPU) ನ ಅಧ್ಯಕ್ಷರು ಈ ಸದನದಲ್ಲಿಯೇ ಇದ್ದಾರೆ. ಅವರು ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುತ್ತಾರೆ. ಸಾರ್ವಜನಿಕ ಉದ್ದಿಮೆಗಳಿಂದ ಸಿ.ಎಸ್.ಆರ್. ಪಾಲಿಸಿಯನ್ನು ಆದಷ್ಟು ಬೇಗ ಹೊರತರಬೇಕಾಗಿದೆ. ಸಿ.ಎಸ್.ಆರ್. ಫಂಡ್ ಅನ್ನು ಯಾವುದಕ್ಕೆ ಕೊಡಬೇಕು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎನ್ನುವುದರ ಬಗ್ಗೆ Ministry of Company affairsನಲ್ಲಿ ಮಾರ್ಗಸೂಚಿಗಳು ಇವೆ. ಸಿ.ಎಸ್.ಆರ್.ಫಂಡ್ ಅನ್ನು ಸ್ಥಳೀಯವಾಗಿ ಅಭಿವೃದ್ಧಿ ಕಾರ್ಯಗಳಿಗೆ ನೀಡಬೇಕು ಎನ್ನುವುದರ ಬಗ್ಗೆ ಸರ್ಕಾರ ಒಂದು ನಿರ್ಣಯವನ್ನು ತೆಗೆದುಕೊಳ್ಳಬೇಕಾಗಿದೆ.

ಶ್ರೀ ಎನ್.ನಾಗರಾಜ(ಎಂ.ಟಿ.ಬಿ):- ಸನ್ಮಾನ್ಯ ಸಭಾಪತಿಯವರೇ, ಉದ್ದಿಮೆಗಳಿಗೆ ಬರುವಂತಹ ಲಾಭದಲ್ಲ ಕಡ್ಡಾಯವಾಗಿ ಶೇಕಡಾ 2ರಷ್ಟನ್ನು ಸಿ.ಎಸ್.ಆರ್. ಫಂಡ್‌ಗೆ ನೀಡಬೇಕೆಂದು ಕೇಂದ್ರ ಸರ್ಕಾರದ ಆದೇಶವಿದೆ. ಸ್ಥಳೀಯವಾಗಿರುವ ಗ್ರಾಮ ಪಂಚಾಯತಿ, ನಗರಸಭೆ, ಪಟ್ಟಣ ಪಂಚಾಯತಿ ಮತ್ತು ಪುರಸಭೆಗಳಲ್ಲಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ಸಿ.ಎಸ್.ಆರ್.ಫಂಡ್ ಕೊಡಬೇಕೆನ್ನುವ ಕಾನೂನು ಇದೆ. ಆದರೆ, ಕಡ್ಡಾಯವಾಗಿ ಕೊಡಬೇಕೆಂದು ಇಲ್ಲಿಯವರೆಗೆ ಯಾವುದೇ ಕಾನೂನು ಇಲ್ಲ. ನಮ್ಮ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಡ್ಡಾಯವಾಗಿ ಶೇಕಡಾ 2ರಷ್ಟನ್ನು ಸಿ.ಎಸ್.ಆರ್. ಫಂಡ್ ಅನ್ನು ಕೊಡದೇ ಇರುವ ಉದ್ದಿಮೆಗಳ ಮೇಲೆ ಕ್ರಮ ಜರುಗಿಸುವ ಬಗ್ಗೆ ಚರ್ಚಿಸಲಾಗುವುದು.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಸನ್ಮಾನ್ಯ ಸಭಾಪತಿಯವೇ, ಸಿ.ಎಸ್.ಆರ್. ಫಂಡ್‌ಗೆ ಸಂಬಂಧಪಟ್ಟಂತೆ ಒಂದು ಪಾಲಿಸಿ ಮಾಡಬೇಕೆನ್ನುವುದು ನನ್ನ ಒತ್ತಾಯವಾಗಿದೆ. ಸಿ.ಎಸ್.ಆರ್. ಫಂಡ್ ಅನ್ನು ಯಾವ ರೀತಿಯಲ್ಲಿ ಹಂಚಿಕೆ ಮಾಡಬೇಕೆನ್ನುವುದರ ಬಗ್ಗೆಯೂ ಸರ್ಕಾರ ಮಾರ್ಗದರ್ಶನವನ್ನು ನೀಡಬೇಕಾಗಿದೆ. ಈ ಬಗ್ಗೆ ಸರ್ಕಾರ ಭರವಸೆಯನ್ನು ನೀಡಬೇಕಾಗಿದೆ. ಮಾನ್ಯ ಸಚಿವರಿಗೆ ಪ್ರದತ್ತವಾಗಿರುವ ಅಧಿಕಾರವನ್ನು ಏತಕ್ಕೋಸ್ಕರ ಚಲಾಯಿಸುತ್ತಿಲ್ಲ ಎನ್ನುವುದು ನನ್ನ ಪ್ರಶ್ನೆಯಾಗಿದೆ.

ಶ್ರೀ ಎನ್.ನಾಗರಾಜ(ಎಂ.ಟಿ.ಬಿ):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ನೀಡಿರುವ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಸಿ.ಎಸ್.ಆರ್. ಫಂಡ್ ಅನ್ನು ಯಾವ ರೀತಿಯಲ್ಲಿ ವೆಚ್ಚ ಮಾಡಬಹುದು ಎನ್ನುವ ನಿಟ್ಟಿನಲ್ಲಿ ಒಂದು ಪಾಲಿಸಿ ಮಾಡುವುದಕ್ಕೆ ನಾನು ಕ್ರಮ ಕೈಗೊಳ್ಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಡೆಹಿಡಿಯಲಾದ ಪ್ರಶ್ನೆ ಸಂಖ್ಯೆ: 1892

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಯು.ಬಿ.ವೆಂಕಟೇಶ್:- ಸನ್ಮಾನ್ಯ ಸಭಾಪತಿಯವರೇ, ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಎರಡು ತಿಂಗಳುಗಳು ಕಳೆದರೂ ಇದುವರೆವಿಗೂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲು ಪ್ರಕಟಿಸದಿರಲು ಕಾರಣವೇನು ಎನ್ನುವ ಪ್ರಶ್ನೆಯನ್ನು ಕೇಳಿದ್ದೆ. ಅದಕ್ಕೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶ ಹೊರಬಂದು ಎಷ್ಟು ದಿನಗಳಾಗಿವೆ. ಇಲ್ಲಯವರೆಗೆ ಏತಕ್ಕೋಸ್ಕರ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲು ಪ್ರಕಟಿಸಿಲ್ಲವೆನ್ನುವುದು ನನ್ನ ಪ್ರಶ್ನೆಯಾಗಿದೆ. ಇದಕ್ಕೆ ಮಾನ್ಯ ಸಚಿವರು ಉತ್ತರಿಸಬೇಕಾಗಿದೆ.

ಶ್ರೀ ಎನ್.ನಾಗರಾಜ(ಎಂ.ಟಿ.ಬಿ):- ಸನ್ಮಾನ್ಯ ಸಭಾಪತಿಯವರೇ, ಸುಪ್ರೀಂ ಕೋರ್ಟ್ 2010ರಲ್ಲಿ ಆದೇಶವನ್ನು ನೀಡಿತು. ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಅಖತ ರೂಪದ ಉತ್ತರದಲ್ಲಿ ನೀಡಿದ್ದೇವೆ. ಇದಕ್ಕೆ ಸಂಬಂಧಪಟ್ಟಂತೆ ಕಾನೂನು ಕಾರ್ಯದರ್ಶಿಗಳು ಮತ್ತು ಅಡ್ವೋಕೇಟ್ ಜನರಲ್ ಅವರುಗಳ ಜೊತೆಗೆ ಈಗಾಗಲೇ ಎರಡು ಬಾರಿ ಮಾತನಾಡಿದ್ದೇನೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ಮೀಸಲಾತಿಯನ್ನು ನಿಗದಿಪಡಿಸಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಮುಂದಿನ ಆದೇಶದವರೆಗೆ ನಿಗದಿಪಡಿಸದೇ, ಸಂವಿಧಾನದ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ನಿಗದಿಪಡಿಸಿ ಉಳಿದ ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಬೇಕಾಗಿರುತ್ತದೆಂದು ಉಲ್ಲೇಖಿಸಲಾಗಿದೆ. ಒಂದು ಸಮಿತಿಯನ್ನು ರಚನೆ ಮಾಡಿ, ಆ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ಮಾಡಿ, ಆದಷ್ಟು ಬೇಗನೇ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಸರ್ಕಾರವೂ ಸಹ ಇವರುಗಳ ನೇಮಕಾತಿಯ ಬಗ್ಗೆ ಆತುರವನ್ನು ಹೊಂದಿದೆ. ಚುನಾವಣೆಗಳು ನಡೆದು ಇಂದಿಗೆ 96 ದಿನಗಳು ಕಳೆದಿವೆ. ಚುನಾಯಿತ ನಗರಸಭೆ ಸದಸ್ಯರುಗಳು ಇದ್ದಾರೆ. ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿಲ್ಲ. ಅಲ್ಲರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕಾಲಕಾಲಕ್ಕೆ ಆಗಬೇಕಾಗಿರುವಂತಹ ಸಾರ್ವಜನಿಕರ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಸಮಿತಿಯನ್ನು ರಚನೆ ಮಾಡಿ, ಆ ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ಆದೇಶ, ಮಧ್ಯಪ್ರದೇಶ ಮತ್ತು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಹಾರಾಷ್ಟ್ರ ರಾಜ್ಯಗಳಿಗೆ ಸಂಬಂಧಪಟ್ಟಂತೆ ಹೊರಡಿಸಿರುವ ಆದೇಶಗಳ ಬಗ್ಗೆಯೂ ಸವಿಸ್ತಾರವಾಗಿ ಚರ್ಚೆ ಮಾಡಿ ಒಂದು ತೀರ್ಮಾನ ತೆಗೆದುಕೊಂಡು, ಆದಷ್ಟು ಬೇಗನೇ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ನಿಗಡಿಪಡಿಸುವ ಬಗ್ಗೆ ಕ್ರಮ ಜರುಗಿಸಲಾಗುತ್ತದೆ.

ಶ್ರೀ ಯು.ಬಿ.ವೆಂಕಟೇಶ್:- ಸನ್ಮಾನ್ಯ ಸಭಾಪತಿಯವರೇ, ಸರ್ಕಾರ ಜನಪ್ರತಿನಿಧಿಗಳ ಅವಧಿಯನ್ನು ಮುಂದುವರಿಸುತ್ತದೆಯೇ? ಈಗಾಗಲೇ ಎರಡು ವರ್ಷಗಳು ಕಳೆದು ಹೋಗಿವೆ. ಇವರು ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡುವುದಕ್ಕೆ ಇನ್ನೂ ಎರಡು ಮೂರು ವರ್ಷಗಳು ಬೇಕಾಗುತ್ತದೆ. ಹೆಚ್ಚುವರಿಯಾಗಿ ಜನಪ್ರತಿನಿಧಿಗಳ ಕಾಲಾವಧಿಯನ್ನು 5 ವರ್ಷಗಳ ಕಾಲ ವಿಸ್ತರಣೆ ಮಾಡಲಾಗುತ್ತದೆಯೇ ಎನ್ನುವುದು ನನ್ನ ಪ್ರಶ್ನೆಯಾಗಿದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಸನ್ಮಾನ್ಯ ಸಭಾಪತಿಯವರೇ, ಚುನಾವಣೆ ನಡೆದ ನಂತರ ಚುನಾಯಿತ ಪ್ರತಿನಿಧಿಗಳ ಕಾಲಾವಧಿಯನ್ನು ಮೊದಲು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಾಗಿ ಮೊದಲ ಸಭೆ ನಡೆದ ದಿನಾಂಕದಿಂದ 5 ವರ್ಷಗಳನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಆದ್ದರಿಂದ ಜನಪ್ರತಿನಿಧಿಗಳ ಅವಧಿ ಕುಂಠಿತವಾಗುವುದಿಲ್ಲ. ಇದರ ಬಗ್ಗೆ ಮಾನ್ಯ ಸದಸ್ಯರಿಗೆ ಆತಂಕ ಬೇಡ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಸನ್ಮಾನ್ಯ ಸಭಾಪತಿಯವರೇ, ಹಿಂದೆ ಮತ್ತೊಂದು ಚುನಾವಣೆ ನಡೆಯುವವರೆಗೂ ಜನಪ್ರತಿನಿಧಿಗಳು ಇರುತ್ತಿದ್ದರು. ಅದೇ ಕ್ರಮವನ್ನು ಅನುಸರಿಸಬೇಕೆನ್ನುವುದು ನನ್ನ ಸಲಹೆಯಾಗಿದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಸನ್ಮಾನ್ಯ ಸಭಾಪತಿಯವರೇ, ಹಿಂದೆ ಗ್ರಾಮ ಪಂಚಾಯತಿಗಳಲ್ಲಿ ಮತ್ತು ನಗರಾಡಳಿತ ಸಂಸ್ಥೆಗಳಲ್ಲಿ ಮುಂದಿನ ಚುನಾವಣೆ ಬರುವವರೆಗೂ ಜನಪ್ರತಿನಿಧಿಗಳು ಇರುತ್ತಿದ್ದರು. ಆದರೆ, ಕಾಯಿದೆಗೆ ತಿದ್ದುಪಡಿ ತಂದು ಅವಧಿ ಮುಗಿದ ನಂತರ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಕೈಗೆ ಅಧಿಕಾರ ಹೋಗಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ತಾಂತ್ರಿಕವಾದ ಮತ್ತು ಕಾನೂನಿನ ಆಡಳಿತವನ್ನು ನಿವಾರಣೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಯು.ಬಿ.ವೆಂಕಟೇಶ್:- ಸನ್ಮಾನ್ಯ ಸಭಾಪತಿಯವರೇ, ಅದನ್ನು ಎಷ್ಟು ದಿನಗಳೊಳಗಾಗಿ ಮಾಡಲಾಗುತ್ತದೆ ಎನ್ನುವುದನ್ನು ಮಾನ್ಯ ಸಚಿವರು ತಿಳಿಸಬೇಕಾಗಿದೆ.

ಶ್ರೀ ಎನ್.ನಾಗರಾಜ(ಎಂ.ಟಿ.ಬಿ):- ಸನ್ಮಾನ್ಯ ಸಭಾಪತಿಯವರೇ, ಒಂದು ಉದಾಹರಣೆಯನ್ನು ನೀಡುತ್ತಾ ನಾನು ಉತ್ತರವನ್ನು ಕೊಡುತ್ತಿದ್ದೇನೆ. ದೇವನಹಳ್ಳಿಯ ವಿಜಯಪುರ ಪುರಸಭೆಯ ಚುನಾವಣೆಯಾಗಿ ಎರಡು ವರ್ಷಗಳಾದರೂ ಕೋರ್ಟ್‌ನಲ್ಲಿ ಸ್ಟೇ ಇದ್ದ ಕಾರಣದಿಂದಾಗಿ ಅಧ್ಯಕ್ಷರು ಉಪಾಧ್ಯಕ್ಷರ ನೇಮಕಾತಿ ಆಗಿರಲಿಲ್ಲ. ಎರಡು ವರ್ಷಗಳ ನಂತರ ಆದೇಶ ಬಂತು. ಈಗ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇಮಕಾತಿ ಆಗಿದೆ. ಇವರುಗಳ ನೇಮಕಾತಿಯನ್ನು ಆದಷ್ಟು ಬೇಗನೇ ಮಾಡಬೇಕೆನ್ನುವುದು ನಮ್ಮ ಸರ್ಕಾರದ ಆಶಯವಾಗಿದೆ. ಈ ವಿಚಾರವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಈ ವಿಚಾರದ ಬಗ್ಗೆ ಬಹಳ ಒತ್ತಡಗಳು ಬರುತ್ತಿವೆ. ಅವರುಗಳ ನೇಮಕಾತಿಯನ್ನು ನಾವು ಮಾಡಲೇಬೇಕು ಎನ್ನುವ ಮಾತನ್ನು ಸಹ ಹೇಳಿದ್ದೇನೆ. ಆದಷ್ಟು ಬೇಗ ಸರ್ಕಾರ ಕ್ರಮ ಕೈಗೊಳ್ಳುತ್ತದೆ.

ಶ್ರೀ ಯು.ಬಿ.ವೆಂಕಟೇಶ್:- ಸನ್ಮಾನ್ಯ ಸಭಾಪತಿಯವರೇ, ಆದಷ್ಟು ಬೇಗ ಎಂದರೆ, ಎಷ್ಟು ದಿನದೊಳಗೆ, ಎಷ್ಟು ತಿಂಗಳುಗಳಲ್ಲಿ ಈ ವಿಚಾರದ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎನ್ನುವುದನ್ನು ಮಾನ್ಯ ಸಚಿವರು ಸ್ಪಷ್ಟವಾಗಿ ತಿಳಿಸಬೇಕಾಗಿದೆ.

ಶ್ರೀ ಎನ್.ನಾಗರಾಜ(ಎಂ.ಟಿ.ಬಿ):- ಸನ್ಮಾನ್ಯ ಸಭಾಪತಿಯವರೇ, ಈಗ ಒಂದು ಕಾಲಮಿತಿಯನ್ನು ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಮತ್ತು ಅಡ್ವೋಕೇಟ್ ಜನರಲ್ ಇವರುಗಳೊಂದಿಗೆ ಸಮಾಲೋಚಿಸಿ, 8 ದಿನಗಳೊಳಗಾಗಿ ಅವರಿಗೆ ಉತ್ತರವನ್ನು ನೀಡುವಂತಹ ಪ್ರಯತ್ನ ಮಾಡಲಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಡೆಹಿಡಿಯಲಾದ ಪ್ರಶ್ನೆ ಸಂಖ್ಯೆ: 1837

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಹೆಚ್.ಎಂ.ರಮೇಶ್‌ಗೌಡ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ರಾಜ್ಯದಲ್ಲ ರಾಜ ಕಾಲುವೆಗಳು ಹದಗೆಟ್ಟಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎನ್ನುವ ನನ್ನ ಪ್ರಶ್ನೆಗೆ “ಬಂದಿರುತ್ತದೆ” ಎನ್ನುವ ಉತ್ತರವನ್ನು ನೀಡಿದ್ದಾರೆ. “ಹಾಗಿದ್ದಲ್ಲಿ ರಾಜ ಕಾಲುವೆಗಳನ್ನು ನಿರ್ಮಾಣ ಮಾಡಲು ಕೈಗೊಂಡಿರುವ ಕ್ರಮಗಳೇನು” ಎನ್ನುವ ನನ್ನ ಎರಡನೆಯ ಪ್ರಶ್ನೆಗೆ, “ರಾಜ ಕಾಲುವೆಗಳ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಪ್ರತ್ಯೇಕ ಅನುದಾನ ನಿಗದಿಪಡಿಸಿರುವುದಿಲ್ಲ. ಸರ್ಕಾರದ ವಿವಿಧ ಯೋಜನೆಗಳಡಿ ನಗರಗಳಿಗೆ ಲಭ್ಯವಾಗಿರುವ ಮಳೆನೀರು ಚರಂಡಿಗೆ ನೀಡಲಾಗಿರುವ ಅನುದಾನದಲ್ಲಯೇ ರಾಜ ಕಾಲುವೆಗಳ ಅಭಿವೃದ್ಧಿಯನ್ನು ಹಂತಹಂತವಾಗಿ ಕೈಗೊಳ್ಳಲಾಗಿರುತ್ತದೆ” ಎಂದು ಹೇಳಿದ್ದಾರೆ.

(ಮುಂದುವರಿದಿದೆ)

(516) 22.3.2022 11.50 ಪಿಕೆ:ವಿಕೆ

ಶ್ರೀ ಹೆಚ್.ಎಂ.ರಮೇಶ್ ಗೌಡ(ಮುಂದು)

ಉದಾಹರಣೆಗೆ ಹೇಳುವುದಾದರೆ, ನಿನ್ನೆ ಬೆಂಗಳೂರಿನ ಹೆಬ್ಬಾಳದಲ್ಲ ಕೇವಲ 2 ಗಂಟೆಗಳ ಕಾಲ ಮಳೆ ಬಂತು. ಅಲ್ಲಿ ಒಂದು ಮಗು ಸತ್ತು ಹೋಯಿತು. ಏಕೆಂದರೆ, ಇವತ್ತಿನವರೆಗೂ ರಾಜ ಕಾಲುವೆಗಳನ್ನು ತೆರೆವು ಮಾಡಿಲ್ಲ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಈ ಕುರಿತು ಏನಾದರೂ ಗಲಾಟೆಯಾದರೆ, ಬಿಬಿಎಂಪಿ ಯವರು ನಾಮ್ ಕೆ ವಾಸ್ತೇ ಅಂತಹ ಕಡೆ ಹೋಗಿ ಸಜ್ಜಾ ಒಡೆಯುತ್ತಾರೆ ಅಷ್ಟೆ. ಇದುವರೆಗೂ ಬೆಂಗಳೂರು ನಗರದಲ್ಲಾಗಿರಬಹುದು ಅಥವಾ ರಾಜ್ಯದ ಯಾವುದೇ ಭಾಗಗಳಲ್ಲೂ ರಾಜ ಕಾಲುವೆಗಳನ್ನು ತೆರೆವುಗೊಳಿಸಿಲ್ಲ. ಅದರ ಪ್ರತಿಫಲವಾಗಿ ನಿನ್ನೆ ಒಂದು ಮಗು ಸತ್ತು ಹೋಯಿತು. ಸರ್ಕಾರ, ಬೆಂಗಳೂರು ನಗರದಲ್ಲ ಒತ್ತುವರಿ ಗುರುತು ಮಾಡಲು ಸರ್ವೆ ಕಾರ್ಯ ಕೈಗೊಳ್ಳಲು ಪತ್ರ ಬರೆಯಲಾಗುತ್ತದೆ; ಒತ್ತುವರಿ ಕಂಡುಬಂದಲ್ಲಿ ನಿಯಮಾನುಸಾರ ತೆರೆವುಗೊಳಿಸಲಾಗುವುದು ಎಂದು ಹೇಳುತ್ತದೆ. ಇನ್ನು ಎಷ್ಟು ಜನ ಸತ್ತ ಮೇಲೆ ತೆರೆವುಗೊಳಿಸುತ್ತಾರೆ? ಇನ್ನೂ ಎಷ್ಟು ಜನ ಸಾಯಬೇಕು? ನಿನ್ನೆ ಒಂದು ಮಗು ಸತ್ತಿದೆ. ಯಾವುದೇ ಸರ್ಕಾರ ಇದ್ದರೂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೂಡ, ಇದುವರೆಗೂ ಮಳೆ ನೀರು ಕೊಯ್ಲು ಸರಿಯಾಗಿ ಜಾರಿಗೆ ತಂದಿಲ್ಲ. ನೀವು ಸಿಮೆಂಟ್ ಬಳಸಿ storm water drains ಮಾಡುತ್ತಿದ್ದೀರಿ. ಇದರಿಂದ ಕಸ ತುಂಬಿಕೊಂಡಿದೆಯೇ ಹೊರತು ಎಲ್ಲೂ ಸಹ ನೀರು ಹೋಗುವುದಿಲ್ಲ. ನೀವು ಯಾರನ್ನಾದರೂ ಕೇಳಿ ಇದೇ ಮಾತನ್ನು ಹೇಳುತ್ತಾರೆ. ಮಾನ್ಯ ಸಚಿವರು ತಾವು ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲ ರಾಜಕಾಲುವೆಗಳೇ ಇಲ್ಲ ಎಂದು ಹೇಳುತ್ತಾರೆ.

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಗಳೆ, ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ನಿರ್ದಿಷ್ಟವಾಗಿ ಇಂಥದ್ದೇ ಅನುದಾನದ ಅಡಿಯಲ್ಲಿ ತೆರವುಗೊಳಿಸಬೇಕು ಎಂಬುದನ್ನು ನಿಗದಿಪಡಿಸಿಲ್ಲ. ಮಾನ್ಯ ಸಭಾಪತಿಗಳೆ, ರಾಜ್ಯ ಸರ್ಕಾರದ ನಾಲ್ವೈದು ಯೋಜನೆಗಳಿವೆ. 14ನೇ ಹಣಕಾಸು ಆಯೋಗ, 15ನೇ ಹಣಕಾಸು ಆಯೋಗ, SFCs grant ನಗರೋತ್ಥಾನ, ಸ್ಥಳೀಯವಾಗಿ ಬರುವ ಆಸ್ತಿ ತೆರಿಗೆಗಳು ಮತ್ತು ಕೇಂದ್ರ ಪುರಸ್ಕೃತ ಅಮೃತ್ ಯೋಜನೆ ಅಡಿಗಳಲ್ಲಿ ಕಾಲುವೆಗಳನ್ನು ದುರಸ್ತಿ ಮಾಡುವುದಕ್ಕೆ, ಚರಂಡಿಗಳನ್ನು ನಿರ್ಮಾಣ ಮಾಡುವುದಕ್ಕೆ ಮತ್ತು ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಅವಕಾಶ ಇದೆ.

ಶ್ರೀ ಹೆಚ್.ಎಂ.ರಮೇಶ ಗೌಡ:- ಮಾನ್ಯ ಸಭಾಪತಿಗಳೆ, ಇದುವರೆಗೂ ಈ ಕೆಲಸಕ್ಕೆ ಯಾವುದೇ ಅನುದಾನವಿಲ್ಲ ಎಂದು ಹೇಳಿದರು. ಮಳೆ ಬಂದ ಸಂದರ್ಭದಲ್ಲಿ ಬೆಂಗಳೂರಿಗೆ ಸಂಬಂಧಪಟ್ಟಂತೆ ಬಿಬಿಎಂಪಿ ಇರಬಹುದು ಅಥವಾ ಬೆಂಗಳೂರು ಗ್ರಾಮಾಂತರ ಅಥವಾ ನಗರಸಭೆ ಅಥವಾ ಪುರಸಭೆಗಳಿರಬಹುದು, ಇಲ್ಲಿನ ರಾಜಕಾಲುವೆಗಳನ್ನು ತೆರವು ಮಾಡುವುದಕ್ಕೆ ಅನುದಾನವನ್ನೇ ಇಟ್ಟು ಎಂದು ಹೇಳುತ್ತೀರಿ. ಹಾಗಾದರೆ, ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ಕಟ್ಟಬಹುದೇ? ಬೆಂಗಳೂರು ನಗರಕ್ಕೆ ಸಂಬಂಧಪಟ್ಟಂತೆ ನಾನು ಉದಾಹರಣೆ ಕೊಡುತ್ತೇನೆ. ಮಾನ್ಯ ನಗರಾಭಿವೃದ್ಧಿ ಸಚಿವರು ಇಲ್ಲೇ ಇದ್ದಾರೆ; ಅವರ ವ್ಯಾಪ್ತಿ ಬೆಂಗಳೂರು ನಗರ ಹೊರತುಪಡಿಸಿ ಬರುತ್ತದೆ. ಆದರೂ ಅವರ ಗಮನಸೆಳೆಯ ಬಯಸುತ್ತೇನೆ. ಬಿಬಿಎಂಪಿ ವ್ಯಾಪ್ತಿಗೆ ಬರುವ ಹೆಣ್ಣುರು ಮುಖ್ಯ ರಸ್ತೆಯಲ್ಲಿನ ರಾಜಕಾಲುವೆಯ ಒತ್ತುವರಿಯನ್ನು ತೆರವುಗೊಳಿಸಬೇಕಿದೆ. ಈ ಕುರಿತು ಸರ್ವೆ ರಿಪೋರ್ಟ್ ಕೊಟ್ಟಿದ್ದರು. ಹಿಂದೆ ಇದ್ದ ಮುಖ್ಯಮಂತ್ರಿಗಳು ಅಲ್ಲಿಗೆ ಬೇಕಾದಷ್ಟು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಲ ಸ್ಥಳ ವೀಕ್ಷಣೆ ಕೂಡ ಮಾಡಿದ್ದಾರೆ. ಮಳೆ ಬಂದ ಸಂದರ್ಭದಲ್ಲಿ ಜನ ಓಡಾಡುವುದಕ್ಕೆ ಆಗುವುದಿಲ್ಲ. ಬೆಂಗಳೂರು-ಬಾಗಲೂರು ರಸ್ತೆಯ ಮೇಲೆ ಓಡಾಡುವುದಕ್ಕೆ ಆಗುವುದಿಲ್ಲ.

ಶ್ರೀ ಬಿ.ಎ.ಬಸವರಾಜ್(ಬೈರತಿ)(ನಗರಾಭಿವೃದ್ಧಿ ಸಚಿವರು):- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರು ಬೆಂಗಳೂರು ನಗರಕ್ಕೆ ಸಂಬಂಧಪಟ್ಟಂತೆ ಪ್ರಶ್ನೆ ಕೇಳುತ್ತಿದ್ದಾರೆ. ಆ ಕುರಿತು ಮಾನ್ಯ ಮುಖ್ಯಮಂತ್ರಿಗಳು ಉತ್ತರ ಕೊಡಬೇಕಾಗುತ್ತದೆ. ಬೆಂಗಳೂರು ನಗರಕ್ಕೆ ಸಂಬಂಧಪಟ್ಟಂತೆ ಮಾನ್ಯ ಮುಖ್ಯಮಂತ್ರಿಗಳು ವಿಶೇಷವಾಗಿ ಒಂದು ಯೋಜನೆಯನ್ನು ರೂಪಿಸಿದ್ದಾರೆ. ರೂ. 1500 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಿ, ಸಮಗ್ರವಾಗಿ ಎಲ್ಲೆಲ್ಲ ನೀರಾವರಿ ಕಾಲುವೆಗಳು ಹೋಗುತ್ತವೆಯೋ ಅದರ ಸಂಬಂಧ ಒಂದೇ ಸ್ಟ್ರೆಜ್‌ನಲ್ಲಿ ಎಲ್ಲವನ್ನೂ ಮಾಡಬೇಕು ಎನ್ನುವ ನಿರ್ಣಯ ಮಾಡಿದ್ದಾರೆ. ಈಗ ಅದಕ್ಕೆ ಒಂದು ಮಾಸ್ಟರ್ ಪ್ಲಾನ್ ಕೂಡ ತಯಾರು ಮಾಡುತ್ತಿದ್ದಾರೆ. ಅದು ಆದ ತಕ್ಷಣ, ಬೆಂಗಳೂರಿನಲ್ಲಿ ಎಲ್ಲೆಲ್ಲ ರಾಜ ಕಾಲುವೆಗಳು ಹೋಗುತ್ತವೆಯೋ ಅವುಗಳನ್ನು ಸರಿಪಡಿಸುವ ಕೆಲಸ ಆಗುತ್ತದೆ. ಮಾನ್ಯ ಸದಸ್ಯರು, ತಾಲ್ಲೂಕು, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಿಗೆ ಸಂಬಂಧಪಟ್ಟಂತೆ ಪ್ರಶ್ನೆ ಕೇಳಿದರೆ ಮಾನ್ಯ ಪೌರಾಡಳಿತ ಸಚಿವರು ಉತ್ತರ ಕೊಡುತ್ತಾರೆ. ಮಾನ್ಯ ಸದಸ್ಯರ ಕಳಕಳ ನಮಗೆ ಗೊತ್ತಿದೆ. ಮಳೆ ಬಂದಾಗ ಸಮಸ್ಯೆ ಆಗುತ್ತಿದೆ; ಇಲ್ಲ ಎಂದು ಹೇಳುತ್ತಿಲ್ಲ. ಬೆಂಗಳೂರಿನಲ್ಲಿ ಮಳೆ ಬಂದಾಗ ಸಮಸ್ಯೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಸಂಬಂಧ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇವೆ. ಮಾನ್ಯ ಸದಸ್ಯರು ಮಾತನಾಡುತ್ತಾ, ಮಳೆಯ ಕಾರಣದಿಂದ ಒಂದು ಮಗು ಸತ್ತಿದೆ ಎನ್ನುವ ಮಾತನ್ನು ಹೇಳಿದರು. ಅದು ಬಿಬಿಎಂಪಿಯ ಲಾರಿಯ ಕಾರಣದಿಂದ ಅಪಘಾತವಾಗಿತ್ತು. ಸದನಕ್ಕೆ ತಪ್ಪು ಮಾಹಿತಿ ಹೋಗಬಾರದು.

ಶ್ರೀ ಎನ್.ನಾಗರಾಜು(ಎಂಟಿಬಿ):- ಮಾನ್ಯ ಸಭಾಪತಿಗಳೆ, ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಪಟ್ಟಂತೆ ನಿರ್ದಿಷ್ಟ ಅನುದಾನದ ಅಡಿಯಲ್ಲಿ ಈ ಕೆಲಸ ಮಾಡಿಸಬೇಕು ಎನ್ನುವುದನ್ನು ನಿಗದಿ ಮಾಡಿಲ್ಲ. ಆದರೆ ಬಿಬಿಎಂಪಿಯಲ್ಲಿ ರಾಜಕಾಲುವೆಗಳನ್ನು ತೆರವು ಮಾಡುವುದಕ್ಕೆ ಪ್ರತ್ಯೇಕವಾದ ಅನುದಾನ ಇದೆ. ಆದರೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಪಟ್ಟಂತೆ, 14ನೇ ಹಣಕಾಸು ಆಯೋಗ, 15ನೇ ಹಣಕಾಸು ಆಯೋಗ, SFCs grant ನಗರೋತ್ಥಾನ ಯೋಜನೆ ಮತ್ತು ಸ್ಥಳೀಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತೆರಿಗೆ ಹಣವನ್ನು ಬಳಸಿಕೊಂಡು, ಸರ್ವೆ ಮಾಡಿ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರ ಬಗ್ಗೆ ಹೆಚ್ಚಿನ ಉತ್ತರ ಬೇಕಾದರೆ ಅದರ ಮಾಹಿತಿಯನ್ನು ಮಾನ್ಯ ಸದಸ್ಯರಿಗೆ ಕಳುಹಿಸಿ ಕೊಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ : 2185

(ಉತ್ತರದ ಪ್ರತಿ ಲಗತ್ತಿಸಲಾಗಿದೆ)

ಶ್ರೀ ಸಲೀ ಅಹಮದ್:- ಮಾನ್ಯ ಸಭಾಪತಿಗಳೆ, ನಾನು ಸ್ಟೇಸ್ ಪಾರ್ಕ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. 2008ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಮಂತ್ರಿಯಾಗಿದ್ದ ಮಾನ್ಯ ಜೈರಾಮ್ ರಮೇಶ್‌ವರರು ನುಮಾರು ರೂ. 10 ಕೋಟಿಗಳನ್ನು ಈ Spices Park ಮಾಡುವುದಕ್ಕೆ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದರು. ಈ ಸಂಬಂಧ ಎಷ್ಟು ಹಣ ಮಂಜೂರಾಗಿದೆ; ಈ ನಿಟ್ಟಿನಲ್ಲಿ ಏನು ಅಭಿವೃದ್ಧಿ ಆಗಿದೆ; ಇದು ಯಾವಾಗ ಪ್ರಾರಂಭವಾಗುತ್ತದೆ ಎನ್ನುವ ಪ್ರಶ್ನೆ ಕೇಳಿದ್ದೇನೆ. ಈ ಮೂರು ಪ್ರಶ್ನೆಗಳಿಗೂ ಸರಿಯಾದ ಉತ್ತರ ಕೊಟ್ಟಿಲ್ಲ. ಈಗಾಗಲೇ ಕೇಂದ್ರ ಸರ್ಕಾರ ಈ ಪ್ರಾಜೆಕ್ಟ್‌ನ್ನು withdraw ಮಾಡಿದೆ ಎನ್ನುವ ಮಾಹಿತಿಯನ್ನು ಕೊಟ್ಟಿದ್ದೀರಿ. ಏಕೆ ಹೀಗಾಯಿತು? ಸ್ಥಳೀಯ ಜನ ಇದಕ್ಕೆ ವಿರೋಧ ಮಾಡಿರಬಹುದು. ಆದರೂ ಇದು ಸರ್ಕಾರದ ವಿಫಲತೆ ಅಲ್ಲವೇ? ಕೇಂದ್ರ ಸರ್ಕಾರ Spices Park ಗೆ ರೂ. 10 ಕೋಟಿ ಕೊಟ್ಟರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಪ್ರಾಜೆಕ್ಟ್‌ನ್ನು ವಿತ್‌ಡ್ರಾ ಮಾಡಿದ್ದಾರೆ. ಇದರ ಬಗ್ಗೆ ಮಾನ್ಯ ಮಂತ್ರಿಗಳು ಉತ್ತರ ಕೊಡಬೇಕು.

ಡಾ: ಮುರುಗೇಶ್ ಆರ್. ನಿರಾಣಿ:- ಮಾನ್ಯ ಸಭಾಪತಿಗಳೆ, ಇದು ಹಳೆಯ ಪಾರ್ಕ್ ಆಗಿದೆ. 2008ರಲ್ಲಿ ಭೂಸ್ವಾಧೀನ ಮಾಡಲಾಗಿದೆ. ಅಲ್ಲಿರುವ ರೈತರ ಸಮಸ್ಯೆಯ ಹಿನ್ನೆಲೆಯಲ್ಲಿ ಅದರ correspondence ನಲ್ಲಿ ವಿಳಂಬವಾಯಿತು. ಕೇಂದ್ರ ಸರ್ಕಾರ Spices Park consider ಮಾಡಿರಲಿಲ್ಲ; ನಂತರ ಯಾವುದೇ ರೀತಿಯ ಅನುದಾನ ಬರಲಿಲ್ಲ. ಹೊಸದಾಗಿ Spices Park and Food Park ಗೆ ಸಂಬಂಧಪಟ್ಟಂತೆ ಟೆಂಡರ್ ಕರೆದಾಗ ಯಾರು ಬಿಡ್ ಮಾಡಲಿಲ್ಲ. ಹೀಗಾಗಿ ಇದನ್ನು ಮುಂದುವರಿಸುವುದಕ್ಕೆ ಆಗಲಿಲ್ಲ. ತಾವೆಲ್ಲರೂ ಸಹಕಾರ ಮಾಡಿದರೆ, ಅದನ್ನು ಜನರಲ್ ಇಂಡಸ್ಟ್ರಿಯಾಗಿ convert ಮಾಡಿ ಇಡೀ ಹಾವೇರಿ ಜಿಲ್ಲೆ ಮತ್ತು ಆ ಕ್ಷೇತ್ರದಲ್ಲಿ ಬೇರೆ ಕೈಗಾರಿಕೆಗಳು ಬಂದಾಗ ನಿವೇಶನ ಕೊಡುವುದಕ್ಕೆ ಅವಕಾಶ ಇದೆ. ಇದು ಕೋಲೂರು ಮತ್ತು ಗಂಜನೂರು ಪ್ರದೇಶದ ಹತ್ತಿರ ಬರುತ್ತದೆ. ಅಂದಾಜು 5 ಕಿ.ಮೀ. ದೂರದಲ್ಲಿ ಬರುತ್ತದೆ. ಇತ್ತೀಚೆಗೆ 400 ಎಕರೆಗೆ ಸಂಬಂಧಪಟ್ಟಂತೆ ಪ್ರತಿ ಎಕರೆಗೆ ಡಿಸಿ ಯವರು ರೂ. 29 ಲಕ್ಷಗಳನ್ನು ಫಿಕ್ಸ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿದ್ದಾರೆ. 2022ನೇ ನವೆಂಬರ್ 2, 3 ಮತ್ತು 4ನೇ ದಿನಾಂಕದಂದು ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಮೀಟ್ ಮಾಡುತ್ತಿದ್ದೇವೆ. ಆಗ ಹೆಚ್ಚು ಪ್ರಾಜೆಕ್ಟ್‌ಗಳು ಬರುತ್ತಿವೆ. 'one district, one product' ಘೋಷಣೆ ಮಾಡಿರುವುದರ ಹಿನ್ನೆಲೆಯಲ್ಲಿ, ಆ ಜಿಲ್ಲೆಗೂ ಒಂದು ಪ್ರಾಜೆಕ್ಟ್ ಕೊಟ್ಟರೆ ಅಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುತ್ತದೆ. ಈ ದಿನೆಯಲ್ಲಿ ತಾವೆಲ್ಲರೂ ಕೂಡಿ ಅಲ್ಲಿನ ರೈತರನ್ನು ಒಪ್ಪಿಸುವ ಪ್ರಯತ್ನ ಮಾಡಬೇಕು.

ಶ್ರೀ ಸಅಂ ಅಹಮದ್:- ಮಾನ್ಯ ಸಭಾಪತಿಗಳೆ, ಇದು ತಮ್ಮ ಪ್ರದೇಶದ ಭಾಗ ಕೂಡ ಹೌದು. ಬ್ಯಾಡಗಿ ಮೆಣಸಿನ ಕಾಯಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ. ತಾವು ಇದಕ್ಕೆ ಪ್ರಾಮುಖ್ಯತೆ ಕೊಡಬೇಕು. ಆದಷ್ಟು ಬೇಗ ಈ ಪಾರ್ಕನ್ನು ಮಾಡುವುದಕ್ಕೆ ಸರ್ಕಾರ ಗಮನ ಕೊಡಬೇಕೆಂದು ಒತ್ತಾಯ ಮಾಡುತ್ತೇನೆ.

ಶ್ರೀ ಮುರುಗೇಶ್ ಆರ್.ನಿರಾಣಿ:- ಮಾನ್ಯ ಸಭಾಪತಿಗಳೆ, ಹಾಗೆಯೇ ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಗಳೆ, ದಿನಾಂಕ 22ನೇ ಮಾರ್ಚ್ ಸಮೂಹ -2 ರ ಅಖತ ಮೂಲಕ ಉತ್ತರಿಸುವ ಒಟ್ಟು 71 ಪ್ರಶ್ನೆಗಳ ಪೈಕಿ 25 ಪ್ರಶ್ನೆಗಳಿಗೆ ಉತ್ತರವನ್ನು ಸದನದಲ್ಲ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

(ಮುಂದು . . .)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(517) 12:00/22/03/2022 ಎಸ್‌ಪಿಆರ್‌/ವಿಕೆ/

(ಸಭಾಪತಿಯವರ ಉಪಸ್ಥಿತಿ)

ಸಭಾಪತಿಯವರು:- ಈಗ ಕಾರ್ಯದರ್ಶಿಯವರ ವರದಿ.

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮೊನ್ನೆಯ ದಿನ ಮಾನ್ಯ ಮುಖ್ಯಮಂತ್ರಿಗಳು ಮಾತನಾಡುವ ಸಂದರ್ಭದಲ್ಲಿ ಅಖತ ಉತ್ತರಗಳನ್ನು ಸಲ್ಲಿಸುವ ಬಗ್ಗೆ ಭರವಸೆಯನ್ನು ನೀಡಿದ್ದರು. ಆದರೂ ಸಹ ಈ ರೀತಿಯ ಪರಿಸ್ಥಿತಿಯಾಗಿದೆ. ಅಖತ ಮೂಲಕ ಸಲ್ಲಿಸುವ ಉತ್ತರಗಳ ಪೈಕಿ ನಿನ್ನೆಯ ದಿನ ಕೇವಲ 8 ಪ್ರಶ್ನೆಗಳಿಗೆ ಮಾತ್ರವೇ ಉತ್ತರಿಸಿದ್ದಾರೆ. ಇವತ್ತಿನ ದಿವಸವೂ ಸಹ ಕಡಿಮೆ ಸಂಖ್ಯೆಯಲ್ಲಿ ಉತ್ತರಿಸಿದ್ದಾರೆ. ಪರಿಸ್ಥಿತಿಗಳು ಈ ರೀತಿಯಾದರೆ, ರಾಜ್ಯದ ಮುಖ್ಯಮಂತ್ರಿಗಳ ಮಾತಿಗೂ ಸಹ ಬೆಲೆ ಇಲ್ಲವೆಂದಾದರೆ, ಇದು ಯಾವ ರೀತಿಯ ಸರ್ಕಾರ ಎಂಬುದನ್ನು ತಾವೇ ಹೇಳಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ನಿನ್ನೆಯ ದಿನ ಮೊದಲ ಹಂತದಲ್ಲಿ 8 ಪ್ರಶ್ನೆಗಳಿಗೆ ಉತ್ತರಿಸಿದ್ದು, ಆ ನಂತರದಲ್ಲಿ ಇನ್ನೂ 10 ಪ್ರಶ್ನೆಗಳಿಗೆ ಒಟ್ಟಾರೆ 18 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಇವತ್ತಿನ ದಿವಸ 25 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಇನ್ನುಳಿದ ಉತ್ತರಗಳೆಲ್ಲವನ್ನೂ ತರಿಸಿ ಕೊಡಲಾಗುವುದು. ಇದೇ ವಿಚಾರವಾಗಿ ನಾನು ಎಲ್ಲಾ ಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಎಲ್ಲರೂ ಸಹ ಉತ್ತರಗಳನ್ನು ನೀಡುತ್ತಿದ್ದಾರೆ. ಅವುಗಳೆಲ್ಲವನ್ನೂ ಕಳುಹಿಸಿಕೊಡಲಾಗುವುದು.

ಸಭಾಪತಿಯವರು:- ಈಗ ಕಾರ್ಯದರ್ಶಿಯವರ ವರದಿ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ನನ್ನ ತಡೆಹಿಡಿದ ಪ್ರಶ್ನೆಗೆ ...

ಸಭಾಪತಿಯವರು:- ನಿಮ್ಮದು ಯಾವ ಪ್ರಶ್ನೆ ಇದೆ? ನಾನು ಕರೆದಾಗ ನೀವು ಸದನದಲ್ಲಿ ಉಪಸ್ಥಿತರಬೇಕು. ನೀವು ವಾದ ಮಾಡಬೇಡಿ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಕೇವಲ ಐದು ನಿಮಿಷ ...

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಐದು ಅಥವಾ ಒಂದು ನಿಮಿಷ ತಡ ಅಲ್ಲ. ನಾನು ಕರೆದಾಗ ನೀವು ಸದನದಲ್ಲ ಉಪಸ್ಥಿತರಿರಬೇಕು. ನಾನು ಪ್ರತಿದಿನವೂ ಎಷ್ಟು ಅಂತ ಹೇಳಬೇಕು? ಆದರೂ ಸಹ ನನ್ನ ಮೇಲೆ ದೂಷಿಸುತ್ತೀರಿ. ಈಗ ಕಾರ್ಯದರ್ಶಿಯವರ ವರದಿ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಎಲ್ಲರಿಗೂ ಅವಕಾಶವನ್ನು ನೀಡುತ್ತೀರಿ. ನನಗೂ ಸಹ ಅವಕಾಶ ಕೊಡಿ.

ಸಭಾಪತಿಯವರು:- ನಾನು ಯಾರಿಗೂ ಸಹ ಅವಕಾಶವನ್ನು ನೀಡಿಲ್ಲ. ಒಬ್ಬ ಸದಸ್ಯರಿಗೂ ಸಹ ನಾನು ಅವಕಾಶವನ್ನು ನೀಡಿಲ್ಲ. ಮೊದಲು ನೀವು ನಾನು ಹೇಳುವುದನ್ನು ಕೇಳಿ; ಸುಮ್ಮನೆ ವಾದ ಮಾಡಬೇಡಿ. ನಾನು ನಿಮ್ಮ ಹೆಸರನ್ನು ಕರೆದಿದ್ದೇನೆ. ನಾನು ಕರೆದಾಗ ನೀವು ಸದನದಲ್ಲ ಉಪಸ್ಥಿತರಿರಲಿಲ್ಲ. ಇದೇ ವಿಚಾರವಾಗಿ ನಾನು ಪ್ರತಿದಿನವೂ ಸಹ ಹೇಳಿದ್ದೇನೆ. ನಾನು ಸದಸ್ಯರ ಹೆಸರನ್ನು ಕರೆದಾಗ ಅವರು ಸದನದಲ್ಲ ಉಪಸ್ಥಿತರಿರಬೇಕು. ನಾನು ಕರೆದಾಗ 6 ಸದಸ್ಯರುಗಳು ಸದನದಲ್ಲ ಉಪಸ್ಥಿತರಿರಲಿಲ್ಲ. ಹೀಗಾಗಿ ನಾವು ಅವುಗಳನ್ನು ತೆಗೆದುಕೊಂಡಿರುವುದಿಲ್ಲ. ಹೀಗಾಗಿ ನಿಮ್ಮ ಪ್ರಶ್ನೆಯನ್ನೂ ಸಹ ತೆಗೆದುಕೊಳ್ಳುವುದಿಲ್ಲ. ಈಗ ಕಾರ್ಯದರ್ಶಿಯವರ ವರದಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೨. ಕಾರ್ಯದರ್ಶಿಯವರ ವರದಿ

ಕಾರ್ಯದರ್ಶಿ, ಕ.ವಿ.ಪ:- ಮಾನ್ಯ ಸಭಾಪತಿಯವರೇ, 146ನೇ ಅಧಿವೇಶನದ ದಿನಾಂಕ:15/೦೨/೨೦೨೨ ರ ಉಪವೇಶನದಲ್ಲಿ ವರದಿಯನ್ನು ಮಂಡಿಸಿದ ತರುವಾಯ ಘನತೆವತ್ತ ರಾಷ್ಟ್ರಪತಿಯವರಿಂದ ಹಾಗೂ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯಲ್ಲಿ ಮಂಡಿಸುತ್ತಿದ್ದೇನೆ.

ಕ್ರಮ ಸಂಖ್ಯೆ	ವಿಧೇಯಕಗಳ ಪಟ್ಟಿ	ಒಪ್ಪಿಗೆಯನ್ನು ಪಡೆದ ದಿನಾಂಕ	ಒಪ್ಪಿಗೆಯನ್ನು ನೀಡಿದವರು
೦೧	ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾಲಯ ವಿಧೇಯಕ, ೨೦೨೧ The Karnataka State Ayush University Bill, 2021	೦೯.೦೨.೨೦೨೨	ರಾಜ್ಯಪಾಲರು
೦೨.	ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ ವಿಧೇಯಕ, ೨೦೨೧. The University of Visvesvaraya College of Engineering Bill, 2021.	೨೧.೦೨.೨೦೨೨	ರಾಜ್ಯಪಾಲರು
೦೩.	ಕರ್ನಾಟಕ ವಿಧಾನ ಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ, ೨೦೨೨. The Karnataka Legislature Salaries, Pensions and Allowances (Amendment) Bill, 2022.	೦೩.೦೩.೨೦೨೨	ರಾಜ್ಯಪಾಲರು
೦೪.	ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ, ೨೦೨೨. The Karnataka Stamp (Amendment) Bill, 2022.	೦೪.೦೩.೨೦೨೨	ರಾಜ್ಯಪಾಲರು
೦೫.	ಕರ್ನಾಟಕ ಸ್ಟಾಂಪು (ಎರಡನೇ ತಿದ್ದುಪಡಿ) ವಿಧೇಯಕ, ೨೦೨೨. The Karnataka Stamp (Second Amendment) Bill, 2022.	೦೪.೦೩.೨೦೨೨	ರಾಜ್ಯಪಾಲರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

06.	ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ, 2022. The Karnataka Ministers Salaries and Allowances (Amendment) Act, 2022.	10.03.2022	ರಾಜ್ಯಪಾಲರು
-----	--	------------	------------

ಸಭಾಪತಿಯವರು:- ಮಂಡಿಸಲಾಯಿತು.

03. ಪ್ರಕಟಣೆ:

-ಸದನದಲ್ಲ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರುಗಳ ಹಾಗೂ ಅಧಿಕಾರಿಗಳ ಕುರಿತು

ಸಭಾಪತಿಯವರು:- ಇವತ್ತಿನ ದಿವಸ ಸದನದಲ್ಲ ಕಡ್ಡಾಯವಾಗಿ ಉಪಸ್ಥಿತರಿರಬೇಕಾದ ಮಾನ್ಯ ಸಚಿವರುಗಳು :-

ಶ್ರೀ ಕೆ.ಎಸ್.ಈಶ್ವರಪ್ಪ, ಶ್ರೀ ಆರ್.ಅಶೋಕ್, ಶ್ರೀ ಬಿ.ಶ್ರೀರಾಮುಲು, ಡಾ||ನಾರಾಯಣಗೌಡ, ಶ್ರೀ ಮುನಿರತ್ನ ಮತ್ತು ಶ್ರೀ ಬಿ.ಸಿ.ಪಾಟೀಲ್.

ಇವತ್ತಿನ ದಿವಸ ಸದನದಲ್ಲ ಕಡ್ಡಾಯವಾಗಿ ಹಾಜರಿರಬೇಕಾದ ಅಧಿಕಾರಿಗಳು:-

ಶ್ರೀ ಹರೀಶ್ ಕುಮಾರ್, ಡಾ|| ರಿಚರ್ಡ್ ವಿನ್ಸೆಂಟ್ ಡಿಸೋಜ, ಶ್ರೀ ವೆಂಕಟೇಶ್ ಮೂರ್ತಿ, ಶ್ರೀಮತಿ ಸುಧಾ, ಶ್ರೀ ರಾಜೇಶ್ ಗೌಡ, ಶ್ರೀಮತಿ ಪ್ರಿಯಾಂಕ ಮೇರಿ ಫ್ರ್ಯಾನ್ಸಿಸ್, ಶ್ರೀ ಹೆಚ್.ಆರ್.ಪುಟ್ಟೇಗೌಡ, ಶ್ರೀಮತಿ ಅನಿತ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೪. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲಾದ ವಿಷಯಗಳು

ಅ) ವಿಷಯ:- ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಹಾಸ್ಟೆಲ್

ಸೌಲಭ್ಯವಿಲ್ಲದೇ ತೊಂದರೆಯಾಗಿರುವ ಬಗ್ಗೆ

* * *

ಡಾ|| ತಳವಾರ ಸಾಬಣ್ಣ(ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು.

ಸರ್ಕಾರಿ ಕಾಲೇಜುಗಳಲ್ಲಿ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಪ್ರವೇಶಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ. ನೂರಾರು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಪ್ರವೇಶ ಪಡೆದು ಕೋರ್ಸ್ ಕಲಿಯುವುದು ಪಕ್ಕ ಆದ ಬಳಿಕವೇ ಹಾಸ್ಟೆಲ್‌ಗೆ ಅರ್ಜಿ ಹಾಕುವುದು ಇಲ್ಲವೆಂದಿರುವ ವಾಡಿಕೆ. ಆದರೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಬಿ.ಸಿ.ಎಂ. ಹಾಸ್ಟೆಲ್‌ಗಳಿಗೆ ಅರ್ಜಿ ಹಾಕುವ ದಿನಾಂಕ ಜನವರಿ ೩೦ ಕೊನೆಯ ದಿನವಾಗಿತ್ತು. ಹೀಗಾಗಿ ಅವರಿಗೆ ಹಾಸ್ಟೆಲ್ ಸೌಲಭ್ಯ ಸಿಗದಂತಾಗಿದೆ. ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಪ್ರವೇಶಾತಿಯನ್ನು ಜನವರಿ ೩೦ ಕ್ಕೆ ಕೊನೆಗೊಳಿಸಿರುವುದರಿಂದ ಈಗ ಕಾಲೇಜುಗಳಿಗೆ ಪ್ರವೇಶ ಪಡೆಯುತ್ತಿರುವ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ವಂಚನೆಯಾಗಿದೆ. ರಾಜ್ಯದ ಸುಮಾರು ೮-೧೦ ಸಾವಿರ ಬಡ ಮತ್ತು ಕೆಳ ಮಧ್ಯಮ ವರ್ಗದ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯವಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಹಾಸ್ಟೆಲ್‌ಗೆ ಅರ್ಜಿ ಸಲ್ಲಿಸುವ ಕೊನೆಯ ದಿನದವರೆಗೂ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಪ್ರವೇಶ ಸಿಕ್ಕಿರಲಿಲ್ಲ. ಹಾಸ್ಟೆಲ್‌ಗೆ ಅರ್ಜಿ ಹಾಕಬೇಕಾದರೆ ಯಾವ ಕಾಲೇಜಿಗೆ ಸೇರುತ್ತೇವೆ ಎನ್ನುವುದು ವಿದ್ಯಾರ್ಥಿಗಳಿಗೆ ಗೊತ್ತಿರುವುದಿಲ್ಲ. ಇದರಿಂದಾಗಿ ಮಾರ್ಚ್ ತಿಂಗಳ ಮಧ್ಯಭಾಗದಲ್ಲೇ ಪ್ರವೇಶ ಪಡೆಯುವ ಬಹುತೇಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ದೊರೆಯದಂತಾಗಿದೆ. ಖಾಸಗಿ ಪಿಜಿಗಳಲ್ಲಿ ಇದ್ದು ಓದಲು ಅಶಕ್ತರಾಗಿರುವ ರಾಜ್ಯದ ಸಾವಿರಾರು ಬಡ ಮತ್ತು ಕೆಳ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೈಗೆಟುಕದೆ ಹೋಗುತ್ತಿದೆ ಎಂದು ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಾಸ್ಟೆಲ್ ಸೌಲಭ್ಯದಿಂದ ವಂಚಿತರಾಗಿರುವ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವನ್ನು ಪಡೆಯಲು ದಿನಾಂಕಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮರು ನಿಗದಿ ಮಾಡಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕೆಂದು ಮಾನ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರನ್ನು ತಮ್ಮ ಮೂಲಕ ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು):- ಮಾನ್ಯ ಸಭಾಪತಿಯವರೇ, ಡಾ||ತಳವಾರ ಸಾಬಣ್ಣ ಮತ್ತು ಶ್ರೀ ಗೋವಿಂದರಾಜು ರವರು ಒಂದೇ ರೀತಿಯ ಪ್ರಶ್ನೆಯನ್ನು ಕೇಳಿದ್ದಾರೆ. ಅವರ ಮೂಲ ಪ್ರಶ್ನೆ ಏನೆಂದರೆ, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೋರಿ ಅರ್ಜಿಯನ್ನು ಸಲ್ಲಿಸುವ ಅವಧಿಯನ್ನು ವಿಸ್ತರಣೆ ಮಾಡಬೇಕೆಂಬುದು ಆಗಿರುತ್ತದೆ. ವಾಸ್ತವಿಕವಾಗಿ ನಮ್ಮಲ್ಲಿನ 1,137 ವಸತಿ ನಿಲಯಗಳ ಪೈಕಿ 1,27,000 ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವನ್ನು ಕಲ್ಪಿಸಲಾಗಿದೆ. 1,16,000 ವಿದ್ಯಾರ್ಥಿಗಳಿಗೆ ಅಂದರೆ ಯಾರಿಗೆ ವಸತಿ ನಿಲಯದ ಸೀಟು ಹಂಚಿಕೆ ಆಗಿಲ್ಲವೋ ಅವರಿಗೆ “ವಿದ್ಯಾಸಿರಿ” ಯೋಜನೆಯ ಪ್ರಕಾರ ವರ್ಷಕ್ಕೆ 15,000/- ರೂಪಾಯಿಗಳನ್ನು ಮರು ಪಾವತಿ ಮಾಡಲಾಗುತ್ತಿದೆ. ಒಟ್ಟಾರೆ 1,16,000 ಮಕ್ಕಳಿಗೆ ಈ ರೀತಿಯಾಗಿ ಮೊತ್ತವನ್ನು ನೀಡಲಾಗಿದೆ. ಈಗಾಗಲೇ ನಮ್ಮ ಇಲಾಖೆಯಡಿಯಲ್ಲಿನ ವಸತಿ ನಿಲಯಗಳೆಲ್ಲವೂ ಸಹ ಸಂಪೂರ್ಣವಾಗಿ ದಾಖಲಾತಿಯಾಗಿರುವ ಹಿನ್ನೆಲೆಯಲ್ಲಿ, ಹೊಸದಾಗಿ ಬಂದಿರುವ ಮಕ್ಕಳಿಗೆ ವಸತಿ ನಿಲಯ ಕೋರಿ ಅರ್ಜಿ ಸಲ್ಲಿಸುವುದು ಕಷ್ಟವಿದೆ. ನಾನು ಈ ಬಗ್ಗೆ ಉತ್ತರಿಸುವಾಗ, ವಸತಿ ನಿಲಯಗಳ ಅವಕಾಶ ದೊರೆಯದ ಮಕ್ಕಳಿಗೆ, ವಿದ್ಯಾಸಿರಿ ಯೋಜನೆಯಡಿ ಏನಾದರೂ ವ್ಯವಸ್ಥೆಯನ್ನು ಮಾಡಬಹುದೇ ಎಂಬುದರ ಬಗ್ಗೆ ಯೋಚನೆ ಮಾಡಿ, ಹಾಲ ಇರುವ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು. ಮುಂದುವರೆದು, ಸದಸ್ಯರು ಸಮಾಜ ಕಲ್ಯಾಣ ಇಲಾಖೆಯಡಿ ಬರುವ ವಸತಿನಿಲಯಗಳ ಬಗ್ಗೆಯೂ ಸಹ ಕೇಳಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಲ್ಲಿನ ಪರಿಸ್ಥಿತಿಗಳನ್ನು ನೋಡಿದಾಗ, ನಮಗೆ ಹೆಚ್ಚಿನ ಅವಕಾಶಗಳು ಇವೆ ಎಂದೆನಿಸುತ್ತದೆ. ಆ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳನ್ನು ಮುಕ್ತ ಮಾಡಲು ಅವಶ್ಯಕವಾದ ಕ್ರಮಗಳನ್ನು ಕೈಗೊಳ್ಳುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅ) ವಿಷಯ:- ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ ಬೋಧಕರಿಗೆ ವೇತನ ಬಡುಗಡೆ ಬಗ್ಗೆ

* * *

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು.

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಕಾಡುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ 2018-2020 ರ ಬ್ಯಾಚ್‌ಗಳಲ್ಲಿ ಕೆಲವು ಟ್ರೇಡ್‌ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಶೇಕಡಾ 50 ಕ್ಕಿಂತ ಕಡಿಮೆಯಾಗಿದೆ. ತದನಂತರ, 2019-21 ಮತ್ತು 2021-23 ರ ಬ್ಯಾಚ್‌ಗಳಲ್ಲಿ ಸದರಿ ಟ್ರೇಡ್‌ಗಳಲ್ಲಿ ದಾಖಲಾತಿ ಪ್ರಮಾಣ ಪರಿಪೂರ್ಣವಾಗಿದೆ. ಆದರೆ, 2018-20 ರ ಬ್ಯಾಚ್‌ನಲ್ಲಿ ಮಾತ್ರ ಕೆಲವು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕೆಲವು ಟ್ರೇಡ್‌ಗಳಲ್ಲಿ ಶೇಕಡಾ 50 ಕ್ಕಿಂತ ಕಡಿಮೆ ಪ್ರವೇಶಾತಿಯಾಗಿರುತ್ತದೆ. ಈ ಮಾಹಿತಿಯನ್ನು ಕೂಡಲೇ ಸಂಬಂಧಪಟ್ಟ ಸಂಸ್ಥೆಗಳು ಇಲಾಖೆಗೆ ನೀಡಿರುತ್ತಾರೆ. ಇದರ ಸಂಬಂಧ ಇಲಾಖೆ ಯಾವುದೇ ನಿರ್ದೇಶನವನ್ನು ಸಂಬಂಧಪಟ್ಟ ಸಂಸ್ಥೆಗಳಿಗೆ ನೀಡಿರುವುದಿಲ್ಲ. ಆದರೆ, ಒಟ್ಟು 28 ಮಂದಿ ಕಿರಿಯ ತರಬೇತಿ ಅಧಿಕಾರಿಗಳಿಗೆ (ಜೆ.ಟಿ.ಒ) ಜುಲೈ 2021 ರಿಂದ ಇದುವರೆವಿಗೆ ಅಂದರೆ ಸುಮಾರು ಒಂಭತ್ತು ತಿಂಗಳುಗಳಿಂದ ವೇತನ ತಡೆಹಿಡಿಯಲಾಗಿದೆ. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ, 2021ನೇ ಸಾಲಿನ ಅಧಿವೇಶನದಲ್ಲಿ ನಿಯಮ-330 ರಡಿ ನಾನು ಕೋರಲಾದ ಸೂಚನೆಗೆ ಮಾನ್ಯ ಉನ್ನತ ಶಿಕ್ಷಣ ಸಚಿವರು ಉತ್ತರ ನೀಡಿ, ವೇತನ ತಡೆಹಿಡಿಯುವಂತೆ ಸರ್ಕಾರದ ಹಂತದಲ್ಲಿ ಯಾವುದೇ ಆದೇಶ ಹೊರಡಿಸಿಲ್ಲವೆಂದು ತಿಳಿಸುತ್ತಾ, ಈ ಸಂಬಂಧ ಆಯುಕ್ತಾಲಯದಿಂದ ಮಾಹಿತಿ ಪಡೆದು ನಿಯಮಾನುಸಾರ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿರುತ್ತಾರೆ. ಇಷ್ಟಾದರೂ ಇದುವರೆಗೂ ಸದರಿ ಬೋಧಕರಿಗೆ ಒಂಭತ್ತು ತಿಂಗಳುಗಳಿಂದ ವೇತನ ಪಾವತಿಸದೆ ಇರುವುದರಿಂದ ಜೀವನ ನಿರ್ವಹಣೆಗೆ ಬಹಳ ತೊಂದರೆ ಉಂಟಾಗಿ, ಅತೀವ ಆರ್ಥಿಕ ಸಂಕಷ್ಟದಲ್ಲರುತ್ತಾರೆ. ಸದರಿ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಕಿರಿಯ ತರಬೇತಿ ಅಧಿಕಾರಿಗಳಿಗೆ ತಡೆಹಿಡಿಯಲಾದ ಒಂಭತ್ತು ತಿಂಗಳ ಬಾಕಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೇತನವನ್ನು ಕೂಡಲೇ ಪಾವತಿಸುವಂತೆ ಮಾನ್ಯ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರನ್ನು ಕೋರುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಹಿರಿಯ ಸದಸ್ಯರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ ಉನ್ನತ ಶಿಕ್ಷಣ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇ) ವಿಷಯ:- ತುಮಕೂರು ಜಿಲ್ಲೆಯ ಶಿರಾ ನಗರದ ಪ್ರಾಚೀನ ಕಸ್ತೂರಿ ರಂಗಪ್ಪ

ನಾಯಕ ಕೋಟೆ ರಕ್ಷಣೆಯ ಬಗ್ಗೆ

* * *

ಶ್ರೀ ಚಿದಾನಂದ್ ಎಂ.ಗೌಡ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ,
ಅವಕಾಶಕ್ಕಾಗಿ ಧನ್ಯವಾದಗಳು.

ತುಮಕೂರು ಜಿಲ್ಲೆಯ ಶಿರಾ ನಗರದ ಪ್ರಾಚೀನ ಕಸ್ತೂರಿ ರಂಗಪ್ಪ ನಾಯಕ ಕೋಟೆಯ ದುಸ್ಥಿತಿ ಮತ್ತು ರಕ್ಷಣೆಯ ಬಗ್ಗೆ ಶೂನ್ಯ ವೇಳೆಯಲ್ಲಿ ಸರ್ಕಾರದ ಗಮನ ಸೆಳೆಯಬಯಸುತ್ತೇನೆ. ಶಿರಾ ನಗರ ಪ್ರಾಚೀನ (ಗಂಗರ, ನೊಳಂಬರ ಮತ್ತು ಚಾಲುಕ್ಯರ) ಕಾಲದಲ್ಲಯೂ ಸಂಘಟಿತವಾಗಿತ್ತು. 1521 ರಲ್ಲಿ ಕೋಟೆ ಕಟ್ಟಲ್ಪಟ್ಟಿದೆ ಎನ್ನುವ ಮಾಹಿತಿಯು ಇದೆ. ಶಿರಾ ಕೋಟೆಯನ್ನು ಪಾಳೆಗಾರರು, ಆದಿಲ್ ಶಾಹಿಗಳು, ಮೊಘಲರು, ಮರಾಠರು, ನಿಜಾಮರು, ಬ್ರಿಟಿಷರು ಮತ್ತು ಮೈಸೂರು ಅರಸರು ಆಳ್ವಿಕೆ ನಡೆಸಿರುತ್ತಾರೆ. ಶಿರಾ ನಗರವನ್ನು ಐತಿಹಾಸಿಕ ಪಾರಂಪರಿಕ ನಗರಗಳ ಪಟ್ಟಿಗೆ ಸೇರಿಸಬೇಕೆಂದು ಸಾರ್ವಜನಿಕರು, ಇತಿಹಾಸ ತಜ್ಞರು ಮತ್ತು ವಿದ್ವಾಂಸರುಗಳ ಒತ್ತಾಸೆಯಾಗಿದೆ. ಶಿರಾ ಕೋಟೆ ಅಂದರೆ, ಕಸ್ತೂರಿ ರಂಗಪ್ಪ ನಾಯಕ ಕೋಟೆಗೆ ಸಂಬಂಧಪಟ್ಟಂತೆ ಸರ್ಕಾರದಿಂದ ಕೆಲವು ಸ್ವಷ್ಟೀಕರಣಗಳನ್ನು ಕೇಳಬಯಸುತ್ತೇನೆ.

ಶಿರಾ ಕೋಟೆ ಸಂರಕ್ಷಿತ ಸ್ಮಾರಕವೇ, ಇದು ಯಾವಾಗ ಸಂರಕ್ಷಿತ ಸ್ಮಾರಕವಾಗಿ ಘೋಷಿಸಲ್ಪಟ್ಟಿತು; ಕೋಟೆಯ ಹಾಗೂ ಕಂದಕದ ವಿಸ್ತೀರ್ಣ ಎಷ್ಟು; ಸಂರಕ್ಷಣೆಗಾಗಿ ಇದುವರೆವಿಗೂ ಬಿಡುಗಡೆಯಾಗಿರುವ ಹಣ ಎಷ್ಟು; ಕೋಟೆ ಪ್ರದೇಶದ ಸರ್ವೆ ಕಾರ್ಯ ನಡೆದಿದೆಯೇ, ಕೋಟೆಯ ಎಷ್ಟು ಪ್ರದೇಶ ಒತ್ತವರಿಯಾಗಿದೆ, ಇದುವರೆವಿಗೂ ಸರ್ವೆ ಕಾರ್ಯ ನಡೆಯದಿರಲು ಕಾರಣವೇನು; ಸಂರಕ್ಷಿಸಲ್ಪಟ್ಟಿರುವ ಪ್ರದೇಶದಲ್ಲಿ ಉತ್ಖನನ ಕಾರ್ಯ ನಡೆದಿದೆಯೇ; ಎಷ್ಟು ಒತ್ತುವರಿ ಪ್ರದೇಶವನ್ನು ತೆರವುಗೊಳಿಸಲಾಗಿದೆ; ಅರಮನೆ ಹಾಗೂ ಮದ್ದು ಗುಂಡುಗಳ ಸಂಗ್ರಹ ಕೊಠಡಿಗಳು ಕೋಟೆಯ ಒಳಭಾಗದಲ್ಲಿದ್ದು, ಉತ್ಖನನ ಕಾರ್ಯ ಏಕೆ ಕೈಗೊಂಡಿಲ್ಲ ಎಂಬ ಬಗ್ಗೆ ತಮ್ಮ ಮೂಲಕ ಸರ್ಕಾರದ ಗಮನ ಸೆಳೆಯಬಯಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಸದಸ್ಯರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಿಂದ ಉತ್ತರವನ್ನು ಪಡೆದು ಒದಗಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ) ವಿಷಯ:- ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿರುವ ಟೋಲ್‌ಗಳ ಗಣ್ಯರ

ವಾಹನಗಳಿಗೆ ಆಗುತ್ತಿರುವ ಅಡಚಣೆ ಬಗ್ಗೆ

* * *

ಶ್ರೀ ಶಾಂತಾರಾಮ್ ಬುಡ್ಡೆ ಸಿದ್ದಿ(ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು.

ರಾಷ್ಟ್ರೀಯ ಹೆದ್ದಾರಿ ಎನ್‌ಹೆಚ್-48 ರಲ್ಲಿ (ಬೆಂಗಳೂರು-ಹುಬ್ಬಳ್ಳಿ) ಮಧ್ಯೆ ಸುಮಾರು 6-7 ಟೋಲ್ ಗೇಟ್‌ಗಳಿದ್ದು, ಅವುಗಳಲ್ಲಿ ಒಂದನ್ನು ವಿ.ಐ.ಪಿ.ಲೇನ್ ಎಂದು ಮಾಡಿರುತ್ತಾರೆ. ಆದರೆ, ಲೇನ್‌ನಲ್ಲಿ ಹಾಕಿರುವ ತಾತ್ಕಾಲಿಕ ತಡೆ ಗೋಡೆಗಳನ್ನು ತೆಗೆಯಲು ಇರುವ ವ್ಯಕ್ತಿಗಳು ಆ ಸ್ಥಳದಲ್ಲಿ ಇಲ್ಲದೇ ಇರುವುದರಿಂದ ಅನೇಕ ಬಾರಿ ಶಾಸಕರ ವಾಹನ 5-10 ನಿಮಿಷ ನಿಂತು ಹೋಗಬೇಕಾದ ಪರಿಸ್ಥಿತಿ ಇದೆ. ಹೆಚ್ಚು ಟೋಲ್ ಗೇಟ್‌ನಲ್ಲಿ ಇದೇ ಪರಿಸ್ಥಿತಿ ಇದ್ದು, ಪಕ್ಕದ ಲೇನ್‌ನಲ್ಲಿ 3-4 ಗಾಡಿಗಳು ಹಾದು ಹೋಗುವವರೆಗೂ ನಾವು ನಿಂತು ಹೋಗಬೇಕು. ಇದೆ ಪರಿಸ್ಥಿತಿ ರಾಜ್ಯದ ಅನೇಕ ಹೆದ್ದಾರಿಗಳ ಟೋಲ್ ಗೇಟ್‌ನ ವಿ.ಐ.ಪಿ. ಲೇನ್‌ಗಳಲ್ಲಿ ಇರುತ್ತದೆ. ವಾರಕ್ಕೆ 2-3 ಬಾರಿ ಕಾರಿನಲ್ಲಿ ಓಡಾಡುವ ಶಾಸಕರಿಗೆ ಇದು ತೊಂದರೆ ಉಂಟು ಮಾಡುತ್ತಿದೆ. ಈ ಟೋಲ್ ಗೇಟ್‌ಗಳಲ್ಲಿ ವಿ.ಐ.ಪಿ. ಲೇನ್‌ನ ಈ ಸಮಸ್ಯೆಯನ್ನು ಅತೀ ಶೀಘ್ರದಲ್ಲಿ ಬಗೆಹರಿಸಬೇಕೆಂಬ ಬೇಡಿಕೆಯನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸ ಬಯಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ ಲೋಕೋಪಯೋಗಿ ಸಚಿವರಿಂದ ಉತ್ತರವನ್ನು ಪಡೆದು ಮಂಡಿಸಲಾಗುವುದು.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(518) 22.03.2022 12.10 ಎಸ್‌ವಿ-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಉ) ವಿಷಯ: ಇಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಕರ್ನಾಟಕ
ಪರೀಕ್ಷಾ ಪ್ರಾಧಿಕಾರವು ವೇಳಾಪಟ್ಟಿ ಬಿಡುಗಡೆ
ಮಾಡದಿರುವ ಬಗ್ಗೆ

ಶ್ರೀ ಶಶೀಲ್ ಜಿ.ನಮೋಶಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ನಡೆಯುವ ಹಲವು ಪ್ರವೇಶ ಪರೀಕ್ಷೆಗಳ ದಿನಾಂಕ ಪ್ರಕಟವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ 2022ರ ಕೆ-ಸಿಇಟಿಯ ವೇಳಾಪಟ್ಟಿ ಮಾತ್ರ ಬಿಡುಗಡೆಯಾಗಿರುವುದಿಲ್ಲ. ಇದರಿಂದಾಗಿ ಅಭ್ಯಾಸ ನಡೆಸುವ ವಿದ್ಯಾರ್ಥಿಗಳು ಪರೀಕ್ಷೆ ಸಿದ್ಧತೆ ನಡೆಸಲು ಬಹಳ ತೊಂದರೆಯಾಗಿರುತ್ತದೆ.

ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್‌ಮೆಂಟ್ ಕೋಟಾದ ಇಂಜಿನಿಯರಿಂಗ್ ಸೀಟುಗಳ ಭರ್ತಿಗೆ ನಡೆಸುವ ಕಾಮೆಡ್-ಕೆ 2022ಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಜೂನ್ 19ರಂದು ಪರೀಕ್ಷೆ ನಡೆಸಲಾಗಿದೆ. ಇನ್ನೂ ಅಖಲ ಭಾರತೀಯ ಮಟ್ಟದಲ್ಲಿ ನಡೆಯುವ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೂ ಅರ್ಜಿ ಆಹ್ವಾನಿಸಿದ್ದು, ಏಪ್ರಿಲ್ 21ರಿಂದ 29ರವರೆಗೆ ಮೊದಲ ಹಂತ ಹಾಗೂ ಮೇ 1 ರಿಂದ 4ರವರೆಗೆ 2ನೇ ಹಂತದ ಪರೀಕ್ಷೆ ನಡೆಸಲು ತೀರ್ಮಾನಿಸಿರುತ್ತಾರೆ.

ಆದರೆ ರಾಜ್ಯದಲ್ಲಿ ದ್ವಿತೀಯ ಪಿ.ಯು 2022ರ ಪರೀಕ್ಷೆಯು ಏಪ್ರಿಲ್ 22 ರಿಂದ ಮೇ 13ರವರೆಗೆ ನಡೆಸಲು ವೇಳಾಪಟ್ಟಿ ಬಿಡುಗಡೆ ಮಾಡಿದೆ. ಆದರೆ ಕೆಇಎ ಯಾವಾಗ ಅರ್ಜಿ ಆಹ್ವಾನಿಸಲಾಗಿದೆ ಎಂಬುದು ವಿದ್ಯಾರ್ಥಿಗಳಿಗೆ ತಿಳಿಯದಂತಾಗಿದೆ. ಪ್ರತಿ ವರ್ಷ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಕೆ-ಸಿಇಟಿ ಪರೀಕ್ಷೆ ತೆಗೆದುಕೊಳ್ಳುತ್ತಿರುತ್ತಾರೆ. ಇದರಲ್ಲಿ ಕೆಇಎನಲ್ಲಿ ಸುಮಾರು 60 ಸಾವಿರ ಸೀಟುಗಳು ಲಭ್ಯವಿರಲಿದ್ದು, 2020 ಹಾಗೂ 2021ರಲ್ಲಿ ಕೆ-ಸಿಇಟಿ ವಿಳಂಬವಾಗಿ ಜುಲೈ ಕೊನೆಯ ವಾರದಲ್ಲ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪರೀಕ್ಷೆ ನಡೆದಿರುತ್ತದೆ. ಆದ್ದರಿಂದ ಈ ಬಾರಿಯೂ ಕೆಇಎ ನಡೆಸುವ 2022ರ ಕೆ-ಸಿಇಟಿ ವೇಳಾಪಟ್ಟಿಯು ಆದಷ್ಟು ಬೇಗನೆ ಬಿಡುಗಡೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಈ ಮೂಲಕ ಕೋರುತ್ತೇನೆ.

ಶ್ರೀ ಕೋಟಾ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಶಶೀಲ್ ಜಿ.ನಮೋಶಿಯವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರವನ್ನು ಪಡೆದು ಮಂಡಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಊ) ವಿಷಯ: ಬಿ.ಪಿ.ಎಲ್. ಕುಟುಂಬದವರು ಮೃತರಾದಾಗ ಸರ್ಕಾರ
ನೀಡುವ ರೂ.5,000/-ಗಳು ವಿಳಂಬವಾಗಿ
ತಲುಪುತ್ತಿರುವ ಬಗ್ಗೆ

ಶ್ರೀ ಮಂಜುನಾಥ ಭಂಡಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ಮೃತಪಟ್ಟಾಗ ಅಂತ್ಯ ಸಂಸ್ಕಾರಕ್ಕೆಂದು ಸರ್ಕಾರವು ನೀಡುವ 5 ಸಾವಿರ ರೂಪಾಯಿ ಮೊತ್ತ ಕೈ ಸೇರುವಾಗ ವಿಳಂಬವಾಗುತ್ತಿದೆ ಎಂಬ ಆರೋಪದ ಮಧ್ಯೆಯೇ ಸರ್ಕಾರ ಸದ್ವಿಧವೆ ಯೋಜನೆಯ ಅರ್ಜಿ ಸ್ವೀಕರಿಸುವುದನ್ನೇ ನಿಲ್ಲಿಸಿದೆ ಎಂದು ದಿನಾಂಕ 22.03.2022 ರ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಮಾಹಿತಿ ಪ್ರಕಾರ ಆಗಸ್ಟ್ ಅಂತ್ಯದ ಬಳಿಕ ಅರ್ಜಿ ಸ್ವೀಕರಿಸಿಲ್ಲ. ಅದಕ್ಕಿಂತ ಹಿಂದೆ ಅರ್ಜಿ ಸಲ್ಲಿಸಿರುವವರಿಗೆ ವಿಳಂಬವಾಗಿ ನೀಡಲಾಗುತ್ತಿದೆ. ಪ್ರಸ್ತುತ ಸಾಫ್ಟ್‌ವೇರ್‌ನಲ್ಲಿ ಅರ್ಜಿ ಸ್ವೀಕರಿಸುವ ಆಯ್ಕೆಯೇ ಸ್ಥಗಿತಗೊಂಡಿದೆ ಎಂದು ಬಂಟ್ವಾಳ ತಾಲ್ಲೂಕು ಕಛೇರಿ ಮಾಹಿತಿ ನೀಡಿದೆ.

ಸರ್ಕಾರವು 2006ರಲ್ಲಿ ಅಂತ್ಯ ಸಂಸ್ಕಾರ ಸಹಾಯನಿಧಿ ಯೋಜನೆ ಆರಂಭಿಸಿದ್ದು, ತಹಶೀಲ್ದಾರರ ಮೂಲಕ ನೀಡುತ್ತಿದ್ದು ಬಡವರು ಮೃತಪಟ್ಟಾಗ ಅಂತ್ಯ ಸಂಸ್ಕಾರಕ್ಕೆ ಆರ್ಥಿಕ ತೊಂದರೆ ಎದುರಾಗಬಾರದು ಎಂಬುದು ಈ ಯೋಜನೆಯ ಉದ್ದೇಶ. ಆದರೆ ಅಂತ್ಯಸಂಸ್ಕಾರದ ಅನುದಾನ ವರ್ಷದ ತಿಥಿ ಕಳೆದರೂ ಬರದೇ ಇರುವ ಸಂದರ್ಭ ಈಗ ಸೃಷ್ಟಿಯಾಗಿದೆ.

ಶ್ರೀ ಪ್ರವೀಣ್ ಎಸ್. ಎಂಬುವವರು ಕೆಲದಿನಗಳ ಹಿಂದೆ ಅವರ ತಾಯಿ ಮೃತಪಟ್ಟಾಗ ಅಂತ್ಯ ಸಂಸ್ಕಾರ ಯೋಜನೆಯ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು ಗ್ರಾಮಕರಣಿಕರ ಕಛೇರಿಗೆ ತೆರಳಿ ವಿಚಾರಿಸಿದಾಗ, ಆ ಯೋಜನೆ ಈಗ ಇಲ್ಲ; ಕೊರೋನಾ ಬಳಿಕ ನಿಲ್ಲಿಸಲಾಗಿದೆ ಎಂದು ಕಛೇರಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆಂದು ಸಹಾಯಧನ ಸಿಗದ ಸಂತ್ರಸ್ತ ಪ್ರವೀಣ್ ಎಸ್.ರವರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಂತ್ಯವಿಧಿಗೆ ಆರಂಭದಲ್ಲ ರೂ.1 ಸಾವಿರಗಳನ್ನು ನೀಡುತ್ತಿದ್ದು, 2015ರ ಏಪ್ರಿಲ್ 1 ರಿಂದ 5 ಸಾವಿರ ರೂಪಾಯಿಗೆ ಏರಿಸಲಾಗಿತ್ತು. ಈಗ ಸದ್ದಿಲ್ಲದೇ ಅರ್ಜಿ ಸ್ವೀಕಾರವನ್ನೇ ನಿಲ್ಲಿಸಿರುವುದು ಸರಿಯಲ್ಲ. ಆದ್ದರಿಂದ ಸರ್ಕಾರ ಕೂಡಲೇ ಈ ಬಗ್ಗೆ ಸರಿಯಾಗಿ ಪರಿಶೀಲಿಸಿ ಕ್ರಮ ಕೈಗೊಂಡು ಸಂತ್ರಸ್ತರಿಗೆ ಸಿಗುವ ಸಹಾಯಧನ ಶೀಘ್ರಗತಿಯಲ್ಲಿ ಇನ್ನು ಮುಂದೆಯೂ ಸಿಗಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ.

ಶ್ರೀ ಕೋಟಾ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಮಂಜುನಾಥ ಭಂಡಾರಿಯವರು ಸಾರ್ವಜನಿಕ ಹಿತಾಸಕ್ತಿಯಿಂದ ಅಂತ್ಯಸಂಸ್ಕಾರದ ನಿಧಿಯ ಬಡುಗಡೆ ಬಗ್ಗೆ ಶೂನ್ಯವೇಳೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅವರ ಮಾಹಿತಿಗಾಗಿ: ರಾಜ್ಯದಿಂದ ಒಟ್ಟು ಸ್ವೀಕೃತಿಯಾಗಿರುವ ಅರ್ಜಿಗಳ ಪೈಕಿ ರೂ.17.92 ಕೋಟಿಗಳನ್ನು ಆರ್ಥಿಕ ಇಲಾಖೆಯ ಅನುಮೋದನೆಯನ್ನು ಪಡೆದು ಸದ್ಯದಲ್ಲೆಯೇ ಸಹಾಯಧನವನ್ನು ಪಾವತಿ ಮಾಡಲಾಗುವುದು. ಉಳಿದ ಪ್ರಶ್ನೆ ಎಂದರೆ ಸೆಪ್ಟೆಂಬರ್ ತಿಂಗಳಿನಿಂದ ಅರ್ಜಿ ಹಾಕುವುದನ್ನು ಸ್ಥಗಿತಗೊಳಿಸಲಾಗಿದೆ. ಕೊರೋನಾ ಕಾರಣದಿಂದ ಸ್ವಲ್ಪ ಕಾಲ ಸ್ಥಗಿತವಾಗಿದ್ದು ನಿಜ. ಮುಖ್ಯಮಂತ್ರಿಗಳ ಜೊತೆ ಅದನ್ನು ಪರಿಹರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಋ) ವಿಷಯ: ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಸ್ಥಾನದ

ವಿಚಾರದಲ್ಲ ಸಂದಿಗ್ಧತೆ ಉಂಟಾಗಿರುವ ಬಗ್ಗೆ

ಶ್ರೀ ಹೆಚ್.ಎಂ.ರಮೇಶ್ ಗೌಡ (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಪ್ರಪಂಚದ ವಿಶ್ವವಿದ್ಯಾಲಯಗಳ ಶ್ರೇಷ್ಠತೆಯ ಶೈಕ್ಷಣಿಕ ಪಟ್ಟಿಯಲ್ಲಿ ಸ್ಥಾನವನ್ನು ಹೊಂದಿರುವ ಬೆಂಗಳೂರು ವಿಶ್ವವಿದ್ಯಾಲಯವು ಈಗ ಕುಲಪತಿಯವರ ಸ್ಥಾನದ ವಿಚಾರದಲ್ಲ ಗೊಂದಲದ ಗೂಡಾಗಿದ್ದು, ಸಂದಿಗ್ಧತೆ ಉಂಟಾಗಿದೆ. ದಿನಾಂಕ 16.03.2022ರಂದು ಗೌರವಾನ್ವಿತ ಘನ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವು ಕುಲಪತಿಯವರ ನೇಮಕಾತಿಯ ಆದೇಶವನ್ನು ರದ್ದುಪಡಿಸಿದ ಆದೇಶವನ್ನು ಎತ್ತಿಹಿಡಿದು ಹೊರಡಿಸಿರುವ ಆದೇಶದ ಸ್ಪಷ್ಟವಾದ ಉಲ್ಲಂಘನೆಯಾಗಿದ್ದು, ಸಂವಿಧಾನಕ್ಕೆ ಅವಮಾನಿಸಿರುವುದು ಗಂಭೀರವಾದ ಪ್ರಕರಣವಾಗಿದೆ.

ದಿನಾಂಕ 17.03.2022ರಂದು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಘನ ನ್ಯಾಯಾಲಯದ ಆದೇಶದ ಸುದ್ದಿಗಳು ಮತ್ತು ಡೆಕ್ಕನ್ ಹೆರಾಲ್ಡ್ (20.03.2022) ಮತ್ತು ಪ್ರಜಾವಾಣಿ (21.03.2022) ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಅಂಶಗಳನ್ನು ಗಮನಿಸಿದಾಗ ವಿಶ್ವವಿದ್ಯಾಲಯದಲ್ಲ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಅವರು ತಮ್ಮ ಸ್ಥಾನದಿಂದ ವಜಾಗೊಂಡಿದ್ದರು. ಕಾನೂನು ಬಾಹಿರವಾಗಿ ಮುಂದುವರೆದು, ತಾತ್ಕಾಲಿಕ ವ್ಯವಸ್ಥೆಗೆ ಅಡ್ಡಿಯಾಗಿ, ಸಂವಿಧಾನದ ಆಶಯಗಳಿಗೆ ಭಂಗ ತಂದಿರುತ್ತಾರೆ.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ - 2000 ನಿಯಮಗಳ ಪಾಲನೆಯು ಕಡೆಗಣಿಸಲ್ಪಟ್ಟು, ಪಟ್ಟಭದ್ರ ಹಿತಾಸಕ್ತಿಗಳ ಮೇಲಾಟವನ್ನು ಇಲ್ಲಿ ಗಮನಿಸಬೇಕಾಗಿದ್ದು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ಕಛೇರಿಯ ವ್ಯವಹಾರಗಳು ಕೂಡಲೇ ತೀಕ್ಷ್ಣವಾಗಿ ಕ್ರಮ ವಹಿಸಬೇಕಾಗಿದ್ದರೂ, ನಿರ್ಲಕ್ಷ್ಯ ವಹಿಸಿರುವುದು ದುರದೃಷ್ಟಕರ ಮತ್ತು ಸರ್ಕಾರದ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ. ಹಿರಿಯ ಡೀನಾರವರಿಗೆ ಕುಲಪತಿಯ ಜವಾಬ್ದಾರಿಯನ್ನು ವಹಿಸಬೇಕಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರಾಜ್ಯದ ಪ್ರಮುಖ ವಿಶ್ವವಿದ್ಯಾಲಯದ ಸ್ಥಿತಿಯೇ ಈ ರೀತಿಯಾದರೆ, ಇದರಿಂದ ಉನ್ನತ ಶಿಕ್ಷಣದ ಮಟ್ಟದಲ್ಲ ರಾಜ್ಯಕ್ಕೆ ಬಹುದೊಡ್ಡ ಹಿನ್ನಡೆಯಾಗಲಿಕ್ಕೆ ಸಾಕ್ಷಿಯಾಗುತ್ತದೆ. ತಾತ್ಕಾಲಿಕ ವ್ಯವಸ್ಥೆ ನಿಯಮಾನುಸಾರ ಕೂಡಲೇ ಆಗಬೇಕಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲ ಪ್ರಮುಖವಾದ ಕುಲಪತಿ ಸ್ಥಾನವೇ ಈ ರೀತಿಯಾದರೆ, ಅಲ್ಲಿನ ದಿನನಿತ್ಯದ ಅಗತ್ಯ ವ್ಯವಹಾರಗಳಿಗೆ ಯಾವ ಅನಾಹುತ ಸಂಭವಿಸಿರಬಹುದು. ಈಗಾಗಲೇ ಹಲವಾರು ಅವ್ಯವಹಾರಗಳು ಮತ್ತು ನಿಯಮಬಾಹಿರ ನಿರ್ಧಾರಗಳ ಬಗ್ಗೆ ಸರ್ಕಾರಕ್ಕೆ ಬಂದಿರುವ ದೂರುಗಳ ಮತ್ತು ತನಿಖೆಗಳ ಬಗ್ಗೆ ಯಾವ ಪರಿಷ್ಕಿತಿ ಉಂಟಾಗಿರಬಹುದು? ಊಹಿಸಲೂ ಅಸಾಧ್ಯ.

ಆದ್ದರಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರುವ ಪ್ರಸ್ತುತ ವಿಷಯದ ಬಗ್ಗೆ ಉನ್ನತ ಶಿಕ್ಷಣ ವ್ಯವಸ್ಥೆಯ ಶ್ರೇಯೋಭಿವೃದ್ಧಿಯ ಬಗ್ಗೆ ಪ್ರಥಮ ಆದ್ಯತೆಯನ್ನು ನೀಡಬೇಕೆಂದು ಶೂನ್ಯವೇಳೆಯಲ್ಲ ಪ್ರಸ್ತಾಪಿಸುತ್ತೇನೆ.

ಶ್ರೀ ಕೋಟಾ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಹೆಚ್.ಎಂ.ರಮೇಶ್ ಗೌಡ ಅವರು ಶೂನ್ಯವೇಳೆಯಲ್ಲ ಪ್ರಸ್ತಾಪಿಸಿರುವ ವಿಷಯಕ್ಕೆ ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರವನ್ನು ಪಡೆದು ಮಂಡಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎ) ವಿಷಯ: ಬೆಂಗಳೂರು ನಗರದ ರಸ್ತೆಯ ಗುಂಡಿಗಳು ಹೆಚ್ಚಾಗಿದ್ದು
ಸಾರ್ವಜನಿಕರಿಗೆ ಅಪಾಯಕಾರಿಯಾಗಿರುವ ಬಗ್ಗೆ

ಶ್ರೀ ಯು.ಐ.ವೆಂಕಟೇಶ್ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳು ಅತ್ಯಂತ ಅಪಾಯಕಾರಿ” ಎಂಬ ಅಂಶವನ್ನು ಇತ್ತೀಚೆಗೆ ವಿಧಾನಮಂಡಲದಲ್ಲಿ ಮಂಡಿಸಲಾದ ಸಿ.ಎ.ಜಿ. ವರದಿಯಲ್ಲಿ ಎತ್ತಿ ತೋರಿಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ.

ವರದಿಯಲ್ಲಿ ಉಲ್ಲೇಖಿಸಲಾದಂತೆ ರಾಜ್ಯದ ಕೆಲವು ಹೆದ್ದಾರಿಗಳು, ಪ್ರಮುಖ ಜಿಲ್ಲಾ ರಸ್ತೆಗಳ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲವೆನ್ನುವ ಅಂಶ ವರದಿಯಲ್ಲಿ ಬಹಿರಂಗವಾಗಿದೆ. ರಸ್ತೆ ಗುಂಡಿಗಳ ನಿರ್ವಹಣೆಯ ಕೊರತೆಯಿಂದ ಕಳೆದ 7 ತಿಂಗಳಲ್ಲಿ ಸಂಭವಿಸಿರುವ ದುರ್ಘಟನೆಗಳಲ್ಲಿ 5ಕ್ಕೂ ಹೆಚ್ಚು ಜನ ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಂಡಿದ್ದಾರೆ. ಕಳೆದ ವಾರವಷ್ಟೆ 22 ರ ಹರೆಯದ ಯುವಕನೊಬ್ಬ ರಸ್ತೆ ಗುಂಡಿಗೆ ಬಲಿಯಾದ ಸುದ್ದಿ ಇನ್ನೂ ನಗರದ ಜನತೆಯನ್ನು ಕಾಡುತ್ತಿದೆ. ರಸ್ತೆಗಳ ದುಸ್ಥಿತಿ ವಿಷಯದಲ್ಲಿ ಜನರ ಕೊರಳ ಧ್ವನಿಯಾಗಿ ನಿಂತಿರುವ ಹೈಕೋರ್ಟ್, ಬಿಬಿಎಂಪಿಯನ್ನು ಮೇಲಿಂದ ಮೇಲೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ರಸ್ತೆಗುಂಡಿಗಳ ಕುರಿತು ಎರಡು ವಾರಗಳಲ್ಲಿ ಸಮೀಕ್ಷೆ ಮಾಡಿ ವರದಿ ನೀಡುವಂತೆಯೂ, ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂತಲೂ ಹೈಕೋರ್ಟ್ ತಾಕೀತು ಮಾಡಿದೆ. ಆದರೆ ಸರ್ಕಾರ ರಸ್ತೆ ಗುಂಡಿಗಳನ್ನು ಮುಚ್ಚುವ ವಿಷಯದಲ್ಲಿ ತಾನೇ ಹಾಕಿಕೊಂಡ ಗಡುವನ್ನು ತಾನೇ ವಿಫಲಗೊಳಿಸಿಕೊಂಡು ಹೋಗುತ್ತಾ ಮುಗ್ಧ ಜೀವಗಳ ಜೊತೆ ಚೆಲ್ಲಾಟವಾಡುತ್ತಿದೆ.

ಬೆಂಗಳೂರು ನಗರದ ರಸ್ತೆ ಗುಂಡಿಗಳು, ರಸ್ತೆಗಳ ನಿರ್ವಹಣೆ, ಸಂಬಂಧಪಟ್ಟವರ ಮೇಲುಸ್ತುವಾರಿಯಿಲ್ಲದೆ ಹಾಳಾಗಿದೆ. ಇದಕ್ಕೆ ಕಾರಣ, ಇಲಾಖೆಗಳ ಸಮನ್ವಯದ ಕೊರತೆ, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದವರ ಅಭಿಪ್ರಾಯದಂತೆ ಪ್ರತಿ ಮುಖ್ಯ ರಸ್ತೆಯಲ್ಲೂ ಜೀವಕ್ಕೆ ಹಾನಿಯಾಗಬಲ್ಲಂತಹ 19 ರಿಂದ 20 ರಸ್ತೆಗುಂಡಿಗಳು ಉದ್ಭವವಾಗಿವೆ. ರಸ್ತೆಗುಂಡಿಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಚ್ಚುವುದಕ್ಕಾಗಿಯೇ ಸರ್ಕಾರ ಕೋಟ್ಯಾಂತರ ರೂಪಾಯಿ ಹಣವನ್ನು ವೆಚ್ಚ ಮಾಡಿದ್ದರೂ ಅವೆಲ್ಲವೂ ಮಳೆಗಾಲದಲ್ಲಿ ಯಥಾಸ್ಥಿತಿಗೆ ಮರಳುತ್ತಿವೆ. ಕಳಪೆ ಕಾಮಗಾರಿ, ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆಲ್ಲ ಕಾರಣವಾಗಿದ್ದು, ಇನ್ನಾದರೂ ಸರ್ಕಾರ ರಸ್ತೆಗಳ ನಿರ್ವಹಣೆ, ರಸ್ತೆ ಗುಂಡಿಗಳ ನಿರ್ವಹಣೆ, ರಸ್ತೆಗಳ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ಕೊಟ್ಟು ಬಿಬಿಎಂಪಿಯಲ್ಲಿ ಇರುವಂತಹ ಅಧಿಕಾರಿಗಳಲ್ಲಿ ದಕ್ಷ ಅಧಿಕಾರಿಗಳಿಗೆ ಮೇಲುಸ್ತುವಾರಿಯನ್ನು ವಹಿಸುವ ಮೂಲಕ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಮುಖ್ಯಮಂತ್ರಿಯವರನ್ನು ಶೂನ್ಯವೇಳೆಯಲ್ಲಿ ಒತ್ತಾಯಿಸುತ್ತೇನೆ.

ಶ್ರೀ ಕೋಟಾ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಯು.ಬಿ.ವೆಂಕಟೇಶ್ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರವನ್ನು ಪಡೆದು ಮಂಡಿಸಲಾಗುವುದು.

(...ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(519) 22-03-2022 (12.20) ಕೆಜಿ-ಜಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಏ) ವಿಷಯ: ಮಾನವ ಮತ್ತು ಜಾನುವಾರುಗಳಿಗೆ ಗ್ಲೈಕೋ
ಫಾಸ್ಫೇಟ್ ಬಳಕೆಯಿಂದ ತೊಂದರೆಯಾಗಿರುವ
ಬಗ್ಗೆ.

- - -

ಶ್ರೀ ಎಸ್.ರುದ್ರೇಗೌಡ (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ,
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಪಾಯಕಾರಿ ಗ್ಲೈಕೋ ಫಾಸ್ಫೇಟ್ ವ್ಯಾಪಕ ಬಳಕೆಯ
ಬಗ್ಗೆ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಇದು
ದಿನಾಂಕ 22-03-2022 ರ ಪ್ರಜಾವಾಣಿ ದಿನಪತ್ರಿಕೆಯ ವರದಿ. ಗ್ಲೈಕೋ ಫಾಸ್ಫೇಟ್
ಜೀವ ವೈವಿಧ್ಯಕ್ಕೆ ಕಂಟಕ, ಕೇರಳದಲ್ಲೂ ನಿಷೇಧ ಕರ್ನಾಟಕದಲ್ಲೂ ಬಳಕೆ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಳೆನಾಶಕ್ಕಾಗಿ ಅತ್ಯಂತ ಅಪಾಯಕಾರಿ ಗ್ಲೈಕೋ
ಫಾಸ್ಫೇಟ್ ರಾಸಾಯನಿಕವನ್ನು ವ್ಯಾಪಕ ಪ್ರಮಾಣದಲ್ಲಿ ಬಳಸುತ್ತಿರುವುದರಿಂದ ಅಮೂಲ್ಯ
ಜೀವ ವೈವಿಧ್ಯಗಳ ಭಂಡಾರ ನಾಶವಾಗುತ್ತಿದೆ. ಭೂಮಿಯ ಒಡಲು ಮತ್ತು ಅಂತರ್ಜಲ
ವಿಷಮಯವಾಗುತ್ತಿದೆ. ಕೃಷಿ ಭೂಮಿ ಬರಡಾಗುತ್ತಿದೆ. ನೆರೆಯ ಕೇರಳದ ಕೃಷಿಕರು
ಕರ್ನಾಟಕದಲ್ಲೂ ಕೃಷಿ ಭೂಮಿಯನ್ನು ಗುತ್ತಿಗೆ ಪಡೆದು ಅಪಾರ ಪ್ರಮಾಣದಲ್ಲಿ ಶುಂಠಿ
ಬೆಳೆಯುತ್ತಿರುವ ಪ್ರದೇಶಗಳು ಮತ್ತು ಕೊಡಗಿನ ಕಾಫಿ ಹಾಗೂ ಅಡಿಕೆ ಬೆಳೆಯುವ
ಪ್ರದೇಶಗಳಲ್ಲಿ ಈ ಸಮಸ್ಯೆ ತಲೆದೋರಿದೆ. ವಿಶೇಷವಾಗಿ ಚಾಮರಾಜನಗರ, ಕೊಡಗು,
ಹಾಸನ, ಉತ್ತರಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ
ಜಿಲ್ಲೆಗಳಲ್ಲಿ ರಾಸಾಯನಿಕವನ್ನು ಬಾರಿ ಪ್ರಮಾಣದಲ್ಲಿ ಬಳಸಲಾಗುತ್ತಿದೆ.

ರೈತರು ಮನೆ ಮನೆಗಳಲ್ಲಿ ದೊಡ್ಡ ದೊಡ್ಡ ಕ್ಯಾನ್‌ಗಳಲ್ಲಿ ಈ ಕಳೆನಾಶಕವನ್ನು
ಇಟ್ಟುಕೊಳ್ಳುತ್ತಿದ್ದಾರೆ. ಒಮ್ಮೆ ಇದನ್ನು ಸಿಂಪಡಿಸಿದರೆ ಸಾಕು, ಎಲ್ಲಾ ಕಳೆಗಳು, ಕೀಟಗಳು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾಶವಾಗುತ್ತವೆ. ಇದರಿಂದ ಪ್ರೇರಿತರಾದ ಕೊಡಗಿನ ಕಾಫಿ ತೋಟಗಳ ಮಾಲೀಕರೂ ಅಡಿಕೆ ಕೃಷಿಕರು ಈ ರಾಸಾಯನಿಕವನ್ನು ಉಪಯೋಗಿಸಲು ಪ್ರಾರಂಭ ಮಾಡಿದ್ದಾರೆ. ಗರಿಕೆ, ತುಂಬೆ, ಉತ್ತರಾಣಿ ಸೇರಿ ಅಪರೂಪದ ಔಷಧೀಯ ಸಸ್ಯಗಳು ಜೇನುಹುಳು, ಜೀರುಂಡೆ ಮಿಂಚುಹುಳು ಸೇರಿ ಅನೇಕ ಬಗೆಯ ಪರೋಪಕಾರಿ ಕೀಟಗಳು ನಾಶವಾಗುತ್ತಿವೆ.

ಮಲೆನಾಡು ಭಾಗದ ಬೆಟ್ಟಗುಡ್ಡಗಳ ಬೆಳೆಯುವ ಆನೆ ಹುಲ್ಲು, ಗ್ರೈಕೋ ಫಾಸ್ಟೇಟ್ ಬಳಕೆಯಿಂದ ನಾಶವಾಗುತ್ತಿವೆ. ನಮ್ಮ ರಾಜ್ಯದ ಕೆಲವು ರೈತರು ಸುಲಭವಾಗಿ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಶುಂಠಿ ಬೆಳೆಗಾರರಿಗೆ ಭೂಮಿಯನ್ನು ಕೊಟ್ಟು ಭೂಮಿ ಬರಡು ಮಾಡಿ ಜೀವ ವೈವಿಧ್ಯದ ನಾಶಕ್ಕೆ ಕಾರಣರಾಗಿದ್ದಾರೆ. ಜಲ ಮೂಲವು ವಿಷಮಯವಾಗುತ್ತಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೃಷಿ ಇಲಾಖೆ ಯಾವುದೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ವಾರ್ಷಿಕ ಹತ್ತು ಕೋಟಿ ಮೊತ್ತದ ಸರಾಸರಿ ಎರಡು ಲಕ್ಷ ಅಟರ್ ಕಳೆನಾಶಕ ಮಾರಾಟವಾಗುತ್ತಿದೆ.

ದ್ರಾಕ್ಷಿ ತೋಟ, ಕಜ್ಜಿನ ಗದ್ದೆ, ಈರುಳ್ಳಿ, ಗೋಧಿ, ಕಡಲೆ, ಜೋಳದ ಹೊಲ, ಅಂಬೆ ತೋಟಗಳಲ್ಲಿ ಮಳೆಗಾಲದಲ್ಲಿ ಏಳುವ ಕಳೆಯನ್ನು ಸ್ವಚ್ಛ ಮಾಡಲು ಕೂಲಿ ಆಳುಗಳ ಕೊರತೆ ಇರುವುದರಿಂದ ಹೆಚ್ಚಿನ ರೈತರು ಕಳೆ ನಾಶಕ ಸಿಂಪಡಿಸುವ ಸುಲಭ ವಿಧಾನಕ್ಕೆ ಮೊರೆಹೋಗಿದ್ದಾರೆ. ಇದರಿಂದ ರೈತರಿಗೆ ಉಳಿತಾಯವಾಗುತ್ತದೆ. ಆದರೆ, ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ವಿಜಯಪುರ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಾನ್ಯ ರಾಜಶೇಖರ್ ವಿಲಿಯಮ್ಸ್‌ರವರು ಹೇಳಿದ್ದಾರೆ.

ಗ್ರೈಕೋ ಫಾಸ್ಟೇಟ್ ಬಳಕೆಯನ್ನು ಕೇರಳದಲ್ಲಿ 2019ರಲ್ಲಿ ನಿಷೇಧಿಸಲಾಗಿದೆ. ಕರ್ನಾಟಕದಲ್ಲಿ ಕೃಷಿ ಇಲಾಖೆಯ ಲಂಗು-ಲಾಗಮು ಇಲ್ಲ. ಹೀಗಾಗಿ ಕೇರಳದ ಶುಂಠಿ ಬೆಳೆಗಾರರು ವ್ಯಾಪಕವಾಗಿ ಈ ರಾಸಾಯನಿಕವನ್ನು ಬಳಸುತ್ತಿದ್ದಾರೆ. ಒಮ್ಮೆ ಒಂದು ಕಡೆ ಜಮೀನಿನಲ್ಲಿ ಶುಂಠಿ ಬೆಳೆದ ಮೇಲೆ ಬಳಕೆ ಅವರು ಮತ್ತೊಂದು ಕಡೆ ಬೆಳೆಯುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೇರಳದ ಶುಂಠಿ ಬೆಳೆಗಾರರ ಸಂಘದ ಅಧಿಕೃತ ಮಾಹಿತಿ ಪ್ರಕಾರ 2020-21ನೆ ಸಾಲಿನಲ್ಲಿ ಕೇರಳದ ವಯನಾಡು, ಕಣ್ಣೂರು, ಪಾಲಕ್ಕಾಡ್ ಮತ್ತು ಇತರ ಜಿಲ್ಲೆಗಳಲ್ಲಿ ಇಷ್ಟು ಸಾವಿರಕ್ಕೂ ಹೆಚ್ಚು ರೈತರು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 80 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ಗಳಲ್ಲಿ ಶುಂಠಿ ಕೃಷಿ ಬೆಳೆಸುತ್ತಿದ್ದಾರೆ.

ಮಾನವ ಮತ್ತು ಜಾನುವಾರುಗಳಿಗೂ ಹಾನಿಕಾರಕ ಗ್ಲೈಕೋ ಫಾಸ್ಫೇಟ್ ಬಳಕೆಯಿಂದ ಚರ್ಮ, ಕಣ್ಣುಗಳ ಮೇಲೆ ಹಾನಿಯಾಗುವುದಲ್ಲದೇ, ಉಸಿರಾಟಕ್ಕೂ ತೊಂದರೆಯಾಗುತ್ತದೆ. ಯಾವುದೇ ಸಸ್ಯಗಳ ಮೇಲೆ ಇದ್ದ ಈ ರಾಸಾಯನಿಕ ಮೈಯಿಗೆ ಸೋಕಿದರೂ ಸಾಕು, ಮೈಯುರಿ ಕಾಣಿಸಿಕೊಳ್ಳುತ್ತದೆ. ಇದರ ಅಂಶ ಹೆಚ್ಚು ಪ್ರಮಾಣದಲ್ಲಿ ದೇಹಕ್ಕೆ ಹೋದರೆ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ವಾದವೂ ಇದೆ. ಈ ವಿಷಯವಾಗಿ ಶೂನ್ಯವೇಳೆಯಲ್ಲಿ ಸರ್ಕಾರದ ಗಮನಸೆಳೆಯಲು ಬಯಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಎಸ್.ರುದ್ರೇಗೌಡರವರು ಕೇಳಿದ ಪ್ರಶ್ನೆಗೆ ಮಾನ್ಯ ಸಚಿವರಿಂದ ಉತ್ತರವನ್ನು ಪಡೆದುಕೊಂಡು ಮಂಡಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಐ) ವಿಷಯ: ಪ್ರತಿ ವರ್ಷ ಶಾಲೆಗಳ ನವೀಕರಣದ ಬಗ್ಗೆ.

- - -

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಈ ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು, ರಾಜ್ಯದ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಬಡ ಮಕ್ಕಳಿಗೆ ಜ್ಞಾನದ ದೀವಣಿಗೆಯನ್ನು ಸರ್ಕಾರದ ಜೊತೆಗೆ ನೀಡುತ್ತಾ ಬಂದಿರುವ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಸೇವೆಯು ಶ್ಲಾಘನೀಯವಾದುದು. ಇಂತಹ ಖಾಸಗಿ ಶಾಲಾ ಕಾಲೇಜುಗಳ ಮಾನ್ಯತೆ, ನವೀಕರಣ ಗೊಂದಲದ ಗೂಡಾಗಿದೆ. ಪ್ರತಿವರ್ಷ ಮಾನ್ಯತೆಯನ್ನು ನವೀಕರಿಸಬಹುದಾದ ಹಿನ್ನೆಲೆಯಲ್ಲಿ ದೊಡ್ಡ ಭ್ರಷ್ಟಚಾರ ನಡೆಯುತ್ತಿದ್ದು, ಇದರಿಂದ ಸಂಸ್ಥೆಗಳು ಕಿರುಕುಳ ಅನುಭವಿಸುವಂತಾಗಿವೆ.

ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಣ ಸಂಸ್ಥೆಗಳು, ಪ್ರತಿ ವರ್ಷ ಪಾಠ-ಪ್ರವಚನಗಳನ್ನು ಬಿಟ್ಟು ಇದಕ್ಕಾಗಿ ಅಲೆಯುತ್ತಾ ಸಮಯ, ಶ್ರಮ ಮತ್ತು ಹಣವನ್ನು ವ್ಯರ್ಥಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಈ ದಿಸೆಯಲ್ಲಿ ಮಾನ್ಯ ಉಚ್ಚನ್ಯಾಯಾಲಯವು ಶಾಶ್ವತವಾದ ಮಾನ್ಯತೆ ನೀಡಲು ತೀರ್ಪು ನೀಡಿರುವುದು ಸಮಾಧಾನ ತಂದಿದೆ.

ಇಂದಿನ ಸಭಾಪತಿಗಳಾದ ತಾವು ಶಿಕ್ಷಣ ಸಚಿವರಾಗಿದ್ದಾಗ ಸರ್ಕಾರ ಆದೇಶ ಸಂಖ್ಯೆ ಇಡಿ 113 ವಿವಿಧ 2005, ದಿನಾಂಕ 02.11.2006 ರಲ್ಲಿ 5, 10 ವರ್ಷಗಳ ಅವಧಿಗೆ ಶಾಶ್ವತವಾದ ಮಾನ್ಯತೆ ನೀಡುವಂತೆ ಆದೇಶ ಹೊರಡಿಸಿರುತ್ತೀರಿ. ಇದರ ಜೊತೆಗೆ ಸಂಕನೂರು ರವರ ಸಮಿತಿಯು ಅಗ್ನಿ-ಸುರಕ್ಷತೆ ಮತ್ತು ಕಟ್ಟಡ ಸುರಕ್ಷತೆಯ ಸರಳೀಕರಣದ ಬಗ್ಗೆ ವರದಿಯನ್ನು ನೀಡಿರುತ್ತದೆ. ಆ ವರದಿ ಇನ್ನೂ ಅಂಗೀಕಾರವಾಗಿರುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ ಎಲ್ಲಾ ವಾಸ್ತವಾಂಶಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಕೂಡಲೇ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಪ್ರತಿ ವರ್ಷ ಮಾನ್ಯತೆ ನವೀಕರಿಸುವುದನ್ನು ರದ್ದುಪಡಿಸಿ ಶಾಶ್ವತ ಮಾನ್ಯತೆ ನೀಡಿ ಆದೇಶ ಹೊರಡಿಸಿ. ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ದಿನಾಂಕ 02.11.2006 ರ ಆದೇಶವನ್ನು ಜಾರಿಗೆ ತರಬೇಕೆಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರನ್ನು ತಮ್ಮ ಮೂಲಕ ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡ ರವರು ಕೇಳಿದ ಪ್ರಶ್ನೆಗೆ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಂದ ಉತ್ತರವನ್ನು ಪಡೆದು ಮಂಡಿಸಲಾಗುವುದು.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಈ ವಿಷಯ ಬಹಳ ಗಂಭೀರವಾಗಿದೆ, ಇದಕ್ಕೆ ಉತ್ತರವನ್ನು ಯಾವಾಗ ಕೊಡಿಸುತ್ತೀರಿ ಹೇಳಿ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಈ ಸಮಸ್ಯೆಗೆ ಸರ್ಕಾರ ಕೊಡುವ ಉತ್ತರದಲ್ಲಿ ಪರಿಹಾರ ಇರುತ್ತದೆ. ಈ ವಿಷಯ ಬಹಳ ತುರ್ತಾಗಿರುವುದರಿಂದ ಎರಡು ದಿವಸಗಳಲ್ಲಿ ಉತ್ತರ ಕೊಡಿಸುತ್ತೇವೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿಯವರ ಮತ್ತು ನನ್ನ zero hour ನ ವಿಷಯಗಳು ಇವೆ. ಅವು ಎರಡು ಅಸ್ತೋನಲ್ಲವೆ.

(ಗೊಂದಲ)

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ,

(ಗೊಂದಲ)

ಸಭಾಪತಿಯವರು:- ಶ್ರೀಮತಿ ಭಾರತಿ ಶೆಟ್ಟಿಯವರೇ, ಒಂದು ನಿಮಿಷ ಕೇಳಿ, ಒಟ್ಟು 12 zero hour ನ ವಿಷಯಗಳನ್ನು ಕೊಟ್ಟಿದ್ದಾರೆ. ಯಾರ ಯಾರದ್ದು ಕೊಟ್ಟಿದ್ದರೋ ಅದನ್ನು ತೆಗೆದುಕೊಂಡಿದ್ದೇನೆ. ಕೊನೆಗೆ ಬಂದ ಎರಡು ವಿಷಯಗಳನ್ನು cut ಮಾಡಿದ್ದೇನೆ. ಹಾಗಾಗಿ, ಅವುಗಳನ್ನು ನಾಳೆಗೆ ತೆಗೆದುಕೊಳ್ಳುತ್ತೇನೆ, ಈಗ 10 ವಿಷಯಗಳನ್ನು ತೆಗೆದುಕೊಂಡಿದ್ದೇನೆ. ತಡವಾಗಿ ಬಂದಿದ್ದನ್ನು ಬಿಟ್ಟಿದ್ದೇನೆ, ಅವುಗಳನ್ನು ನಾಳೆಗೆ ತೆಗೆದುಕೊಳ್ಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೮. ಸಭಾಪತಿಯವರ ಅನುಮತಿಯ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳಿಗೆ

ಸಂಬಂಧಪಟ್ಟ ಸಚಿವರ ಹೇಳಿಕೆಗಳು

ಅ) ವಿಷಯ:- ರಾಜ್ಯದಲ್ಲ ವಿವಾಹಿತ ಮಹಿಳೆಯರ ಮೇಲಿನ
ಕೌಟುಂಬಿಕ ದೌರ್ಜನ್ಯ ಮತ್ತು ಯುವತಿಯರ
ಮೇಲಿನ ಲೈಂಗಿಕ ದೌರ್ಜನ್ಯಗಳು
ದುಪ್ಪಟ್ಟಾಗಿರುವ ಬಗ್ಗೆ.

- - -

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಗೃಹ ಸಚಿವರ ಪರವಾಗಿ):-

ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಸಅೀಂ ಅಹಮದ್‌ರವರು ದಿನಾಂಕ
15.03.2022 ರಂದು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಿದ ವಿಷಯಕ್ಕೆ
ಸದನದಲ್ಲ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅ) ವಿಷಯ:- ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ
ತಂತ್ರಜ್ಞಾನ ಬಳಕೆ ಕಡಿಮೆಯಾಗಿರುವ
ಬಗ್ಗೆ.

- - -

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ತೋಟಗಾರಿಕೆ ಮತ್ತು
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಗೃಹ ಸಚಿವರ ಪರವಾಗಿ):-
ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಯು.ಬಿ.ವೆಂಕಟೇಶ್‌ವರರು
ದಿನಾಂಕ 17.03.2022 ರಂದು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಿದ
ವಿಷಯಕ್ಕೆ ಸದನದಲ್ಲ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇ) ವಿಷಯ:- ಸೈಬರ್ ವಂಚಕರಿಂದ ಸಾರ್ವಜನಿಕರು ಮೋಸಕ್ಕೆ
ಒಳಗಾಗದಂತೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ.

- - -

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಗೃಹ ಸಚಿವರ ಪರವಾಗಿ):-
ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಎಸ್.ರವಿರವರು ದಿನಾಂಕ
17.03.2022 ರಂದು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಿದ ವಿಷಯಕ್ಕೆ
ಸದನದಲ್ಲ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ) ವಿಷಯ:- ಶ್ರೀ ಸದ್ಗುರು ಕೈವಾರ ತಾತಯ್ಯನವರ
ಜಯಂತಿಯನ್ನು ಆಚರಿಸುವ ಬಗ್ಗೆ.

- - -

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಇಂಧನ, ಕನ್ನಡ ಮತ್ತು
ಸಂಸ್ಕೃತಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ
ಕೆ.ಟಿ.ಶ್ರೀಕಂಠೇಗೌಡರವರು ದಿನಾಂಕ 21.03.2022 ರಂದು ಸಭಾಪತಿಯವರ ಅನುಮತಿ
ಮೇರೆಗೆ ಪ್ರಸ್ತಾಪಿಸಿದ ವಿಷಯಕ್ಕೆ ಸದನದಲ್ಲ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉ) ವಿಷಯ:- ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ
ಪಳವಳ್ಳಿ ಕಟ್ಟಿ ಬಳ ಆಗಿರುವ ಖಾಸಗಿ ಬಸ್‌ನ ಅಪಘಾತದ
ಬಗ್ಗೆ.

- - -

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಸಾರಿಗೆ ಮತ್ತು ಪರಿಶಿಷ್ಟ
ಪಂಗಡಗಳ ಕಲ್ಯಾಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ
ಸದಸ್ಯರಾದ ಶ್ರೀ ಕೆ.ಎ.ತಿಪ್ಪೇಸ್ವಾಮಿ ಮತ್ತು ಶ್ರೀ ರಾಜೇಂದ್ರ ರಾಜಣ್ಣ ರವರು ದಿನಾಂಕ
21.03.2022 ರಂದು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಿದ ವಿಷಯಕ್ಕೆ
ಸದನದಲ್ಲ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೬. ಗಮನ ಸೆಳೆಯುವ ಸೂಚನೆಗಳು

ಅ) ವಿಷಯ: ಅರಣ್ಯ ಹಕ್ಕು ಕಾಯ್ದೆಯ ೨೦೦೬ರ ಸೆಕ್ಷನ್ ೩ (ಎ)ರ
ಅನ್ವಯ ಬುಡಕಟ್ಟು ಜನಾಂಗದವರಿಗೆ
ಮೂಲಭೂತ ಸೌಕರ್ಯ ಕಲ್ಪಿಸುವ ಬಗ್ಗೆ.

- - -

ಶ್ರೀ ಶಾಂತಾರಾಮ ಬುಡ್ಡೆ ಸಿದ್ದಿ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಕೊಟ್ಟದ್ದಕ್ಕಾಗಿ ತಮಗೆ ಧನ್ಯವಾದಗಳು. ಅರಣ್ಯ ಹಕ್ಕು ಕಾಯ್ದೆಯ ೨೦೦೬ ಸೆಕ್ಷನ್ ೩ (ಎ) ಪ್ರಕಾರ ಬುಡಕಟ್ಟು ಜನಾಂಗದವರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಕುರಿತು ಮಾನ್ಯ ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರ ಗಮನವನ್ನು ಸೆಳೆಯಬಯಸುತ್ತೇನೆ.

ಶ್ರೀ ಉಮೇಶ್ ಕತ್ತಿ (ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು):- ಮಾನ್ಯ ಸಭಾಪತಿಯವರೇ,

(ಸಚಿವರ ಹೇಳಿಕೆಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಶಾಂತಾರಾಮ ಬುಡ್ಡೆ ಸಿದ್ದಿ:- ಮಾನ್ಯ ಸಭಾಪತಿಯವರೇ, ರಾಷ್ಟ್ರೀಯ ಉದ್ಯಾನವನ ಇರಬಹುದು ಅಥವಾ ವನ್ಯಜೀವಿ ಸಂರಕ್ಷಣಾ ಪ್ರದೇಶದ ಕಾರಣಕ್ಕಾಗಿ ಅನೇಕ ಜಿಲ್ಲೆಗಳ ಬುಡಕಟ್ಟು ಜನಾಂಗದ ಊರುಗಳಲ್ಲಿ ವಿಶೇಷವಾಗಿ ಕುಡಿಯುವ ನೀರು ಇರಬಹುದು, ರಸ್ತೆ ನಿರ್ಮಾಣ ಇರಬಹುದು, ಮನೆ ಕಟ್ಟುವುದಕ್ಕೆ ಹಾಗೂ ವಿದ್ಯುತ್ ತಂತಿ ಹಾಕುವಂತಹ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಲವಂತಿಗೆ ಇರಬಹುದು, ಎಳನೀರು ಇರಬಹುದು, ಸೀರ್‌ನಾಲ್ ಈ ಗ್ರಾಮಗಳಲ್ಲಿ ವಿದ್ಯುತ್ ತಂತಿಯನ್ನು ಹಾಕುವುದಕ್ಕೆ ಸುಮಾರು ವರ್ಷಗಳಿಂದ ತಡೆಯನ್ನು ಮಾಡುತ್ತಿದ್ದಾರೆ. ಹಾಗೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ದಾಂಡೇಲಯ ಸುತ್ತಮುತ್ತಲಿರುವ ಬುಡಕಟ್ಟು ಜನಾಂಗದವರಿಗೆ ರಸ್ತೆ ನಿರ್ಮಾಣ ಹಾಗೂ ಕುಡಿಯುವ ನೀರಿಗೆ ಪೈಪ್‌ಗಳನ್ನು ಅಳವಡಿಸುವುದಕ್ಕೂ ತೊಂದರೆಯಾಗುತ್ತಿದೆ. ರಾಮನಗರ ಜಿಲ್ಲೆ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹಾಗೂ ಇತರ ಅನೇಕ ಜಿಲ್ಲೆಗಳಲ್ಲಿ ಈ ರೀತಿಯ ಅನೇಕ ಸಮಸ್ಯೆಗಳಿವೆ.

ಸಭಾಪತಿಯವರು:- ಮಾನ್ಯ ಶಾಂತಾರಾಮ ಬುಡ್ಡೆ ಸಿದ್ದಿಯವರೇ, ನಿಮಗೆ ಏನು ಬೇಕೋ ಅದನ್ನು ಕೇಳಿ. ಅದನ್ನು ಓದಬೇಡಿ.

ಶ್ರೀ ಶಾಂತಾರಾಮ ಬುಡ್ಡೆ ಸಿದ್ದಿ:- ಮಾನ್ಯ ಸಭಾಪತಿಯವರೇ, ಅರಣ್ಯ ಹಕ್ಕು ಕಾಯಿದೆ 2006ರಲ್ಲಿ ವಿಶೇಷವಾಗಿ ಈ ರೀತಿಯಾದಂತಹ ಪ್ರದೇಶಗಳಲ್ಲಿ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಕ್ಕೆ ಅವಕಾಶ ಇತ್ತು. ಬುಡಕಟ್ಟು ಜನಾಂಗದ ವ್ಯವಹಾರಗಳ ಇಲಾಖೆ 2009 ರಲ್ಲಿ ಅನುಮತಿ ಕೊಟ್ಟಂತಹ ಆದೇಶ ಸಹ ಇತ್ತು. ಅಲ್ಲದ 2019ರವರೆಗೆ ವಿಶೇಷವಾಗಿ ಅರಣ್ಯ ಇಲಾಖೆ ಯಾವುದೇ ರೀತಿಯ ತಕರಾರು ಮಾಡಿರಲಿಲ್ಲ. 2019 ರಷ್ಟೊತ್ತಿಗೆ ಅರಣ್ಯಹಕ್ಕು ಕಾಯಿದೆ ಕಲಂ 1, 2, 3 ಹಾಗೂ 3 (ಎ) ರಡಿ ಬುಡಕಟ್ಟು ಜನಾಂಗದ ಹಕ್ಕುಗಳನ್ನು ಕೇಳಿದಾಗ ಇದಕ್ಕೆ ತಕರಾರು ಮಾಡುತ್ತಿದ್ದಾರೆ. ಅರಣ್ಯ ಹಕ್ಕು ಕಾಯಿದೆಯಲ್ಲಿ ಬುಡಕಟ್ಟು ವ್ಯವಹಾರಗಳ ಇಲಾಖೆ ವಿಶೇಷವಾಗಿ ಆದೇಶವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೊರಡಿಸಬೇಕಾಗಿರುತ್ತದೆ. ಇವರು ಅರಣ್ಯ ಇಲಾಖೆಯ ಅನುಮತಿಯನ್ನು ಪಡೆದುಕೊಂಡು ಆದೇಶವನ್ನು ಹೊರಡಿಸುತ್ತಾರೆ. ಆದರೆ, ಅರಣ್ಯ ಇಲಾಖೆಯವರು ತಕರಾರು ಮಾಡುತ್ತಿರುವುದರಿಂದ, ಸರ್ಕಾರ ಈ ಎರಡು ಇಲಾಖೆಗಳ ಮಧ್ಯೆ ಇರುವಂತಹ ಗೊಂದಲವನ್ನು ಸ್ವಷ್ಟೀಕರಿಸಬೇಕೆಂದು ನಾನು ವಿನಂತಿಯನ್ನು ಮಾಡಿಕೊಳ್ಳುತ್ತಿದ್ದೇನೆ.

ಶ್ರೀ ಉಮೇಶ್ ಕತ್ತಿ (ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಬುಡಕಟ್ಟು ಜನಾಂಗದವರಿಗೆ ತೊಂದರೆಯಾಗುತ್ತಿರುವ ಬಗ್ಗೆ ಖಚಿತವಾದ ಮಾಹಿತಿಯನ್ನು ಕೊಟ್ಟರೆ, ಅದರ ಸಭೆಯನ್ನು ಮಾಡಿ ಅದನ್ನು ಸರಿ ಮಾಡುವಂತಹ ಕೆಲಸವನ್ನು ಮಾಡುತ್ತೇವೆ. ನಮ್ಮ ರಾಜ್ಯದಲ್ಲ ಇಂತಹ ಸಮಸ್ಯೆಗಳು ಇವೆ. ಆದರೆ, ಮಾನ್ಯ ಸದಸ್ಯರು ಎಲ್ಲ ತೊಂದರೆ ಇದೆ ಎಂದು ನಿಖರವಾಗಿ ಹೇಳಿದರೆ ಅದನ್ನು ಸರಿಮಾಡುವಂತಹ ಕೆಲಸವನ್ನು ಮಾಡುತ್ತೇನೆ.

(ಮುಂದು..)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(520) 22-03-2022 (12.30) ಎಂವಿ-ಕೆಎಸ್

(ಸಭಾಪತಿಯವರ ಉಪಸ್ಥಿತಿ)

ವಿಷಯ:- ಮಂಗಳೂರು ಮಹಾನಗರ ವ್ಯಾಪ್ತಿಯ ಕಾವೂರು ಗ್ರಾಮದ ಸರ್ವೇ ನಂ.133ರಲ್ಲಿ ನಿರ್ಮಿಸಿರುವ ಪ್ರಾರ್ಥನಾ ಮಂದಿರಗಳಿಗೆ ಅಕ್ರಮವಾಗಿ ಪ್ರವೇಶಿಸಿ ದೇವರ ಮೂರ್ತಿಗಳನ್ನು ಧ್ವಂಸಗೊಳಿಸಿರುವ ಬಗ್ಗೆ.

ಶ್ರೀ ಕೆ.ಹರೀಶ್‌ಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಂಗಳೂರು ಮಹಾನಗರ ವ್ಯಾಪ್ತಿಯ ಕಾವೂರು ಗ್ರಾಮದ ಸರ್ವೇ ನಂ.133ರಲ್ಲಿ ನಿರ್ಮಿಸಿರುವ ಪ್ರಾರ್ಥನಾ ಮಂದಿರಗಳಿಗೆ ಅಕ್ರಮವಾಗಿ ಪ್ರವೇಶಿಸಿ ದೇವರ ಮೂರ್ತಿಗಳನ್ನು ಧ್ವಂಸಗೊಳಿಸಿರುವ ಬಗ್ಗೆ ಮಾನ್ಯ ಗೃಹ ಸಚಿವರ ಗಮನ ಸೆಳೆಯಬಯಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಗೃಹ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,

(ಅಖತ ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಹರೀಶ್ ಕುಮಾರ್ ರವರು ನಿಯಮ 72ರ ಅಡಿಯಲ್ಲಿ ಮಂಡಿಸಿರುವ ಸೂಚನೆಗೆ ವಿಸ್ತಾರವಾದ ಉತ್ತರವನ್ನು ಮಾನ್ಯ ಗೃಹ ಮಂತ್ರಿಗಳ ಪರವಾಗಿ ನೀಡಲಾಗಿದೆ. ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರ್ವೆ ನಂ.133ರಲ್ಲಿ ನಿರ್ಮಿಸಿರುವಂತಹ ಪ್ರಾರ್ಥನಾ ಮಂದಿರಕ್ಕೆ ಅಕ್ರಮವಾಗಿ ಪ್ರವೇಶಿಸಿ ಧ್ವಂಸಗೊಳಿಸಿದ್ದಾರೆ ಎಂಬುದು ಮಾನ್ಯ ಸದಸ್ಯರ ದೂರು. ಅದೇ ಗ್ರಾಮದ ಸರ್ವೆ ನಂ.119/1ಎ(ಪಿ) ಯಲ್ಲಿ 0.05 ಸೆಂಟ್ಸ್ ಸರ್ಕಾರಿ ಜಮೀನಿನಲ್ಲಿ ಅಂಗನವಾಡಿ ಕಟ್ಟಡ ಕಟ್ಟಲು ಕಾಯ್ದರಿಸಿದ ಜಾಗದಲ್ಲಿ ಸದರಿ ನಿವೇಶನದೊಳಗೆ “ಸೈಂಟ್ ಆಂಟೋನಿಸ್ ಹೋಲಿ ಕ್ರಾಸ್ ಬಿಲ್ಡಿಂಗ್” ಎಂದು ಇದೆ. ಅದರಲ್ಲಿ ಒಂದು ಅಂಗನವಾಡಿ ಕಟ್ಟಡ ಕೂಡ ಇದೆ. ಈ ಮಧ್ಯೆ ತಹಶೀಲ್ದಾರರು ಪಿಯಾರ್ಥಿದಾರರ ವಿರುದ್ಧ ದೂರು ನೀಡಿದ್ದಾರೆ. ಸದರಿ ಜಾಗದಲ್ಲಿರುವಂತಹ ಕಟ್ಟಡವನ್ನು ತೆರವುಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಯಾವುದೇ ಆದೇಶಗಳಾಗಿರುವುದಿಲ್ಲ. ಆದರೆ, ಸದರಿ ಕಟ್ಟಡವನ್ನು ಯಾರೋ ಆರೋಪಿತರು ಕೆಡವಿ ಹಾಕಿರುವುದು ಸತ್ಯ. ಆ ಹಿನ್ನೆಲೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಈಗ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಇನ್ನೂ ಯಾರಾದರೂ ಇದ್ದರೆ, ಅವರ ಮಾಹಿತಿ ಪಡೆದು ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ ಎನ್ನುವಂತಹ ಮಾತನ್ನು ಮಾನ್ಯ ಸದಸ್ಯರಿಗೆ ಗೃಹ ಸಚಿವರ ಪರವಾಗಿ ಹೇಳುವುದಕ್ಕೆ ಇಚ್ಛೆಪಡುತ್ತೇನೆ.

ಶ್ರೀ ಕೆ.ಹರೀಶ್‌ಕುಮಾರ್:- ಮಾನ್ಯ ಸಭಾಪತಿಯವರೇ, ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಕಾವೂರು ಎಂಬುದು 59ನೇ ವಾರ್ಡಿನ ಸರ್ವೆ ನಂ.133ರಲ್ಲಿ ಇರುವಂತಹ ಒಂದು ಪ್ರಾರ್ಥನಾ ಮಂದಿರ.

ಸಭಾಪತಿಯವರು:- ಮಾನ್ಯ ಸದಸ್ಯರೇ, ಈಗ ವಿಷಯಕ್ಕೆ ಸಂಬಂಧಪಟ್ಟಂತೆ ಏನಾಗಬೇಕೆಂದು ಹೇಳ.

ಶ್ರೀ ಕೆ.ಹರೀಶ್‌ಕುಮಾರ್:- ಮಾನ್ಯ ಸಭಾಪತಿಯವರೇ, ಆಯಿತು. ಈಗ ಆ ಪ್ರಾರ್ಥನಾ ಮಂದಿರವನ್ನು ಕೆಡವಿ ಹಾಕಿದ್ದಾರೆ. ಪ್ರಾರ್ಥನಾ ಮಂದಿರವನ್ನು ಕೆಡವಿ ಹಾಕಿರುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆ ಪತ್ರಗಳಿವೆ. ಮಹಾನಗರ ಪಾಲಿಕೆ ವತಿಯಿಂದ ಕಟ್ಟಡಕ್ಕೆ ನಂಬರ್ ನೀಡಿದ್ದಾರೆ. ಆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಟ್ಟಡಕ್ಕೆ ವಿದ್ಯುತ್ ಸಂಪರ್ಕವನ್ನು ನೀಡಿದ್ದಾರೆ. ಅದು ಸಹಕಾರ ಸಂಘದಲ್ಲ ನೋಂದಣಿಯಾಗಿದೆ. ಆ ಕಟ್ಟಡಕ್ಕೆ ಮಹಾನಗರ ಪಾಲಿಕೆಯವರು ತೆರಿಗೆ ವಿನಾಯಿತಿ ಸಹ ನೀಡಿದ್ದಾರೆ. ಸುಮಾರು 40 ವರ್ಷಗಳಿಂದ ಆ ಪ್ರಾರ್ಥನಾ ಮಂದಿರ ಕಾರ್ಯನಿರ್ವಹಿಸುತ್ತಿದೆ. ಆ ಪ್ರದೇಶದಲ್ಲಿ ಅಂಗನವಾಡಿಯ ಅವಶ್ಯಕತೆ ಇದ್ದು, ಊರಿನ ಜನರು ಮನವಿ ಮಾಡಿದಂತಹ ಸಂದರ್ಭದಲ್ಲಿ, ಅದೇ ಪ್ರಾರ್ಥನಾ ಮಂದಿರದಲ್ಲಿ ಸೋಮವಾರದಿಂದ ಶನಿವಾರದವರೆಗೆ ಅಂಗನವಾಡಿಯನ್ನು ನಡೆಸುವುದಕ್ಕೂ ಸಹ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಅಂಗನವಾಡಿಗೆ ಬರುವಂತಹ ನೀರಿನ ಬಿಲ್ಲು, ವಿದ್ಯುತ್ ಬಿಲ್ಲು ಮತ್ತು ಗ್ಯಾಸ್ ಸಂಪರ್ಕ ಈ ಎಲ್ಲವನ್ನು ಸಹ ಪ್ರಾರ್ಥನಾ ಮಂದಿರದ ಸಮಿತಿಯವರೇ ವಹಿಸಿಕೊಂಡಿದ್ದಾರೆ. ಅಂಗನವಾಡಿಯವರು ಏನು ಖರ್ಚನ್ನು ಮಾಡುವುದಿಲ್ಲ. ಅದು ಅಂಗನವಾಡಿಯ ಸ್ಥಳವಲ್ಲ. ಆ ಸ್ಥಳ ಅಂಗನವಾಡಿಗೆ ಮಂಜೂರಾಗಿದೆ ಎಂದು ಹೇಳಿದರು. ಆದರೆ, ಅಂಗನವಾಡಿಗೆ ಮಂಜೂರಾಗಿರುವ ಜಾಗದ ಸರ್ವೆ ನಂಬರ್ ಬೇರೆ ಮತ್ತು ಪ್ರಾರ್ಥನಾ ಮಂದಿರದ ಸರ್ವೆ ನಂಬರ್ ಬೇರೆ ಇದೆ. ಇವತ್ತು ಈ ಪ್ರಾರ್ಥನಾ ಮಂದಿರವನ್ನು ಕೆಡವಿ ಹಾಕುವಂತಹ ಸಂದರ್ಭದಲ್ಲಿ ಮಹಾನಗರ ಪಾಲಿಕೆಯಿಂದ ಯಾವುದೇ ಸೂಚನೆ ನೀಡಿಲ್ಲ ಮತ್ತು ಈ ಕಟ್ಟಡವನ್ನು ಪಾಲಿಕೆಯವರಾಗಲಿ, ಪೊಲೀಸ್ ಇಲಾಖೆಯವರಾಗಲಿ, ಕಂದಾಯ ಇಲಾಖೆಯವರಾಗಲಿ ಅದನ್ನು ಕೆಡವಿ ಹಾಕಿಲ್ಲ. ಆದರೆ, ಬೇರೆ ಯಾರೋ ಮೂರನೆ ವ್ಯಕ್ತಿಗಳು ಈ ಕಟ್ಟಡವನ್ನು ಧ್ವಂಸ ಮಾಡಿದ್ದಾರೆ. ಇದನ್ನು ಏತಕ್ಕೆ ಮಾಡಿದ್ದಾರೆಂದು ಗೊತ್ತಿಲ್ಲ. ಹಾಗೆಯೇ ಪ್ರಾರ್ಥನಾ ಮಂದಿರದವರು ಸುಮಾರು 40 ವರ್ಷಗಳಿಂದ ಆ ಕಟ್ಟಡದಲ್ಲಿ ಇದ್ದರು. ಈಗ ಅವರು ಕೋರ್ಟ್‌ಗೂ ಸಹ ಹೋಗಿದ್ದರು. ಇದರಿಂದ ಕೋರ್ಟ್‌ನವರು ಕಟ್ಟಡವನ್ನು ಕೆಡವಬಾರದು ಎಂದು ನಿರ್ಬಂಧವನ್ನು ಸಹ ಹೇರಿದ್ದಾರೆ. ಅವರು ಕಟ್ಟಡವನ್ನು ಕೆಡವಬಾರದು ಎಂದು ಪೊಲೀಸ್ ಇಲಾಖೆ ಮತ್ತು ಮಂಗಳೂರು ಮಹಾನಗರ ಪಾಲಿಕೆಗೆ ಮತ್ತು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೂ ಸಹ ಮುನ್ಸೂಚನೆ ನೀಡಿದ್ದಾರೆ. ಈಗ ಯಾರೋ ಹೊರಗಿನ ಮೂರು ಜನರು ಬಂದು, ಅವರ ಮೇಲೆ ಕೇಸ್ ಹಾಕಿ ಎಫ್.ಐ.ಆರ್. ಸಹ ದಾಖಲಾಗಿದೆ. ಅವರು ಯಾವುದೇ ಒಂದು ಕಾರಣವಿಲ್ಲದೆ ಕಟ್ಟಡವನ್ನು ಕೆಡವಿ ಹಾಕಿದ್ದಾರೆ. ಕಟ್ಟಡವನ್ನು ಕೆಡವಿ ಹಾಕುವಂತಹ ಸಂದರ್ಭದಲ್ಲಿ ನೀರು ಮತ್ತು ವಿದ್ಯುತ್ ಸಂಪರ್ಕಗಳನ್ನು ಕಡಿತ ಮಾಡಿಲ್ಲ. ಪ್ರಾರ್ಥನಾ ಮಂದಿರದವರಿಗೆ ಯಾವುದೇ ಮುನ್ಸೂಚನೆ ನೀಡಿಲ್ಲ. ಇದು ಸರ್ಕಾರದಿಂದ ಆಗಿರುವುದಿಲ್ಲ. ಯಾರೋ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೂರನೆ ವ್ಯಕ್ತಿಗಳು ಬಂದು, ಸುಮಾರು ಹನ್ನೆರಡೂವರೆ ಗಂಟೆಗೆ ಕೆಡವಿ ಹಾಕಿದ್ದಾರೆ. ಆಗ ಪ್ರಾರ್ಥನಾ ಮಂದಿರದವರು ಎರಡು ಗಂಟೆಗೆ ಹೋಗಿ ಪೊಲೀಸ್ ಠಾಣೆಗೆ ದೂರನ್ನು ನೀಡುತ್ತಾರೆ. ಆದರೆ, ಅಲ್ಲಿಗೆ ನಾಲ್ಕು ಮುಕ್ಕಾಲು ಗಂಟೆಯವರೆಗೂ ಸಹ ಪೊಲೀಸ್‌ನವರು ಬರುವುದಿಲ್ಲ. ಅಲ್ಲಿಗೆ ಜೆ.ಸಿ.ಬಿ. ತೆಗೆದುಕೊಂಡು ಹೋಗಿ ಅ ಕಟ್ಟಡವನ್ನು ಕೆಡವಿ ಹಾಕಿದ್ದಾರೆ. ಆ ಸಮಯದಲ್ಲಿ ಪ್ರಾರ್ಥನಾ ಮಂದಿರದಲ್ಲಿದ್ದಂತಹ ಎಲ್ಲಾ ವಸ್ತುಗಳನ್ನು ದೋಚಿ, ಪೂಜಾ ಸಾಮಗ್ರಿ ಮತ್ತು ದೇವರ ಮೂರ್ತಿಗಳನ್ನು ಹಾಳು ಮಾಡಿದ್ದಾರೆ. ಅಂದರೆ, ಮೂರನೆ ವ್ಯಕ್ತಿಗಳ ಮೇಲೆ ಏನು ಆಸಕ್ತಿ ಇತ್ತು? ಈ ರೀತಿಯಾಗಿ ಒಂದು ವಾರದವರೆಗೂ ಸಹ ಪ್ರಕರಣವನ್ನು ದಾಖಲು ಮಾಡುವುದಿಲ್ಲ. ನಾನು ಕಳೆದ ಬಾರಿಯ ಅಧಿವೇಶನದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಯನ್ನು ಕೇಳಿದ ನಂತರ, ಅಲ್ಲಿನ ಪೊಲೀಸ್ ಠಾಣೆಗೆ ಮಾಹಿತಿ ಹೋದ ಮೇಲೆ ಎಫ್.ಐ.ಆರ್. ಹಾಕಿ, ಅವರ ವಿರುದ್ಧ ಪ್ರಕರಣವನ್ನು ದಾಖಲು ಮಾಡಿ, ನಂತರ ಅವರಿಗೆ ಜಾಮೀನು ನೀಡಿ, ಪೊಲೀಸ್ ಠಾಣೆಯಿಂದ ಅವರನ್ನು ಬಿಡುಗಡೆಗೊಳಿಸಿದ್ದಾರೆ. ಪೂಜಾ ಮಂದಿರಗಳಿಗೇ ಇಂತಹ ಒಂದು ವ್ಯವಸ್ಥೆಯಾದರೆ ಹೇಗೆ? ಇದು ಜನರಿಗೆ ಬಹಳಷ್ಟು ನೋವುಂಟು ಮಾಡುವಂತಹ ಸಂಗತಿಯಾಗಿದೆ. ಅಲ್ಲಿ ಇರುವಂತಹವರು ಒಂದು ಸಣ್ಣ ಸಮಾಜದವರು. ಅವರು ಅಲ್ಲಿ ಪೂಜೆ ಮಾಡುವಂತಹ ಸ್ಥಳದಲ್ಲಿ, ಏಕಾಏಕಿ ಹೋಗಿ ಕಟ್ಟಡವನ್ನು ಕೆಡವಿ ಹಾಕಿದ್ದಾರೆ. ಅವರು ಅಂಗನವಾಡಿ ನಡೆಸುವುದಕ್ಕೆ ಸ್ಥಳ ನೀಡಿದ್ದಾರೆ. ಅಂಗನವಾಡಿ ನಡೆಸುವುದಕ್ಕೆ ಸರ್ಕಾರ ಬೇರೆ ಕಡೆ ಜಮೀನನ್ನು ಒದಗಿಸಿದೆ. ಆ ಸ್ಥಳದಲ್ಲಿ ಅಂಗನವಾಡಿಯನ್ನು ಮಾಡಬಹುದಿತ್ತು. ಆದರೆ, ಅವರು ಏಕೆ ಈ ರೀತಿ ಮಾಡಿದ್ದಾರೆ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ :- ಮಾನ್ಯ ಸಭಾಪತಿಯವರೇ, ಈಗ ಏನನ್ನಾದರೂ ತೆರವುಗೊಳಿಸಬೇಕಾದರೆ, ಕಂದಾಯ ಇಲಾಖೆಯ ಮುಖಾಂತರ ಪೊಲೀಸ್ ಅಧಿಕಾರಿಗಳ ಸಂರಕ್ಷಣೆಯ ಮೂಲಕ ತೆರವುಗೊಳಿಸಬೇಕು. ಇಲ್ಲಿ ಮೂರನೆ ವ್ಯಕ್ತಿಗಳು ಕಾನೂನನ್ನು ಕೈಗೆತ್ತಿಕೊಳ್ಳುವಂತಹ ಅಧಿಕಾರವಿಲ್ಲ. ಮೇಲ್ನೋಟಕ್ಕೆ ಯಾರೋ ಎರಡು-ಮೂರು ಜನ ಮೂರನೇ ವ್ಯಕ್ತಿಗಳು ಅಕ್ರಮವಾಗಿ ಮಾಡಿದ್ದಾರೆಂದು ತಿಳಿಸಿದ್ದಾರೆ. ಈಗ ಶ್ರೀ ಲತೀಶ್ ಎಂಬುವವರ ಬಂಧನವಾಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವರ ವಿರುದ್ಧ ಎಫ್.ಐ.ಆರ್. ಕೂಡ ಹಾಕಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಸಮಗ್ರವಾದ ತನಿಖೆ ಮಾಡುತ್ತೇವೆ. ಆರೋಪಿತರು ಯಾರೇ ಆಗಿದ್ದರೂ ಕೂಡ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇ)ವಿಷಯ:-ಕೋಲಾರ ನಗರದಿಂದ ಅಂತರಗಂಗೆ ಬುಡದವರೆಗೂ
ರಸ್ತೆಯನ್ನು ಅಭಿವೃದ್ಧಿಪಡಿಸಿ ಬೆಟ್ಟದ ಬುಡದಿಂದ ಕಾಶಿ ವಿಶ್ವೇಶ್ವರ
(ಅಂತರಗಂಗೆ) ದೇವಸ್ಥಾನದವರೆಗೂ ರಸ್ತೆ ಸಂಪರ್ಕವನ್ನು
ಕಲ್ಪಿಸುವ ಬಗ್ಗೆ.

ಶ್ರೀ ಗೋವಿಂದ ರಾಜು (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ
ಸಭಾಪತಿಯವರೇ, ಕೋಲಾರ ನಗರದಿಂದ ಅಂತರಗಂಗೆ ಬೆಟ್ಟದ ಬುಡದವರೆಗೂ ರಸ್ತೆಯನ್ನು
ಅಭಿವೃದ್ಧಿಪಡಿಸಿ ಬೆಟ್ಟದ ಬುಡದಿಂದ ಶ್ರೀ ಕಾಶಿ ವಿಶ್ವೇಶ್ವರ (ಅಂತರಗಂಗೆ) ದೇವಸ್ಥಾನದವರೆಗೂ ರಸ್ತೆ
ಸಂಪರ್ಕವನ್ನು ಕಲ್ಪಿಸುವ ಬಗ್ಗೆ ಮಾನ್ಯ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರ
ಗಮನ ಸೆಳೆಯಬಯಸುತ್ತೇನೆ.

ಶ್ರೀ ಆನಂದ್ ಸಿಂಗ್ (ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು):- ಮಾನ್ಯ
ಸಭಾಪತಿಯವರೇ,

(ಅಹತ ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಆನಂದ್ ಸಿಂಗ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ನಿಯಮ 72ರ ಅಡಿಯಲ್ಲಿ ಕೇಳಲಾಗಿರುವ ಪ್ರಶ್ನೆಗೆ ಉತ್ತರವನ್ನು ಒದಗಿಸಲಾಗಿದೆ. ಅಂತರಗಂಗೆ ಶ್ರೀ ಕಾಶೀವಿಶ್ವೇಶ್ವರ ದೇವಾಲಯ ಸಂಪರ್ಕಿಸುವ ಕೂಡು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು 50 ಲಕ್ಷ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಸರ್ಕಾರದಿಂದ ಅನುಮೋದನೆ ನೀಡಲಾಗಿತ್ತು. ಈ ವಿಷಯ ಸರ್ಕಾರದ ಗಮನದಲ್ಲಿ ಇದೆ. ಮಾನ್ಯ ಸದಸ್ಯರು ತಿಳಿಸಿರುವ ರಸ್ತೆಯು ಅರಣ್ಯ ಇಲಾಖೆಗೆ ಸಂಬಂಧಪಟ್ಟಿದ್ದು, ಇದು ವಿಳಂಬವಾದುದರಿಂದ ಸರ್ಕಾರ ಆದೇಶವನ್ನು ಹಿಂದಕ್ಕೆ ಪಡೆದಿತ್ತು. ಈಗ ಅರಣ್ಯ ಇಲಾಖೆಯವರು ರಸ್ತೆಯ ಕಾಮಗಾರಿಯ ಕೆಲಸ ಪ್ರಾರಂಭ ಮಾಡಬಹುದು ಎಂದು ತಮ್ಮ ಅಭಿಪ್ರಾಯ ನೀಡಿದ್ದಾರೆ. ಈಗಾಗಲೇ ಅಲ್ಲಿ ಕಾಮಗಾರಿಯನ್ನು ಕೈಗೊಳ್ಳುವುದಕ್ಕೆ ಇಲಾಖೆ ವತಿಯಿಂದ ನಿರ್ದೇಶನವನ್ನು ನೀಡಲಾಗಿದೆ. ನಾವು ಕೂಡಲೇ ಇದರ ಕಾಮಗಾರಿಯನ್ನು ಕೈಗೊಳ್ಳುತ್ತೇವೆ. ಈಗ ಕೆ.ಆರ್.ಐ.ಡಿ.ಎಲ್. ನಲ್ಲಿ ಹಣ ಹಾಗೆಯೇ ಇದೆ. ನಾವು ಆ ಹಣವನ್ನು ವಾಪಸ್ಸು ತೆಗೆದುಕೊಂಡಿಲ್ಲ. ಆದಷ್ಟು ಬೇಗ ಆ ಕೆಲಸವನ್ನು ಪ್ರಾರಂಭ ಮಾಡುತ್ತೇವೆಂದು ತಮ್ಮ ಮೂಲಕ ಮಾನ್ಯ ಸದಸ್ಯರಿಗೆ ಹೇಳುವುದಕ್ಕೆ ಬಯಸುತ್ತೇನೆ.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾನ್ಯ ಮಂತ್ರಿಗಳು ಬಹಳ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದಕ್ಕೆ ಸಂಬಂಧಪಟ್ಟಂತಹ ದಾಖಲೆಗಳ ಸಮೇತ ಮನವಿಯನ್ನು ಸಲ್ಲಿಸಿದ್ದೆ. ಮಾನ್ಯ ಸರ್ಕಾರ ಮಂತ್ರಿಗಳು ಹೇಳಿದಂತೆ, ಅರಣ್ಯ ಇಲಾಖೆಯ ಅಧಿಕಾರಿಗಳು ಆಕಾಶದಿಂದ ಇಳಿದು ಬಂದಂತೆ ವರ್ತಿಸುತ್ತಾರೆ. ಈ ಭಾಗದಲ್ಲಿ ಅರಣ್ಯ ಇಲ್ಲ. ಆದರೂ ಇದನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿದ್ದಾರೆ. ಏಕೆಂದರೆ, ಕೋಲಾರದಲ್ಲಿ ದಿವಂಗತ ಡಿ.ಕೆ.ರವಿಯವರು ಜಿಲ್ಲಾಧಿಕಾರಿಗಳಾಗಿದ್ದಂತಹ ಸಂದರ್ಭದಲ್ಲಿ, ಭೂಗಳ್ಳರು ಕಂದಾಯ ಭೂಮಿಯನ್ನು ಆಕ್ರಮಣ ಮಾಡಿಕೊಳ್ಳುತ್ತಿದ್ದರು. ಅದನ್ನು ತಪ್ಪಿಸುವುದಕ್ಕೆ ಕೋಲಾರದ ಸುತ್ತಮುತ್ತ ಇದ್ದಂತಹ ಎಲ್ಲಾ ಜಮೀನುಗಳನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿದರು. ಇದೇ ಅವಕಾಶವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ದುರುಪಯೋಗಪಡಿಸಿಕೊಂಡು, ಸುಮಾರು ಮೂರು ವರ್ಷಗಳಿಂದ ಇದಕ್ಕೆ ಸಂಬಂಧಪಟ್ಟ ಕಡತವನ್ನು ಆ ಕಡೆಯಿಂದ ಈ ಕಡೆಗೆ ತಿರುಗಾಡಿಸಿದರು. ಆದರೆ, ನಾನು ಆ ಕಡತದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಿಂದೆ ಬದ್ಧ ನಂತರ, ಅಲ್ಲ ಸಾರ್ವಜನಿಕ ಉದ್ದೇಶಕ್ಕೆ ರಸ್ತೆ ಮಾಡುವುದಕ್ಕೆ ಅವಕಾಶವಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈಗ ಅರಣ್ಯ ಇಲಾಖೆಯವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅನುಮತಿ ನೀಡಿದ್ದಾರೆ. ಮಾನ್ಯ ಅರಣ್ಯ ಮಂತ್ರಿಗಳು ಸದನದಲ್ಲ ಇದ್ದಾರೆ. ನಾನು ಒಂದು ವಿಷಯವನ್ನು ಅವರ ಗಮನಕ್ಕೆ ತರುವುದಕ್ಕೆ ಇಷ್ಟಪಡುತ್ತೇನೆ. ಕೋಲಾರ ಜಿಲ್ಲೆಯಲ್ಲ ಎಲ್ಲೂ ಸಹ ಒಂದು ಎಕರೆಯಲ್ಲೂ ಕೂಡ ಅರಣ್ಯವನ್ನು ಬೆಳೆದಿಲ್ಲ. ಅಲ್ಲ ಎಲ್ಲಾ ನೀಲಗಿರಿ ಮರಗಳನ್ನು ಬೆಳೆಸಿದ್ದಾರೆ. ಈಗ ಎ.ಪಿ.ಎಂ.ಸಿ. ಜಾಗಕ್ಕೆ ಬಂದಿದ್ದು ಸಹ ಇದಕ್ಕೆ ಸಂಬಂಧಪಟ್ಟಂತೆ. ಅರಣ್ಯ ಇಲಾಖೆಗೆ ಇಚ್ಛಾಶಕ್ತಿ ಇದ್ದರೆ, ಅಲ್ಲ ಇರುವಂತಹ ಭೂಮಿಯಲ್ಲ ಅರಣ್ಯದ ಮರಗಳನ್ನು ಬೆಳೆಯಿಸಲ. ಅದನ್ನು ಬಿಟ್ಟು, ಜನರ ಅಭಿವೃದ್ಧಿಗೋಸ್ಕರ ಬರುವಂತಹ ಯಾವುದೇ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿ, ವರ್ಷಾನುಗಟ್ಟಲೆ ತಿರುಗಿಸುವುದು ಯಾವ ನ್ಯಾಯ? ನಾನು ಮಾನ್ಯ ಮಂತ್ರಿಗಳ ಬಳಿ ಮತ್ತಷ್ಟು ಬೇಡಿಕೆಗಳನ್ನು ಇಟ್ಟಿದ್ದೇನೆ. ಈ ಅಂತರಗಂಗೆ ಶ್ರೀ ಕಾಶಿವಿಶ್ವೇಶ್ವರ ದೇವಾಲಯ ಸುಮಾರು 800 ವರ್ಷಗಳಷ್ಟು ಹಳೆಯ ದೇವಾಲಯ, ಈ ದೇವಾಲಯ ಕೋಲಾರಕ್ಕೆ ಕೇವಲ ಎರಡು ಕಿಲೋಮೀಟರ್ ದೂರದಲ್ಲಿದೆ. ಬಹಳ ಮುಖ್ಯವಾದ ಸಂಗತಿಯನ್ನು ತಮ್ಮ ಗಮನಕ್ಕೆ ತರುವುದಕ್ಕೆ ಇಷ್ಟಪಡುತ್ತೇನೆ. ಅಲ್ಲ ಬಸವಣ್ಣನ ಬಾಯಿಯಲ್ಲ ಸಿಹಿ ನೀರು ಬರುತ್ತದೆ, ಆ ಸಿಹಿ ನೀರು ಬಹಳ ರುಚಿಯಾಗಿರುತ್ತದೆ.

(ಮುಂದು)

(521) 22.03.2022 12.40 LL-KS

(ಸಭಾಪತಿಯವರ ಉಪಸ್ಥಿತಿ)

ಶ್ರೀ ಗೋವಿಂದ ರಾಜು(ಮುಂದು)

ಕೋಲಾರದಿಂದ ಸಾವಿರಾರು ಜನ ಸಾರ್ವಜನಿಕರು ಪ್ರತಿದಿನ ಸೈಕಲ್‌ನಲ್ಲ, ಕಾಲ್ನಡಿಗೆಯಲ್ಲ ಅಥವಾ ಕಾರಿನಲ್ಲ ಹೋಗಿ, ಅಲ್ಲಂದ ನೀರನ್ನು ಸಂಗ್ರಹಿಸಿಕೊಂಡು ಬಂದು ಆ ನೀರನ್ನು ಕುಡಿಯುವುದಕ್ಕೆ ಬಳಸುತ್ತಾರೆ. ನಾನು ಸಹ ಸತತವಾಗಿ ಸುಮಾರು 9 ವರ್ಷಗಳ ಕಾಲ, ಪ್ರತಿದಿನ ಬೆಳಗ್ಗೆ ಆ ಸ್ಥಳಕ್ಕೆ ಹೋಗಿ, ಆ ನೀರಿನಲ್ಲಯೇ ಸ್ನಾನ ಮಾಡಿಕೊಂಡು, ಎರಡು ಕ್ಯಾನ್ ನೀರು ತೆಗೆದುಕೊಂಡು ಮನೆಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಂದು ಆ ನೀರನ್ನು ಕುಡಿಯುವುದಕ್ಕೆ ಉಪಯೋಗಿಸುತ್ತಿದ್ದೆವು. ನಾನು ಮತ್ತು ನಮ್ಮ ಅನೇಕ ಸ್ನೇಹಿತರು ಸೇರಿಕೊಂಡು ಅಲ್ಲ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುತ್ತೇವೆ.

ಅಲ್ಲ ಬಹಳ ಮುಖ್ಯವಾಗಿ ಆಗುವಂತಹ ಸಮಸ್ಯೆ ಏನೆಂದರೆ, ಹೆಣ್ಣುಮಕ್ಕಳು ಅಲ್ಲ ಸ್ನಾನ ಮಾಡಿ ನಂತರ ಬಟ್ಟೆ ಬದಲಾಯಿಸುವುದಕ್ಕೆ ಅಲ್ಲ ಸರಿಯಾದ ರೂಮಿನ ವ್ಯವಸ್ಥೆ ಇರುವುದಿಲ್ಲ. ಆದಾಗ್ಯೂ, ನಾವು ಅಲ್ಲ ಸ್ವಲ್ಪ ಜಾಗವನ್ನು ಸ್ವಚ್ಛಗೊಳಿಸಿ ಒಂದು ಗೇಟ್ ಇಟ್ಟು ತಾತ್ಕಾಲಿಕ ವ್ಯವಸ್ಥೆ ಮಾಡಿರುತ್ತೇವೆ. ಹಾಗಾಗಿ, ಅಂತರಗಂಗೆ ಬೆಟ್ಟಕ್ಕೆ ಅತೀ ಹೆಚ್ಚಿನ ಅಭಿವೃದ್ಧಿ ಕೆಲಸಗಳ ಅವಶ್ಯಕತೆ ಇರುವುದರಿಂದ, ಆ ಬೆಟ್ಟದ ಬುಡದವರೆಗೂ ರಸ್ತೆ ಅಭಿವೃದ್ಧಿ ಹಾಗೂ ಆ ಬೆಟ್ಟಕ್ಕೆ ಸಿ.ಸಿ. (Cement concrete) ರಸ್ತೆ ಮಾಡುವುದರ ಜೊತೆಗೆ ಅಲ್ಲ ಬೀದಿ ದೀಪಗಳನ್ನು ಅಳವಡಿಸುವುದು ಹಾಗೂ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟರೆ ಸಾಕಷ್ಟು ಅನುಕೂಲವಾಗುತ್ತದೆ. ಏಕೆಂದರೆ, ಪ್ರತಿ ವರ್ಷ ಆ ಬೆಟ್ಟದಲ್ಲ ಸಾಕಷ್ಟು ಬಡವರು ಅಲ್ಲ ಸಣ್ಣ-ಸಣ್ಣ ಮದುವೆಗಳನ್ನು ಮಾಡಿಕೊಡುತ್ತಾರೆ. ಹಾಗಾಗಿ, ಆ ಜಾಗವನ್ನು ಅಭಿವೃದ್ಧಿಪಡಿಸಿದರೆ ಎಲ್ಲದಕ್ಕೂ ಅನುಕೂಲವಾಗುತ್ತದೆ. ಆದುದರಿಂದ, ದಯಮಾಡಿ ನಾನು ಮಾನ್ಯ ಸಚಿವರಿಗೆ ನೀಡಿರುವ ಪತ್ರದಲ್ಲ ಯಾವ ಮೂಲಭೂತ ಸೌಕರ್ಯಗಳ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ, ಅವುಗಳನ್ನು ಚಾಚೂ ತಪ್ಪದೇ ಪೂರೈಸಿಕೊಡಬೇಕೆಂದು ತಮ್ಮ ಮೂಲಕ ಕೋಲಾರ ಜನತೆಯ ಪರವಾಗಿ ಮಾನ್ಯ ಸಚಿವರಲ್ಲ ಮನವಿ ಮಾಡುತ್ತೇನೆ.

ಶ್ರೀ ಆನಂದ್ ಸಿಂಗ್(ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿ ಪರಿಸ್ಥಿತಿ ಸಚಿವರು):-

ಮಾನ್ಯ ಸಭಾಪತಿಯವರೇ, ಅಂತರಗಂಗೆ ಬೆಟ್ಟದಲ್ಲ ರಸ್ತೆ ಅಭಿವೃದ್ಧಿಪಡಿಸುವ ವಿಷಯ ಸರ್ಕಾರದ ಗಮನದಲ್ಲರುತ್ತದೆ. ಮಾನ್ಯ ಸದಸ್ಯರಾದ ಶ್ರೀ ಗೋವಿಂದ ರಾಜುರವರನ್ನು ಕರೆದುಕೊಂಡು ಆ ಸ್ಥಳವನ್ನು ಪರಿಶೀಲನೆ ಮಾಡಿ, ಅಲ್ಲ ಬೇಕಾಗಿರುವಂತಹ ಮೂಲಭೂತ ಸೌಕರ್ಯಗಳಿಗೆ ಬೇಕಾಗಿರತಕ್ಕಂತಹ ಅನುದಾನ ಹೆಚ್ಚಿಗೆ ಆದರೂ ಸಹ ಖಂಡಿತವಾಗಿ ನಾನು ಅದನ್ನು ಪರಿಶೀಲನೆ ಮಾಡಿ, ಒಂದು ವೇಳೆ ಹೆಚ್ಚಿನ ಅನುದಾನ ಅಗತ್ಯವೆನಿಸಿದರೆ ಅದನ್ನು ಬಿಡುಗಡೆ ಮಾಡುತ್ತೇನೆಂದು ತಿಳಿಸುವುದಕ್ಕೆ ಇಚ್ಛೆಪಡುತ್ತೇನೆ. ಅಂತರಗಂಗೆ ಬೆಟ್ಟವು ಕಂದಾಯ ಇಲಾಖೆಗೆ ಸೇರಿರುವಂತಹ ಸ್ಥಳವಾಗಿರುತ್ತದೆ. ಮಾನ್ಯ ಸದಸ್ಯರು ಹೇಳಿರುವ ರೀತಿ, ಅಲ್ಲರತಕ್ಕಂತಹ ಭೂಗಟ್ಟರು ಸದರಿ ಜಾಗವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದುರ್ಬಳಕೆ ಮಾಡಿಕೊಳ್ಳುತ್ತಾರೆ ಎನ್ನುವ ಉದ್ದೇಶದಿಂದ ಆ ಜಾಗವನ್ನು ಅರಣ್ಯ ಇಲಾಖೆಗೆ ಸೇರಿಸಲಾಗಿರುತ್ತದೆ. ಆದರೆ, ಈ ಸಮಸ್ಯೆ ಕೇವಲ ಕೋಲಾರ ಮಟ್ಟದಲ್ಲಿ ಮಾತ್ರವಲ್ಲದೇ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಹ ಈ ಸಮಸ್ಯೆ ಇರುತ್ತದೆ. ಆ ಜಾಗವನ್ನು ಈ ರೀತಿ 'ಡೀಮ್ಡ್ ಫಾರೆಸ್ಟ್' ಎಂದು ಗುರುತಿಸಲ್ಪಟ್ಟಿರುವುದರಿಂದ, ಆ ಜಾಗದಲ್ಲಿ ಅರಣ್ಯ ಇಲಾಖೆಯವರು ಅಧಿಕಾರ ಚಲಾಯಿಸುತ್ತಾರೆ. ಹಾಗಾಗಿ, ಈ ವಿಷಯಕ್ಕೆ ಸಂಬಂಧಪಟ್ಟಂತೆ ಅರಣ್ಯ ಸಚಿವರಲ್ಲಿ ಮನವಿ ಮಾಡುತ್ತೇನೆ. ಈ ಹಿಂದೆ ನಾನು ಸಹ ಅರಣ್ಯ ಮಂತ್ರಿಯಾಗಿ ಕಾರ್ಯನಿರ್ವಹಿಸಿರುವುದರಿಂದ, ಈ ರೀತಿಯ ಸಣ್ಣ ಕಾಮಗಾರಿ ಸುಮಾರು 3 ವರ್ಷದಿಂದ ಬಾಕಿ ಉಳಿದಿರುತ್ತದೆ.

ಸಭಾಪತಿಯವರು:- ಮಾನ್ಯ ಅರಣ್ಯ ಸಚಿವರು ಸಹ ಸದನದಲ್ಲಿಯೇ ಕುಳಿತಿರುತ್ತಾರೆ.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ನಮ್ಮ ಎ.ಪಿ.ಎಂ.ಸಿ.ಗೆ ಸಂಬಂಧಪಟ್ಟ ಕಡತವನ್ನು ಮಾನ್ಯ ಅರಣ್ಯ ಸಚಿವರೇ ವಾಪಸ್ಸು ಕಳುಹಿಸಿರುತ್ತಾರೆ.

ಶ್ರೀ ಆನಂದ್ ಸಿಂಗ್:- ಮಾನ್ಯ ಸಭಾಪತಿಯವರೇ, ಈ ಸಮಸ್ಯೆ ಇಡೀ ರಾಜ್ಯದಲ್ಲಿಯೇ ನಡೆಯುತ್ತಿದೆ. ಈ ಸಮಸ್ಯೆಯನ್ನು ಮಾನ್ಯ ಅರಣ್ಯ ಸಚಿವರು ಸರಿಪಡಿಸುತ್ತಾರೆಂಬ ವಿಶ್ವಾಸ ನನಗೆ ಇದೆ. ಹಾಗಾಗಿ, ಈ ಅಂತರಗಂಗೆ ಬೆಟ್ಟದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಮಾನ್ಯ ಗೋವಿಂದ ರಾಜುರವರ ಜೊತೆ ಸ್ಥಳ ಪರಿಶೀಲನೆಯನ್ನು ಮಾಡಿ, ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತೇನೆಂದು ತಮ್ಮ ಮುಖಾಂತರ ಹೇಳುವುದಕ್ಕೆ ಇಚ್ಛೆಪಡುತ್ತೇನೆ.

ಶ್ರೀ ಗೋವಿಂದ ರಾಜು(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಈ ಸದನ ಮುಗಿದ ತರುವಾಯ, ದಯಮಾಡಿ ಮಾನ್ಯ ಸಚಿವರು ಕೋಲಾರ ಜಿಲ್ಲೆಗೆ ಬರುವಂತಹ ಕಾರ್ಯಕ್ರಮವನ್ನು ಮಾಡಬೇಕೆಂದು ಕೋರುತ್ತೇನೆ. ಆ ಸಂದರ್ಭದಲ್ಲಿ ನಾನು ಮಾನ್ಯ ಸಚಿವರ ಜೊತೆ ಇದ್ದು, ಸಂಪೂರ್ಣವಾದ ಮಾಹಿತಿಯನ್ನು ಕೊಡುವಂತಹ ಪ್ರಯತ್ನವನ್ನು ಮಾಡುತ್ತೇನೆ.

“ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಗೋವಿಂದ ರಾಜುರವರೇ, ಮಾನ್ಯ ಸಚಿವರು ಕೋಲಾರ ಜಿಲ್ಲೆಗೆ ಬಂದಾಗ ಎಲ್ಲಾ ಮಾಹಿತಿಯನ್ನು ಅವರಿಗೆ ಹೇಳಿ. ಈಗ ಏತಕ್ಕೆ ಮಾಹಿತಿ ನೀಡುತ್ತೀರಿ?

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ಇದರಲ್ಲಿ ಡೀಮ್ಡ್ ಫಾರೆಸ್ಟ್ ಜನರಿಗೆ ಅನುಕೂಲವಾಗುವ ರೀತಿ ಇದ್ದರೆ, ಆ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳುವುದಕ್ಕೆ ಇದು ಸಾಕ್ಷಿಯಾಗಿರುತ್ತದೆ. ದಯಮಾಡಿ, ಈ ಜಾಗ ಡೀಮ್ಡ್ ಫಾರೆಸ್ಟ್ ಎಂದು ಘೋಷಿಸಿರುವ ಆದೇಶವನ್ನು ಮಾನ್ಯ ಅರಣ್ಯ ಮಂತ್ರಿಗಳು ಸಹ ಗಮನಿಸಬೇಕು. ಒಂದು ವೇಳೆ ಜನಪಯೋಗಿ ಕಾರ್ಯಕ್ರಮಕ್ಕೆ ಡೀಮ್ಡ್ ಫಾರೆಸ್ಟ್ ಅವಕಾಶ ಬಂದಾಗ ಅದನ್ನು ಬಳಸಿಕೊಳ್ಳಲಿ.

ಸಭಾಪತಿಯವರು:- ಮಾನ್ಯ ಸಚಿವರು ಅದನ್ನು ನೋಡುತ್ತಾರೆ ಬಿಡಿ.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ, ಆ ಜಾಗದಲ್ಲಿ ಡೀಮ್ಡ್ ಫಾರೆಸ್ಟ್ ಇದೆಯೇ ಎಂಬ ಬಗ್ಗೆ ಖುದ್ದು ಸ್ಥಳ ಪರಿಶೀಲನೆ ಮಾಡಿ ನೋಡಬೇಕು.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ಅಲ್ಲಿ ಯಾವುದೇ ಅರಣ್ಯ ಇರುವುದಿಲ್ಲ. ಎಲ್ಲಾ ಕಡೆಗಳಲ್ಲಿಯೂ ಸಹ ನೀಲಗಿರಿ ಮರಗಳು ಇರುತ್ತವೆ.

ಸಭಾಪತಿಯವರು:- ಈ ಬಗ್ಗೆ ಮಾನ್ಯ ಸಚಿವರು ಉತ್ತರ ನೀಡುತ್ತಾರೆ. ತಾವು ದಯಮಾಡಿ ಕುಳಿತುಕೊಳ್ಳಿ.

ಶ್ರೀ ಆನಂದ್ ಸಿಂಗ್:- ಮಾನ್ಯ ಸಭಾಪತಿಯವರೇ, ಡೀಮ್ಡ್ ಫಾರೆಸ್ಟ್ ಬಗ್ಗೆ ನಾವು ಈಗಾಗಲೇ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿಡೆವಿಟ್ ಸಲ್ಲಿಸಿರುತ್ತೇವೆ. ಆ ಬಗ್ಗೆ ಆದಷ್ಟು ಬೇಗ ಸರ್ಕಾರ ಕೂಡ ಆದೇಶ ಹೊರಡಿಸಬಹುದೆಂಬ ಮಾತನ್ನು ತಮ್ಮ ಮೂಲಕ ಹೇಳುವುದಕ್ಕೆ ಇಷ್ಟಪಡುತ್ತೇನೆ.

ಶ್ರೀ ಎಸ್.ಎಲ್. ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕೋಲಾರ ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್ ಇದೆ ಎಂದು ಹೇಳಿದರೆ ನಾವು ಎಲ್ಲದ್ದೇವೆ ಎಂದು ನೋಡಬೇಕಲ್ಲವೇ? ಏಕೆಂದರೆ, most valuable and perennial ಮರಗಳಾದ ಶ್ರೀಗಂಧ ಅಥವಾ ಬೀಟೆ ಮರದಿಂದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಿಡಿದು ಸಾಗುವನಿ ಮರಗಳಂತಹ perennial trees ಆ ಕಾಡಿನಲ್ಲಿ ಇದ್ದರೆ ಅದನ್ನು ಡೀಮ್ಡ್ ಫಾರೆಸ್ಟ್ ಎಂದು ಹೇಳಬಹುದು.

(ಗೊಂದಲ)

ಸಭಾಪತಿಯವರು:- ಮಾನ್ಯ ಎಸ್.ಎಲ್. ಭೋಜೇಗೌಡರೇ ಹಾಗೂ ಮಾನ್ಯ ರವಿಕುಮಾರ್‌ರವರೇ ದಯಮಾಡಿ ಕುಳಿತುಕೊಳ್ಳಿ. ಮಾನ್ಯ ಸಭಾನಾಯಕರೇ, ಮಾನ್ಯ ಮರಿತಿಬ್ಬೇಗೌಡರವರ ಉತ್ತರ ಬಂದಿರುವುದಿಲ್ಲವೆಂದು ಹೇಳುತ್ತಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಮುನಿರತ್ನರವರು ಈ ಸದನದಲ್ಲಿ ಹಾಜರಿದ್ದಾರೆ. ಹಾಗಾಗಿ, ಮಾನ್ಯ ತೇಜಸ್ವಿನಿ ಗೌಡರವರ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಬಹುದಾಗಿದೆ.

ಸಭಾಪತಿಯವರು:- ಆಯಿತು. ಮಾನ್ಯ ಮರಿತಿಬ್ಬೇಗೌಡರವರ ಪ್ರಶ್ನೆಗೆ ಯಾವಾಗ ಉತ್ತರ ನೀಡುತ್ತೀರೆಂಬುದನ್ನು ತಿಳಿಸಿ. ಇದೇ ರೀತಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲವೆಂದರೆ ನಾನು ಹೇಗೆ ಸದನ ನಡೆಸಬೇಕು?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರವರು ತಮ್ಮ ವಿಷಯವನ್ನು ಪ್ರಸ್ತಾಪ ಮಾಡಲಿ ಅಥವಾ ಮಾನ್ಯ ಮಂತ್ರಿಗಳು ಇಂದು ಸದನದಲ್ಲಿ ಹಾಜರಿಲ್ಲದೇ ಇರುವುದರಿಂದ ನಾಳೆಯಾದರೂ ಆ ವಿಷಯವನ್ನು ಪ್ರಸ್ತಾಪ ಮಾಡಬಹುದು.

ಸಭಾಪತಿಯವರು:- ಅದು ಏತಕ್ಕೆ ಎಂತಲೇ ನಾನು ಕೇಳುತ್ತಿದ್ದೇನೆ. ಪ್ರತಿ ದಿನ ಒಂದೇ ವಿಷಯವನ್ನು ಪ್ರಸ್ತಾಪ ಮಾಡುವುದಕ್ಕೆ ಆಗುತ್ತದೆಯೇ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ನಿನ್ನೆಯ ದಿವಸ ಸಂಜೆಯವರೆಗೂ ಈ ಸದನದಲ್ಲಿ ಹಾಜರಿದ್ದರು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ: ವೈ.ಎ. ನಾರಾಯಣಸ್ವಾಮಿ(ಸರ್ಕಾರದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೀತಿ ಹಾಗೂ ಕಾರ್ಯಾಚರಣೆಯ ಮೇಲೆ ಕೆಳಮನೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಉತ್ತರ ನೀಡುತ್ತಿದ್ದಾರೆ. ಜೊತೆಗೆ, ಮಾನ್ಯ ಸಚಿವರು ಸಹ ಅಲ್ಲಿಯೇ ಇರುತ್ತಾರೆ. ಮಾನ್ಯ ಮಂತ್ರಿಗಳಿಗೆ ಮೇಲ್ಮನೆಗೆ ಬರುವುದಕ್ಕೆ ಹೇಳಿಕಳುಹಿಸಿದ್ದು, ಅವರು ಬರುತ್ತಾರೆ. ಈಗ ಮಾನ್ಯ ತೇಜಸ್ವಿನಿ ಗೌಡರವರ ವಿಷಯವನ್ನು ತೆಗೆದುಕೊಳ್ಳಬಹುದು.

ಸಭಾಪತಿಯವರು:- ಆಯಿತು. ಮಾನ್ಯ ಮರಿತಿಬ್ಬೇಗೌಡರವರ ವಿಷಯಕ್ಕೆ ಈ ದಿನ ಉತ್ತರ ನೀಡಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

07. ನಿಯಮ 330ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಮೇಲೆ ಚರ್ಚೆ

ಅ) ವಿಷಯ:- ಬೆಂಗಳೂರಿನ ಸೆಂಚುರಿ ಕ್ಲಬ್‌ನ್ನು ಪಾರ್ಕ್‌ಜೋನ್‌ನಿಂದ ಹೊರತುಪಡಿಸಿರುವುದರಿಂದ ಕ್ಲಬ್‌ನ ಅಭಿವೃದ್ಧಿ, ಪುನಶ್ಚೇತನ ಹಾಗೂ ನವೀಕರಣಕ್ಕೆ ಅಡಚಣೆ ಉಂಟಾಗಿರುವುದರ ಕುರಿತು

- - -

ಡಾ: ತೇಜಸ್ವಿನಿ ಗೌಡ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ನಾವು ಕುಳಿತಿರತಕ್ಕಂತಹ ಈ ಸದನ ಏನಿದೆ, ಇದನ್ನು ಸ್ಥಾಪನೆ ಮಾಡಿಕೊಟ್ಟಂತಹ ಪುಣ್ಯಾತ್ಮರು ಮತ್ತು ರಾಜಶಿವ ಎನಿಸಿಕೊಂಡಂತಹ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಭಾವಚಿತ್ರ ತಮ್ಮ ಪೀಠದ ಮೇಲ್ಭಾಗದಲ್ಲ ಬಲಭಾಗಕ್ಕೆ ಇರುತ್ತದೆ. ಅದೇ ರೀತಿ ಕರ್ನಾಟಕದ ಕೀರ್ತಿಯನ್ನು ಭಾರತಾದ್ಯಂತ ಬೆಳಗಿದಂತಹ ಭಾರತರತ್ನ ಡಾ: ಸರ್.ಎಂ. ವಿಶ್ವೇಶ್ವರಯ್ಯನವರ ಭಾವಚಿತ್ರ ಕೂಡ ತಮ್ಮ ಬಲಭಾಗದಲ್ಲ ಇರುತ್ತದೆ. ಈ ಇಬ್ಬರೂ ಪ್ರಾಥಮಿಕವೇನಿರುವರು ಮಾತ್ರವಲ್ಲದೇ, ಇವೊತ್ತಿಗೂ ಕೂಡ ಉತ್ತಮ ಆರ್ಕಿಟೆಕ್ಟ್, ಉತ್ತಮ ಇಂಜಿನಿಯರ್ ಮತ್ತು ಉತ್ತಮ ಮುತ್ಸದ್ಧಿ ಸಹ ಆಗಿರುತ್ತಾರೆ. ಇವರನ್ನು ಈ ನಾಡು ಕಂಡಿದೆ ಎಂದು ಹೇಳಿದರೆ, ಇವರ ಒಂದು ಪ್ರೋತ್ಸಾಹ ಮತ್ತು ಉತ್ತೇಜನ ಕಾರಣ ಎಂದು ನಾನು ಭಾವಿಸಬಹುದಾಗಿದೆ.

ಇವೊತ್ತಿನ ದಿವಸ ತಾವು ನನಗೆ ಕೊಟ್ಟಿರುವಂತಹ ಅವಕಾಶದಲ್ಲ ನಮ್ಮ ಕೂಗಲೆ ದೂರದಲ್ಲರುವ ಹಾಗೂ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯನವರು ಪ್ರಥಮ ಅಧ್ಯಕ್ಷರಾಗಿ ರಚಿಸಲ್ಪಟ್ಟಂತಹ ಬೆಂಗಳೂರಿನ 'ಸೆಂಚುರಿ ಕ್ಲಬ್' ಹಿಂದಿನ 'ಕಬ್ಲನ್ ಪಾರ್ಕ್' ಹಾಗೂ ಇವೊತ್ತಿನ 'ಜಯಚಾಮರಾಜೇಂದ್ರ ಉದ್ಯಾನವಲಯ' ಎಂದು ಕರೆಯುತ್ತಾರೆ ಆ ಭಾಗದಲ್ಲರುತ್ತದೆ. ಇವೊತ್ತಿನವರೆಗೂ ಸಹ ಹೊಸದಾಗಿ ನಾಮಕರಣ ಮಾಡಿದ ಕನ್ನಡದ ಪದ ಬಹಳಷ್ಟು ಜನರಿಗೆ ಅಭ್ಯಾಸವಾಗಿರುವುದಿಲ್ಲ. ಏಕೆಂದರೆ, 'ಕಬ್ಲನ್ ಪಾರ್ಕ್' ಎನ್ನುವುದು ಅದರ ಹಿಂದಿನ ಹೆಸರು. ಸದರಿ ಜಯಚಾಮರಾಜೇಂದ್ರ ಉದ್ಯಾನವಲಯದಲ್ಲ ಸೆಂಚುರಿ ಕ್ಲಬ್ ಹೊಸದಾಗಿ ಸೇರ್ಪಡೆಯಾಗಿರುವುದರಿಂದ, ಆ ಕ್ಲಬ್‌ನಲ್ಲ ಕಟ್ಟಡ ಕಟ್ಟುವುದಕ್ಕೆ ಆಗಲಿ ಅಥವಾ ಕಟ್ಟಡಗಳ ನವೀಕರಣ ಮಾಡುವುದಕ್ಕೆ ಆಗಲಿ ತೊಂದರೆಯಾಗಿರುವುದರಿಂದ ಆ ಕ್ಲಬ್ ಅನ್ನು ಜಯಚಾಮರಾಜೇಂದ್ರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉದ್ಯಾನವಲಯಕ್ಕೆ ಸೇರಿಸಿರುವುದು ಕ್ರಮಬದ್ಧವಲ್ಲವೆಂದು ಹಾಗೂ ಅದನ್ನು ಉದ್ಯಾನವಲಯದಿಂದ ಕೈಬಿಡಬೇಕೆಂದು ಸರ್ಕಾರಕ್ಕೆ ಪ್ರಾರ್ಥನೆ ಮಾಡುವುದಕ್ಕೋಸ್ಕರ ನಾನು ಈ ವಿಷಯವನ್ನು ಪ್ರಸ್ತಾಪಿಸಿರುತ್ತೇನೆ.

ಪ್ರತಿಷ್ಠಿತ ಸೆಂಚುರಿ ಕ್ಲಬ್ ಮೊದಲು ಬೆಂಗಳೂರು ಕ್ಲಬ್ ಎಂದು ಪ್ರಾರಂಭವಾಗಿರುತ್ತದೆ. ಆದರೆ, ಪ್ರಸ್ತುತ ಇರುವಂತಹ ಬೆಂಗಳೂರು ಕ್ಲಬ್ ಅಲ್ಲ. ಈಗಿರತಕ್ಕಂತಹ 'ಬೆಂಗಳೂರು ಕ್ಲಬ್' 'ಬಿಸ್ಕಾ ಕ್ಲಬ್' ಎಂದು ಅವೊತ್ತಿನ ಕಾಲದ ಮಿಆಟರಿ ಆಫೀಸರ್ಸ್ ಮತ್ತು ಬ್ರಿಟಿಷರು ಸೇರುವುದಕ್ಕೆ ಉಪಯೋಗವಾಗುತ್ತಿತ್ತು. ಅದಕ್ಕಾಗಿಯೇ, ಇವೊತ್ತಿನ ಎಲ್ಲಾ ಕ್ಲಬ್‌ಗಳ ಇಂಗ್ಲೀಷ್ ಹೆಸರುಗಳು ಸಹ ಆ ಭಾಗದಲ್ಲಿ ಇವೊತ್ತಿಗೂ ಸಹ ಮುಂದುವರೆಯುತ್ತಿದೆ. ಅವೊತ್ತಿನ ಸಂದರ್ಭದಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರು ಭಾರತರತ್ನ ಆಗಿರುವುದಿಲ್ಲ. ಬದಲಾಗಿ, ಅವರು ಮೈಸೂರಿನ ದಿವಾನರಾಗಿರುತ್ತಾರೆ. ಆ ಸಂದರ್ಭದಲ್ಲಿ ಅವರು ಕ್ಲಬ್‌ಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಅವರು ಧರಿಸಿದ್ದಂತಹ ಮೈಸೂರು ಪೇಟವನ್ನು ನೋಡಿ, ಅವರಿಗೆ ಕ್ಲಬ್‌ಗೆ ಪ್ರವೇಶವನ್ನು ನಿರಾಕರಿಸಿರುತ್ತಾರೆ. ಸಾಂಪ್ರದಾಯಿಕವಾದ ದೇಶೀಯ ವಸ್ತ್ರಗಳನ್ನು ತೊಟ್ಟಂತಹ ಸದಸ್ಯರಿಗೆ ಕ್ಲಬ್‌ನೊಳಗೆ ಪ್ರವೇಶ ನೀಡದೇ, ಸೂಕ್ಷ್ಮತೆ ಇಲ್ಲದೇ ವರ್ತಿಸುವಂತಹ ಘಟನೆಗಳು ಇವೊತ್ತಿಗೂ ಸಹ ಪದೇ ಪದೇ ಕೇಳಬರುತ್ತಿದೆ.

ಇಂತಹ ವಿಚಾರಗಳಿಗೆ ಸಂಬಂಧಪಟ್ಟಂತೆ, ತಮ್ಮ ಜೊತೆ ಒಂದು ಸಮಿತಿಯಲ್ಲಿ ಕೆಲಸ ಮಾಡಿದಂತಹ ಸಂದರ್ಭದಲ್ಲಿ, ಕೆಲವು ರಾಜಕೀಯ ಮುತ್ಸದ್ಧಿಗಳನ್ನು ಅಪಮಾನ ಮಾಡಿರುವಂಥದ್ದನ್ನು ಸಹ ನಾನು ನೋಡಿರುತ್ತೇನೆ. ಅದೇ ರೀತಿ, ಸರ್.ಎಂ. ವಿಶ್ವೇಶ್ವರಯ್ಯನವರಿಗೂ ಸಹ ಇಂತಹ ಒಂದು ಸನ್ನಿವೇಶ ಎದುರಾಗಿದ್ದು, ಬಿಸ್ಕಾ ಕ್ಲಬ್‌ನಲ್ಲಿ ಅವರಿಗೆ ಪ್ರವೇಶವನ್ನು ನಿರಾಕರಣೆ ಮಾಡುತ್ತಾರೆ. ಈ ವಿಷಯವನ್ನು ಸರ್.ಎಂ. ವಿಶ್ವೇಶ್ವರಯ್ಯನವರು ಅವೊತ್ತಿನ ಘನತೆವೆತ್ತ ಮಹಾರಾಜರಾದಂತಹ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರಲ್ಲಿ ತಮ್ಮ ಬೇಸರ/ನೋವನ್ನು ಹೇಳಿಕೊಂಡಾಗ, “ದೇಶೀಯವಾದ ಕ್ಲಬ್‌ನ್ನು ತಾವು ಏತಕ್ಕೆ ಪ್ರಾರಂಭ ಮಾಡಬಾರದು” ಎಂದು ಚರ್ಚೆ ಆಗುತ್ತದೆ. ಆ ಕ್ಲಬ್‌ಗೆ ಎಷ್ಟು ಜನ ಸದಸ್ಯರಾಗಬಹುದು ಎಂಬ ವಿಚಾರಕ್ಕೆ ಕೇವಲ 10-15 ಜನ ಸದಸ್ಯರಾಗಬಹುದು ಎಂದು ಕ್ಲಬ್‌ನ್ನು ಪ್ರಾರಂಭ ಮಾಡುತ್ತಾರೆ. ಆದರೆ, ಅಂತಿಮವಾಗಿ ನೂರು ಜನ ಆ ಕ್ಲಬ್‌ನಲ್ಲಿ ಸದಸ್ಯರಾಗುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವೊತ್ತಿನ ದಿನ ಸರ್.ಎಂ. ವಿಶ್ವೇಶ್ವರಯ್ಯನವರು ಆಡಳಿತದಲ್ಲ ಎಷ್ಟು ಜನಪ್ರಿಯರಾಗಿದ್ದರು ಎಂದರೆ, ನೂರು ಜನ ಸದಸ್ಯರಾದ ಕಾರಣ ಆ ಕ್ಲಬ್‌ಗೆ “ಸೆಂಚುರಿ ಕ್ಲಬ್” ಎಂದು ಹೆಸರು ತದನಂತರದಲ್ಲ ಬಂದಿರುತ್ತದೆ. ಅದಕ್ಕೆ ಮೊದಲು ಆ ಕ್ಲಬ್‌ಗೆ 'ಬೆಂಗಳೂರು ಕ್ಲಬ್', ಆ ನಂತರ 'ಕಾಸ್ಮೋಪಾಲಿಟನ್ ಕ್ಲಬ್' ಎಂದು ಆಗುತ್ತದೆ. ತದನಂತರ, ಸೆಂಚುರಿ ಕ್ಲಬ್ ಎಂದು ನಾಮಕರಣ ಮಾಡುತ್ತಾರೆ. ಈ ಕ್ಲಬ್‌ನ 7 ಎಕರೆ 20 ಗುಂಟೆ ಜಾಗವನ್ನು 1913 ರಲ್ಲಿ ಅಂದಿನ ಮಹಾರಾಜರಾದಂತಹ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಗ್ರಾಂಟ್ ಮಾಡಿರುತ್ತಾರೆ.

ನಾವು ಇತ್ತೀಚೆಗೆ ಮಾನ್ಯ ಎನ್. ರವಿಕುಮಾರ್‌ರವರ ಅಧ್ಯಕ್ಷತೆಯಲ್ಲಿ ರಾಜ್ಯದ ಕ್ಲಬ್‌ಗಳಿಗೆ ಸಂಬಂಧಪಟ್ಟಂತೆ ರಚಿತವಾಗಿರುವ ವಿಶೇಷ ಸದನ ಸಮಿತಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಆ ಸಮಿತಿಯಲ್ಲಿ ಸಹ ಸದಸ್ಯರಾದಂತಹ ಡಾ: ಕೆ. ಗೋವಿಂದರಾಜ್, ಶ್ರೀ ಕೆ.ಪಿ. ನಂಜುಂಡಿಯವರು ಹಾಗೂ ಇತರೆ ಸದಸ್ಯರ ಜೊತೆಗೆ ಸೆಂಚುರಿ ಕ್ಲಬ್‌ಗೆ ಭೇಟಿ ನೀಡಿದಾಗ ನಮಗೆ ಬಹಳ ಬೇಸರವಾಗಿರುತ್ತದೆ. ಆ ಸಮಯದಲ್ಲ ನಾವು, “ಇದು ಏನಿಲ್ಲ, construction ಅಥವಾ architect ಎಂದರೆ, ಸರ್.ಎಂ. ವಿಶ್ವೇಶ್ವರಯ್ಯನವರು. ಅವರ ಹೆಸರಿನಲ್ಲಿ ನಾವು Engineers' Day ಮಾಡುತ್ತೇವೆ. ನನಗೆ ಅವರ ಜೊತೆ ಭಾವನಾತ್ಮಕ ಸಂಬಂಧ ಇದೆ. ಏಕೆಂದರೆ, ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಅವರ ಹುಟ್ಟೂರಾಗಿದ್ದು, ಅವರ ಸಮಾಧಿ ಕೂಡ ಅಲ್ಲಿಯೇ ಇರುತ್ತದೆ. ಸರ್.ಎಂ. ವಿಶ್ವೇಶ್ವರಯ್ಯನವರ ಹೆಸರನ್ನು ಅಜರಾಮರಗೊಳಿಸುವಂತಹ, ಇಡೀ ನಾಡನ್ನು ಸುಂದರವಾದ ನಗರವನ್ನಾಗಿ ಮಾಡಿದಂತಹ ಹಾಗೂ ಮೈಸೂರು ವಾಸ್ತುಶಿಲ್ಪವನ್ನು ಕೊಟ್ಟಂತಹ ಮಹಾರಾಜರ ಹೆಸರನ್ನು ಅಜರಾಮರಗೊಳಿಸುವಂತಹ ಒಂದು ಒಳ್ಳೆಯ ಕಟ್ಟಡವನ್ನು ಈ ಕ್ಲಬ್‌ನಲ್ಲಿ ಕಟ್ಟುವುದಕ್ಕೆ ಸಾಧ್ಯವಿಲ್ಲವೇ” ಎಂದು ಕೇಳಿರುತ್ತೇವೆ. ಅಲ್ಲಿ ನಮಗೆ ಕಂಡು ಬಂದಂತಹ ವಿಚಾರವೇನೆಂದರೆ, ಈ ಕ್ಲಬ್ ಕೆಂಬಿನ್‌ಪಾರ್ಕ್‌ನ ಉದ್ಯಾನವನ ವಲಯದಲ್ಲ 1998ರ ತನಕ ಅದು ಇರಲಿಲ್ಲ. ಅಂದರೆ, ಉದ್ಯಾನವನಗಳನ್ನು ರಕ್ಷಣೆ ಮಾಡಬೇಕೆಂಬ ಒಳ್ಳೆಯ ಉದ್ದೇಶದಿಂದ ತಂದಂತಹ The Karnataka Government Parks (Preservation) Act,1975 ಅನ್ನು ಜಾರಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತರಲಾಗಿರುತ್ತದೆ. ತದನಂತರ, 2015ರಲ್ಲಿ ನಾವು ವಿಕಾಸಸೌಧ ಹಾಗೂ ಇನ್ನಿತರ ಹೊಸ ಕಟ್ಟಡಗಳನ್ನು ಕಟ್ಟಲಾಗಿರುತ್ತದೆ.

(ಮುಂದು)

(522) 22.03.2022 12.50 ವೈಎಲ್-ಜಿಆರ್

(ಸಭಾಪತಿಯವರ ಉಪಸ್ಥಿತಿ)

ಡಾ|| ತೇಜಸ್ವಿನಿಗೌಡ (ಮುಂದು):-

The Karnataka Government Parks (Preservation) Act, 1975, ಅಡಿಯಲ್ಲಿ ಹೊರಡಿಸಲಾದ ಆದೇಶವನ್ನು 26ನೇ ಜನವರಿ 1975 ರಂದು ಗಣರಾಜ್ಯೋತ್ಸವದ ದಿನ ಸ್ವೀಕಾರ ಮಾಡುತ್ತಾರೆ. ಆ ಆದೇಶದಲ್ಲ “Accordingly, it is directed that neither any land should be granted to nor any further constructions be permitted whether temporary or permanent by any organization or individuals in the Cubbon Park and Lalbagh areas except the constructions taken up by the Horticulture Department in furtherance of the objectives of the department.” ಎಂದು ಹೇಳಲಾಗಿದೆ. ಉದ್ಯಾನವನವನ್ನು ರಕ್ಷಣೆ ಮಾಡಬೇಕೆಂಬ ಸದುದ್ದೇಶದಿಂದ ಜಾರಿಗೆ ತಂದಿರುವ ಆದೇಶವಾಗಿದ್ದು, ಇದರ ಪ್ರಕಾರವಾಗಿ ಯಾವುದೇ ರೀತಿಯ construction activity ನೀಡಲು ಸಾಧ್ಯವಿಲ್ಲವೆನ್ನುವುದು ಈ ಆದೇಶದ ಪ್ರಕಾರ ಸರಿ ಇದೆ. ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ಮೊದಲ ದಿವಾನರಾಗಿದ್ದು, ಅವರನ್ನು ಆಗ “Sir M.Visvesvaraya” ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ತುಂಬಾ ಕಷ್ಟಪಟ್ಟು ನಾನು ತಮ್ಮ ಅನುಮತಿ ಮೇರೆಗೆ Library, Gazetteer ಗಳಿಗೆ ಭೇಟಿ ನೀಡಿದ್ದೇನೆ. ಸಂಪೂರ್ಣ ಆದೇಶವನ್ನು ನಾನು ತಂದಿದ್ದೇನೆ. ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಮೊಮ್ಮಗನಾದ Sathish Mokshagundam ನವರು ಸೆಂಚುರಿ ಕ್ಲಬ್‌ನ ಪ್ರೆಸಿಡೆಂಟ್ ಆಗಿದ್ದು, ಅವರು ಅವತ್ತು sanction ಆದಂತಹ ಪ್ರತಿಯನ್ನು ಕೊಟ್ಟಿದ್ದಾರೆ. ಇದು ಬಹಳ important document. ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯನವರಿಗೆ ಸೆಂಚುರಿ ಕ್ಲಬ್ ಹಸ್ತಾಂತರವಾದ ಮೇಲೆ ಮೊದಲ ಸಭೆಯಲ್ಲಿ ಏನೇನು ಚರ್ಚೆಯಾಗಿತ್ತು ಎನ್ನುವುದರ ಸಂಪೂರ್ಣ ನಡವಳಿಯು ಸೆಂಚುರಿ ಕ್ಲಬ್‌ನವರ ಬಳಿ ಇರಲಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Visveswaraya National Memorial Trust ನವರು, ಸರ್.ಎಂ.ವಿಶ್ವೇಶ್ವರಯ್ಯನವರ ಮೊಮ್ಮಗನಾದ Sathish Mokshagundam ನೀಡಿದ್ದಾರೆ. ಆ ನಡವಳಿಯಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಮಹಾರಾಜರ ಹತ್ತಿರ ಜಾಗವನ್ನು ಕೇಳಿಕೊಂಡಿದ್ದು ಹಾಗೂ ಮೈಸೂರು ಮಹಾರಾಜರು ಆ ಜಾಗವನ್ನು grant ಮಾಡಿದಂಥ ಅತ್ಯಮೂಲ್ಯವಾದ ದಾಖಲೆ ನನ್ನ ಬಳಿ ಇದ್ದು, ಅದನ್ನು ನಾನು ಮಾನ್ಯ ಸಚಿವರಿಗೆ ಸಲ್ಲಿಸುತ್ತೇನೆ. ಆ ದಾಖಲೆಯನ್ನು ಈ ಕಲಾಪದ ಭಾಗವಾಗಿ ಅಂದರೆ, ನಮ್ಮ ಹಿರಿಯರು ಎಷ್ಟು ಮುಂದಾಲೋಚನೆಯಿಂದ ಈ ದೇಶವನ್ನು ಮತ್ತು ನಾಡನ್ನು ಕಟ್ಟಿದ್ದರು ಎಂಬುದನ್ನು ಆ ದಾಖಲೆಯಲ್ಲಿರುವ ಮೈಸೂರು ಮಹಾರಾಜರ ಸಹಿ ಹಾಗೂ “Visveswaraya” ಎಂಬ ಹೆಸರಿನ ಕೆಳಗೆ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ಮಾಡಿರುವಂಥ ಸಹಿ ಪ್ರತಿಯೊಂದು ದಾಖಲೆ ನನ್ನ ಬಳಿ ಇದ್ದು, ಅದನ್ನು ಮಾನ್ಯ ಸಚಿವರಿಗೆ ತಲುಪಿಸುವಂಥ ಕೆಲಸ ಮಾಡುತ್ತೇನೆ. ಸೆಂಚುರಿ ಕ್ಲಬ್‌ಗೆ ಅಧ್ಯಕ್ಷರಾಗಿದವರ ವಿವರ ನನ್ನ ಬಳಿ ಇದ್ದು, ಮೊದಲ ಬಾರಿ ಅಂದರೆ, 1917-1918ನೇ ಸಾಲಿಗೆ Sir M M.Visveswaraya, Founder and former Dewan of Mysore; 1918-1919ನೇ ಸಾಲಿಗೆ Sir M.Kantharaj Urs, former Dewan of Mysore; 1919-1922ನೇ ಸಾಲಿಗೆ Sir Albion R.banerji, former Dewan of Mysore; 1922-1926ನೇ ಸಾಲಿಗೆ Mr Humza Hussain, former Inspector General of Police; 1926-1930ನೇ ಸಾಲಿಗೆ Mr.C.S.Balasundaram Iyer, former Chief Secretary; 1930-1935ನೇ ಸಾಲಿಗೆ Mr.K.Matthan, former Dewan Bahadur of Mysore; 1935-1937ನೇ ಸಾಲಿಗೆ Sir S.Rajagopalachar, former Dewan of Mysore; 1937-1941ನೇ ಸಾಲಿಗೆ Sir N.Madhava Rau, former Dewan of Mysore; 1941-1945ನೇ ಸಾಲಿಗೆ Mr.K.V.Anantharaman; 1945-1946ನೇ ಸಾಲಿಗೆ Dr.F.H.Noronha

ಸಭಾಪತಿಯವರು:- ಆಯಿತು. ತಮ್ಮ ಬಳಿ ಇರುವ ದಾಖಲೆಯನ್ನು ಮಾನ್ಯ ಸಚಿವರಿಗೆ ಒದಗಿಸಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಆಗಲ ದಾಖಲೆಯನ್ನು ಮಾನ್ಯ ಸಚಿವರಿಗೆ ಒದಗಿಸುತ್ತೇನೆ. ಹಾಗೆಯೇ ಇತ್ತೀಚೆಗೆ ಅಧ್ಯಕ್ಷರಾಗಿದವರ ವಿವರವನ್ನು ಉಲ್ಲೇಖಿಸಲು ಬಯಸುತ್ತೇನೆ. 2003-2004ನೇ ಸಾಲನವರೆಗೆ Mr. B.N.Garudachar, I.P.S., (Retd); 2007-2008ನೇ ಸಾಲಿಗೆ Mr.Y.K.Puttasome Gowda, I.A.S., (Retd); 2013-2014ನೇ ಸಾಲಿಗೆ Dr..A.J.Anandan, I.P.S., (Retd); 2015-2016ನೇ ಸಾಲಿಗೆ Mr.K.Jairaj, I.A.S., (Retd) ಇವರುಗಳೂ ಕೂಡ ಈ ಕ್ಲಬ್ಬಿಗೆ ಅಧ್ಯಕ್ಷರಾಗಿದ್ದರು ಎನ್ನುವ ಅಂಶವನ್ನು ನೆನೆಯುತ್ತೇನೆ. ಹಾಗೆಯೇ ಸರ್ವೇ ಡಿಪಾರ್ಟ್‌ಮೆಂಟ್‌ಗೆ ಆ ಜಾಗವನ್ನು ನೀಡಿದಾಗ ಲಾಲ್‌ಬಾಗ್‌ನ Superintendent ಹಾಗೂ Chief Architect ಆಗಿದಂಥ ಮಾನ್ಯ ಬಿ.ಹೆಚ್.ಕೃಂಚಗಲ್‌ನವರು ಏನಿದ್ದಾರೆ, ಅವರೇ ಈ ವಿಧಾನಸೌಧವನ್ನು ಎಲ್ಲ ಕಟ್ಟಬೇಕೆಂದು ಜಾಗವನ್ನು ನಿರ್ಮಿಸಿದವರಾಗಿದ್ದಾರೆ. Elevation ಇದ್ದು, ಇಲ್ಲ ವಿಧಾನಸೌಧ ಕಟ್ಟುವುದು ಸೂಕ್ತ ಎಂದು ಹೇಳಿದರು. ಅದೇ ರೀತಿ ಮಾನ್ಯ ಬಿ.ಹೆಚ್.ಕೃಂಚಗಲ್‌ನವರು ಸೆಂಚುರಿ ಕ್ಲಬ್‌ಗೆ ಜಾಗವನ್ನು ಗುರುತಿಸಿದವರಾಗಿದ್ದಾರೆ. ಸೆಂಚುರಿ ಕ್ಲಬ್‌ನ ವಿಳಾಸವು ನಂ.1, ಶೇಷಾದ್ರಿ ರಸ್ತೆ, ಬೆಂಗಳೂರು-560001 ಆಗಿದ್ದು, ಬೆಂಗಳೂರಿನ ಇಡೀ ಆಸ್ತಿಯ ವಿಳಾಸವು ಸೆಂಚುರಿ ಕ್ಲಬ್‌ನ ನಂ.1 ವಿಳಾಸದಿಂದ ಶುರುವಾಗುತ್ತದೆ. ಇದೆಲ್ಲವೂ ಸಹ very interesting factors ಎಂದು ಹೇಳಬಹುದು. ಹಾಗೆಯೇ ನನ್ನ ಬಳಿ ಇರುವ ಸರ್ವೇ ಮ್ಯಾಪ್‌ನಲ್ಲಿ ಕಬ್ಬನ್ ಪಾರ್ಕ್ ಎಲ್ಲ ಬರುತ್ತದೆ ಎಂಬುದನ್ನು ಸಹ ಮಾರ್ಕ್ ಮಾಡಿದ್ದಾರೆ. ಹಾಗೆಯೇ ಇತ್ತೀಚಿನ ಮ್ಯಾಪ್‌ನಲ್ಲಿ ಸಹ ಕಬ್ಬನ್ ಪಾರ್ಕ್ ಎಲ್ಲ ಬರುತ್ತದೆ ಎಂಬುದರ ಮಾರ್ಕ್ ಇದೆ.

(ಈ ಹಂತದಲ್ಲಿ ಮಾನ್ಯ ಸದಸ್ಯರು ಸದರಿ ನಕ್ಷೆಗಳನ್ನು ಸದನದಲ್ಲಿ ಪ್ರದರ್ಶಿಸಿದರು)

At the end of the day, ನಾವು ಹೋಗಬೇಕಾಗಿರುವುದು ಸರ್ವೇ ಇಲಾಖೆಯ ಸೂಚನೆ ಪ್ರಕಾರ. 1998ನೇ ಆದೇಶದಲ್ಲಿ ಯಾವ್ಯಾವ ಬಿಲ್ಡಿಂಗ್ಸ್ ಈ ಪ್ರದೇಶದೊಳಗೆ ಬರುತ್ತದೆ ಮತ್ತು ಯಾವ್ಯಾವ ಬಿಲ್ಡಿಂಗ್ಸ್ ಬರುವುದಿಲ್ಲ ಎಂಬುದರ ಬಗ್ಗೆ ಪಟ್ಟಿ ಮಾಡಲಾಗಿದೆ. ಅದರ ಪ್ರಕಾರ ಜಿ.ಪಿ.ಓ., ನಿಂದ ಹಿಡಿದು, ವಿಧಾನಸೌಧ, ಶಾಸಕರ ಭವನ, ಸಿ.ಓ.ಡಿ. ಕಛೇರಿ, ಹಡ್ಸನ್ ಸರ್ಕಲ್‌ವರೆಗೂ, ವೆಂಕಟಪ್ಪ ಗ್ಯಾಲರಿ, ಪ್ರೆಸ್ ಕ್ಲಬ್, ಮಾನ್ಯ ಉಚ್ಚ ನ್ಯಾಯಾಲಯ, ಚೀಫ್ ಎಲೆಕ್ಷನ್ ಆಫೀಸ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇವೆಲ್ಲವೂ ಒಳಗೊಂಡಿರುತ್ತದೆ. ವಿಕಾಸಸೌಧವನ್ನು ನಿರ್ಮಿಸುವಾಗ ಆಡಳಿತಾತ್ಮಕ ದೃಷ್ಟಿಯಿಂದ 2015ನೇ ಸಾಲಿನಲ್ಲಿ ಆದೇಶವನ್ನು....

ಸಭಾಪತಿಯವರು:- ಡಾ|| ತೇಜಸ್ವಿನಿಗೌಡರವರೆ ಏನಾಗಬೇಕಾಗಿದೆ ಎಂಬುದನ್ನು ಮಾತ್ರ ಹೇಳಿ.

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಪಾರ್ಕ್ ಜೋನ್ ಅನ್ನು ಕೈಬಿಡಬೇಕು. ತಮ್ಮ ಅಧ್ಯಕ್ಷತೆಯಲ್ಲಿ historical matter ಬಗ್ಗೆ ಚರ್ಚೆ ಮಾಡುತ್ತಿದ್ದು, ಈ ಸದನವನ್ನು ಮೈಸೂರು ಮಹಾರಾಜರು ಸ್ಥಾಪನೆ ಮಾಡಿದ್ದಾರೆ. ಸೆಂಚುರಿ ಕ್ಲಬ್‌ನ ಅನೇಕ ಮಹನೀಯರು ಸದಸ್ಯರಾಗಿದ್ದಾರೆ, ಮುತ್ತದ್ದಿಗಳಾಗಿದ್ದಾರೆ. ನಮ್ಮ ಜ್ಞಾನ ಭಂಡಾರವನ್ನು ವೃದ್ಧಿಸಲು ತುಂಬಾ ಉಪಯೋಗವಾಗುತ್ತದೆ. ಬಹಳ ಕಡಿಮೆ ಬೆಲೆಯಲ್ಲಿ ನಮ್ಮ ರಾಜಕಾರಣಕ್ಕೆ ಬಹಳ ಉಪಯೋಗವಾಗುವಂಥದಾಗಿದೆ. ಆದ್ದರಿಂದ 1998ನೇ ಸಾಲಿನಲ್ಲಿ ಪಾರ್ಕ್ ಜೋನ್‌ನೊಳಗೆ ಸೆಂಚುರಿ ಕ್ಲಬ್ ಸೇರ್ಪಡೆಯಾಗಿರಲಿಲ್ಲ. 2015ನೇ ಸಾಲಿನಲ್ಲಿ ಕಬ್ಬನ್ ಪಾರ್ಕ್ ಪ್ರದೇಶ, ಸಾರ್ವಜನಿಕ ಗ್ರಂಥಾಲಯ, ಬಾಲ ಭವನ, ಟೆನ್ನಿಸ್ ಸಂಸ್ಥೆ, ತೋಟಗಾರಿಕೆ ಉಪ ನಿರ್ದೇಶಕರ ಕಛೇರಿ, ಸಚಿವಾಲಯ, ಸೆಂಚುರಿ ಕ್ಲಬ್, Y.M.C.A., ಇವುಗಳನ್ನು ಸೇರ್ಪಡೆಗೊಳಿಸಿದ್ದಾರೆ. ದಯವಿಟ್ಟು ಅದರೊಳಗೆ ಇರುವುದರಿಂದ ಆ ಕ್ಲಬ್ ಅನ್ನು ಯಾವುದೇ ರೀತಿಯಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪಾರ್ಕ್ ಜೋನ್ ವಲಯದಿಂದ ಕೈಬಿಡಬೇಕು. ಈ ಹಿಂದೆ ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ, ಕೃಷಿಕ ಸಮಾಜ, ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ವಸ್ತು ಸಂಗ್ರಾಲಯದ ಇಡೀ ಪಟ್ಟಿಯನ್ನು ಮಾನ್ಯ ಸಚಿವರಿಗೆ ಒದಗಿಸುತ್ತೇನೆ. ಈಗ ಹೊಸದಾಗಿ ಏನೇನು ಸೇರ್ಪಡೆಗೊಂಡಿದೆ ಅದು ಕಾರ್ನರ್‌ನಲ್ಲಿ ಹಾಗೂ ಸರ್ವೆ ಆಫೀಸ್ ಹಿಂಭಾಗದಲ್ಲೆಯೂ ಇದ್ದು, ಯಾವುದೇ ರೀತಿಯಲ್ಲಿ ಪಾರ್ಕ್‌ನೊಳಗೆ ಅನ್ವಯಿಸುವುದಿಲ್ಲ. ಆದ್ದರಿಂದ ಮೈಸೂರು ವಾಸ್ತು ಶಿಲ್ಪದಲ್ಲಿ ಒಂದು ಸುಂದರವಾದ ಕ್ಲಬ್ ನಿರ್ಮಿಸಬೇಕು. ಸದರಿ ಕ್ಲಬ್‌ನಲ್ಲಿ ಈ ನಾಡಿನ ಎಲ್ಲಾ ಹಿರಿಯರು ಅಂದರೆ, ಈ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಹಿರಿಯರು ಆ ಕ್ಲಬ್‌ನ ಸದಸ್ಯರಾಗಿದ್ದಾರೆ. ಆದರೆ, ನಾನು ಆ ಕ್ಲಬ್‌ನ ಸದಸ್ಯಳಾಗಿಲ್ಲ. ಆದರೂ ನಾವು ನಾಡು-ನುಡಿಗೇ ನೀಡುವಂಥ ಕೊಡುಗೆಯಾಗುತ್ತದೆ. ಆದ್ದರಿಂದ ತಮ್ಮ ಅಧ್ಯಕ್ಷತೆಯಲ್ಲಿ ಘನತೆವೆತ್ತ ಸರ್ಕಾರ ಆ ಕ್ಲಬ್ ಅನ್ನು ಪಾರ್ಕ್ ಜೋನ್‌ನಿಂದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೈಬಿಡಬೇಕು. ಚಾಮರಾಜನಗರ ಉದ್ಯಾನವಲಯದಿಂದ ಇತರೆ ಬಿಟ್ಟಿಂಗ್‌ಗಳನ್ನು ಯಾವ ರೀತಿ ಹೊರಗೆ ಇಟ್ಟಿದ್ದಾರೆ, ಅದೇ ರೀತಿ ಈ ಸೆಂಚುರಿ ಕ್ಲಬ್‌ನೊಳಗೆ ಇರುವ ಬಿಟ್ಟಿಂಗ್‌ಗಳನ್ನು ಹೊರಗೆ ಇರಿಸಬೇಕೆಂದು ವಿನಂತಿಸುತ್ತೇನೆ.

ಶ್ರೀ ಮುನಿರತ್ನ:- ಮಾನ್ಯ ಸಭಾಪತಿಯವರೇ....

(ಉತ್ತರವನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯ ಡಾ|| ತೇಜಸ್ವಿನಿಗೌಡರವರು ಪ್ರಸ್ತಾಪಿಸಿದಂತೆ, ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿರುವ ಸೆಂಚುರಿ ಕ್ಲಬ್ ಅನ್ನು ಕೈಬಿಡಬೇಕೆಂದು ಹೇಳಿದರು. ಹಾಗಾಗಿ ಆ ಕ್ಲಬ್ ಪಾರ್ಕ್ ವ್ಯಾಪ್ತಿಯಲ್ಲಿರುವುದರಿಂದ ಯಾರಿಗೂ ಯಾವುದೇ ತೊಂದರೆ ಇಲ್ಲ. ನಾವು ಕೈಬಿಟ್ಟಿರುವ ಕಟ್ಟಡಗಳು ಈಗಾಗಲೇ ಅಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಮಾನ್ಯ ಸದಸ್ಯರು ಹೇಳಿದ ಹಾಗೆ ತೋಟಗಾರಿಕೆಯಿಂದ ಯಾವುದೇ ಸಮಸ್ಯೆ ಆ ಕ್ಲಬ್‌ನವರಿಗೆ ಆಗಿಲ್ಲ. ಅದಕ್ಕೆ ಸಂಬಂಧಿಸಿದಂತೆ ಏನಾದರೂ ಒಂದನ್ನು ಕೈಬಿಟ್ಟರೆ, ಮುಂದಿನ ದಿನಗಳಲ್ಲಿ ಅಲ್ಲಿ ದೊಡ್ಡ-ದೊಡ್ಡ ಕಟ್ಟಡಗಳು ನಿರ್ಮಾಣವಾಗಬಹುದು, ಜೊತೆಗೆ ಪಾರ್ಕ್ ವ್ಯಾಪ್ತಿಯಲ್ಲಿರುವುದರಿಂದ ಮೈಸೂರು ಮಹಾರಾಜರು ಮತ್ತು ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯನವರು ಸ್ಥಾಪನೆ ಮಾಡಿದಂಥ ಪಾರಂಪರಿಕ ಕಟ್ಟಡಗಳು ಅಲ್ಲಿ ಇದ್ದು, ಅದನ್ನು ಕೆಡುವಂಥ ಪ್ರಸ್ತಾಪ ಮತ್ತೆ ಪ್ರಾರಂಭವಾಗುತ್ತದೆ. 1917ನೇ ಸಾಲಿನಲ್ಲಿ ಆ ಕ್ಲಬ್ ಅನ್ನು ಪ್ರಾರಂಭಿಸಿದ್ದು, ಆ ಪಾರಂಪರಿಕ ಕಟ್ಟಡವನ್ನು ಹಾಗೆಯೇ ಮುಂದುವರೆಸಬೇಕೆನ್ನುವುದು ನಮ್ಮ ಉದ್ದೇಶವಾಗಿದೆ. ಆದರೆ, ಅದರಲ್ಲಿ ಏನಾದರೂ ಕೈಬಿಟ್ಟರೆ ಮತ್ತೆ ಒಂದು ಹೊಸದಾಗಿ ನಕ್ಷೆ ಮತ್ತು ಕಟ್ಟಡಗಳು ನಿರ್ಮಾಣವಾಗುವ ಸಾಧ್ಯತೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯನವರು ಸ್ಥಾಪಿಸಿದಂಥ ಆ ಒಂದು ಸ್ಥಳಕ್ಕೆ ನಾವೇ ಧಕ್ಕೆಯನ್ನುಂಟು ಮಾಡಿದ ಹಾಗಾಗುತ್ತದೆ. ಈಗಾಗಲೇ ನಮಗೆ ಸೆಂಚುರಿ ಕ್ಲಬ್‌ಗೆ ಪ್ರವೇಶ ಮಾಡುವಂಥ ದ್ವಾರವು ಈಗಾಗಲೇ ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿದೆ. ಒಂದು ವೇಳೆ ನಾವು ಏನಾದರೂ ಕೈಬಿಟ್ಟರೆ ಆ ರಸ್ತೆಯನ್ನು ಸಹ ಮುಚ್ಚಲೇಬೇಕಾಗುತ್ತದೆ. ಆದರೆ, ಈಗ ಯಾವುದೇ ತೊಂದರೆ ಇಲ್ಲದೇ ಇದ್ದರೂ ಸಹ ಕೈಬಿಡಬೇಕೆಂಬ ಪ್ರಸ್ತಾಪ ಏತಕ್ಕೆ ಉದ್ಭವಿಸುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಅದರ ಜೊತೆಗೆ ಅಂದಿನ ದಿವಸ ಆ ಕ್ಲಬ್‌ಗೆ ಸ್ಥಳವನ್ನು ನಿಗದಿ ಮಾಡಿ ಕೊಡಲಾಗಿದೆ, ಆ ಸ್ಥಳದಿಂದ ಆ ಕ್ಲಬ್‌ನವರಿಗೆ ಇವತ್ತಿನವರೆಗೂ ನಮ್ಮ ತೋಟಗಾರಿಕೆ ಇಲಾಖೆಯಿಂದ ಯಾವುದೇ ತೊಂದರೆಯಾಗಿಲ್ಲ. ಈ ಸಂಬಂಧ ಈಗಾಗಲೇ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಷನ್ ಬಾಕಿ ಇದೆ. W.P No. 1024/2021 ಸಾರ್ವಜನಿಕ ಹಿತಾಸಕ್ತಿ ದಾಖಲಾಗಿದೆ. ಇಷ್ಟೆಲ್ಲಾ ಇರುವುದರಿಂದ ಅದನ್ನು ಕೈಬಿಡುವಂಥ ಕೆಲಸ ಮಾಡಿದರೆ, ನಾಳೆ ದಿವಸ ಎಲ್ಲರೂ ಅದನ್ನೇ ಪ್ರಶ್ನೆ ಮಾಡುವಂಥದಾಗುತ್ತದೆ. ಹಾಗಾಗಿ ಸಾರ್ವಜನಿಕರಿಗೆ ತೊಂದರೆಯಾಗುವುದರಿಂದ ಪಾರ್ಕ್ ಜೋನ್‌ನಿಂದ ಕೈಬಿಡುವುದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಷ್ಟವಾಗುತ್ತದೆ. ಈಗ ಇರುವಂಥ ಕಬ್ಬನ್ ಪಾರ್ಕ್ ಜೋನ್ ಏನಿದೆ, ಅದರಲ್ಲಿಯೇ ಈ ಕ್ಲಬ್ ಅನ್ನು ಮುಂದುವರೆಸಲಾಗುವುದೆಂದು ಹೇಳಬಯಸುತ್ತೇನೆ.

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ನಾನು ಈಗಾಗಲೇ ಆದೇಶವನ್ನು ಸಹ ಓದಿದ್ದೇನೆ. 1904ರಲ್ಲಿ ಮೈಸೂರು ಮಹಾರಾಜರಿಂದ ಮಂಜೂರಾಗಿರುವಂಥ ಜಾಗವಾಗಿದೆ.

(ಮುಂದು)

(523) 22.03.2022/1.00/ಎಸ್ಕೆ-ಜಿಆರ್

(ಸಭಾಪತಿಯವರ ಉಪಸ್ಥಿತಿ)

ಸಭಾಪತಿಯವರು:- ತಾವು ಎಲ್ಲಾ ಮಾಹಿತಿಯನ್ನು ಕೇಳಿರುವಂತಹದಕ್ಕೆ ಮಾನ್ಯ ಸಚಿವರು ಈಗಾಗಲೇ ಉತ್ತರವನ್ನು ಹೇಳಿದ್ದಾರೆ. ಇದರ ಬಗ್ಗೆ ಮುಂದೆ ಏನು ಮಾಡಬೇಕೆಂಬ ಬಗ್ಗೆ ತಾವು ಹೇಳಿ.

ಡಾ|| ತೇಜಸ್ವಿನಿ ಗೌಡ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮೊದಲನೆಯದಾಗಿ, ಇಲ್ಲಿ ಪರಂಪರಿಕ ಕಟ್ಟಡವಿಲ್ಲ. ಎರಡನೆಯದಾಗಿ, ಇದರ ಹಿಂದೆಯೇ ಸರ್ವೆ ಇಲಾಖೆ ಮತ್ತು ಇದರ ಪಕ್ಕದಲ್ಲಿಯೇ ಲೋಕೋಪಯೋಗಿ ಇಲಾಖೆ ಕಟ್ಟಡಗಳಿವೆ. ಇಷ್ಟು ಕಟ್ಟಡಗಳನ್ನು ಏಕೆ ಕೈಬಿಡಲಾಗಿದೆ.

ಸಭಾಪತಿಯವರು:- ಇದ್ದ ಪರಿಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಹೇಳುತ್ತಾರೆ. ಹೌದು ಅಲ್ಲವೇ?

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಅಲ್ಲಿ ಏನು ಕಟ್ಟುವುದಕ್ಕಾಗುವುದಿಲ್ಲ. ನಾನು ಹೇಳುತ್ತಿರುವಂತಹ ಸ್ಥಳದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ಕಟ್ಟಡಗಳನ್ನು ಕಟ್ಟುವುದಕ್ಕಾಗುವುದಿಲ್ಲ.

ಸಭಾಪತಿಯವರು:- ಮಾನ್ಯ ಸದಸ್ಯರೇ, ಒಂದು ನಿಮಿಷ ಇರಿ.

ಶ್ರೀ ಮುನಿರತ್ನ (ತೋಟಗಾರಿಕೆ, ಯೋಜನೆ ಹಾಗೂ ಸಾಂಖ್ಯಿಕ ಸಚಿವರು):- ಮಾನ್ಯ ಸಭಾಪತಿಯವರೇ, ಸರ್ ಎಂ. ವಿಶ್ವೇಶ್ವರಯ್ಯನವರು ನಾಲ್ಕು ಕೃಷ್ಣರಾಜ ಒಡೆಯರ್‌ರವರ ಕಾಲದಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಟ್ಟಿರುವಂತಹ ಕಟ್ಟಡಗಳು ಇವತ್ತು ಪಾರಂಪರಿಕ ಕಟ್ಟಡಗಳು ಹಾಗೇ ಇವೆ. ಈಗ ಅನುಮತಿ ಕೊಟ್ಟರೆ, ಅದನ್ನು ಕೆಡವಬೇಕಾಗುತ್ತದೆ.

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಅಲ್ಲ ಯಾವುದು ಇಲ್ಲ.

ಶ್ರೀ ಮುನಿರತ್ನ:- ಅಲ್ಲ ಯಾವುದು ಇದೆ ಎಂಬುದರ ಬಗ್ಗೆ ತಾವು ಪರಿಶೀಲನೆ ಮಾಡಬಹುದು.

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಅಲ್ಲ ಪಾರಂಪರಿಕ ಕಟ್ಟಡಗಳು ಯಾವುದು ಇಲ್ಲ.

ಸಭಾಪತಿಯವರು:- ತಾವು ಯಾವುದೇ ಪಾರಂಪರಿಕ ಕಟ್ಟಡ ಇಲ್ಲವೆಂದು ಹೇಳುತ್ತಿದ್ದೀರಿ, ಮಾನ್ಯ ಸಚಿವರು ಇದೆ ಎಂದು ಹೇಳುತ್ತಿದ್ದಾರೆ.

ಶ್ರೀ ಮುನಿರತ್ನ:- ಪಾರಂಪರಿಕ ಕಟ್ಟಡ ಇರುವುದನ್ನು ನಾನು ಸಹ ನೋಡಿದ್ದೇನೆ. ಇದನ್ನು ಪಾರ್ಕ್ ವ್ಯಾಪ್ತಿಯಿಂದ ಹೊರ ತರುವುದರಿಂದ ಬಹಳ ತೊಂದರೆಗಳಾಗುತ್ತವೆ. ಹಾಗಾಗಿ ಇದನ್ನು Park Zone ನಲ್ಲಿ ಮುಂದುವರೆಸಬೇಕೆಂಬುದು ನಮ್ಮ ತೀರ್ಮಾನವಾಗಿದೆ.

ಸಭಾಪತಿಯವರು:- ಮಾನ್ಯ ಸಚಿವರು ಪಾರಂಪರಿಕ ಕಟ್ಟಡಗಳು ಇವೆ ಎಂದು ಹೇಳುತ್ತಿದ್ದಾರೆ. ಮಾನ್ಯ ಸದಸ್ಯರು ಇಲ್ಲವೆಂದು ಹೇಳುತ್ತಾರೆ. ಇದರಲ್ಲಿ ಯಾವುದು ಸರಿ?

ಶ್ರೀ ಮುನಿರತ್ನ:- ಇದನ್ನು 1917ರಲ್ಲಿ ಕಟ್ಟಿರುವಂತಹದ್ದು.

ಸಭಾಪತಿಯವರು:- ಮಾನ್ಯ ಸಚಿವರೇ, ತಮಗೆ ಸಲಹೆ ಕೊಡುವುದೇನೆಂದರೆ, ಮಾನ್ಯ ಸದಸ್ಯರು ಮತ್ತು ತಾವು ಜೊತೆಗೂಡಿ ಹೋಗಿ ಎರಡು-ಮೂರು ದಿವಸಗಳಲ್ಲಿ ನೋಡಿಕೊಂಡು ಬಂದು ಅನಂತರ ಹೇಳಿ.

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ತಾವು ನನ್ನ ನೆರವಿಗೆ ಬರಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ನಾನು ತಮ್ಮ ನೆರವಿಗೆ ಬಂದಿದ್ದೇನೆ. ತಾವು ಅವರನ್ನು ಕರೆದುಕೊಂಡು ಹೋಗಿ.

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಇಲ್ಲಿ ಒಬ್ಬ ಅಧಿಕಾರಿಯಿದ್ದಾರೆ. ನನ್ನ ಉದ್ದೇಶವೇನೆಂದರೆ, ಇದು Park Zone ನಿಂದ ಆಚೆಗೆ ಬರಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ವಾಸ್ತುಶಿಲ್ಪದ ಪ್ರಕಾರ ಏನೊಂದು ಹಿಂದೆ ಅನುಮತಿಯನ್ನು ಪಿ.ಡಬ್ಲ್ಯೂ.ಡಿ., ಜಿ.ಪಿ.ಓ., ಗೆ ಕೊಟ್ಟಿದ್ದೀರಿ, ಇದು ಮೊದಲು Park Zone ನಲ್ಲ ಇರಲಿಲ್ಲ. 1998ರ ತನಕ ಆ list ನಲ್ಲ ಇರಲಿಲ್ಲ. ಹೊಸದಾಗಿ 2015 ರಲ್ಲಿ ಸೇರ್ಪಡೆಯಾಗಿದೆ. ಆದರೆ, ಇದನ್ನು ಹೊಸದಾಗಿ ಸೇರ್ಪಡೆ ಮಾಡುವುದಕ್ಕೆ ಬರುವುದಿಲ್ಲ. ಏಕೆಂದರೆ, ಇದು ಯಾವುದೇ ರೀತಿಯಲ್ಲಿ ಉದ್ಯಾನವನಕ್ಕೆ attach ಆಗಿಲ್ಲ. ಸುತ್ತಲಿನ ಎಲ್ಲಾ ಕಟ್ಟಡಗಳನ್ನು ಕೈಬಿಡಲಾಗಿದೆ. ಹಾಗಾದರೆ, ಕೈಬಿಟ್ಟಿರುವ ಎಲ್ಲಾ ಕಟ್ಟಡಗಳನ್ನು ಮತ್ತೆ Park Zone ನೊಳಗೆ ತೆಗೆದುಕೊಳ್ಳುವುದಕ್ಕೆ ಆಗುತ್ತದೆಯೇ? ವಿಕಾಸಸೌಧ, ಜಿ.ಪಿ.ಓ., ಚುನಾವಣಾ ಆಯೋಗ, ಯವನಿಕ, ಕೃಷಿಕ ಸಮಾಜ, ಪಿ.ಡಬ್ಲ್ಯೂ.ಡಿ., ಐ.ಜಿ.ಪಿ. ಕಛೇರಿ, ವೆಂಕಟಪ್ಪ ಆರ್ಟ್ ಗ್ಯಾಲರಿ, ಸರ್.ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ಈ ರೀತಿ 1998ರಲ್ಲಿ ಕೈಬಿಟ್ಟಿರತಕ್ಕಂತಹ ಎಲ್ಲಾ ...

ಸಭಾಪತಿಯವರು:- ಆಯಿತು. ಮಾನ್ಯ ಸದಸ್ಯರೇ, ತಾವು ಈಗ ಸಚಿವರು ಏನು ಮಾಡಬೇಕೆಂಬ ಬಗ್ಗೆ ಹೇಳಿ.

ಡಾ|| ತೇಜಸ್ವಿನಿ ಗೌಡ:- ಅವುಗಳನ್ನೆಲ್ಲಾ ಒಳಕ್ಕೆ ತೆಗೆದುಕೊಳ್ಳಿ. ಇವು ಅಲ್ಲಯ ತನಕ ಇರಲಿಲ್ಲ. ಹೊಸದಾಗಿ 2015ರಲ್ಲಿ ಸೇರ್ಪಡೆಯಾಗಿದೆ. ದಯವಿಟ್ಟು, ಅದರೊಳಗಡೆ ಬರುವುದಿಲ್ಲ. ಪಾರಂಪರಿಕ ಕಟ್ಟಡ ಕಟ್ಟಬೇಕೆಂದು ನಾನು ವಿನಂತಿ ಮಾಡುತ್ತಿದ್ದೇನೆ. ಮಾನ್ಯ ಮುನಿರತ್ನ ಸಾರ್ ಅವರಿಗೆ ಅಂತಹ ವಿಚಾರಗಳಿಲ್ಲ ತುಂಬಾ ಆಸಕ್ತಿ ಇದೆ; Man of dreams ಅಂತಹದ್ದು ಇದೆ. ಅದ್ವಿತೀಯ ಕೆಲಸಗಳನ್ನು ಮಾಡುವ ಶಕ್ತಿ ಅವರಿಗಿದೆ. ಅವರ ಜೊತೆಗೆ ನಮ್ಮ ಪುರಾತತ್ವ ಇಲಾಖೆಯವರನ್ನು ಕೂಡ ಕೂರಿಸುತ್ತೇವೆ. I know that...

ಸಭಾಪತಿಯವರು:- ಆಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಅವರು ಕನಸುಗಾರರು. Movies ನಲ್ಲಿ ಏನಾದರೊಂದು ಕಲ್ಪನೆ ಮಾಡಿಕೊಂಡರೆ, ಅವರು ಅದನ್ನು ಬೆನ್ನು ಹತ್ತುತ್ತಾರೆ. ನಾನು ಅವರದೇ ನೆರವು ಕೇಳುತ್ತಿದ್ದೇನೆ. ಅಲ್ಲ ಸರ್ ಎಂ. ವಿಶ್ವೇಶ್ವರಯ್ಯನವರ ಹೆಸರಿಗೆ ಕೀರ್ತಿ ಬರುವ ಹಾಗೇ, ಮೈಸೂರು ವಾಸ್ತುಶಿಲ್ಪದಲ್ಲಿ ಆ ಸೆಂಚುರಿ ಕ್ಲಬ್ ಕಟ್ಟಡಗಳನ್ನು ಅಭಿವೃದ್ಧಿ ಮಾಡಬೇಕು ಎನ್ನುವುದು permitted. ಈ ಆದೇಶದ ಪ್ರಕಾರ ಏನು ಮಾಡುವುದಕ್ಕಾಗುವುದಿಲ್ಲ. ಅಲ್ಲ Tennis Court, Billiards ಎಲ್ಲವೂ ಇವೆ. ನಾನು ತಮಗೆ ವಿನಂತಿ ಮಾಡುವುದೇನೆಂದರೆ, ಮಾನ್ಯ ಸಭಾಪತಿಯವರ ನೇತೃತ್ವದಲ್ಲಿಯೇ, ಮಾನ್ಯ ಸಚಿವರು ಅಲ್ಲಿಗೆ ಭೇಟಿ ನೀಡಿ ಇದನ್ನೆಲ್ಲಾ ಖುದ್ದಾಗಿ ಪರಿಶೀಲಿಸಬೇಕಾಗಿದೆ. ಅಲ್ಲ ಯಾವುದೇ ರೀತಿಯ development ಮಾಡುವುದಕ್ಕೆ ಇದು ಅಲ್ಲ ಅಡ್ಡ ಬರುತ್ತದೆ. ದಯವಿಟ್ಟು, ತಾವು ನನ್ನ ರಕ್ಷಣೆಗೆ ಬರಬೇಕು.

ಸಭಾಪತಿಯವರು:- ಅದನ್ನು ಏನು ಮಾಡಬೇಕೆಂದು ಹೇಳಿ. ಇದರ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ ಎಂದು ಹೇಳುತ್ತೀರಿ. When the matter is pending before the Court ...

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಮಾನ್ಯ ಸಚಿವರು ಅದನ್ನು ಉಲ್ಲೇಖ ಮಾಡಿದರು. ಮಾನ್ಯ ನ್ಯಾಯಾಲಯದ ಮೊರೆ ಹೋಗಿರುವಂತಹವರು; ಕಬ್ಬನ್ ಪಾರ್ಕ್‌ನಲ್ಲಿ ಕೆಲವರು ವಾಕಿಂಗ್ ಮಾಡುವುದಕ್ಕೆ ಹೋದರೆ ಅಲ್ಲ ರಸ್ತೆಗೆ ಹೋಗಬಾರದು. ಹೀಗೆ argument ನಲ್ಲಿ ರೋಡ್‌ನಲ್ಲಿ ಸಾರ್ವಜನಿಕರು ಹೋಗಬಾರದು ಎಂದು ಹೇಳಲಾಗಿದೆ. ಮೊದಲು ವಿಕಾಸಸೌಧ ಮತ್ತು ವಿಧಾನಸೌಧ ನಡುವೆ ರಸ್ತೆ ಇತ್ತು. ನಮಗೋಸ್ಕರ ಈ ರಸ್ತೆಯನ್ನು ಮುಚ್ಚಲಾಗಿದೆ. ಸಾರಿಗೆ ಇಲಾಖೆ ಯಾವ ರೀತಿ ಇದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು? ಇವತ್ತೆಲ್ಲಾ ಬಂದ್ ಮಾಡಿಕೊಂಡು ಕುಳಿತಿದ್ದೇವೆ. ಅದು ಅಲ್ಲ. Walkers' Association ಮೂಲಕ ವಕೀಲರೊಬ್ಬರು ಮಾನ್ಯ ನ್ಯಾಯಾಲಯಕ್ಕೆ ಹೋಗಿದ್ದಾರೆ. ಅದನ್ನು wrong ಆಗಿ ತಿಳಿಸಿದ್ದಾರೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ.

ಸಭಾಪತಿಯವರು:- ಆಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ಕೆ. ಗೋವಿಂದರಾಜ್:- ಶನಿವಾರ ಮತ್ತು ಭಾನುವಾರಗಳಂದು ಅದನ್ನು ಓಪನ್ ಮಾಡಿಸಿ, ಇಲ್ಲವೆಂದರೆ ಬಹಳ ಕಷ್ಟವಾಗುತ್ತದೆ.

ಸಭಾಪತಿಯವರು:- ಅದನ್ನು ಬಿಡಿರಿ.

ಶ್ರೀ ಮುನಿರತ್ನ:- ಮಾನ್ಯ ಸಭಾಪತಿಯವರೇ, ಡಾ|| ತೇಜಸ್ವಿನಿ ಗೌಡರವರು ಹೇಳಿದ್ದಾರೆ, ಅವರ ಜೊತೆ ನಾವೆಲ್ಲರೂ ಸೇರಿ ಮತ್ತೆ ಇದನ್ನು ಸಭೆ ಗಮನಕ್ಕೆ....

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಸರ್ ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ಏನಿದೆ, ಇದಕ್ಕೆ ಮಾನ್ಯ ಮುನಿರತ್ನ ಸಾರ್‌ರವರು ವೈಯಕ್ತಿಕವಾಗಿ ಫಂಡ್ ಕೊಡಬೇಕು. ಅದನ್ನು ಅವರೇ ಕಟ್ಟಿಸಬೇಕು.

ಶ್ರೀ ಮುನಿರತ್ನ:- ನಾನೇ ಖುದ್ದಾಗಿ ಭೇಟಿ ಕೊಟ್ಟು, ಯಾವ ರೀತಿ ಅನುಕೂಲ ಮಾಡುವುದಕ್ಕಾಗುತ್ತದೆಯೋ, ಆ ರೀತಿ ಪ್ರಯತ್ನವನ್ನು ಮಾಡುತ್ತೇನೆ.

ಸಭಾಪತಿಯವರು:- ಆಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ) ವಿಷಯ:- ಅನುದಾನಿತ ಸಂಸ್ಥೆಗಳ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರಿಗೆ ಸೇವೆಗೆ ಸೇರಿದ ದಿನಾಂಕದಿಂದಲೇ ಸೇವಾ ಸೌಲಭ್ಯಗಳನ್ನು ಒದಗಿಸುವ ಕುರಿತು.

ಶ್ರೀ ಕೆ.ಉ. ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಉತ್ತರವನ್ನು ಮಾನ್ಯ ಉನ್ನತ ಶಿಕ್ಷಣ ಸಚಿವರು ಕೊಡುತ್ತಾರೋ ಅಥವಾ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಕೊಡುತ್ತಾರೆಯೇ?

ಸಭಾಪತಿಯವರು:- ಸಂಬಂಧಪಟ್ಟ ಸಚಿವರು ಯಾರಿರುತ್ತಾರೆ ಅವರು ಉತ್ತರ ಕೊಡುತ್ತಾರೆ. ತಾವು ಪ್ರಾರಂಭ ಮಾಡಿ.

ಶ್ರೀ ಕೆ.ಉ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಬಹಳ ದಶಕಗಳ ಜ್ವಲಂತ ಸಮಸ್ಯೆಯೊಂದನ್ನು ತಮ್ಮ ಮೂಲಕ ಸರ್ಕಾರದ ಗಮನಕ್ಕೆ ತರುವಂತಹ ಪ್ರಯತ್ನವನ್ನು ಮಾಡುತ್ತೇನೆ. ಸ್ವಾತಂತ್ರ್ಯದ ತರುವಾಯ ಎಲ್ಲರಿಗೂ ಶಿಕ್ಷಣವನ್ನು ನೀಡಬೇಕೆಂಬ ಆಶಯವನ್ನು ಹೊತ್ತು, ಸಾಕ್ಷರತಾ ಚಳುವಳಿಗೆ ಮುಂದಾದಾಗ, ಸರ್ಕಾರ ಒಂದರಿಂದಲೇ, ಈ ಸಾಕ್ಷರತಾ ಚಳುವಳಿಯಿಂದ ಈ ಶಿಕ್ಷಣ ಆಂದೋಲನವಾಗುವುದಿಲ್ಲ ಎನ್ನುವಂತಹ ಕಾರಣಕ್ಕಾಗಿ ಸರ್ಕಾರದ ಜೊತೆ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬೆಂಬಲಿಸುವಂತಹ ಕೆಲಸ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಉನ್ನತ ಮಟ್ಟದಲ್ಲ ಆಸ್ತಿತ್ವಕ್ಕೆ ಬಂದು ಬಹಳ ದೊಡ್ಡ ಪ್ರಮಾಣದಲ್ಲ ಶಿಕ್ಷಣ ನೀಡುವಂತಹ ಕೆಲಸ ಪ್ರಾರಂಭವಾಯಿತು. ಸರ್ಕಾರದ ಶಾಲಾ-ಕಾಲೇಜುಗಳು ಪ್ರಾರಂಭ ಮಾಡಿದಾಗ, ಸರ್ಕಾರವೇ ನಿವೇಶನ, ಕಟ್ಟಡವನ್ನು ಕೊಟ್ಟು, ಅಲ್ಲಿಗೆ ಎಲ್ಲಾ ಸಲಕರಣೆಗಳು ಮತ್ತು ಶಿಕ್ಷಕರನ್ನು ನೇಮಿಸಿ, ಬೋಧನೆ ನೀಡುವಂತಹ ವ್ಯವಸ್ಥೆ ಜಾರಿಯಾಯಿತು. ಮತ್ತೊಂದು ಕಡೆ ಸರ್ಕಾರಕ್ಕೆ ಪರ್ಯಾಯವಾಗಿ ಖಾಸಗಿ ಸಂಸ್ಥೆಗಳು ತಾವೇ ಜಮೀನುಗಳನ್ನು ನಿವೇಶನವನ್ನಾಗಿ ಮಾಡಿ, ಕಟ್ಟಡಗಳನ್ನು ನಿರ್ಮಾಣ ಮಾಡುವುದು ಮತ್ತು ಬೋಧನಾ ಉಪಕರಣಗಳು ಮತ್ತು ಎಲ್ಲಾ ಮೂಲ ಸೌಕರ್ಯಗಳನ್ನು ಕೊಡುವಂತಹದ್ದಕ್ಕೆ ತೀರ್ಮಾನವಾಗಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು; ಶಿಕ್ಷಕರಿಗೆ ಮಾತ್ರ ಅನುದಾನವನ್ನು ಕೊಡತಕ್ಕಂತಹ ಮತ್ತು matching grant ವ್ಯವಸ್ಥೆ ಈ ದೇಶದಲ್ಲ ಪ್ರಾರಂಭವಾಯಿತು. ಇದನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸರ್ಕಾರ ಮಾಡುವುದಾದರೆ ಕೋಟಿ ಕೋಟಿ ರೂಪಾಯಿಗಳ ಹಣ ಖರ್ಚಾಗುವುದು; ಖಾಸಗಿಯವರು ಮಾಡುವುದಾದರೆ, ಕೇವಲ ವೇತನಕ್ಕೆ ಅಷ್ಟೇ ಅನುದಾನ ಅಥವಾ ಕಟ್ಟಡದ ದುರಸ್ತಿಗೆ ಒಂದಿಷ್ಟು ಹಣ ಕೊಡುವಂತಹ ಪದ್ಧತಿ ಆರಂಭದಲ್ಲತ್ತು. ಹಾಗಾಗಿ ಸರ್ಕಾರ ಮಾಡಬೇಕಾದಂತಹ ಸಾವಿರಾರು ಕೋಟಿಗಳ ಕೆಲಸದ ಜವಾಬ್ದಾರಿಯ ಹೊಣೆಯನ್ನು ಖಾಸಗೀ ಸಂಸ್ಥೆಗಳು ಪರ್ಯಾಯವಾಗಿ ಸರ್ಕಾರವನ್ನೂ ಮೀರಿ ದೊಡ್ಡ ಪ್ರಮಾಣದಲ್ಲಿ ಈ ರಾಜ್ಯದಲ್ಲಿ ಮಾಡುತ್ತಾ ಬಂದವು. ಹಾಗಾಗಿ ಇವತ್ತು ಈ ರಾಜ್ಯದಲ್ಲಿ ಮತ್ತು ಈ ದೇಶದಲ್ಲಿ ಸಾಕ್ಷರತಾ ಮಟ್ಟ ದೊಡ್ಡ ಪ್ರಮಾಣದಲ್ಲಿ ಹೋಗುವುದಕ್ಕೆ ಸಾಧ್ಯವಾಯಿತು. ಆದರೆ ಆ ಹಿಂದೆ ಆರಂಭದಲ್ಲಿ ಯಾವಾಗಲೂ ಖಾಸಗೀ ಶಿಕ್ಷಣ ಸಂಸ್ಥೆಗಳು ಪ್ರಾರಂಭ ಮಾಡಿದರೆ, from day one, ಪ್ರಾರಂಭವಾದ ದಿನದಿಂದ ಅಲ್ಲಿನ ಬೋಧಕ ಮತ್ತು ಬೋಧಕೇತರರಿಗೆ ಸರ್ಕಾರ ವೇತನ ಕೊಡುವಂತಹ ಪದ್ಧತಿ, ಒಂದು ಪರಂಪರೆ ಇತ್ತು. ಆ ವೇತನ ಪದ್ಧತಿ ಪರಂಪರೆಯಲ್ಲಿ ಧ್ವಂಸಗೊಳಿಸಿದಾಗ ದಿವಂಗತ ಕೆ.ವಿ. ಶಂಕರಗೌಡರವರು ಶಿಕ್ಷಣ ಸಚಿವರಾಗಿದ್ದಾಗ, ಅವರಿಗೆ ಚೆಕ್ ಮೂಲಕ ವೇತನ ಕೊಡುವಂತಹ ಒಂದು ಪರಿಪಾಠಕ್ಕೆ ಬಂತು. ಏಕೆಂದರೆ ಆಡಳಿತ ಮಂಡಳಿಯವರು ತಮಗಾಗುವಷ್ಟು ಹಣವನ್ನು ಇರಿಸಿಕೊಂಡು, ಆಮೇಲೆ ನೌಕರರಿಗೆ, ಶಿಕ್ಷಕರಿಗೆ ವೇತನ ಕೊಡುತ್ತಾರೆಂಬ ದೂರುಗಳು ಬಂದ ಮೇಲೆ ಒಂದು ದೊಡ್ಡ ಕ್ರಾಂತಿಯನ್ನು ದಿವಂಗತ ಕೆ.ವಿ. ಶಂಕರಗೌಡರವರು ಶಿಕ್ಷಣ ಸಚಿವರಾಗಿದ್ದಾಗ ಮಾಡಿದ್ದರು. ಹಾಗಾಗಿ ಅವೊತ್ತಿನಿಂದ ಎಲ್ಲಾ ಶಿಕ್ಷಕರಿಗೆ ಮತ್ತು ಶಿಕ್ಷಕೇತರರಿಗೆ ಚೆಕ್ ಮೂಲಕ ವೇತನ ಆಗುವಂಥ ಒಂದು ಪರಂಪರೆ ಪದ್ಧತಿ ಇದೆ. ಪ್ರಾರಂಭವಾದ ದಿನದಿಂದಲೇ ಅನುದಾನ ಕೊಡುವಂತಹ ಒಂದು ಪದ್ಧತಿ ನಮ್ಮ ರಾಜ್ಯದಲ್ಲತ್ತು. ಆಮೇಲೆ ಅದು 1970-1980 ರ ದಶಕದಲ್ಲಿ ಈ ಅನುದಾನ ಕೊಡುವುದು ಸ್ವಲ್ಪ ಕಷ್ಟವಾಗುತ್ತದೆ, ನಾವು ಒಂದು ವರ್ಷ ಬಿಟ್ಟುಕೊಡುತ್ತೇವೆ ಎಂದರು. ಸ್ವಲ್ಪ ದಿನಗಳಾದ ನಂತರ ಎರಡು ವರ್ಷ ಎಂದರು. ಅನಂತರ ಮೂರು ವರ್ಷ ಎಂದರು. ಹಾಗೇ ಐದು ವರ್ಷ ಎಂದರು. ಆಮೇಲೆ ಒಂದು ದಿನ ಅನುದಾನ ಕೊಡುವುದೇ ನಿಲ್ಲಿಸಿಬಿಟ್ಟರು. ತಾವು ಮತ್ತೆ ಶಿಕ್ಷಣ ಸಚಿವರಾದಾಗ, ಸಮ್ಮಿಶ್ರ ಸರ್ಕಾರದಲ್ಲಿ ಮಾನ್ಯ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಮತ್ತು ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಉಪ ಮುಖ್ಯಮಂತ್ರಿಯಾದಾಗ ಅನುದಾನ ಕೊಡುವಂತಹ ಪ್ರಕ್ರಿಯೆಗೆ ಮರುಚಾಲನೆ ಕೊಟ್ಟರು. ಅದು 1985 ರಿಂದ 1995ರವರೆಗೆ ತಮಗೆ ಎರಡು ವರ್ಷ ಕಡಿಮೆ ಇತ್ತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಐವತ್ತು ಕೋಟಿ ರೂಪಾಯಿ ಹಿಡಿಗಂಟನ್ನು ಇಟ್ಟಿದ್ದೀರಿ. ಮಾನ್ಯ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಿಕ್ಷಣ ಸಚಿವರಾಗಿದ್ದಂತಹ ಸಂದರ್ಭದಲ್ಲಿ ಅದನ್ನು 1995ರವರೆಗೂ ವಿಸ್ತರಿಸಿದರು. ಇಷ್ಟೆಲ್ಲಾ ಮಾಹಿತಿಯನ್ನು ಏಕೆ ಹೇಳುತ್ತಿದ್ದೇನೆಂದರೆ, ಒಂದು ಕಾಲಕ್ಕೆ ಖಾಸಗೀ ಶಾಲಾ-ಕಾಲೇಜುಗಳು ಆರಂಭವಾದ ದಿನದಿಂದಲೇ, ಅನುದಾನ ಕೊಡುವಂತಹ ಒಂದು ಪದ್ಧತಿ ನಮ್ಮಲ್ಲಿ ಇತ್ತು. ಕಟ್ಟಡ ಮತ್ತು ಮೂಲ ಸೌಕರ್ಯಗಳನ್ನು ಕೊಡುವಂತಹ ಎಲ್ಲಾ ಜವಾಬ್ದಾರಿಯನ್ನು ಖಾಸಗೀ ಆಡಳಿತ ಮಂಡಳಿಗಳು ಮಾಡಿಕೊಳ್ಳುತ್ತಿದ್ದವು. ಆದರೆ ಇವತ್ತು ಮೂರು ಬಗೆಯ ಶಿಕ್ಷಣ ಸಂಸ್ಥೆಗಳು ನಮ್ಮಲ್ಲಿವೆ. ಮೊದಲನೆಯದು ಸರ್ಕಾರಿ, ಅನುದಾನಿತ, ಅನುದಾನ ರಹಿತ. ಅನುದಾನ ರಹಿತ ಬಿಡಿ, ಈಗ C.B.S.E., I.C.S.E., syllabus ಬಂದ ಮೇಲೆ ಬಹಳಷ್ಟು ಶಾಲೆಗಳು ಅನುದಾನ ಬೇಡ ಎನ್ನುತ್ತಾರೆ. ಅವರು ಅನುದಾನವನ್ನು ಕೇಳುವುದಕ್ಕೆ ಬರುವುದಿಲ್ಲ: ಅನುದಾನಕ್ಕೆ ಒಳಪಟ್ಟರೆ, ಎಲ್ಲ ಸರ್ಕಾರ ಮೂಗುದಾರ ಹಾಕಿ ಹತೋಟಿಗೆ ತರುತ್ತದೆ ಎಂದು ಹೇಳಿ, ಅವರು ನಮಗೆ ಯಾವುದೇ ಅನುದಾನ ಬೇಡ ಎನ್ನುತ್ತಾರೆ. ಆದರೆ ಬಹುಪಾಲು ಕನ್ನಡ ಮಾಧ್ಯಮದ ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳ ಪರಿಸ್ಥಿತಿ ಇವತ್ತು ಹೇಳಲಸದಕವಾಗಿದೆ. ಜಾಗ, ಕಟ್ಟಡ, infrastructure ಎಲ್ಲವೂ ಅವರದು. ಜೊತೆಗೆ 5-10 ವರ್ಷಗಳ ಕಾಲ ಶಿಕ್ಷಕರಿಗೆ ಅವರೇ ಸಂಬಳ ಕೊಟ್ಟು, ಪಾಠ ಮಾಡಿಸಿಕೊಂಡು ಬರುತ್ತಾರೆ. ತಾವು ಅನುದಾನ ಕೊಟ್ಟಿದ್ದಿಲ್ಲ ಯಾವುದೋ ಒಂದು ದಿನ ನೀವು ವೇತನವನ್ನು ಅನುದಾನಕ್ಕೆ ಒಳಪಡಿಸುತ್ತೀರಿ. ಆದರೆ ಸಮಸ್ಯೆ ಏನಾಗಿದೆ ಎಂದರೆ, ಅನುದಾನಕ್ಕೆ ನೀವು ಕೊಟ್ಟಂತಹ ಅವಧಿಗೆ ಸರಿಪಡಿಸಿದ್ದು ಸರಿ.

(ಮುಂದು)

(524) 22-03-2022 1.10 ಟಿಸಿಹೆಚ್-ಎಂಡಿ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಐ.ಶ್ರೀಕಂಠೇಗೌಡ (ಮುಂದು):-

ಆದರೆ ಅವರು ಸೇವೆಗೆ ಸೇರಿರುತ್ತಾರೆ. ಆದರೆ ಅವರು ಸೇವೆಗೆ ಸೇರಿದ ದಿನಾಂಕವನ್ನು ಸರ್ಕಾರ ಒಪ್ಪುತ್ತಿಲ್ಲ. ಅದನ್ನು ನೀವು ಕಲ್ಪಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಆದರೆ ಇದು ನನಗೆ ಅರ್ಥವಾಗುತ್ತಿಲ್ಲ. ಒಬ್ಬ ಶಿಕ್ಷಕರು ಕೆಲಸಕ್ಕೆ ಸೇರಿ, ತನ್ನ ಶಿಕ್ಷಕ ವೃತ್ತಿಯನ್ನು ಪ್ರಾರಂಭ ಮಾಡಿರುತ್ತಾನೆ. ಆದರೆ ಅವನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶಿಕ್ಷಕ ವೃತ್ತಿಯನ್ನು ಪ್ರಾರಂಭ ಮಾಡಿದ ದಿನವನ್ನೇ ನಾವು ಲೆಕ್ಕಕ್ಕೆ ತೆಗೆದುಕೊಳ್ಳಬಾರದಂತೆ. ಅನುದಾನಕ್ಕೆ ಒಳಪಟ್ಟಂಥ ದಿನವನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳಬೇಕಂತೆ. ಅವನ ಸುಮಾರು 4 ರಿಂದ 10 ವರ್ಷಗಳ ಸೇವೆಯನ್ನು ಬಿಟ್ಟುಬಿಡಬೇಕಂತೆ. ಅವನು ಸೇವೆಗೆ ಸೇರಿದ ದಿನಾಂಕ ಮತ್ತು ಅನುದಾನಕ್ಕೆ ಒಳಪಟ್ಟಂಥ ದಿನಾಂಕದ ನಡುವಿನ ಅಧಿಯನ್ನು ‘ಕಾಲ್ಪನಿಕ ಅವಧಿ’ ಎಂದು ಕರೆಯುತ್ತಾರೆ. ನಾನು ಯಾರು ಈ ಕಾಲ್ಪನಿಕ ಎನ್ನುವವರನ್ನು ಹುಡುಕುತ್ತಿದ್ದೇನೆ. ನಾವು ಅದನ್ನು ಕಲ್ಪಿಸಿಕೊಳ್ಳುವುದು ಹೇಗೆ? ಅವನು ಆ ದಿನಾಂಕದಂದು ಸೇವೆಗೆ ಸೇರಿದ್ದು ಸತ್ಯ. ಅವನು ಶಾಲೆಯಲ್ಲಿ ಮಕ್ಕಳಿಗೆ ಸುಮಾರು 4 ರಿಂದ 10 ವರ್ಷಗಳ ಕಾಲ ಪಾಠ ಮಾಡಿರುವುದು ಸತ್ಯ. ಅವನು ಅನುದಾನಕ್ಕೆ ಒಳಪಟ್ಟ ದಿನಾಂಕದ ಹಿಂದಿನ ಅವಧಿಯನ್ನು ಕಲ್ಪಿಸಿಕೊಳ್ಳಬೇಕಂತೆ. ಅವರು ಕೊಟ್ಟಂಥ ಮೂರು ಕಾಸಿಗೆ, ಆರು ಕಾಸಿಗೆ ಪಾಠ ಮಾಡಿದ್ದು ತಪ್ಪೇ?

ಸಭಾಪತಿಯವರು:- ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರೇ, ಇನ್ನೂ ಮಾತನಾಡತಕ್ಕಂಥವರು ಬಹಳ ಮಂದಿ ಇದ್ದಾರೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಇದು ಅತ್ಯಂತ ಮಹತ್ವದ ಜ್ವಲಂತ ವಿಚಾರ. ಮತ್ತೆ ಈ ಸಮಸ್ಯೆಯ ತೀವ್ರತೆ ಸರ್ಕಾರಕ್ಕೆ ಅರ್ಥವಾಗಬೇಕಲ್ಲವೇ?

ಸಭಾಪತಿಯವರು:- ಹೌದು, ಈಗ ಎಲ್ಲರೂ ಮಾತನಾಡಬೇಕಲ್ಲವೇ?

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಅದಕ್ಕೆ ನಾನು foundation, ಈ ಪೀಠಿಕೆ ಹಾಕುತ್ತಿರುವುದು. Day one ರಿಂದಲೇ ಅನುದಾನವನ್ನು ಕೊಡುತ್ತಿತ್ತು. ಆದರೆ ಈಗ day one ರಿಂದ service ಒಪ್ಪುವುದಕ್ಕೂ ಕಷ್ಟಪಡುತ್ತಿದ್ದೀರಿ ಎನ್ನುವುದು ನನ್ನ ಪ್ರಶ್ನೆ. ಹಾಗಾಗಿ, ಇದರ ಬಗ್ಗೆ ಅರ್ಥವಾಗಲಿ ಎಂದು ನಾನು ಈ ಪೀಠಿಕೆಯನ್ನು ಹಾಕುತ್ತಿದ್ದೇನೆ. ಮಾನ್ಯ ಸಭಾಪತಿಯವರೇ, ಮಾನ್ಯ ಶಿಕ್ಷಣ ಸಚಿವರೇ, ಒಂದು ಕಾಲದಲ್ಲಿ ಈ ಪರಿಸ್ಥಿತಿ ಇದ್ದುದು, ಈಗ ಎಲ್ಲಿಗೆ ಹೋಗಿದೆ? ಈಗ ಅನುದಾನ ಕೊಡತಕ್ಕಂಥ ಪ್ರಕ್ರಿಯೆಯಿಲ್ಲ. . . ಈಗ ನಾನು ವಿಷಯಕ್ಕೆ ಬಂದುಬಿಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ನಾನೂ ಕೂಡ ಅದನ್ನೇ ಹೇಳುತ್ತಿದ್ದೇನೆ. ಈ ಪೀಠಿಕೆ ಎಲ್ಲರಿಗೂ ಗೊತ್ತಿದೆ. ಈಗ ಏನು ಮಾಡಬೇಕು ಹೇಳ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಶಿಕ್ಷಣ ಸಚಿವರು technical hand ಆಗಿರುವುದರಿಂದ ಪರಿಸ್ಥಿತಿ ಅವರಿಗೆ ಪೂರ್ತಿ ಗೊತ್ತಿರಲಿಲ್ಲ. ಹಾಗಾಗಿ, ನಾನು ನಾಲ್ಕು ಮಾತುಗಳಲ್ಲಿ ಅರ್ಥವಾಗುವಂತೆ ಹೇಳಿದ್ದೇನೆ. ಆದರೆ ಮಾನ್ಯ ಸಚಿವರೇ, ನಮ್ಮ ಸಮಸ್ಯೆ ಏನೆಂದರೆ, ಈಗ ಅವರು convince ಆಗಲೇಬೇಕು. ಅವರೇಕೆ convince ಆಗಬೇಕೆಂದರೆ, ಒಂದು ಸಮಸ್ಯೆ ಎದುರಾಯಿತು. ನಾನು ಕೂಡ Aided Institution employee ಇದ್ದವನು. ನಮ್ಮದೆಲ್ಲಾ ಸೇವೆಯನ್ನು ಸರ್ಕಾರ ಒಪ್ಪಿಕೊಂಡಿದೆ. ಆದರೆ ನಮಗೆ ಕೊಡತಕ್ಕಂಥ grant-in-aid ತೊಂದರೆಯಾಯಿತು. ಆದರೆ ಯಾವಾಗ ನಾವು ಸೇವೆಗೆ ಸೇರಿದವೋ ಆಗಿನಿಂದ ನಮಗೆ ಫಿಟ್‌ಮೆಂಟ್ ಕೊಟ್ಟಿದ್ದಾರೆ. ಸರ್ವಿಸ್ ಲೆಕ್ಕ ಹಾಕಿದ್ದಾರೆ. ಆದರೆ ಅನುದಾನ ಕೊಟ್ಟ ದಿನಾಂಕದಿಂದ ಮಾತ್ರ ಲೆಕ್ಕ ಹಾಕಿದ್ದಾರೆ. ಆಮೇಲೆ ಸುಮಾರು 1980ನೇ ಸಾಲಿನ ನಂತರ ಏನಾಯಿತೆಂದರೆ, ಸರ್ಕಾರ ನೀವು ಸೇವೆಗೆ ಸೇರಿದ ದಿನಾಂಕವನ್ನು ನಾವು ಒಪ್ಪುವುದಿಲ್ಲ, ಅನುದಾನಕ್ಕೆ ಒಳಪಟ್ಟ ದಿನಾಂಕದಿಂದ ನಿಮ್ಮ ವೇತನವನ್ನು ಮರು ನಿಗದಿ ಮಾಡುತ್ತೇವೆಂದು ಹೇಳಿದರು. ಆಗ ಈ ಸಮಸ್ಯೆ ಶುರು ಆಯಿತು. ಸರ್ಕಾರದಿಂದ ಪರಿಹಾರ ಸಿಕ್ಕಲಿಲ್ಲ. ನಮ್ಮ ಶಿಕ್ಷಕರು ಹೈಕೋರ್ಟ್‌ಗೆ ಹೋದರು. ಆಗ ಅವರು ಎಲ್ಲಾದರೂ ಉಂಟೆ, ಸರ್ಕಾರ ಆ ಶಿಕ್ಷಕರು ಸೇವೆಗೆ ಸೇರಿದ ದಿನಾಂಕವನ್ನು ಒಪ್ಪಿಕೊಳ್ಳಬೇಕೆಂದು ಆದೇಶ ಕೊಟ್ಟಿದೆ. ಅದಾದ ನಂತರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಈ ವಿಷಯದ ಮೇಲೆ ಅಪೀಲು ಹೋಯಿತು. ಸುಪ್ರೀಂ ಕೋರ್ಟ್ ಕೂಡ ಸರ್ಕಾರಕ್ಕೆ ಉತ್ತರಿಸಿ ಹಾಕಿತು. No, it is not good. ಒಬ್ಬ ಶಿಕ್ಷಕ ಸೇವೆಗೆ ಸೇರಿದ ದಿನಾಂಕವನ್ನು ಒಪ್ಪಿಕೊಳ್ಳಬೇಕು. ನಿಮಗೆ ಯಾವಾಗ ಅನುಕೂಲವಾಗುತ್ತದೋ ಆಗ ಮಾತ್ರ ಅನುದಾನಕ್ಕೆ ಒಳಪಡಿಸಿದ್ದೀರಿ, ಇದು ಆಗಬಾರದೆಂದು ಸುಪ್ರೀಂ ಕೋರ್ಟ್ ತೀರ್ಮಾನ ಕೊಟ್ಟಿದೆ. ಇದರ ಮೇಲೆ ಮಾನ್ಯ ಆರ್.ವಿ.ದೇಶಪಾಂಡೆಯವರು ಒಂದು ಕಾಯ್ದೆಯನ್ನು ತಂದಾಗ, ಇಲ್ಲಿ ಅದರ ಬಗ್ಗೆ ಸಾಕಷ್ಟು ಚರ್ಚೆಯಾಯಿತು. ಆಗ ಅವರು ಏನು ಹೇಳಿದರೆಂದರೆ, ನಾವು ಈಗಾಗಲೇ ಇರತಕ್ಕಂಥವರನ್ನೆಲ್ಲಾ notional ಆಗಿ ಸಕ್ರಮಾತಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿಬಡುತ್ತೇವೆ. ಆ ಕಾಲಕ್ಕೆ ನಾವು ಫಿಟ್‌ಮೆಂಟ್ ಕೊಡುತ್ತೇವೆ. ಆದರೆ ನೀವು arrears ನ್ನು ಕೇಳಬೇಡಿ ಎಂದು ಹೇಳಿದ್ದರು. ಆಗ ನಾವೆಲ್ಲಾ alright ಎಂದು ಒಪ್ಪಿಕೊಂಡಿದ್ದೆವು. ಅವರು 290 ರಿಂದ 300 ಕೋಟಿ ಕೊಡಲು ಸಿದ್ಧರಿದ್ದೇವೆಂದು ಹೇಳಿದರು. ಅವೊತ್ತಿನ ದಿವಸ ಅವರು ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಚಿವರಾಗಿದ್ದರು. ಆಮೇಲೆ ಇದು ಬಹಳ ದೊಡ್ಡ ಸಮಸ್ಯೆಯಾದ ನಂತರ ಇದನ್ನು ಹೇಗೆ ಪರಿಹಾರ ಮಾಡಬೇಕು, ಎಷ್ಟು ಹಣ ಖರ್ಚಾಗುತ್ತದೆಂದು ಮಾನ್ಯ ಸಭಾಪತಿಯವರೇ, ತಮ್ಮ ನೇತೃತ್ವದಲ್ಲಿ ದಿನಾಂಕ 25.09.2014ರಂದು ಸರ್ಕಾರ ಒಂದು ಸಮಿತಿಯನ್ನು ರಚನೆ ಮಾಡಿತ್ತು. ಆ ಸಮಿತಿಯು ತನ್ನ ವರದಿಯನ್ನು ದಿನಾಂಕ 17.03.2015 ರಲ್ಲಿ ಕೊಟ್ಟಿತು. ಅದರಲ್ಲಿ ರೂ 385 ಕೋಟಿಗಳು ಅಷ್ಟೇ ಸಾಕು. ಫಿಟ್‌ಮೆಂಟ್ ಇನ್ನೇನು ಇಲ್ಲವೆಂದು ಹೇಳಿದ್ದೀರಿ. ಆದರೆ ಆರ್ಥಿಕ ಇಲಾಖೆಯವರು ಆ ಹಣಕಾಸಿನ ಹೊರೆಯ ಪಟ್ಟಿಯನ್ನು ಕೊಟ್ಟಿದ್ದರಿಂದ ಮತ್ತೆ ಗೊಂದಲ ಶುರು ಆಯಿತು. ಆ ಗೊಂದಲ ಶುರುವಾದ ನಂತರ ಮತ್ತೆ ಎರಡನೆಯ ಬಾರಿಗೆ ಮಾನ್ಯ ಸಭಾಪತಿಯವರೇ, ದಿನಾಂಕ 11.07.2017ರಲ್ಲಿ ತಮ್ಮ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಯಿತು. ತಾವು ದಿನಾಂಕ 24.11.2018ರಲ್ಲಿ ವರದಿಯನ್ನು ಕೊಟ್ಟಿದ್ದೀರಿ. ಆ ವರದಿ ಕೊಡುವ ಮುನ್ನಾ, ಈ ರಾಜ್ಯದ ಸುಮಾರು 10 ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳ ಸಂಘಟನೆಯವರನ್ನು, ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರದ 14 ಪ್ರತಿನಿಧಿಗಳು ಇವರೆಲ್ಲರನ್ನೂ ಕರೆದು ಒಂದು ಚರ್ಚೆ ಮಾಡಿ ಅಂತಿಮವಾಗಿ ಇತ್ಯರ್ಥ ಮಾಡಿದ್ದೀರಿ. ಅದರಲ್ಲಿ ಈ ಕಾಲ್ಪನಿಕ ಅವಧಿಯ ವೇತನದ ಬಾಕಿಯನ್ನು ಕೇಳಬಾರದು. ಅಲ್ಲದ ಆ ದಿನಾಂಕವನ್ನು ಒಪ್ಪಿಕೊಳ್ಳೋಣ. ರೂ.395 ಕೋಟಿಗಳಷ್ಟೇ ಆ ಫಿಟ್ ಮೆಂಟ್‌ಗೆ ಬೇಕಾಗುತ್ತದೆ. ನೀವು arrears ನ್ನು ಕೇಳಬಾರದು. ಆ ಶಿಕ್ಷಕರು ಕೋರ್ಟಿನಲ್ಲಿ ಹಾಕಿರತಕ್ಕಂಥ ಎಲ್ಲಾ ಕೇಸ್‌ಗಳನ್ನು ವಾಪಸ್ಸು ತೆಗೆದುಕೊಳ್ಳಬೇಕೆಂದು ತಾವೇ ನಿರ್ಣಯ ಮಾಡಿ, ಅಂದು ತಾವು ವರದಿಯನ್ನು ಕೊಟ್ಟಿದ್ದೀರಿ. ಆ ವರದಿಯಲ್ಲಿ ಅತ್ಯಂತ ಮಹತ್ವದ ಶಿಫಾರಸ್ಸುಗಳು ಕೇವಲ 6. ಆ ಶಿಫಾರಸ್ಸುಗಳು ಏನೆಂದರೆ, 1) ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನುದಾನಿತ ಸಿಬ್ಬಂದಿಯವರಿಗೆ ಕಾಲ್ಪನಿಕ ವೇತನ ನಿಗದಿಪಡಿಸಿ ವೇತನವನ್ನು ಪುನರ್ ನಿಗದಿಪಡಿಸಿ ವೇತನ ಸೌಲಭ್ಯ, ಪಿಂಚಣಿ, gratuity ಸೌಲಭ್ಯವನ್ನು ನೀಡುವುದು. 2) ಅನುದಾನ ರಹಿತ ಅವಧಿಯನ್ನು ಪರಿಗಣಿಸಿ ಪದೋನ್ನತಿ, time bound and placement ಸೌಲಭ್ಯವನ್ನು ನೀಡುವುದು. 3) ಕಾಲ್ಪನಿಕ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೇತನವನ್ನು ನಿಗದಿಪಡಿಸಿದ ನಂತರ ಯಾವುದೇ ನೌಕರರು ಹಿಂದಿನ ಯಾವುದೇ ಬಾಕಿಯನ್ನು ಕೇಳುವಂತಿಲ್ಲ. ಏಕೆಂದರೆ, ಕಮಿಷಿಯೇ ತಮ್ಮ ಸರ್ಕಾರದ ಪರವಾಗಿ ನಿಂತಿದೆ. 4) ನ್ಯಾಯಾಲಯದಲ್ಲ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೆ ಹೂಡಿರುವವರು ತಮ್ಮ ಪ್ರಕರಣವನ್ನು ವಾಪಸ್ಸು ಪಡೆದಲ್ಲ ಈ ಸೌಲಭ್ಯಕ್ಕೆ ಅರ್ಹರಿರುತ್ತಾರೆಂಬ ಅಂಶವನ್ನು ತಾವು ಸ್ಪಷ್ಟವಾಗಿ ಹೇಳಿದ್ದೀರಿ. ಕೇಸ್ ಹಾಕಿದವರೆಲ್ಲಾ ವಾಪಸ್ಸು ತೆಗೆದುಕೊಳ್ಳಬೇಕು. ಅಂತಹವರಿಗೆ ಸೌಲಭ್ಯಗಳನ್ನು ಕೊಡಬೇಕೆಂದು ಹೇಳಿದ್ದೀರಿ. 5) ಈಗಾಗಲೇ ಈ ಸೌಲಭ್ಯಗಳನ್ನು ಪಡೆಯುತ್ತಿರುವರಿಗೆ ಯಥಾವತ್ತಾಗಿ ಮುಂದುವರಿಸುವುದು. ಹಾಗೆಯೇ ಈ ಸೌಲಭ್ಯಗಳು ಇಲ್ಲದೇ ಇರತಕ್ಕಂಥವರಿಗೆ ಕಡಿತೆ ಮಾಡಬಾರದೆಂದು ಎನ್ನುವಂಥ ಆದೇಶವನ್ನು ತಾವು ಕೊಟ್ಟಿದ್ದೀರಿ.

ಸಭಾಪತಿಯವರು:- ಮಾನ್ಯ ಕೆ.ಟಿ.ಶ್ರೀಕಂಠೇಗೌಡ ರವರೇ ತಾವು ಮಾತನಾಡಿದ್ದು ಸಾಕು. ಡಾ||ವೈ.ಎ.ನಾರಾಯಣಸ್ವಾಮಿಯವರೇ, ತಾವು ಮಾತನಾಡಿ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಈ ಶಿಫಾರಸ್ಸುಗಳನ್ನು ಜಾರಿಗೆ ಕೊಡುವಂತಹ ದಿನೆಯೆಲ್ಲ ನಿರಂತರವಾಗಿ ಭರವಸೆಗಳು ಬರುತ್ತಿತ್ತು. ಸರ್ಕಾರ ಅಪೀಲು ಹೋದಾಗ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಬಿದ್ದುಹೋಯಿತು. ಈಗ ತಾವು ಮಾಡಿರತಕ್ಕಂಥ ಎರಡು ವರದಿಗಳನ್ನು ಕೊಡಲಾಗಿದೆ. ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆ ಇಷ್ಟೆ. 2006ರ ಪೂರ್ವದಲ್ಲ ಇರತಕ್ಕಂಥವರಿಗೆ ಮಾತ್ರ ಅನುದಾನಕ್ಕೆ ಒಳಪಡುತ್ತಾರೆ, ಆ ನಂತರದ ಶಿಕ್ಷಕರು ಬರುವುದಿಲ್ಲ. ಹಾಗಾಗಿ ಅಂದಿನ ಸಚಿವರಾದ ಶ್ರೀ ಆರ್.ವಿ.ದೇಶಪಾಂಡೆಯವರು ರೂ.359 ಕೋಟಿಗಳಿಗೆ ಮಾತು ಕೊಟ್ಟಿದ್ದರು.

ಡಾ||ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯಸಚಿವರು):- ಮಾನ್ಯ ಸಭಾಪತಿಯವರೇ, ಇನ್ನೂ ಹಲವಾರು ಶಾಸಕರು ಮಾತನಾಡಬೇಕು. ಅವರು ಬೇರೆಯವರಿಗೆ ಮಾತನಾಡಲು ಅವಕಾಶ ಮಾಡಿಕೊಡಬೇಕು.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಅದನ್ನು ಅನುಷ್ಠಾನಕ್ಕೆ ತರಬೇಕು. ಈ ಕಾಲ್ಪಾನಿಕ ವೇತನ ಬಡ್ಡಿಗೇ ಶಾಶ್ವತವಾದ ಪರಿಹಾರ ಕೊಡಲು ತಾವು ಒಂದು ನಿರ್ಣಯಕ್ಕೆ ಬರುವುದರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೂಲಕ ಈ ಸಮಸ್ಯೆಗೆ ಒಂದು ತಿಲಾಂಜಲಿ ಹಾಡಬೇಕೆಂದು ನಾನು ನಮಸ್ಕಾರ ಮಾಡಿ ಕೇಳುತ್ತಿದ್ದೇನೆ.

ಡಾ.ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಕಾಲ್ಪನಿಕ ವೇತನ ಬಡ್ಡಿಯ ಬಗ್ಗೆ ಚರ್ಚೆಗೆ ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು. ಮಾನ್ಯ ಶಾಸಕರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡರವರು ಬಹಳ ವೀರಾವೇಶವಾಗಿ ಮಾತನಾಡಿದರು. ಅವರು ಬಹಳ ಗಟ್ಟಿಯಾಗಿ ಎಲ್ಲಾ ವಿಚಾರಗಳನ್ನು ಹೇಳಿದ್ದಾರೆ. ಅದಕ್ಕಾಗಿ ನಾನು ಪದೇ ಪದೇ repeat ಮಾಡುವುದಕ್ಕೆ ಹೋಗುವುದಿಲ್ಲ. ಇದೇ ಸದನದಲ್ಲಿ ಮಾನ್ಯ ಡಿ.ಹೆಚ್.ಶಂಕರಮೂರ್ತಿಯವರು, ಮಾನ್ಯ ದೇಶಪಾಂಡೆ ಹಾಗೂ ಡಿ.ವಿ.ಸದಾನಂದ ಗೌಡರವರು ಇವರೆಲ್ಲರೂ ನಮ್ಮನ್ನೆಲ್ಲಾ ಕರೆದು ಒಂದು ಸಭೆ ಮಾಡಿಸಿ ಒಂದು ಸಮಿತಿ ರಚನೆ ಮಾಡಿ, ಅದರಲ್ಲಿ ತಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡಿ, ಆ ಸಮಿತಿಯಿಂದ ಒಂದು ವರದಿಯನ್ನು ಪಡೆದುಕೊಂಡೆವು. ಈಗ ನಮ್ಮ ಪ್ರಶ್ನೆ ಇರುವುದು ಇಷ್ಟೆ. ತಮ್ಮ ವರದಿಯನ್ನು ಸರ್ಕಾರ ಒಪ್ಪಿಕೊಳ್ಳಬೇಕು. ಕಾಲ್ಪನಿಕ ವೇತನ ಬಡ್ಡಿಯನ್ನು ಕೊಡಬೇಕು ಎನ್ನುವುದು ನಮ್ಮ ಮೂಲಭೂತವಾದ ಪ್ರಶ್ನೆ. ಅದಕ್ಕೆ ಹೇಳುವ ವಿಚಾರಧಾರೆಗಳು ಮತ್ತು presentation skills ಬೇರೆ ಬೇರೆ ಹೇಳುತ್ತೇವೆ. ಅದು ಬೇರೆ ಮಾತು.

ಶ್ರೀ ಜಿ.ಸಿ.ಮಾಧುಸ್ವಾಮಿ (ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು):- ಮಾನ್ಯ ಸಭಾಪತಿಯವರೇ, ಇದರಲ್ಲಿ ಏನೂ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎಂಬುದೇನು ಇಲ್ಲ. ನಮಗೂ ಗೊತ್ತಿದೆ. ಪುಗಸಟ್ಟಿ ಎಲೆಕ್ಷನ್ ಆಗಬೇಕಾದರೆ, ಸರ್ಕಾರದ ಮುಂದೆ ಇನ್ನಾವುದೂ ಇಲ್ಲ.

ಡಾ.ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಹಾಗಾಗಿ, ಈ ಕಾಲ್ಪನಿಕ ವೇತನ ಈ ಒಂದು ಸೇವಾ ಅವಧಿಯನ್ನು ಪರಿಗಣಿಸದೇ ಇರುವುದರಿಂದ, ಇತ್ತೀಚೆಗೆ ನಿವೃತ್ತಿಯಾಗಿ ಹೋಗತಕ್ಕಂಥ ಶಿಕ್ಷಕರುಗಳು ಈ ತಿಂಗಳ ಸಂಬಳ ತೆಗೆದುಕೊಂಡು ಮುಂದಿನ ತಿಂಗಳು ಸಂಬಳ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ಇವತ್ತಿನ ದಿವಸ ಸಾಕಷ್ಟು ಶಿಕ್ಷಕರು ಕಷ್ಟಪಟ್ಟು ಜೀವನ ಮಾಡತಕ್ಕಂಥ ಸ್ಥಿತಿಗೆ ಬಂದಿದ್ದಾರೆ. ಹಾಗಾಗಿ, ಸರ್ಕಾರಕ್ಕೆ ರೂ.355 ಕೋಟಿಗಳು ಹೊರೆಯಾಗುತ್ತದೆಂದು ತಮ್ಮ ವರದಿಯಲ್ಲಿ ತಿಳಿಸಿದ್ದೀರಿ. ನಾನು ಮಾನ್ಯ ಬಿ.ಸಿ.ನಾಗೇಶ್‌ವರರನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಾಗೂ ಮಾನ್ಯ ಸಿ.ಎಸ್.ಅಶ್ವಥನಾರಾಯಣ್ ರವರನ್ನು ಇವರಿಬ್ಬರನ್ನೂ request ಮಾಡುವುದೇನೆಂದರೆ, ಯಾವಾಗಲೂ ನಮ್ಮ ಸರ್ಕಾರದ ಮೇಲೆ ಈ ಶಿಕ್ಷಕರಿಗೆ ವಿಶೇಷವಾದ ಭರವಸೆ ಮತ್ತು ಪ್ರೀತಿ ಇದೆ. ಏಕೆಂದರೆ ನಮ್ಮ ಸರ್ಕಾರ ಜೆ.ಓ.ಸಿ ಶಿಕ್ಷಕರನ್ನು ಕಾಯಂ ಮಾಡಿದೆ. ನಮ್ಮ ಸರ್ಕಾರ ಬೇರೆ ಬೇರೆ ವರ್ಗದ ಶಿಕ್ಷಕರನ್ನು ಕಾಯಂ ಮಾಡಿದೆ. ನಮ್ಮ ಬಿ.ಜೆ.ಪಿ ಸರ್ಕಾರ 5 ಮತ್ತು 6ನೇ ವೇತನ ಆಯೋಗವನ್ನು ಒಂದೇ ಅವಧಿಯಲ್ಲಿ ಕೊಟ್ಟಿದೆ. ಹಾಗಾಗಿ, ಶಿಕ್ಷಕ ಸಮುದಾಯಕ್ಕೆ ನಮ್ಮ ಪಕ್ಷದ ಮೇಲೆ ವಿಶೇಷವಾದ ಗೌರವವಿದೆ. ನಾನು with great respect and humbly request you, ದಯವಿಟ್ಟು ರೂ.350 ಕೋಟಿಗಳನ್ನು ಅನುಷ್ಠಾನಕ್ಕೆ ತರುತ್ತೇವೆಂದು ಇಲ್ಲ ಸರ್ಕಾರ ಮಾತು ಕೊಟ್ಟಿದೆ. ಅದು ಯಾವುದೇ ಸರ್ಕಾರ ಇರಲಿ. ಅವೊತ್ತು ಅಂದಿನ ಸರ್ಕಾರ ಮಾತು ಕೊಟ್ಟಿದೆ. ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರು ಸಭಾಪತಿ ಆಗಿದ್ದಾರೆ. ಅವರ ನೇತೃತ್ವದಲ್ಲಿ ಒಂದು ಸಮಿತಿ ರಚನೆ ಮಾಡಿತ್ತು. ಅವರು ಕೂಲಂಕಷವಾಗಿ ವರದಿ ಕೊಟ್ಟಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಷ್ಟು mislead ಮಾಡಬೇಕಾಗಿತ್ತೋ, ಅಷ್ಟನ್ನೂ ಮಾಡಿದ್ದರು. ವಿಶೇಷವಾಗಿ ಅವರ ಬುದ್ಧಿವಂತಿಕೆ ಉಪಯೋಗಿಸಿ ನಮ್ಮನ್ನೆಲ್ಲಾ ಹಳ್ಳ ಹಿಡಿಸಲು ಪ್ರಯತ್ನ ಮಾಡಿದರು. ಅದನ್ನು ಮೀರಿ ಕಾಲ್ಪನಿಕ ವೇತನಕ್ಕೆ ರೂ.355 ಕೋಟಿಗಳು ಮಾತ್ರ ಖರ್ಚಾಗುತ್ತದೆ ಎಂದು ಒಂದು ವರದಿಯನ್ನು ಕೊಟ್ಟಿದ್ದಾರೆ. ಆದ್ದರಿಂದ ಈ ವರ್ಷ ಸರ್ಕಾರ ಸುಮಾರು ರೂ.2,68,000 ಕೋಟಿಗಳ ಬಜೆಟ್‌ನ್ನು ಕೊಟ್ಟಿದೆ. ಹಾಗಾಗಿ ದಯವಿಟ್ಟು ರೂ.355 ಕೋಟಿಗಳನ್ನು ಘೋಷಣೆ ಮಾಡಿ. ಸರ್ಕಾರ ಹಂತ ಹಂತವಾಗಿ ಕೊಡಿ. ಒಂದೇ ಬಾರಿಗೆ ಕೊಡುವುದು ಬೇಡ. ಏಕೆಂದರೆ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಮತ್ತು ಪಿ.ಯು. ಕಾಲೇಜುಗಳಲ್ಲಿ ಎಲ್ಲಾ ವರ್ಗದವರೂ ಕೂಡ ಇದ್ದಾರೆ. ಸರ್ಕಾರ ನಾವು ಕೊಡುತ್ತೇವೆಂದು ಘೋಷಣೆ ಮಾಡಿ, ಹಂತ ಹಂತವಾಗಿ ಕೊಟ್ಟುಕೊಂಡು ಹೋದರೆ ಒಂದು ವರ್ಷದ ಅವಧಿಯೊಳಗೆ ಅವರಿಗೆಲ್ಲಾ ಕೊಡಬಹುದು. ಆ ಕೆಲಸವನ್ನು ತಾವು ಮಾಡಬೇಕೆಂದು ನಾನು ಮನವಿ ಮಾಡುತ್ತಿದ್ದೇನೆ. ಅದರ ಬಗ್ಗೆ ಇಲ್ಲ ಸುಮಾರು 30 ವರ್ಷಗಳ ಕಾಲ ಚರ್ಚೆಯಾಗಿದೆ. ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ್‌ವರವರು ಬಹಳ ಖುಷಿಯಲ್ಲಿ “ಈ ಪ್ರಶ್ನೆ ನನ್ನಿಂದ ಉದ್ಭವವಾಗಿಲ್ಲ, ಇದು ಬಹಳ ಹಿಂದಿನದ್ದು ಎಂದು ” ಹೇಳುತ್ತಾರೆ. ನಮ್ಮೆಲ್ಲಾ ಪ್ರಶ್ನೆಗೂ ಇದೇ ಉತ್ತರವನ್ನು ಹೇಳುತ್ತಿದ್ದಾರೆ. ಹಾಗಾಗಿ, ದಯವಿಟ್ಟು ಯಾರೋ ಇದನ್ನು ಮಾಡಿರುವಂಥದ್ದನ್ನು ಹಾಗೆಯೇ ಮುಂದುವರಿಸಿಕೊಂಡು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೋಗುವುದು ಬೇಡ. ಇದಕ್ಕೆ ನಿಮ್ಮಿಂದ ಒಂದು ಕಾಯಕಲ್ಪ ಸಿಗಲಿ ಎನ್ನತಕ್ಕಂಥ ಆಶಾಭಾವನೆಯನ್ನು ವ್ಯಕ್ತಪಡಿಸಿ ತಾವು ಈ ಕೆಲಸ ಮಾಡಬೇಕೆಂದು ನಾನು ಮನವಿ ಮಾಡುತ್ತಿದ್ದೇನೆ.

ಶ್ರೀ ಎಸ್.ವಿ.ಸಂಕನೂರ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇಲ್ಲಿಯವರೆಗೆ ಮಾನ್ಯ ಕೆ.ಆ.ಶ್ರೀಕಂಠೇಗೌಡ, ಡಾ||ವೈ.ಎ.ನಾರಾಯಣಸ್ವಾಮಿಯವರು ಹೇಳಿದ ಮಾತುಗಳಿಗೆ ನಾನು ಪೂರಕವಾಗಿ ಒಂದೆರಡು ವಿಚಾರಗಳನ್ನು ವ್ಯಕ್ತಪಡಿಸುವುದಕ್ಕೆ ಬಯಸುತ್ತಿದ್ದೇನೆ.

(ಮುಂದು)

(525)22.3.2022/1.20/ಎಂ.ಎಂ-ಎಂ.ಡಿ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ವಿ. ಸಂಕನೂರ(ಮುಂದು):-

ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಬೇಡಿಕೆ ಏನಿದೆ ಎಂದರೆ, . . .

ಶ್ರೀ ಜೆ.ಸಿ. ಮಾಧುಸ್ವಾಮಿ(ಕಾನೂನು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು):- ಮಾನ್ಯ ಸಭಾಪತಿಯವರೇ, ಒಮ್ಮೆ ಒಬ್ಬ ಗರತಿ ಗಂಡನ ಜೊತೆಗೆ ತಿರುಪತಿಗೆ ಹೋದಳಂತೆ. ಅಲ್ಲಿಗೆ ಹೋಗುವವರೆಲ್ಲರೂ “ಗೋವಿಂದ, ಗೋವಿಂದ . . .” ಎನ್ನುತ್ತಿದ್ದರು. ಇವಳು ಗರತಿ. ಗಂಡನ ಹೆಸರು ಹೇಳುವ ಹಾಗಿಲ್ಲ. ಅದಕ್ಕೆ ನನ್ನದೂ ಅದೇ, “ನನ್ನದೂ ಅದೇ” ಎನ್ನುತ್ತಿದ್ದಳು. ನನ್ನದೂ ಅದೇ ಎಂದರೆ ಏನಮ್ಮಾ ಎಂದರೆ ನನ್ನದೂ ಗೋವಿಂದ ಎನ್ನುತ್ತಿದ್ದಳು. ಹಾಗೆ ಎಷ್ಟು ಹೊತ್ತು ಚರ್ಚೆ ಮಾಡುತ್ತೀರಿ? ಎಲ್ಲರದ್ದೂ ಅದೇ ಅಭಿಪ್ರಾಯ. ಗೋವಿಂದ ಎನ್ನುವವರೇ ಎಲ್ಲಾ ಇರುವಾಗ ಪುನಃ ಅದನ್ನೇ ಕೇಳಿ ನನಗೆ ಏನಾಗಬೇಕು?

ಸಭಾಪತಿಯವರು:- ಅದಕ್ಕೆ ಮಾನ್ಯ ನಾರಾಯಣಸ್ವಾಮಿಯವರು ಕಾನೂನು ಸಚಿವರು ಕೆಳಮನೆಯಲ್ಲಿದ್ದಾರೆ ಬರುವುದಿಲ್ಲ ಎಂದರು, ನೀವು ಬಂದಿರಿ.

ಶ್ರೀ ಎಸ್.ವಿ. ಸಂಕನೂರ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ರಾಜ್ಯದ ಖಾಸಗಿ, ಅನುದಾನಿತ ಶಿಕ್ಷಣ ಸಂಸ್ಥೆಯ ನೌಕರರ ಬೇಡಿಕೆ ಏನಿದೆ ಎಂದರೆ ಅನುದಾನ ರಹಿತ ಅವಧಿಯನ್ನು ಪರಿಗಣಿಸಿ annual increment ಹಾಗೂ ಪಿಂಚಣಿಯನ್ನು ಕೊಡಿ ಎಂಬುದು ಅವರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವಾದ. ರಾಜ್ಯದಲ್ಲ grant-in-aid ಎಂಬುದು ಪ್ರಾರಂಭವಾಯಿತು. ಅವತ್ತಿನಿಂದ ಹಿಡಿದು 2000ನೇ ಇಸವಿಯವರೆಗೆ ಅನುದಾನರಹಿತ ಅವಧಿಯನ್ನು ಪರಿಗಣಿಸಿ annual increment and notional fitment ಅನ್ನು ಮತ್ತು ಪಿಂಚಣಿಯನ್ನೂ ಕೊಟ್ಟಿದ್ದಾರೆ. ಆದರೆ 2000 ಇಸವಿಯ ನಂತರ ಒಂದು ಸರ್ಕಾರದ ಆದೇಶವಾಯಿತು. ಅನುದಾನರಹಿತ ಅವಧಿಯನ್ನು ವಾರ್ಷಿಕ ವೇತನ ಬಡ್ಡಿ ಮತ್ತು ಪಿಂಚಣಿಗೆ ಪರಿಗಣಿಸುವುದಿಲ್ಲ ಎಂದು ಆದೇಶವಾಯಿತು. ಆಗ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಯ ನೌಕರರೆಲ್ಲರೂ ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್‌ಗೆ ಹೋದರು. ಹೈಕೋರ್ಟ್ ಅನುದಾನರಹಿತ ಅವಧಿಯನ್ನು ಪರಿಗಣಿಸಿ ವಾರ್ಷಿಕ ವೇತನ ಬಡ್ಡಿಯನ್ನು ಮತ್ತು ಪಿಂಚಣಿಯನ್ನು ಕೊಡಬೇಕು ಎಂದು ತೀರ್ಪು ಕೊಟ್ಟಿತು. ಆಗ ಸರ್ಕಾರ ಏನು ಮಾಡಿತು ಎಂದರೆ ವಾರ್ಷಿಕ ವೇತನ ಬಡ್ಡಿ ಮತ್ತು ಪೆನ್ಷನ್ ಅನ್ನು ಕೊಡುವುದು ಬೇಡವೆಂದು ಕೋರ್ಟ್ ಆದೇಶದ ವಿರುದ್ಧ ಬಲ್ ಪಾಸ್ ಮಾಡಿದರು. ಆಗ ಮಾನ್ಯ ಆರ್.ವಿ. ದೇಶಪಾಂಡೆಯವರು ಉನ್ನತ ಶಿಕ್ಷಣ ಸಚಿವರಾಗಿದ್ದರು. ಬಲ್ ಪಾಸ್ ಮಾಡಿ ಹೈಕೋರ್ಟ್ ತೀರ್ಪನ್ನು ಅಸಿಂಧು ಮಾಡಿದರು. ಅನಂತರ ನೌಕರರು ಹಾಗೆ ಬಡಲಲ್ಲ, ಆ ಬಲ್ಲನ್ನು ಹೈಕೋರ್ಟ್‌ನಲ್ಲ ಚಾಲೆಂಜ್ ಮಾಡಿದರು. ಆಗ ಹೈಕೋರ್ಟ್ ಬಲ್ ಪಾಸ್ ಮಾಡಿದ್ದು ತಪ್ಪು ಎಂದು ಮತ್ತೆ ಆದೇಶ ಕೊಟ್ಟಿತು. ಈ ಸಂದರ್ಭದಲ್ಲಿ ನಾನು ಸರ್ಕಾರಕ್ಕೆ ಹೇಳುವುದು ಇಷ್ಟೇ. ಅನುದಾನರಹಿತ ಅವಧಿಯನ್ನು ಪರಿಗಣಿಸಿ ವಾರ್ಷಿಕ ವೇತನ ಬಡ್ಡಿ ಮತ್ತು ಪೆನ್ಷನ್ ಕೊಡಬೇಕೆಂದು ಹೈಕೋರ್ಟ್ ಎರಡು ಬಾರಿ ತೀರ್ಪು ಕೊಟ್ಟಿದೆ. ಕೋರ್ಟ್‌ನ ತೀರ್ಪನ್ನು ಗೌರವಿಸಬೇಕು. ಸರ್ಕಾರ ಅದನ್ನು ಪಾಲಿಸಬೇಕು. ಇಲ್ಲದಿದ್ದರೆ ಕೋರ್ಟ್‌ನ ತೀರ್ಪಿಗೆ ಅವಮಾನ ಮಾಡಿದ ಹಾಗಾಗುತ್ತದೆ. ಈ ಸಂದರ್ಭದಲ್ಲಿ ನಾನು ಒಂದು ವಿಷಯವನ್ನು ಸರ್ಕಾರದ ಗಮನಕ್ಕೆ ತರಬಯಸುತ್ತೇನೆ. ಮಾನ್ಯ ಆರ್. ವಿ. ದೇಶಪಾಂಡೆಯವರು ಸಚಿವರಾಗಿದ್ದಾಗ ಬಲ್ ಮಂಡನೆಯಾಯಿತು ಆ ಬಲ್ ಅನ್ನು ಮಂಡನೆ ಮಾಡಿದ ಸಂದರ್ಭದಲ್ಲಿ ಆ ಬಲ್ conditional ಸ್ವೀಕಾರ ಆಗಿದೆ. ಏನು condition ಆಗಿತ್ತು ಎಂದರೆ, ಒಂದು ವೇಳೆ ಅನುದಾನರಹಿತ ಅವಧಿಯನ್ನು ಪರಿಗಣಿಸಿ ವಾರ್ಷಿಕ ವೇತನ ಬಡ್ಡಿ ಮತ್ತು ಪೆನ್ಷನ್ ಅನ್ನು ಕೊಟ್ಟರೆ ಸರ್ಕಾರಕ್ಕೆ ಎಷ್ಟು ಆರ್ಥಿಕ ಹೊರೆ ಬರುತ್ತದೆ ಎಂದರೆ 300 ಕೋಟಿ, 285 ಕೋಟಿ ರೂಪಾಯಿಗಳು ಎಂದು ಹೇಳಿದರು. 285 ರಿಂದ 300 ಕೋಟಿಗೆ ಆರ್ಥಿಕ ಹೊರೆ ಬಂದರೆ ಅಷ್ಟು ವೆಚ್ಚ ಸರ್ಕಾರದ ಮೇಲೆ ಬಿದ್ದರೆ ನಾವು benefit ಕೊಡುತ್ತೇವೆ ಎಂದು conditional ಆಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

bill ಪಾಸಾಗಿದೆ. ನಾನು ಸರ್ಕಾರಕ್ಕೆ ಹೇಳಬಯಸುತ್ತೇನೆ, ಸದನದಲ್ಲ ಏನು ನೀವು 300 ಕೋಟಿಗಳಿಗೆ ಒಪ್ಪಿಕೊಂಡಿದ್ದೀರಿ ಅದನ್ನೇ ನಾವಿವತ್ತು ಹೇಳುತ್ತೇವೆ. ಸದನದಲ್ಲ ಸಚಿವರು ಏನು ಭರವಸೆ ಕೊಟ್ಟಿದ್ದಾರೆ 300 ಕೋಟಿ ರೂಪಾಯಿ ಆರ್ಥಿಕ ಹೊರೆ ಬೀಳುತ್ತದೆ, ಎಲ್ಲಾ ಬೆನಿಫಿಟ್ ಕೊಡುತ್ತೇವೆ ಎಂದು ಹೇಳಿದ್ದಾರೆ ಅದನ್ನು ಒಪ್ಪಿಕೊಳ್ಳಿ. ಅದನ್ನು ಜಾರಿಗೆ ತನ್ನಿ. ಆದರೆ ಇಲ್ಲರುವ ಸಮಸ್ಯೆಯೇನೆಂದರೆ, ಶಿಕ್ಷಣ ಇಲಾಖೆ ಇರಬಹುದು, ಆರ್ಥಿಕ ಇಲಾಖೆ ಇರಬಹುದು ಅವರು ಏನು ಹೇಳುತ್ತಾರೆ ಎಂದರೆ, ಅದು 300 ಕೋಟಿ ಅಲ್ಲ, 5000 ಕೋಟಿ ರೂಪಾಯಿ ಆರ್ಥಿಕ ಹೊರೆ ಬೀಳುತ್ತದೆ ಎಂದು ಹೇಳುತ್ತಾರೆ. ಆಗ 5000 ಕೋಟಿ ಬರುವುದು ಸರಿಯೇ ಅಥವಾ 300 ಕೋಟಿ ಇವೆರಡರಲ್ಲ ಯಾವುದು ಸರಿ ಎನ್ನುವುದಕ್ಕೆ ತಮ್ಮ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆಯಾಯಿತು. ಒಂದಲ್ಲ, ಎರಡು ಸಮಿತಿ ಆಯಿತು. ನೀವು ಎರಡು ವರದಿ ಕೊಟ್ಟಿದ್ದೀರಿ. ಅದು 5000 ಕೋಟಿ ಆಗುವುದಿಲ್ಲ 300 ಕೋಟಿ ಆಗುತ್ತದೆ, ಎರಡನೇ ವರದಿಯಲ್ಲಿ 395 ಕೋಟಿ ಹೊರೆ ಆಗುತ್ತದೆ ಎಂದು ವರದಿ ಕೊಟ್ಟಿದ್ದೀರಿ. ನಾನು ಹೇಳುವುದು ಇಷ್ಟೇ. 5000 ಕೋಟಿ ಏನು ಅಂದಾಜು ಮಾಡಿದ್ದಾರೆ ಅದು ತಪ್ಪೇನಲ್ಲ, ಎರಡನೇ ಬಾರಿ ವರದಿ ಕೊಟ್ಟಾಗ ಆ ಸಮಿತಿಯಲ್ಲಿ ನಾನು ಕೂಡ ಸದಸ್ಯನಾಗಿದ್ದೆ. 395 ಕೋಟಿ ರೂಪಾಯಿಯೂ ಸರಿಯೇ ಇಬ್ಬರದ್ದೂ ಸರಿ ಇದೆ. 5000 ಕೋಟಿ ರೂಪಾಯಿಗಳ ಲೆಕ್ಕ ಮಾಡಬೇಕಾದರೆ ಅವರು ತಪ್ಪು ಮಾಡಿದ್ದಾರೆ. ಇಲ್ಲ ಸರ್ಕಾರದ ತಪ್ಪು ಕಲ್ಪನೆ ಇಲ್ಲ, ಆರ್ಥಿಕ ಇಲಾಖೆಯ ತಪ್ಪು ಕಲ್ಪನೆ ಇದೆ. 5000 ಕೋಟಿ ಲೆಕ್ಕ ಮಾಡಬೇಕಾದರೆ Date of Joining ನಿಂದ; ಇವತ್ತು ಸರ್ಕಾರ ಶಾಲೆ ಪ್ರಾರಂಭವಾದ ಕೂಡಲೇ ಅನುದಾನ ಕೊಡುವುದಿಲ್ಲ. ಐದರಿಂದ ಏಳು ವರ್ಷದ ನಂತರ ಕೊಡುತ್ತಾರೆ. ಕೆಲವು ಸಂಸ್ಥೆಗಳಿಗೆ 10 ವರ್ಷದ ನಂತರ ಕೊಟ್ಟಿದ್ದಾರೆ. ಆರ್ಥಿಕ ಇಲಾಖೆ ಮತ್ತು ಶಿಕ್ಷಣ ಇಲಾಖೆ calculation ಮಾಡಬೇಕಾದರೆ Date of Joining ನಿಂದ ಆ ಶಾಲೆ/ಕಾಲೇಜು ಯಾವಾಗ ಪ್ರಾರಂಭವಾಯಿತು, ಯಾವಾಗ grant-in-aid ಗೆ admit ಆಯಿತು, ಏಳು ವರ್ಷದ ನಂತರವಾದರೆ ಏಳು ವರ್ಷದ ವೇತನ ರೂ. 3,083 ಕೋಟಿ ವೇತನವನ್ನು ಇವರು ತರಿಸುತ್ತಾರೆ. ನೀವು ಕೇಳುವುದೇ ಇಲ್ಲ. ಯಾವಾಗ ಶಾಲೆ ಪ್ರಾರಂಭವಾಯಿತು, ಯಾವಾಗ grant-in-aid ಗೆ admit ಆಯಿತು ಆ ಅವಧಿಯ ವೇತನವನ್ನು ನಾವು ಕೇಳುತ್ತಿಲ್ಲ. ವಾರ್ಷಿಕ ವೇತನ ಬಡ್ಡಿಯನ್ನು notional ಕೊಡಿ ಎಂದು ಕೇಳುತ್ತಿದ್ದೇವೆ. ಆದರೆ ನೀವು ಕೊಟ್ಟಿದ್ದೇವೆ ಎಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಿಳಿದುಕೊಳ್ಳಿ ಎಂದು ಹೇಳುತ್ತಾರೆ. ಇವರೆಲ್ಲಾ ತಪ್ಪು ಲೆಕ್ಕ ಮಾಡಿದರೆ ಹೇಗೆ? 3,000 ಕೋಟಿ ವೇತನವನ್ನು ನಾವು ಕೇಳುವುದಿಲ್ಲ. ಅದನ್ನು ಹಿಡಿದು ಅವರು ಪರಿಹಾರ ಮಾಡುತ್ತಾರೆ. ಎರಡನೆಯದಾಗಿ annual increment ಕೊಟ್ಟರೆ arrears ಕೇಳುತ್ತಾರೆ. ಇವರು ಅದನ್ನು ಕೇಳುವುದಿಲ್ಲ. ನಾವು ಏನನ್ನೂ ಕೇಳುವುದಿಲ್ಲ ಎಂದು ಹೇಳಿದ್ದೇವೆ. ಅದನ್ನೆಲ್ಲಾ ಲೆಕ್ಕ ತೋರಿಸಿ 5,000 ಕೋಟಿ ಲೆಕ್ಕ ಮಾಡುತ್ತಾರೆ. ನಾನು ತಮ್ಮೆಲ್ಲ ಕಳಕಳಯ ವಿನಂತಿ ಮಾಡಿಕೊಳ್ಳುತ್ತೇನೆ, ದಯವಿಟ್ಟು ಇದಕ್ಕೊಂದು ಶಿಕ್ಷಣ ಇಲಾಖೆ, ಆರ್ಥಿಕ ಇಲಾಖೆ ಮತ್ತು ಕಾನೂನು ಇಲಾಖೆಗಳನ್ನೊಳಗೊಂಡ ಕಮಿಟಿ ಮಾಡಿ. ಏಕೆಂದರೆ ಈ ವಿಷಯ ಕೋರ್ಟ್‌ನಲ್ಲಿದೆ.

ಸಭಾಪತಿಯವರು:- ಈಗಾಗಲೇ ಆ ಸಮಿತಿ ಆಗಿದೆ.

ಶ್ರೀ ಎಸ್.ವಿ. ಸಂಕನೂರ:- ಮಾನ್ಯ ಸಭಾಪತಿಯವರೇ, ಈ ವಿಷಯ ಕೋರ್ಟ್‌ನಲ್ಲಿದೆ. ಇದಕ್ಕೆ Three-Men Committee ಮಾಡಿ. ಈ ರಾಜ್ಯದಲ್ಲಿ ಎಷ್ಟು ಅಸೋಸಿಯೇಷನ್ ಇವೆ. ಯಾರ್ಯಾರೂ ಕೋರ್ಟ್‌ಗೆ ಹೋಗಿದ್ದಾರೆ ಅವರನ್ನೆಲ್ಲಾ ಕರೆಸುತ್ತೇವೆ. ನಾವು ಅನುದಾನರಹಿತ ಅವಧಿಯ ವೇತನ ಕೇಳುವುದಿಲ್ಲ, ಯಾವುದೇ arrears ಕೇಳುವುದಿಲ್ಲ ಎಂದು ನಾನು ಬರೆದುಕೊಡುತ್ತೇನೆ. ಕೋರ್ಟ್‌ಗೆ ಬೇಕಾದರೂ ಬರುತ್ತೇವೆ. ಅಸೋಸಿಯೇಷನ್‌ನವರನ್ನೆಲ್ಲಾ ಕರೆಸಿ ಕೋರ್ಟ್‌ಗೆ ಬರೆದುಕೊಡುತ್ತೇವೆ. ನನ್ನ ವಿನಂತಿ ಏನೆಂದರೆ, ಇದು ಕೋರ್ಟ್‌ನಲ್ಲರುವುದರಿಂದ ಇದಕ್ಕೆ compromise decree ಆಗಬೇಕು. ಆಗ ಮಾತ್ರ ಇದಕ್ಕೆ ಪರಿಹಾರ ಸಿಗುತ್ತದೆ. ನನಗೆ ತಿಳಿದ ಕಾನೂನು ಜ್ಞಾನದ ಪ್ರಕಾರ ಹೇಳುತ್ತಿದ್ದೇನೆ. ಇದು 35 ವರ್ಷದ ಸಮಸ್ಯೆಯಾಗಿದೆ. ಇಲ್ಲಿ ಏನಾಗಿದೆ ಎಂದರೆ, ಒಂದು ಕಾಲೇಜಿನಲ್ಲಿ ಒಬ್ಬ ಪ್ರಿನ್ಸಿಪಾಲ್ ನಿವೃತ್ತನಾಗುತ್ತಾನೆ, ಅದೇ ಸಮಯದಲ್ಲಿ ಒಬ್ಬ ಅಟೆಂಡರ್ ನಿವೃತ್ತನಾಗುತ್ತಾನೆ. ಇಬ್ಬರೂ ನಿವೃತ್ತರಾದಾಗ ಯಾರ ಪೆನ್ಷನ್ ಜಾಸ್ತಿ ಇರಬೇಕು? ಪ್ರಿನ್ಸಿಪಾಲ್ ರವರದ್ದು ಜಾಸ್ತಿ ಇರಬೇಕು. ಈ ಸಮಸ್ಯೆ ಸೃಷ್ಟಿಯಾಗಿರುವುದರಿಂದ ಪ್ರಿನ್ಸಿಪಾಲ್ ಮತ್ತು ಅಟೆಂಡರ್ ಇಬ್ಬರಿಗೂ ಒಂದೇ ಪೆನ್ಷನ್ ಸಿಗುತ್ತದೆ. ಏಕೆಂದರೆ, 12 ವರ್ಷದ ನಂತರ ಆ ಕಾಲೇಜಿಗೆ grant-in-aid ಗೆ admit ಆಗಿದೆ. 12 ವರ್ಷದ service ಅನ್ನು ನೀವು consider ಮಾಡುವುದಿಲ್ಲ. ಆದ್ದರಿಂದ ಸರ್ಕಾರವನ್ನು ಒತ್ತಾಯ ಮಾಡುವುದೇನೆಂದರೆ, ದಯವಿಟ್ಟು Three-

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Men Committee ಮಾಡಿ. ನಾವು ಬರುತ್ತೇವೆ. ನಾವೆಲ್ಲರೂ ಬಂದು ನಿಮ್ಮ ಎದುರಿಗೇ ಬೇಕಾದರೂ ಬರೆದುಕೊಡುತ್ತೇವೆ. ಕೋರ್ಟಿಗೆ ಬರಬೇಕೆಂದರೆ, ಕೋರ್ಟಿಗೆ ಬಂದು ಬರೆದುಕೊಡುತ್ತೇವೆ. ಒಟ್ಟಾರೆ ಇದು compromise decree ಆಗಬೇಕಾಗಿದೆ. Three-Men Committee ಮಾಡಬೇಕು. ಇದರಿಂದ ಬಹಳ ವರ್ಷದ ಸಮಸ್ಯೆಯನ್ನು ಬಗೆಹರಿಸಬೇಕು, ಆ ಕಮಿಷಿ ಮಾಡುವುದಕ್ಕೆ ಸರ್ಕಾರ ಮುಂದಾಗಬೇಕು ಎಂದು ಕಳಕಳಯ ಪ್ರಾರ್ಥನೆ ಮಾಡುತ್ತೇನೆ.

ಶ್ರೀ ಎಸ್.ಎಲ್. ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈಗ ಕಾನೂನು ಸಚಿವರು ಹೇಳಿದ ಹಾಗೆ ಅದೇ ಮಾತನ್ನು ಹೇಳುವುದು ಒಳ್ಳೆಯದೆಂದು ಕಾಣುತ್ತದೆ.

ಸಭಾಪತಿಯವರು:- ಹಾಗಾದರೆ ಮಾತನಾಡದೇ ಬಿಟ್ಟು ಬಿಡಿ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಕಮಿಷಿ ಮಾಡಬೇಕಾದರೆ ಸರ್ಕಾರ ವಿಶ್ವಾಸವಿಟ್ಟು ಮಾಡುತ್ತದೆ. ಸುಮ್ಮನೆ ಮಾಡುವುದಿಲ್ಲ. ವರದಿಯನ್ನು ತರಿಸಿಕೊಳ್ಳುವುದಕ್ಕೋಸ್ಕರ ಆ ಕಮಿಷಿ ಮೇಲೆ ಸಂಪೂರ್ಣವಾದ ವಿಶ್ವಾಸವಿಟ್ಟು ಮಾಡಿದ ಮೇಲೆ, ಸಮಿತಿ ವರದಿ ಕೊಟ್ಟ ಮೇಲೆ ಯಥಾವತ್ತಾಗಿ ಅಲ್ಲದಿದ್ದರೂ ವಸ್ತುಸ್ಥಿತಿ ಏನಿದೆ ಎನ್ನುವುದನ್ನು ನೋಡಿ ಸರ್ಕಾರ ಎರಡು ಬಾರಿ ಕಮಿಷಿ ಮಾಡಿ ಎರಡು ನಿಮ್ಮ ಅಧ್ಯಕ್ಷತೆಯಲ್ಲಿ ನಡೆದಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದರೆ ನನಗೊಂದು ಜ್ಞಾಪಕ ಬರುತ್ತಿದೆ. ನಾನು ಇತ್ತೀಚಿನ ದಿನಗಳಲ್ಲಿ ಚಲನಚಿತ್ರವನ್ನು ನೋಡುವುದಿಲ್ಲ, ಹೋಗಿಯೂ ಇಲ್ಲ. ಥಿಯೇಟರ್‌ಗಳಿಗೆ ಹೋದಾಗ ‘ಈ ಚಿತ್ರದಲ್ಲಿ ಬರುವ ಸನ್ನಿವೇಶಗಳು ಕೇವಲ ಕಾಲ್ಪನಿಕ’ ಎಂದು ಹಾಕುತ್ತಾರೆ. ಈ ವರದಿಯಲ್ಲಿ ಕೊಟ್ಟಿರುವ ವಿಚಾರಗಳು ಕೇವಲ ಕಾಲ್ಪನಿಕ ಎಂದು ನಮ್ಮ ಸರ್ಕಾರ ತಿಳಿದುಕೊಂಡಿದೆ ಎಂದು ಭಾವಿಸುತ್ತೇನೆ. ಕಾಲ್ಪನಿಕ ಎಂದು ಹೆಸರು ಕೊಟ್ಟ ಮೇಲೆ ಈ ವರದಿಯಲ್ಲಿ ಬಂದಿರುವ ಎಲ್ಲಾ ಸನ್ನಿವೇಶಗಳು, ಎಲ್ಲಾ ವಿಚಾರಗಳು ಕೇವಲ ಕಾಲ್ಪನಿಕ ಎಂದು ಮಾಡಿ ಮುಗಿಸುವ ಕೆಲಸಕ್ಕೆ ನಮ್ಮ ಸರ್ಕಾರ ತಯಾರಾಗಿ ಕುಳಿತಿದೆ ಎಂದು ಕಾಣುತ್ತದೆ. ಇದರಲ್ಲಿರುವ ವಿಚಾರವಿಷ್ಟೇ they have rendered continuously 35 to 40 years of service without expecting anything, ಕೆಲಸ ಮಾಡಿದ ಸಂದರ್ಭದಲ್ಲಿ ಕೆಲವು ಸಲ ಅನುದಾನಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಒಳಪಡುವುದಕ್ಕಿಂತ ಮುಂಚೆ ಉಚಿತವಾಗಿ ದುಡಿದಿರುವ ನೂರಾರು ಸಂಸ್ಥೆಗಳವೆ, ಕೆಲಸ ಮಾಡಿವೆ. ಅನುದಾನಕ್ಕೆ ಒಳಪಟ್ಟಾಗ ಬಹಳ ಋಷಿಯಿಲ್ಲ ಕೆಲಸ ಮಾಡಿದ್ದಾರೆ. ಅದಾದ ನಂತರ ಈ ರೀತಿಯ ವರದಿ ಕೊಟ್ಟ ಸಂದರ್ಭದಲ್ಲಿ ಇವತ್ತು ನಿವೃತ್ತಿ ಹೊಂದಿ ಬರೀ ಕೈಯಿಲ್ಲ ಮನೆಗೆ ಹೋಗಬೇಕೆಂದರೆ ಇದು ಯಾವ ನ್ಯಾಯ? ನೀವು 5081 ಕೋಟಿ ಎಂದು ನೀವು ಹೇಳುತ್ತೀರಿ, ನೀವು ಲೆಕ್ಕಾಚಾರ ಮಾಡಿ. ಹಾಗಾದರೆ ಈ ಸಮಿತಿ ಇಷ್ಟು ಜನ ಶಾಸಕರು, ಮಾನ್ಯ ಸಭಾಪತಿಯವರಾದ ಬಸವರಾಜ ಹೊರಟ್ಟಿಯವರ ಅಧ್ಯಕ್ಷತೆಯಲ್ಲಿ 2-3 ಬಾರಿ ಮತ್ತು ಮಂತ್ರಿಗಳ ಜೊತೆಗೆ ಮೂರು ಬಾರಿ ಸಭೆ ನಡೆಸಿ ಅದರಲ್ಲಿ ಬಂದಿರುವ ವಿಚಾರಗಳನ್ನು ಈ ವರದಿಯಲ್ಲಿ ಹೇಳದ್ದಾರಲ್ಲವೇ, ಹಾಗಿದ್ದರೆ ಇದೆಲ್ಲಾ ಸುಳ್ಳು? 5081 ಕೋಟಿ ಹಣ ಹೇಗೆ ಬರುತ್ತದೆ ಎಂದು ಹೇಳಿದರು.

ಸಭಾಪತಿಯವರು:- ಮಾನ್ಯ ಭೋಜೇಗೌಡರೇ, ಕಮಿಷನ್ ಬಂದು ಉತ್ತರ ಕೊಟ್ಟವರೂ ಆರ್ಥಿಕ ಇಲಾಖೆಯ ಅದೇ ಅಧಿಕಾರಿಗಳು, ಇಲ್ಲಿ ಉತ್ತರ ಕೊಡುವವರೂ ಅದೇ ಅಧಿಕಾರಿಗಳು. ಹಾಗೂ ವರದಿ ಕೊಡುವವರೂ ಅವರೇ ಆಗಿದ್ದಾರೆ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, hidden agenda ಏನು?

ಸಭಾಪತಿಯವರು:- ಇದು contradictory ಇದೆ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಇದರ ಮೇಲೆ ಇಷ್ಟು ಜನ ಸದಸ್ಯರುಗಳು ಮತ್ತು ಹಿರಿಯರ ಅಧ್ಯಕ್ಷತೆಯಲ್ಲಿ ಕಮಿಷನ್ ಮಾಡಿ ವರದಿಯನ್ನು ಕೊಟ್ಟಾಗ 2-3 ಬಾರಿ ಆ ವಿಚಾರಗಳು ಬಂದಿವೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(526) 22-03-2022 KH/AK 1-30

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಎಲ್.ಭೋಜೇಗೌಡ (ಮುಂದು):-

351 ಕೋಟಿ ರೂಪಾಯಿಗಳು ಎಂದು ಒಂದು ಬಾರಿ ಹೇಳಿದ್ದಾರೆ. ನಂತರ 8 ಕೋಟಿ ರೂಪಾಯಿಗಳನ್ನು ಹೆಚ್ಚು ಮಾಡಿ, ಒಟ್ಟಾರೆಯಾಗಿ 359 ಕೋಟಿ ರೂಪಾಯಿಗಳೆಂದು ಅಂತಿಮವಾಗಿ ಬಂದಿದೆ. ತಾವು ಒಂದು ಕೆಲಸ ಮಾಡಿ. ಆ 359 ಕೋಟಿ ರೂಪಾಯಿಗಳನ್ನು ತಾವು ಒಟ್ಟಾಗಿ ಕೊಡಬೇಕಾಗಿರುವುದೇನು ಇಲ್ಲ. ಒಂದು ಕಡೆ 359 ಕೋಟಿ ರೂಪಾಯಿಗಳನ್ನು ತೆಗೆದಿಡಿ. ಅವರು ಹೇಗಾದರೂ ಹಂಚಿಕೊಳ್ಳುತ್ತಾರೆ. ತಮಗೆ ಹಂಚುವುದಕ್ಕೆ ಸಹಾಯ ಮಾಡುತ್ತಾರೆ. ಮಾನ್ಯ ಎಸ್.ವಿ.ಸಂಕನೂರವರು ಹೇಳಿದ ಹಾಗೆ ಯಾರ್ಯಾರೂ ಕೇಸ್ ಹಾಕಿದ್ದಾರೆ, ಎಲ್ಲರನ್ನೂ ಕರೆಸಿ, ಕೂರಿಸಿ, ಮಾತನಾಡಿ, ಇಲ್ಲ 359 ಕೋಟಿ ರೂಪಾಯಿಗಳನ್ನು ಕೊಟ್ಟಿದ್ದಾರೆ, ಸರ್ಕಾರದ ವತಿಯಿಂದ ಬ್ಯಾಂಕ್‌ನಲ್ಲಿ ಇಟ್ಟಿದ್ದಾರೆ. ಅದನ್ನು ಹೇಗೆ ಹಂಚಬೇಕೆಂಬ ವಿಚಾರದ ಬಗ್ಗೆ ಮತ್ತೊಂದು ಸಮಿತಿ ರಚನೆ ಮಾಡಿ, ಅಲ್ಲಿ ಕುಳಿತುಕೊಂಡು ಹಂಚುವುದಕ್ಕೆ ಹೇಳಿ. ನಮಗೆ 5081 ಕೋಟಿ ರೂಪಾಯಿಗಳು ಬೇಡ. ಮುಖ್ಯ ಕಾರ್ಯದರ್ಶಿಯವರ ಹತ್ತಿರ 5081 ಕೋಟಿ ರೂಪಾಯಿಗಳು ಆಗುತ್ತದೆ, ಆದ್ದರಿಂದ, ಇದನ್ನು ಕೊಡುವುದಕ್ಕೆ ಬರುವುದಿಲ್ಲ ಎಂದು ಪತ್ರವನ್ನು ಬರೆಸಿದ್ದಾರೆ. ಹಾಗಾದರೆ, ಸಮಿತಿಯನ್ನು ರಚನೆ ಮಾಡಬೇಕಾದರೆ ಇದನ್ನು ಸುಮ್ಮನೆ ತಳ್ಳಬೇಕೆಂದು ಮತ್ತು ಕಾಲಹರಣ ಮಾಡಬೇಕೆಂದು ಮಾಡಿರುವಂತಹ ವಿಚಾರ ಎಂದು ನಾನು ಭಾವಿಸಬೇಕಾಗುತ್ತದೆ. ದಯಮಾಡಿ, ಈ ಸಮಿತಿಗೆ ಗೌರವ ಇಲ್ಲವೇ? ಇದೇ ರೀತಿ ಅನೇಕ ಸಮಿತಿಗಳನ್ನು ಮಾಡಿದಂತಹ ಸಂದರ್ಭದಲ್ಲ ಮತ್ತು ಕುಮಾರ್ ನಾಯಕ್ ರವರ ವರದಿಯನ್ನು ಸಲ್ಲಿಸಿದಂತಹ ಸಂದರ್ಭದಲ್ಲ . . .

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ಅವರು ಈ ವರದಿಯನ್ನು ಒಪ್ಪಿಕೊಂಡಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವರು ಈ ವರದಿಯನ್ನು ಒಪ್ಪಿಕೊಂಡ ಮೇಲೆ ಏನಾದರೊಂದು ಮಾಡಬೇಕಲ್ಲವೇ? ಮಾನ್ಯ ಸಚಿವರೇ, ತಾವು ಈ ವರದಿಯನ್ನು ಒಪ್ಪಿಕೊಂಡ ಮೇಲೆ ತಾವು ಕುಳಿತುಕೊಂಡು via media, 5081 ಕೋಟಿ ರೂಪಾಯಿಗಳು ಸರಿಯೇ? 359 ಕೋಟಿ ರೂಪಾಯಿಗಳು ಸರಿಯೇ ಎಂದು ನೋಡಿ. ಮಾನ್ಯ ಸಭಾಪತಿಯವರೇ, ತಾವು ಹಿಂದೆ ಇದ್ದ ಸರ್ಕಾರದಲ್ಲ “ತಾವು ಒಂದು ಕೆಲಸ ಮಾಡಿ, ನಮಗೆ ಏನು ಬೇಡ. 359 ಕೋಟಿ ರೂಪಾಯಿಗಳನ್ನು ಒಂದು ಕಡೆ ತೋರಿಸಿಬಿಡಿ. ನಾವು ಹೇಗೋ ಹಂಚುತ್ತೇವೆ” ಎಂದು ಹೇಳಿದ್ದೀರಿ. ದಯಮಾಡಿ, ಇವರ ಅಧಿಕಾರಿಗಳ ನೇತೃತ್ವದಲ್ಲ ಕುಳಿತುಕೊಂಡು ಸಮಿತಿ ಮಾಡಿ, ಅದರ ವರದಿ ಬರಲ ಎಂದು ಹೇಳಿದವರು ಅದೇ ಅಧಿಕಾರಿಗಳು. ಈ ವಿಚಾರವನ್ನು ತಿಳಿಸಿರುವಂತಹದ್ದು ಕೂಡ ಅದೇ ಅಧಿಕಾರಿಗಳು. ದಯಮಾಡಿ, ನಾವು ಅಷ್ಟೊಂದು ಬುದ್ಧಿವಂತರು ಅಲ್ಲ. ಮಾನ್ಯ ಮಂತ್ರಿಗಳು humanitarian ground ಮೇಲೆ ಬರುತ್ತಾರೆ. ಇದರ ಜೊತೆಗೆ there are so many court orders. ನ್ಯಾಯಾಲಯ ಆದೇಶವನ್ನು ಹೊರಡಿಸಿ, ಸುಮ್ಮನೆ ಕೊಡಲಲ್ಲ. ನ್ಯಾಯಾಲಯ ಆದೇಶ ಕೊಡಬೇಕಾದರೆ, ಇದನ್ನೆಲ್ಲಾ ಗಮನಿಸಿಯೇ ಕೊಟ್ಟಿರುವಂತಹದ್ದಾಗಿದೆ. As such, the government should respect/honour the court verdict. ಇದರ ಜೊತೆಗೆ 5081 ಕೋಟಿ ರೂಪಾಯಿಗಳಿಗೆ ನಾವು ಯಾರು stick on ಆಗುವುದಿಲ್ಲ ಎಂದು ಖಂಡಿತವಾಗಿ ಹೇಳಿದ್ದಾರೆ. ತಾವು ಎಷ್ಟೇ ಬಾರಿ ಮಾತನಾಡಿದರೂ 359 ಕೋಟಿ ರೂಪಾಯಿಗಳೆಂದೇ ಮಾತನಾಡುತ್ತಾರೆ. ಅವರನ್ನು ನ್ಯಾಯಾಲಯಕ್ಕೆ ಕರೆಯಿಸಿ 359 ಕೋಟಿ ರೂಪಾಯಿಗಳನ್ನು ಯಾವ ರೀತಿ ಹಂಚಬೇಕೆಂಬ ವಿಚಾರವನ್ನು ಸಮಿತಿಗೆ ವಾಪಸ್ಸು ಬಿಡಿ. ಇದಕ್ಕೆ ಇನ್ನೊಂದು ಸಮಿತಿಯನ್ನು ಮಾಡಿ. ಇದನ್ನು ಮುಗಿಸಿಕೊಡಬೇಕು. Humanitarian ground ನಿಂದ ದಯಮಾಡಿ, ಅವರ ಮುಂದಿನ ಜೀವನ ಸುಲಭವಾಗಿ ನೆಮ್ಮದಿಯಿಂದ ಮುಗಿಸುವುದಕ್ಕೆ ಅವಕಾಶ ಕೊಡಬೇಕೆಂದು ಸರ್ಕಾರವನ್ನು ಮಾನ್ಯ ಸಭಾಪತಿಯವರ ಮೂಲಕ ಒತ್ತಾಯ ಮಾಡುತ್ತೇನೆ.

ಶ್ರೀ ಶಶೀಲ್ ಜಿ ನಮೋಶಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಸೇವೆಗೆ ಸೇರಿದ ದಿನಾಂಕದಿಂದ ಕೊಡಬೇಕಾದ ಬೆನಿಫಿಟ್ ಅನ್ನು ಕೊಟ್ಟಿಲ್ಲ. ಇವತ್ತು ನಾವು notional ಎಂದು ಏನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೇಳುತ್ತೇವೆ, ಆ ವಿಷಯದ ಬಗ್ಗೆ ಸದನದಲ್ಲ ಸಾಕಷ್ಟು ಬಾರಿ ಚರ್ಚೆಯಾಗಿದೆ. ಬಹುಶಃ ಈ ವಿಚಾರದ ಬಗ್ಗೆ ಆಳವಾಗಿ ತಿಳಿದುಕೊಂಡಿರುವಂತಹ ಜ್ಞಾನಿಗಳು ಯಾರು ಇಲ್ಲ. ಆ ಕಾರಣಕ್ಕಾಗಿ ಇವರು ಎರಡು ಬಾರಿ ವರದಿಯನ್ನು ಕೊಟ್ಟಿದ್ದಾರೆ. ಮೊದಲನೆಯ ಬಾರಿ 284 ಕೋಟಿ ರೂಪಾಯಿಗಳ ವರದಿಯನ್ನು ಕೊಟ್ಟಿದ್ದು, ಇದು ಹೆಚ್ಚು-ಕಡಿಮೆ ಇದೆ ಎಂದು ನಾನು ಹೇಳಿದಾಗ, ಅದೇ ರೀತಿ ಆ ಅಧಿಕಾರಿಗಳು ಹೇಳಿದ್ದಾರೆ. ಎರಡನೆಯ ಬಾರಿ 359 ಕೋಟಿ ರೂಪಾಯಿಗಳಿಗೆ ವರದಿ ಕೊಟ್ಟಿದ್ದರು. ಈಗ ಪ್ರಶ್ನೆ ಏನಿದೆಯೆಂದರೆ, ನಂತರ ಇದು ಜಾಸ್ತಿಯಾಗಬಹುದು ಎಂದು ಎಲ್ಲರೂ ಕೇಳುತ್ತಾರೆ ಎಂದು ಈ ವಿಷಯ ಬರುವುದಿಲ್ಲ.

ಸಭಾಪತಿಯವರು:- ಮಾನ್ಯ ಶಶೀಲ್ ಜಿ.ನಮೋಶಿಯವರೇ, ಇದರಲ್ಲಿ 6 ತಿಂಗಳು difference ಆಯಿತು. ಮತ್ತೆ 6 ತಿಂಗಳನೊಳಗೆ ಇದೇ ಅಷ್ಟೇ ಅನ್ನು ಕೊಟ್ಟಿದ್ದಾರೆ. ಅಲ್ಲ ಲೆಕ್ಕ ತಪ್ಪಿತು.

ಶ್ರೀ ಶಶೀಲ್ ಜಿ.ನಮೋಶಿ:- ಮಾನ್ಯ ಸಭಾಪತಿಯವರೇ, ತದನಂತರ ಇದನ್ನು ಕೊಡಬೇಕಾದ ವಿಷಯ ಏಕೆ ಬರುವುದಿಲ್ಲವೆಂದರೆ, ಈಗಾಗಲೇ ಇವರು ಬಿಲ್ ಅನ್ನು ಪಾಸ್ ಮಾಡಿಕೊಂಡಿದ್ದರು. ಇದು ಮುಂದಿನವರಿಗೆ ಅನ್ವಯವಾಗುವುದಿಲ್ಲ ಎನ್ನುವುದು ಸತ್ಯ. ಮಾನ್ಯ ಎಸ್.ಎಲ್. ಭೋಜೇಗೌಡರವರು ಒಂದು ಮಾತನ್ನು ಹೇಳಿದರು. ಇದು ನನಗೆ ನೆನಪಿದೆ. ಒಂದು ದಿವಸ ಗುಲ್ಬರ್ಗಾಕ್ಕೆ ಎಲ್ಲಾ ಅಧಿಕಾರಿಗಳು ಬಂದಿದ್ದರು. ನಾನು ಭೇಟಿಯಾಗುವುದಕ್ಕೆ ಹೋದಾಗ ಏಕೆ ಗುಲ್ಬರ್ಗಾಕ್ಕೆ ಅಧಿಕಾರಿಗಳು ಬಂದಿದ್ದಾರೆ ಎಂದು ಕೇಳಿದಾಗ, ಈಗ notional increment case ಇದೆ, ಅದನ್ನು ಅಟೆಂಡ್ ಮಾಡಿ, ದುಡ್ಡು ಕೂಡ ಕೊಟ್ಟು ಬಂದಿದ್ದಾರೆ. ಅಲ್ಲಿಯೇ commit ಮಾಡಿದ್ದಾರೆ. The amount has been paid. ಇದನ್ನು ಸುಮ್ಮನೆ ಕೊಡುವುದಿಲ್ಲ. ಇದು 2-3 ನ್ಯಾಯಾಲಯದಲ್ಲ notional increment ಹೆಚ್ಚು-ಕಡಿಮೆ ಸುಮಾರು 20 ಲಕ್ಷ ರೂಪಾಯಿಗಳನ್ನು ಒಬ್ಬ ವ್ಯಕ್ತಿಗೆ ಕೊಟ್ಟು ಬಂದಿದ್ದಾರೆ ಎನ್ನುವುದು ನನಗೆ ಚೆನ್ನಾಗಿ ನೆನಪಿದೆ. Yes, I am right. ಇದನ್ನು ತಡೆಹಿಡಿಯಬಹುದಾಗಿತ್ತು ಎಂದರೆ, ಇದನ್ನು ಕೊಡುವಂತಹದ್ದು ಇರಲಿಲ್ಲವೆಂದರೆ, they would have appealed. But when they have given, it

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

means, there is something and there is some truth in it. ದಯವಿಟ್ಟು, ಆ ಕಾರಣಕ್ಕಾಗಿ ಪದೇ ಪದೇ ಹೇಳಿದ್ದರು. 359 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಕೇಳುವಂತಹ ಪ್ರಶ್ನೆ ಬರುವುದಿಲ್ಲ. ಅದಕ್ಕೆ ದಯವಿಟ್ಟು, humanitarian consideration ಇದರಲ್ಲಿ ಬರಬೇಕು. ಸೇವೆಗೆ ಸೇರಿದ್ದಾರೆ. ಅವರಿಂದ ಬಹಳಷ್ಟು ಬೆನಿಫಿಟ್ಸ್ ತಪ್ಪಿಹೋಗಿದೆ. ದಯವಿಟ್ಟು, ಇದನ್ನು ಗಣನೆಗೆ ತೆಗೆದುಕೊಂಡು ಮಾಡಬೇಕು. ಇದರ ಬಗ್ಗೆ ಮಾನ್ಯ ಸದಸ್ಯರೆಲ್ಲರೂ ಒಂದು ಬಾರಿ ಅಲ್ಲ, ಹತ್ತಾರು ಬಾರಿ ಚರ್ಚೆ ಮಾಡಿದ್ದಾರೆ ಎಂದು ನನಗೆ ಅನಿಸುತ್ತದೆ. ದಯವಿಟ್ಟು, ಇದಕ್ಕೆ ಕೊನೆ ಹಾಡಬೇಕು. ಇದಕ್ಕೆ ಹಣವನ್ನು ಕೊಡಿಸುವ ರೀತಿಯಲ್ಲಿ ಮಾಡಬೇಕು. ಮಾನ್ಯ ಸಚಿವರೇ, ತಾವು ಇದನ್ನು ಕೊಟ್ಟರೆ, ಎಲ್ಲರೂ ತಮ್ಮ ಫೋಟೋ ಹಾಕಿ ಪೂಜೆ ಮಾಡುತ್ತಾರೆ. ಆ ಮಟ್ಟಕ್ಕೆ ಅವರು ನೊಂದಿದ್ದಾರೆ. ಈ ಸಮಸ್ಯೆಯನ್ನು ತಾವು ಬಗೆಹರಿಸುತ್ತೀರಿ ಎನ್ನುವಂತಹ ವಿಶ್ವಾಸ ನಮಗೆ ಇದೆ. ಧನ್ಯವಾದಗಳು.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಭಾಷಣ ಮಾಡುವುದಕ್ಕಿಂತ ಮೊದಲು ತಮ್ಮಲ್ಲಿ ಒಂದು ಮನವಿ ಮಾಡುತ್ತೇನೆ. ನೆನ್ನೆಯ ದಿವಸ ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಅಸೆಂಬ್ಲಿನಲ್ಲಿ ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರದವರು ಅನುಮತಿ ಕೊಡಬಾರದೆಂದು ಒಂದು resolution ಪಾಸ್ ಮಾಡಿದ್ದಾರೆ. ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ಮನವಿ ಮಾಡುತ್ತೇನೆ: ನಾವು ಸಹ ಒಂದು resolution ಅನ್ನು ಪಾಸ್ ಮಾಡಿ, ಏನೇ ಆದರೂ ಸಹ D.P.R (Detailed Project Report) ನಲ್ಲಿ ಏನಿದೆ, ಅದನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕೆಂದು ನಾವು ಸಹ ಒಂದು resolution pass ಮಾಡಬೇಕೆಂದು ತಮ್ಮ ಮೂಲಕ ಮನವಿ ಮಾಡುತ್ತೇನೆ. ಇದನ್ನು ಸರ್ಕಾರದವರು ಮಾಡಲಿ, ನಾವಾದರೂ ಮಾಡುತ್ತೇವೆ ಅಥವಾ ಯಾರಾದರೂ ಮಾಡಲಿ, ಭಾರತೀಯ ಜನತಾ ಪಕ್ಷದವರಾದರೂ ಮಾಡಲಿ ಎಂದು ಹೇಳುತ್ತೇನೆ. ಇದನ್ನು ಸರ್ವಾನುಮತದಿಂದ ಮಾಡುವಂತಹದ್ದು ಒಳ್ಳೆಯದು.

ಶ್ರೀ ಕೆ.ಐ.ಶ್ರೀಕಂಠೇಗೌಡ (ಪದವಿಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದಕ್ಕೆ ಒಂದು ನಿರ್ಣಯ ಮಾಡಬಹುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಸದಸ್ಯರುಗಳೇ ಒಂದು ನಿಮಿಷ. ನನಗೆ ಸ್ವಲ್ಪ ಸಮಯ ಕೊಡಿ. ಇದು Advocate General Committee ಮುಂದೆ ಇದ್ದು, ಅಲ್ಲಂದ ಮಾಹಿತಿಯನ್ನು ತರಿಸುತ್ತೇನೆ. ಏಕೆಂದರೆ ಅದು sub judge ಆಗಬಾರದು. ತರಿಸಿದ ನಂತರ ನೋಡಿ ಮಧ್ಯಾಹ್ನದ ಮೇಲೆ ಮಾಡೋಣ. ಏಕೆಂದರೆ, ಮಾಹಿತಿ ತಪ್ಪಾಗಬಾರದು. ತಾವು ಹೇಳಿರುವ ವಿಷಯ ಬಹಳ ಮಹತ್ವದ್ದಾಗಿದ್ದು, ಇದರ ಮಾಹಿತಿಯನ್ನು ತರಿಸಿ ಮಧ್ಯಾಹ್ನದ ಮೇಲೆ ಹೇಳುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಧನ್ಯವಾದಗಳು.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಉತ್ತರವನ್ನು ಹೇಳಿ. ಈಗ ಮಾನ್ಯ ಸದಸ್ಯರುಗಳೆಲ್ಲಾ ಮಾತನಾಡಿದರಲ್ಲವೇ? ಅದಕ್ಕೆಲ್ಲಾ ಒಂದೇ ವಾಕ್ಯದಲ್ಲಿ ಉತ್ತರವನ್ನು ಹೇಳಿ.

ಶ್ರೀ ಬಿ.ಸಿ.ನಾಗೇಶ್ (ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರು, ಮಾನ್ಯ ಎಸ್.ವಿ.ಸಂಕನೂರರವರು, ಮಾನ್ಯ ಎಸ್.ಎಲ್.ಭೋಜೇಗೌಡರವರು ಮತ್ತು ಇನ್ನು ಅನೇಕ ಮಾನ್ಯ ಸದಸ್ಯರುಗಳು ಮಾತನಾಡಿದ್ದಾರೆ. ತಾವು ಇದರ ಬಗ್ಗೆ 3 ವರ್ಷಗಳಿಂದ ಸಾಕಷ್ಟು ಸಭೆಗಳನ್ನು ಮಾಡಿ ವರದಿಯನ್ನು ಕೊಟ್ಟಿದ್ದೀರಿ. 2014ನೇ ಸಾಲಿನಲ್ಲಿ ಮಾನ್ಯ ದೇಶಪಾಂಡೆಯವರು ಇದಕ್ಕೆ ಸರ್ಕಾರಿ ಆದೇಶವನ್ನು ಮಾಡಿರುವುದು ತಮ್ಮೆಲ್ಲರಿಗೂ ಗೊತ್ತಿದೆ. ನಂತರ ಇದು ನ್ಯಾಯಾಲಯಕ್ಕೆ ಹೋಗಿತ್ತು. ನ್ಯಾಯಾಲಯದಲ್ಲಿ ಇದರ ಮೇಲೆ ತಡೆಯಾಜ್ಞೆ ಇರುವುದರಿಂದ, ಆ ತಡೆಯಾಜ್ಞೆ vacate ಆಗಿ ಸರ್ಕಾರ ಒಂದು ನಿರ್ಣಯ ಕೊಟ್ಟ ಮೇಲೆ, ನಾವು ಕುಳಿತುಕೊಂಡು ಸರ್ಕಾರದಿಂದ ಯೋಚನೆ ಮಾಡಿ, ಮಾನವೀಯತೆಯ ಆಧಾರದ ಮೇಲೆ ಒಂದಿಷ್ಟು ಒಳ್ಳೆಯ ಕೆಲಸ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇವೆ.

ಸಭಾಪತಿಯವರು:- ಮಾನ್ಯ ಸಚಿವರೇ, ಇದನ್ನು ಕೂಡಲೇ ತೆಗೆದುಕೊಂಡು ಬನ್ನಿ.

ಶ್ರೀ ಎಸ್.ವಿ.ಸಂಕನೂರ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ಮಾನ್ಯ ಎಸ್.ವಿ.ಸಂಕನೂರರವರೇ ಒಂದು ನಿಮಿಷ ಇರಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ಸಿ.ಎನ್.ಅಶ್ವಥ ನಾರಾಯಣ (ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರು):- ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲಿ ಈಗಾಗಲೇ ನಮ್ಮ ಗೌರವಾನ್ವಿತ ಸದಸ್ಯರುಗಳೆಲ್ಲಾ ತಮ್ಮ ಬೇಡಿಕೆಗಳನ್ನು ಮತ್ತು ಸಲಹೆಗಳನ್ನು ಮಂಡಿಸಿದ್ದಾರೆ. ಈ ವಿಚಾರದಲ್ಲಿ ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಸರ್ಕಾರದ ಉತ್ತರವನ್ನು ಹೇಳಿದ್ದಾರೆ. ಇವತ್ತು ನಾವು ಈ ತೀರ್ಪಿನ ವಿಚಾರದಲ್ಲಿ ಅಪೀಲು ಹೋಗಿದ್ದೇವೆ. ಆ ಅಪೀಲಿನ ತೀರ್ಮಾನವನ್ನು ನಿರೀಕ್ಷಿಸುತ್ತಿದ್ದೇವೆ. ಆ ಆಧಾರದ ಮೇಲೆ ಸರ್ಕಾರದಲ್ಲಿ ಕ್ರಮ ವಹಿಸುವಂತಹದ್ದು ಆಗುತ್ತದೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, notional increment ಬಗ್ಗೆ ಯಾರು ಈಗ ನ್ಯಾಯಾಲಯಕ್ಕೆ ಅಪೀಲು ಹೋಗಿಲ್ಲ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ಈಗಾಗಲೇ ಅದರ ಬಗ್ಗೆ ತೀರ್ಮಾನವಾಗಿದೆ. ತಾವು “ಅನಂತರ” ಎಂದು ಏನು ಕಾಯ್ದೆ ಮಾಡಿಕೊಂಡಿದ್ದೀರಿ, ಅದರ ಮೇಲೆ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದು, ಅದು ಸಹ ಅಲ್ಲಿ ಬಿದ್ದುಹೋಗಿದೆ. Notional increment set right ಮಾಡುವುದಕ್ಕೆ ನಮ್ಮ ಪರವಾಗಿ ತೀರ್ಮಾನ ಇದೆ.

ಡಾ|| ಸಿ.ಎನ್.ಅಶ್ವಥ ನಾರಾಯಣ:- ಮಾನ್ಯ ಸಭಾಪತಿಯವರೇ, ಈಗ status quo ಇದೆ ಮತ್ತು ಇವತ್ತು ತೀರ್ಪಿನ ಮೇಲೆ ಅಪೀಲು ಹೋಗಿದ್ದೇವೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಚಿವರೇ, ಇದಕ್ಕೆ ಅಪೀಲು ಹೋಗಿಲ್ಲ. ಈ ಸದನದ ಮೂಲಕ ತಪ್ಪು ಮಾಹಿತಿ ಹೋಗಬಾರದು.

ಡಾ|| ಸಿ.ಎನ್.ಅಶ್ವಥ ನಾರಾಯಣ:- ಮಾನ್ಯ ಸಭಾಪತಿಯವರೇ, ಈ ತೀರ್ಪಿನ . . .

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ದಯಮಾಡಿ, ಹೈಕೋರ್ಟ್‌ಗೆ ಕೆಲವರು individual ಆಗಿ ಹೋದಂತಹ ಸಂದರ್ಭದಲ್ಲಿ ಅವರು ತೆಗೆದುಕೊಂಡಿದ್ದು, ಅವರಿಗೆ ದುಡ್ಡು ಕೊಟ್ಟಿದ್ದಾರೆ. ಮಾನ್ಯ ಶಶೀಲ್ ಜಿ.ನಮೋಶಿ ಯವರು ಹೇಳಿದ್ದು ಸರಿ ಇದೆ. ಇಲ್ಲಯೂ ಕೂಡ ಕೊಟ್ಟಿದ್ದಾರೆ. ಬೇಕಿದ್ದರೆ ನಾವು ಅದರ ಮಾಹಿತಿಯನ್ನು ತಂದುಕೊಡುತ್ತೇವೆ. ಇಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇರುವಂತಹವರೆಲ್ಲರಿಗೂ ಅನ್ವಯವಾಗಿದ್ದು, ಇವರಿಗೂ ಅನ್ವಯವಾಗಬೇಕಲ್ಲವೇ? ಅಲ್ಲ ಬೇಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದಕ್ಕೋಸ್ಕರ ದುಡ್ಡು ಕೊಟ್ಟಿರುವುದು ಅಕ್ಷಮ್ಯವಲ್ಲವೇ? ಇದು ಅಧಿಕಾರಿಗಳಿಗೆ ಗೊತ್ತಿಲ್ಲವೇ? ಇಷ್ಟು ಬರುತ್ತದೆ, ಇಷ್ಟು ಬರುವುದಿಲ್ಲ ಎಂದು ಫೈಟ್ ಮಾಡಬೇಕಾಗಿತ್ತು. ಅವರು ನನಗೆ ಕೊಟ್ಟಿದ್ದಾರೆ. ನಾನು ತೆಗೆದುಕೊಂಡಿದ್ದೇನೆ. I am enjoying. ಸ್ವಲ್ಪ ಜನರು enjoy ಮಾಡುತ್ತಾರೆ. ಅದೇ ರೀತಿ ಇವರಿಗೂ ಅನ್ವಯವಾಗಬೇಕೆನ್ನುವ ವಿಚಾರವಾಗಿದ್ದು, ಇದನ್ನು ದಯಮಾಡಿ ಮಾಡಬೇಕು.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, . . .

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರೇ, ಒಂದು ನಿಮಿಷ.

ಸಭಾಪತಿಯವರು:- ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರೇ, ಅವರು ಹೇಳುವುದನ್ನು ಕೇಳಿ.

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಸಭಾಪತಿಯವರೇ, ರಿಟ್ ಅಪೀಲನ ತೀರ್ಪು ಕಾಯುವುದು ಬೇಡ. ಇದಕ್ಕೆ Compromise Decree ಆಗಬೇಕು. Compromise Decree ಆದರೆ ಇದು ಮುಕ್ತಾಯವಾಗುತ್ತದೆ. ಅಲ್ಲವರೆಗೂ ಮುಕ್ತಾಯವಾಗುವುದಿಲ್ಲ. ಇದಕ್ಕೆ Compromise Decree ಹೇಗೆ ಮಾಡಬೇಕೆಂಬ ಬಗ್ಗೆ ಸಮಿತಿ ಮಾಡಿ. ಇದಕ್ಕೆ ನಾವೆಲ್ಲರೂ ಬರೆದುಕೊಡುತ್ತೇವೆ. ಇದನ್ನು ಮಾಡುವುದಕ್ಕೆ ತಮಗೆ ಏನು ತೊಂದರೆ ಇದೆ? 5081 ಕೋಟಿ ರೂಪಾಯಿಗಳಿಗೆ ತೊಂದರೆ ಇದೆ. ತಾವು 359 ಕೋಟಿ ರೂಪಾಯಿಗಳಿಗೆ commit ಮಾಡಿದ್ದೀರಿ. ಇದಕ್ಕೆ ನಾವು ಒಪ್ಪಿಕೊಳ್ಳುತ್ತೇವೆ. Compromise Decree ಮಾಡುವುದಕ್ಕೆ ಏನೇನು ಕಾನೂನು ಮಾಡಬೇಕೆಂಬ ಬಗ್ಗೆ ಸಮಿತಿ ಮಾಡಿ, ನಾವೆಲ್ಲ ಬಂದು ಬರೆದುಕೊಡುತ್ತೇವೆ. ಇದನ್ನು ಬಗೆಹರಿಸುವ ಬಗ್ಗೆ ಸರ್ಕಾರಕ್ಕೆ ಒಂದು ಆಲೋಚನೆ ಬೇಕು. ತೀರ್ಪು ಬರಲಿ, ತೀರ್ಪು ಬಂದ ಮೇಲೆ ವಿಚಾರ ಮಾಡೋಣ ಎನ್ನುವುದು ಸರಿಯಲ್ಲ. ನಾವೆಲ್ಲಾ 359 ಕೋಟಿ ರೂಪಾಯಿಗಳನ್ನು ಒಪ್ಪಿಕೊಳ್ಳುತ್ತೇವೆ. ನಾವೆಲ್ಲಾ ಬರೆದುಕೊಡುತ್ತೇವೆ. ತಾವು ಒಂದು ಸಮಿತಿ ಮಾಡಿ. Compromise Decree ಗೆ ಏನು ಮಾಡಬೇಕೆಂಬ ಬಗ್ಗೆ ಸಮಿತಿ ಮಾಡಿ, ಇಲ್ಲದಿದ್ದರೆ ಈ ಸಮಸ್ಯೆ ಬಗೆಹರಿಯುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಇವರು ಕೊಟ್ಟಿರುವ ವರದಿಯನ್ನು ಒಪ್ಪಿದರೆ, ಸರ್ಕಾರಕ್ಕೆ 3,000 ಕೋಟಿ ರೂಪಾಯಿಗಳು ಉಳಿಯುತ್ತದೆ. ಇವರು individual case ಗಳ ಪ್ರಕಾರ ರಾಜಿ ಮಾಡಿಕೊಳ್ಳದೇ ಹೋದರೆ ಕೇಸ್ ವಾಪಸ್ಸು ತೆಗೆದುಕೊಂಡು ಕ್ಲೈಮ್ ಮಾಡಿ ಎಂದು ಹೇಳಿದ್ದಾರೆ. ಆಗ 3,000 ಕೋಟಿ ರೂಪಾಯಿಗಳು ಉಳಿಯಿತು. ಈಗಾಗಲೇ ಬಹಳ ಜನರಿಗೆ ಈ ಪ್ರಕರಣ ಪರವಾಗಿ positive ಬಂದಿದೆ. ಅವರಿಗೆ with arrears ಕೊಟ್ಟುಬಿಟ್ಟಿದ್ದೀರಿ, ಆ ಅವಧಿಗೆ ಅವರಿಗೆ ಕೊಟ್ಟಿದ್ದೀರಿ.

(ಮುಂದು)

(527)/22-3-2022/1-40/ಎಲ್‌ಎಂ/ಎಕೆ

ಶ್ರೀ ಕೆ.ಟಿ.ಶ್ರೀಕಂಠೇಗೌಡ(ಮುಂದು):-

ಅಷ್ಟು ಜನರಿಗೆ 3000 ಕೋಟಿ ರೂ.ಗಳನ್ನು ಕೊಡಬೇಕಾಗುತ್ತದೆ. ಆದರೆ ವರದಿ ಪ್ರಕಾರ ನೀವು ಹೋದರೆ ಕೇವಲ 359 ಕೋಟಿ ರೂ.ಗಳನ್ನು ಕೊಡಬೇಕಾಗುತ್ತದೆ. ನೀವು 3000 ಕೋಟಿ ರೂ.ಗಳ ಕಡೆಗೆ ಹೋಗುತ್ತಿರಾ ಹೇಳಿ. ಏಕೆ ಮೈಮೇಲೆ ಎಳೆದುಕೊಳ್ಳುತ್ತೀರಿ? This is a committed issue. ಮಾನ್ಯ ಮಾಜಿ ಉನ್ನತ ಶಿಕ್ಷಣ ಸಚಿವರಾಗಿದ್ದ ಆರ್.ವಿ.ದೇಶಪಾಂಡೆಯವರು ತಮ್ಮ ಜಾಗದಲ್ಲದಾಗ, ಹೊರಟ್ಟು ಸಾಹೇಬರೆ ನೀವು ಎಷ್ಟು ಕೊಡಬೇಕು ಎನ್ನುವ ಬಗ್ಗೆ ವರದಿಯನ್ನು ಕೊಡಿ ಎಷ್ಟಾದರೂ ಸರಿ ನಾನು ಕೊಡುತ್ತೇನೆ ಎಂದು ಹೇಳಿದ್ದರು. Arrears ನ್ನು ಕೇಳುವುದು ಬೇಡ ಎಂದು clear ಆಗಿ ಹೇಳಿದ್ದಾರೆ. Arrears ನ್ನು ಕೇಳುವುದಿಲ್ಲ ಎಂದು ಬರೆದುಕೊಟ್ಟರೆ ಮಾತ್ರ ನೀವು ಸಕ್ರಮಾತಿ ಮತ್ತು Fitment ಮಾಡಿ ಕೊಡಬೇಕು.

ಶ್ರೀ ಜಿ.ಸಿ.ಮಾಧುಸ್ವಾಮಿ(ಕಾನೂನು, ಸಂಸದೀಯ ವ್ಯವಹಾರಗಳ ಸಚಿವರು):- ಮಾನ್ಯ ಸಭಾಪತಿಗಳೇ, ಕೋರ್ಟ್‌ನಲ್ಲಿ ಏನು ಆಗಿದೆ, ಏನು ಇದೆ ಎನ್ನುವುದು ನಮಗೆ ಗೊತ್ತಿಲ್ಲ. ಅದೆಲ್ಲವನ್ನೂ ತರಿಸಿಕೊಂಡು ತಮ್ಮ ಹತ್ತಿರ ಚರ್ಚೆ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ಮಾನ್ಯ ಮಂತ್ರಿಗಳು, ತಿರುಪತಿಯ ಹೋಗುವವರು ಗೋವಿಂದಾ ಗೋವಿಂದಾ ಎನ್ನುತ್ತಾರೆ ಎಂದು ಒಂದು ಗಾದೆ ಮಾತನ್ನು ಹೇಳಿದರು. ನಮ್ಮ ಸದಸ್ಯರೆಲ್ಲರೂ ಈ ವಿಷಯದ ಬಗ್ಗೆ ಬಹಳ ಒತ್ತು ಕೊಟ್ಟು ಮಾತನಾಡಿದರು. ಆದರೆ ಮಂತ್ರಿಗಳ ಉತ್ತರ ಹೇಗೆ ಇತ್ತು ಎಂದರೆ, ಬೆಟ್ಟ ಅಗೆದು ಇಲ ಹಿಡಿದ ಹಾಗೆ ಆಯಿತು. ಏನೂ ಬಹಳ ಸಿಗುತ್ತದೆ ಎಂದು ಬೆಟ್ಟ ಅಗೆದರಂತೆ ಆದರೆ ಅಲ್ಲ ಇಲಯು ಸಿಗಲ್ಲ. ಮಂತ್ರಿಗಳ ಉತ್ತರ ಆ ರೀತಿಯಾಗಿತ್ತು. ಹಿಂದಿನ ಸರ್ಕಾರದಲ್ಲಯ ಕೂಡಾ ಈ ಸಮಸ್ಯೆಗೆ ಪರಿಹಾರ ಸಿಗಲ್ಲ. ಆದರೆ ಹಿಂದಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಮಾನ್ಯ ಆರ್.ವಿ.ದೇಶಪಾಂಡೆಯವರು ಕೊಡಲು ಆಗುವುದಿಲ್ಲ ಎಂದು ಕಾಯಿದೆಯನ್ನು ತಂದಾಗ ಒಂದು ಭರವಸೆಯನ್ನು ಕೊಟ್ಟರು. 300 ಕೋಟಿ ರೂ.ಗಳಾಗುವುದಾದರೆ ಸರ್ಕಾರ ಭರಿಸುತ್ತದೆ. 300 ಕೋಟಿ ರೂಪಾಯಿಗಳನ್ನು ಸರ್ಕಾರ ಕೊಡುತ್ತದೆ, ಆದರೆ ತಾವು ಈ ಬಲ್ ಪಾಸ್ ಮಾಡಿಕೊಡಬೇಕು ಎಂದು ಹೇಳಿದರು. ಆಗ ನಾವು ಬಲ್ ಪಾಸ್ ಮಾಡಿ ಕೊಟ್ಟೆವು. ಆದರೆ ಕೋರ್ಟಿನಲ್ಲಿ ಆ ಬಲ್ ಕೂಡಾ ಬದ್ಧ ಹೋಯಿತು. ಯಾರು ಶಿಕ್ಷಕರು ಕೋರ್ಟಿನಲ್ಲಿ ಅರ್ಜಿ ಹಾಕಿಕೊಂಡಿದ್ದರು ಅವರಿಗೆ ಕಾಲ್ಪನಿಕ ವೇತನ ಕೊಡಬೇಕು, ಅನುದಾನರಹಿತ ಅವಧಿಗೆ ಇವರ ಸೇವೆಯನ್ನು ಪರಿಗಣಿಸಬೇಕು, ಇವರಿಗೆ ನಿವೃತ್ತಿ ವೇತನವನ್ನು ಕೊಡಬೇಕು ಎಂದು ಶಿಕ್ಷಕರ ಪರವಾಗಿ ಕೋರ್ಟ್ ಆದೇಶ ಮಾಡಿತ್ತು. ಈ ಆದೇಶದ ವಿಚಾರದಲ್ಲಿ ಸರ್ಕಾರ ಸಾಕಷ್ಟು ಸಾರಿ ಕೋರ್ಟಿಗೆ ಹೋದರು ಸಹ ಒಂದು ಪ್ರಕರಣದಲ್ಲಯ ಸರ್ಕಾರ ಗೆದ್ದಿರುವುದಿಲ್ಲ. ಆಗ ಸರ್ಕಾರ ಮಾನ್ಯ ಸಭಾಪತಿಯವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚನೆ ಮಾಡಿತ್ತು, ಆ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಕೊಟ್ಟಿದೆ. ಆ ವರದಿ ಬಗ್ಗೆ ಕ್ರಮ ತೆಗೆದುಕೊಳ್ಳಲು ಸರ್ಕಾರ ಇದುವರೆಗೂ ಮೀನಾಮೇಷ ಎಣಿಸುತ್ತಿದೆ. ಅವತ್ತು ಸಚಿವರು ಯಾರೇ ಇರಲ ಭರವಸೆ ಕೊಟ್ಟು ಬಲ್ ಪಾಸ್ ಮಾಡಿಸಿಕೊಂಡರು. ಶಾಸಕರ ಸಮಿತಿ ಕೊಟ್ಟಿರುವ ವರದಿಯನ್ನು ಇಲ್ಲಯವರೆಗೆ ಒಪ್ಪಿದೇವೆ ಎಂದು ಅಥವಾ ಒಪ್ಪಿರುವುದಿಲ್ಲ ಎಂದು ಕೂಡಾ ಸರ್ಕಾರ ಹೇಳುತ್ತಿಲ್ಲ. ಯಾವ ಅಧಿಕಾರಿಗಳು ಅಂದು ಸಮಿತಿಗೆ ಮಾಹಿತಿಯನ್ನು ಒದಗಿಸಿದ್ದರು, ಅದೇ ಅಧಿಕಾರಿಗಳು ಇಂದು ಉತ್ತರವನ್ನು ಕೊಡುತ್ತಿದ್ದಾರೆ. ಈಗಾಗಲೇ ಎಷ್ಟು ಶಿಕ್ಷಕರು ನಿವೃತ್ತರಾಗಿದ್ದಾರೆ ಅವರಿಗೆ ಇದುವರೆಗೂ 1 ರೂಪಾಯಿ ಕೂಡಾ ನಿವೃತ್ತಿ ವೇತನ ಸಿಕ್ಕಿರುವುದಿಲ್ಲ. ಖಾಸಗಿ ಶಾಲೆಯಲ್ಲಿ ಕೆಲಸಕ್ಕೆ ಸೇರಿ ಈ ದೇಶವನ್ನು ಕಟ್ಟುವಂತಹ ಉತ್ತಮವಾದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೆಲಸವನ್ನು ಅವತ್ತಿನ ಶಿಕ್ಷಕರು ಮಾಡಿದ್ದಾರೆ. ಇಂದು ಈ ಶಿಕ್ಷಕರು ತಮ್ಮ ಬದುಕನ್ನು ನಡೆಸಲು ಆಗುತ್ತಿಲ್ಲ. ತುಂಬಾ ಸಂಕಷ್ಟದಲ್ಲಿದ್ದಾರೆ. ಇವರಿಗೆ ಯಾವುದೇ health insurance ಇಲ್ಲ, ಮಾಶಾಸನ ಇಲ್ಲ, ಇವರು ಹೇಗೆ ತಮ್ಮ ಕುಟುಂಬವನ್ನು ನಿರ್ವಹಣೆ ಮಾಡಬೇಕು. ಮಾನ್ಯ ಜೆ.ಸಿ.ಮಾಧುಸ್ವಾಮಿಯವರು, ಶಿಕ್ಷಣ ಸಚಿವರು ಈಗಾಗಲೇ ಉತ್ತರವನ್ನು ಹೇಳಿದ್ದಾರೆ. ನಾವೇನು ಈಗಲೇ ಮಾಡಿ ಎಂದು ಕಟ್ಟಿ ಹಾಕುವುದಿಲ್ಲ. ಬಾವಿಗೆ ಇಳಿದು ಧರಣಿ ಮಾಡುವುದಿಲ್ಲ. ಇದು ಹಣಕಾಸಿನ ವಿಚಾರ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲಿ, ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿ ಸಮಾಲೋಚನೆ ಮಾಡಿ. ಯಾವ ಸಮಯದೊಳಗೆ ಈ ಸಮಸ್ಯೆಗೆ ಪರಿಹಾರವನ್ನು ಕೊಡುತ್ತೀರಿ ಎನ್ನುವುದನ್ನು ದಯಮಾಡಿ ನಿರ್ದಿಷ್ಟವಾಗಿ ಹೇಳಬೇಕು ಎಂದು ಕೇಳಿಕೊಳ್ಳುತ್ತೇನೆ. ಏಕೆಂದರೆ ಶಿಕ್ಷಕರಿಗೆ ಇದೊಂದು ಬಹಳ burning problem. ಬಹಳ ತೊಂದರೆಯಲ್ಲಿದ್ದಾರೆ. ಕೆಲವರು ನಿವೃತ್ತರಾಗಿದ್ದಾರೆ. ಆ ದಿನಗಳಲ್ಲಿ 359 ಕೋಟಿ ರೂಪಾಯಿಗಳು ಬೇಕು ಎಂದು ಅಧಿಕಾರಿಗಳು ಅಂದು ವರದಿಯನ್ನು ಕೊಟ್ಟಿದ್ದಾರೆ. ಇವರು ಯಾವುದೇ ಬಾಕಿಯನ್ನು ಕೇಳುವುದಿಲ್ಲ ಎಂದು ಎಲ್ಲಬೇಕಾದರೂ ಹೇಳಲು ತಯಾರಿದ್ದಾರೆ. ನಮ್ಮ ಸಮಿತಿಯ ಮುಂದೆಯೂ ಹೇಳಿದ್ದಾರೆ. ಈಗ ನಿಮ್ಮ ಮುಂದೆಯೂ ಹೇಳುತ್ತಿದ್ದಾರೆ. ಈ ವರ್ಗದವರಿಗೆ ಸಹಾಯ ಮಾಡಬೇಕು, ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಮಾಡಿ, ಮಾನ್ಯ ಸಭಾಪತಿಯವರನ್ನು ಮತ್ತು ನಮ್ಮನ್ನು ಕರೆಯಿರಿ. ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಯಾವಾಗ ಇದಕ್ಕೆ ಅಂತಿಮ ಪರಿಹಾರವನ್ನು ಕೊಡುತ್ತೀರಿ? ಆ ಸಮಯವನ್ನು ಪ್ರಕಟಿಸಬೇಕು ಎಂದು ಬಹಳ ವಿನಯದಿಂದ ದಯಮಾಡಿ ವಿನಂತಿಕೊಳ್ಳುತ್ತೇನೆ. ಒಂದು ಅವಧಿಯನ್ನು ಹೇಳಬಿಡಿ.

ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು):- ಮಾನ್ಯ ಸಭಾಪತಿಗಳೆ, ತಮ್ಮ ಜೊತೆ ಮತ್ತು ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲಿ ಸಮಾಲೋಚನೆ ಮಾಡಿ ಒಂದು ದಿನಾಂಕವನ್ನು ನಿಗದಿಗೊಳಿಸುತ್ತೇನೆ.

ಸಭಾಪತಿಯವರು:- ಮಾನ್ಯ ಕಾನೂನು ಸಚಿವರು ಕೋರ್ಟಿನಿಂದ ಎಲ್ಲಾ ಮಾಹಿತಿಯನ್ನು ತರಿಸಿಕೊಂಡು ನನ್ನ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಮಾನ್ಯ ಸಂಕನೂರರವರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೇಳಿದ ಹಾಗೆ ಇದು ಸರಿಯೇ ತಪ್ಪೇ ಎನ್ನುವುದನ್ನು ಚರ್ಚೆ ಮಾಡಿ ಒಂದು ವರದಿಯನ್ನು ಕೊಡಲು ಅಧಿಕಾರಿಗಳ ಒಂದು ಸಮಿತಿಯನ್ನು ಮಾಡಿ. ಸರಿ ತಪ್ಪು ಎನ್ನುವ ವರದಿಯನ್ನು ಕೊಟ್ಟರೆ ಕ್ಲಿಯರ್ ಆಗಿ ಹೋಗುತ್ತದೆ.

ಶ್ರೀ ಬಿ.ಸಿ.ನಾಗೇಶ್:- ಕೋರ್ಟಿನಿಂದ ಏನು ಮಾಹಿತಿ ಬರುತ್ತದೆ ನೋಡಿ ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತೇವೆ.

ಸಭಾಪತಿಯವರು:- ಕೋರ್ಟ್ ವಿಚಾರ ಬಿಡಿ.

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಸಭಾಪತಿಗಳೆ, 5000 ಕೋಟಿ, ರೂ.ಗಳೇ. 359 ಕೋಟಿ ರೂ.ಗಳೇ ಎನ್ನುವ ಸಮಸ್ಯೆ ಬಗೆಹರಿಯುವುದಿಲ್ಲ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಗಳೆ, ಹಿಂದೆ ತಮ್ಮ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಗಿದ್ದ ಸಮಿತಿಗೆ ಅಧಿಕಾರಿಗಳೇ ಮಾಹಿತಿಯನ್ನು ಒದಗಿಸಿದ್ದಾರೆ. ಈಗ ಮತ್ತೆ ಸಮಿತಿ ಮಾಡುವುದಾದರೆ ದಯಮಾಡಿ....

ಸಭಾಪತಿಯವರು:- ಸಮಿತಿ ಮಾಡಿ ಎಂದು ಹೇಳುತ್ತಿಲ್ಲ, ಅಷ್ಟು ಕೋಟಿ ರೂ.ಗಳು, ಇಷ್ಟು ಕೋಟಿ ರೂ.ಗಳು ಎನ್ನುವುದನ್ನು verify ಮಾಡಲು ಅಧಿಕಾರಿಗಳ ಒಂದು ಸಮಿತಿ ಮಾಡಿ ಎಂದು ಹೇಳುತ್ತಿದ್ದೇನೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಗಳೆ, ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡುವುದಕ್ಕಿಂತ ಪೂರ್ವದಲ್ಲ ತಾವು ಹೇಳಿದಂತೆ ಮಾಡಬೇಕು. ಅದಕ್ಕಿಷ್ಟು ಸಮಯ ಕಳೆಯುವುದು ದಯಮಾಡಿ ಮಾಡಬೇಡಿ. ಬೀಜಿ ಯವರು ಯಾವುದಾದರು ಒಂದು ಕೆಲಸವನ್ನು ಮಾಡಬಾರದು ಎಂದು ಸರ್ಕಾರ ಅಂದುಕೊಂಡಿದ್ದರೆ ಒಂದು ಸಮಿತಿಯನ್ನು ಅಥವಾ ಆಯೋಗವನ್ನು ರಚನೆ ಮಾಡಿಬಿಟ್ಟರೆ ಮುಗಿದು ಹೋಯಿತು ಎಂದು ಹೇಳಿದ್ದಾರೆ. ಈಗ ಈ ರೀತಿ ಪರಿಷ್ಕಿತಿ ಇದೆ. ಅಧಿಕಾರಿಗಳಿಂದ ಏನು ಮಾಹಿತಿ ಬೇಕು ತೆಗೆದುಕೊಳ್ಳಿ. ಆದಷ್ಟು ಬೇಗ ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲಿ ಸಭೆ ಮಾಡಿ ಇದಕ್ಕೊಂದು ಪರಿಹಾರವನ್ನು ಕೊಡಬೇಕೆಂದು ನನ್ನ ವಿನಂತಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಗಳೆ, ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡುತ್ತೇನೆ.

ಸಭಾಪತಿಯವರು:- ಮಾತನಾಡುತ್ತೇನೆ ಎಂದರೆ ಆಗುವುದಿಲ್ಲ. ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲಿ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿ.

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಗಳೆ, ಮಾನ್ಯ ಮುಖ್ಯಮಂತ್ರಿಗಳಿಂದ ಸಮಯವನ್ನು ನಿಗದಿ ಮಾಡಿ, ತಮ್ಮನ್ನು ಆ ಸಭೆಗೆ ಕರೆಯುತ್ತೇನೆ. ಸಭೆಯಲ್ಲಿ ಈ ಎಲ್ಲ ವಿಷಯವನ್ನು ಮಂಡಿಸುತ್ತೇನೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಗಳೆ, ಎಷ್ಟು ಸಮಯದಲ್ಲ ಮಾಡುತ್ತೀರಿ ಎನ್ನವುದನ್ನು ಹೇಳಿ. ಇಲ್ಲಾ ನಮ್ಮ ಸರ್ಕಾರ ಇರುವುದರೊಳಗೆ ಅಂಥಾನಾದರೂ ಹೇಳಿ.

ಶ್ರೀ ಬಿ.ಸಿ.ನಾಗೇಶ್:- ವರದಿ ಕೊಡಲು ಮೂರು ವರ್ಷವಾಗಿದೆ.

ಶ್ರೀ ಮರಿತಿಬ್ಬೇಗೌಡ:- ಹಾಗಾದರೆ ಈ ಸರ್ಕಾರದಲ್ಲ ಆಗುವುದಿಲ್ಲ ಎಂದು ಅರ್ಥವೆ?

ಸಭಾಪತಿಯವರು:- ಆದಷ್ಟು ಬೇಗ ಮಾಡಿಕೊಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇ) ವಿಷಯ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ನಡೆಸುತ್ತಿರುವ ದಾವೆಗಳಿಗೆ ವಕೀಲರನ್ನು ನೇಮಿಸುವ ಪ್ರಕ್ರಿಯೆ ಕುರಿತು.

ಡಾ: ವೈ.ಎ.ನಾರಾಯಣಸ್ವಾಮಿ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ನಡೆಸುತ್ತಿರುವ ದಾವೆಗಳಿಗೆ ವಕೀಲರನ್ನು ನೇಮಿಸುವ ಪ್ರಕ್ರಿಯೆ ಕುರಿತು ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಗಮನವನ್ನು ಸೆಳೆಯಬಯಸುತ್ತೇನೆ. ನಾನು ಈ ವಿಚಾರದಲ್ಲಿ ಹೆಚ್ಚು ಮಾತನಾಡಲು ಹೋಗುವುದಿಲ್ಲ. ಏಕೆಂದರೆ ನಮ್ಮ ಕಾನೂನು ಸಚಿವರು ಬಹಳ ಬುದ್ಧಿವಂತರಿದ್ದಾರೆ. ನನಗೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಾವಿರಾರು ಪ್ರಕರಣಗಳು ಈ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಪೆಂಡಿಂಗ್ ಇವೆ. ಕೇಂದ್ರದಲ್ಲಿಯೂ ಪೆಂಡಿಂಗ್ ಇವೆ. ವಕೀಲರನ್ನು ನೇಮಿಸಬೇಕಾದರೆ ಅರ್ಹತೆಯನ್ನು ನಿಗದಿಪಡಿಸದೆ ಯಾರದೂ ಮುಲಾಜಿಗೆ ಒಳಪಟ್ಟು ವಕೀಲರನ್ನು ಬಿ.ಬಿ.ಎಂ.ಪಿ ಗೆ, ಬಿ.ಡಿ.ಎ ಗೆ ಮತ್ತು ಕೆ.ಐ.ಎ.ಡಿ.ಬಿ ಗೆ ನೇಮಿಸಿ ಸರ್ಕಾರದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಲು ಅಂದರೆ encroach ಮಾಡಿಕೊಳ್ಳಲು ಈ ವಕೀಲರು ಬಿ.ಬಿ.ಎಂ.ಪಿ ಪರವಾಗಿ ಸರಿಯಾಗಿ ವಾದವನ್ನು ಮಂಡನೆ ಮಾಡದೆ ಇರುವುದೇ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಇದರ ಬಗ್ಗೆ ಚರ್ಚೆಯಾಗುತ್ತಿದೆ. ಇವರ ನಿಷ್ಠೆಯತೆಯಿಂದ ಬಿ.ಬಿ.ಎಂ.ಪಿ ಯ ಸುಮಾರು ಆಸ್ತಿಗಳು ಖಾಸಗಿ ವ್ಯಕ್ತಿಗಳ ಪರ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

(ಮುಂದು)

(528)22-03-2022(01-50)bsd-rn

ಡಾ: ವೈ.ಎ. ನಾರಾಯಣಸ್ವಾಮಿ (ಮುಂದು)

ನನಗೆ ಇರುವ ಮಾಹಿತಿ ಪ್ರಕಾರ ಬಿಬಿಎಂಪಿ ಗೆ ಸಂಬಂಧಪಟ್ಟ ಸುಮಾರು ಏಳೆಂಟು ಸಾವಿರ ಪ್ರಕರಣಗಳು ಸಿವಿಲ್ ನ್ಯಾಯಾಲಯದಿಂದ ಸುಪ್ರೀಂಕೋರ್ಟ್‌ವರೆಗೂ ಇದೆ. ಪ್ರಕರಣಗಳಲ್ಲಿ ಮುಕ್ಕಾಲು ಭಾಗ ಖಾಸಗಿ ವ್ಯಕ್ತಿಗಳ ಪರವಾಗಿ ತೀರ್ಪು ಬರುತ್ತಿದೆ. ಸರ್ಕಾರಿ ವಕೀಲರು ಸರ್ಕಾರಿ ಆಸ್ತಿಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂರಕ್ಷಣೆ ಮಾಡುವುದರಲ್ಲಿ ವಿಫಲರಾಗಿದ್ದಾರೆ ಎನ್ನುವ ಸಂದೇಹ ನನಗೆ ಬರುತ್ತಿದೆ. ಅದಕ್ಕಾಗಿ ನೇರವಾಗಿ ಬಿಬಿಎಂಪಿ, ಬಿಡಿಎ ಗಳಿಗೆ ಅಂದರೆ ಇವತ್ತಿನ ಪ್ರಶ್ನೆ ಬಿಬಿಎಂಪಿಗೆ ಇದ್ದು, ಇವುಗಳಿಗೆ ವಕೀಲರನ್ನು ನೇಮಿಸುವುದರಲ್ಲಿ ಸರ್ಕಾರದ ನಿಲುವು ಏನು? ನೇಮಕಾತಿಯಲ್ಲಿ ಸರ್ಕಾರ ತೆಗೆದುಕೊಳ್ಳುತ್ತಿರುವ ಮಾನದಂಡಗಳೇನು? ಅರ್ಹತಾ ವ್ಯವಸ್ಥೆ ಏನು? ಎಲ್ಲಾ ಪರವಾದ ದಾಖಲೆಗಳಿದ್ದರೂ ಸರ್ಕಾರದ ಪರವಾಗಿ ಕೇಸ್ ಸೋತಾಗ ಅವರಿಗೆ ಹಾಕುತ್ತಿರುವ ದಂಡ ಮತ್ತು ಶಿಕ್ಷೆ ಏನಿದೆ? ಇದರ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ಮಾನ್ಯ ಮುಖ್ಯಮಂತ್ರಿಗಳನ್ನು ಪ್ರಶ್ನೆ ಕೇಳಿದ್ದು, ಉತ್ತರವನ್ನು ಬಿಬಿಎಂಪಿ ಅಲೆಕ್ಸ್ ಆಫೀಸರ್ ಮತ್ತು ಕಾನೂನು ಇಲಾಖೆಯ ಅಧಿಕಾರಿಗಳು ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರವನ್ನು ಹೇಳಿಸಿದ್ದಾರೆ. ಉತ್ತರದಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಜಯಶಾಲಿಯಾಗಿರುವ ಬಗ್ಗೆ ಹೇಳಿದ್ದಾರೆ. ಇದು ಬೆಂಗಳೂರಿನಲ್ಲಿ 90% ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಜಯಶಾಲಿಯಾಗಿ ಬಿಬಿಎಂಪಿ ಆಸ್ತಿಗಳನ್ನು ಸಂರಕ್ಷಣೆ ಮಾಡಿದ್ದೇವೆ ಎಂದು ಅಧಿಕಾರಿಗಳು ಉತ್ತರ ಹೇಳಿದ್ದಾರೆ. ಅದು ಪಾಯಿಂಟ್ 9 ಅಥವಾ 90% ಎಂದು ನನಗೆ ಗೊತ್ತಾಗುತ್ತಿಲ್ಲ. ಹಾಗಾಗಿ ಬಹಳ ಗಂಭೀರವಾದ ಪರಿಸ್ಥಿತಿ ಇದಾಗಿದ್ದು, ಇದರ ಬಗ್ಗೆ ಅನೇಕ ಉದಾಹರಣೆಗಳನ್ನು ನಾನು ಕೋಟ್ ಮಾಡಬಲ್ಲೆನು. ಪಾರ್ಕ್‌ಗಳಲ್ಲಿ ಮನೆ ಕಟ್ಟಿರುವ ಬಗ್ಗೆ ಬಿಬಿಎಂಪಿ ವಕೀಲರಿಂದ ಸರಿಯಾದ ವಾದ ಮಂಡನೆ ಆಗದಿರುವುದರಿಂದ ಪಾರ್ಕ್‌ನಲ್ಲಿ ಮನೆ ಕಟ್ಟಿಕೊಂಡಿರುವ ವ್ಯವಸ್ಥೆ ಖಾಸಗಿ ವ್ಯಕ್ತಿಗಳ ಪಾಲಾಗಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ನಾನು ಹೆಬ್ಬಾಳದ ಎಂ.ಎಲ್.ಎ ಆಗಿ ಈ ಬಗ್ಗೆ pursue ಮಾಡಿ, ಹಿಂದೆ ಬಿದ್ದು ಒದ್ದಾಡಿದರೂ ಸರಿಯಾದ ಆಕ್ಷೇಪಣೆ ಫೈಲ್ ಮಾಡದೇ, ಸರಿಯಾಗಿ ಹಿಯರಿಂಗ್‌ಗೆ ಹೋಗದೇ ಆ ಕೇಸ್ ಸೋತು ಇವತ್ತು ಖಾಸಗಿ ವ್ಯಕ್ತಿಗಳು ಪಾರ್ಕ್‌ನಲ್ಲಿ ಕುಳಿತುಕೊಂಡಿದ್ದಾರೆ. ಇದು ಆರ್.ಬಿ.ಐ ಲೇಔಟ್‌ನಲ್ಲಿ ನಡೆದಿದ್ದು, ಇಂತಹ ನೂರಾರು ಪ್ರಕರಣಗಳು ಇವೆ. ಆದ್ದರಿಂದ ಇವತ್ತು ಬೆಂಗಳೂರಿನಲ್ಲಿರುವ ಆಸ್ತಿಯ ಮೌಲ್ಯ ಕೇವಲ ಬಂಗಾರವಲ್ಲದೇ ಡೈಮೆಂಡ್‌ಗಿಂತ ಜಾಸ್ತಿಯಾಗಿದೆ. ಈ ಕಾನ್ಸ್ಟ್ರುಷನ್ ವ್ಯವಸ್ಥೆಯಲ್ಲಿ ವಕೀಲರ ಅಸಮರ್ಥತೆಯಿಂದ, ವಕೀಲರು ಸರಿಯಾದ ವಾದ ಮಂಡಿಸದೇ ಇರುವುದರಿಂದ ಬಿಬಿಎಂಪಿ ಆಸ್ತಿಗಳು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ ಎಂದು ಬಹಳ ನೋವಿನಿಂದ ಹೇಳುತ್ತಿದ್ದೇನೆ. ಮಾನ್ಯ ಕಾನೂನು ಮಂತ್ರಿಗಳು ಇಂತಹವುಗಳನ್ನು ತಡೆಗಟ್ಟಲು ಮಾನದಂಡವನ್ನು ಫಿಕ್ಸ್ ಮಾಡಬೇಕು. ಇಷ್ಟು ದಿವಸ ನನಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೇಕಾದವನೊಬ್ಬನನ್ನು ವಕೀಲರನ್ನಾಗಿ ತೆಗೆದುಕೊಳ್ಳಿ ಎಂದು ಶಿಫಾರಸ್ಸು ಮಾಡಿದೆ, ಅದೇರೀತಿ ಇನ್ನೊಬ್ಬರು ಇಂತಹ ವಕೀಲರನ್ನು ತೆಗೆದುಕೊಳ್ಳಿ ಎಂದು ಹೇಳಿರುತ್ತಾರೆ. ಆದ್ದರಿಂದ ಈ ಜಾತಿ, ಮತ, ಬೇಧ ಸೇರಿದಂತೆ ಎಲ್ಲವನ್ನು ಬಿಟ್ಟು ಬೆಂಗಳೂರಿನ ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡುವುದಕ್ಕೆ ದಯವಿಟ್ಟು ವಿಶೇಷ ನೀತಿಯನ್ನು ರೂಪಿಸಬೇಕು. ವಕೀಲರಿಗೆ ಅರ್ಹತೆಯನ್ನು ಫಿಕ್ಸ್ ಮಾಡಬೇಕು. ಇಂತಹ ಅರ್ಹತೆಗಳನ್ನು ಫಿಕ್ಸ್ ಮಾಡುವ ವ್ಯವಸ್ಥೆ ಬಹುಶಃ ಮಾನ್ಯ ಮಂತ್ರಿಗಳಾದ ಮಾಧುಸ್ವಾಮಿ ರವರಿಗಿಂತ ಇನ್ನಾರಿಗೂ ಚೆನ್ನಾಗಿ ಗೊತ್ತಿರುವುದಿಲ್ಲ ಎಂದು ಕಾಣುತ್ತದೆ. ದಯವಿಟ್ಟು ಇದರ ಬಗ್ಗೆ ಕ್ರಮ ವಹಿಸಿ, ವಕೀಲರ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತರಬೇಕೆಂದು ಮಾನ್ಯ ಸಚಿವರಲ್ಲಿ ಮನವಿ ಮಾಡುತ್ತೇನೆ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ವೈ.ಎ. ನಾರಾಯಣಸ್ವಾಮಿ ರವರು ಬಹಳ ಒಳ್ಳೆಯ ವಿಚಾರವನ್ನು ಪ್ರಸ್ತಾಪಿಸಿದ್ದು, ಇದು ಬಹಳ ವರ್ಷಗಳಿಂದ ನಡೆಯುತ್ತಿದ್ದು, ಅವರು ಕೇವಲ ಬಿಬಿಎಂಪಿ ಕುರಿತು ಮಾತ್ರ ಹೇಳಿದ್ದಾರೆ. ಇದಲ್ಲದೇ ಬಿಡಿಎ ಗೂ ಹೇಳಿದ್ದಾರೆ. ಇಡೀ ರಾಜ್ಯದಲ್ಲ ಸರ್ಕಾರಿ ವಕೀಲರಾಗಿ ಕೆಲಸ ಮಾಡುವವರ ಸತ್ಯಾಸತ್ಯತೆ ಬಗ್ಗೆ ಮಾನ್ಯ ಕಾನೂನು ಸಚಿವರಿಗೆ ಗೊತ್ತಿದೆ. ಇದನ್ನು ಸರಿಪಡಿಸಲು ದಯವಿಟ್ಟು ಏನಾದರೂ ಕ್ರಮ ವಹಿಸಬೇಕು. ಇದರಿಂದ ಏನಾಗುತ್ತಿದೆಯೆಂದರೆ ಸರ್ಕಾರಿ ವಕೀಲರು ಆರ್ಥಿಕವಾಗಿ ಬೆಳೆಯುತ್ತಿದ್ದಾರೆ. ಆದರೆ ಸರ್ಕಾರದ ಆಸ್ತಿ ಮತ್ತು ಆದೇಶಗಳ ರಕ್ಷಣೆ ಖಂಡಿತವಾಗಿ ಯಾವ ಕೋರ್ಟ್‌ನಲ್ಲಿ ಆಗುತ್ತಿಲ್ಲ. ದಯವಿಟ್ಟು ಇದಕ್ಕೆ ಯಾವುದಾದರೂ ಒಂದು ರೂಪದಲ್ಲಿ ಕಡಿವಾಣ ಹಾಕಬೇಕು. ಇದನ್ನು ಸ್ಟ್ರಿಮ್‌ಲೈನ್ ಮಾಡುವ ಕೆಲಸ ಮಾಡಿದರೆ ದೊಡ್ಡ ಉಪಕಾರ ನಾಡಿನ ಸರ್ಕಾರ ಸೇರಿದಂತೆ ಸಾಮಾನ್ಯ ಜನರಿಗೂ ಆಗುತ್ತದೆ. ಇವತ್ತು ಇಲಾಖಾಧಿಕಾರಿಗಳು ಮತ್ತು ವಕೀಲರು ಇಬ್ಬರೂ ಶಾಮೀಲಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ. ಇಂತಹ ವಿಷಯಗಳ ಮೇಲೆ ವಾದ ಮಾಡುವ ಸರ್ಕಾರಿ ವಕೀಲರೆಂದಾಗ ಇವರುಗಳೇ ಹೋಗಿ, ಅವರುಗಳಿಗೆ ಎಲ್ಲಾ ಕೊಟ್ಟು, ಕಾಸು ಕೊಡಿಸುತ್ತಾರೆ. ಇಂತಹ ಅಧಿಕಾರಿಗಳೇ 3 ಸಾರಿ ಗೈರು ಹಾಜರಾಗಿ ಎಂದೋ ಅಥವಾ ಕೊಟ್ಟ ಪ್ರಮಾಣ ಪತ್ರವನ್ನು ಸರಿಯಾಗಿ ಹಾಕಬೇಡಿ ಎಂತಲೋ ಏನೋ ಒಂದು ಹೇಳಿಕೊಡುತ್ತಾರೆ. ನಾನು ವಿನಂತಿ ಮಾಡುವುದೇನೆಂದರೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾನು ನ್ಯಾಯಾಲಯವನ್ನು ಪ್ರಶ್ನೆ ಮಾಡದೇ ಸರ್ಕಾರಿ ವಕೀಲರಾಗಿ ಕೆಲಸ ಮಾಡುವವರ ನಡವಳಿಕೆ ಏನು? ಒಂದು ನ್ಯಾಯಾಲಯದಲ್ಲಿ ಸರ್ಕಾರಿ ವಕೀಲರಿಗೆ ಒಂದು ವಿಚಾರದ ಬಗ್ಗೆ ನ್ಯಾಯಾಧಿಪತಿಗಳು ಎಷ್ಟು ಅವಕಾಶವನ್ನು ಕೊಡುತ್ತಾರೆ? ಸರ್ಕಾರದ ಪರವಾಗಿ ವಾದ ಮಾಡಿ ಎಲ್ಲಾ ವಿಚಾರಗಳನ್ನು ಹೇಳು ಎಂದು ಎಷ್ಟು adjournments ಗಳನ್ನು ಕೊಡುತ್ತಾರೆ? Affidavits ಹಾಕಲು ಎಷ್ಟು ಸಮಯ ಕೊಡುತ್ತಾರೆ? ಇಷ್ಟೆಲ್ಲಾ ನಡೆಯುತ್ತಿದ್ದು, ನ್ಯಾಯಾಧೀಶರಿಗೆ ಸರ್ಕಾರಿ ವಕೀಲ ಸರ್ಕಾರಿ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದಾನೋ, ಇಲ್ಲವೋ ಎಂದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಒಬ್ಬರು Bar Council ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡು ಕೆಲಸ ಮಾಡುವವರು ಕೆಟ್ಟ ನಡವಳಿಕೆ ಕಂಡು ಬಂದಾಗ Bar Council ನಿಂದ ವಜಾ ಮಾಡುವ ಅಧಿಕಾರ ನ್ಯಾಯಾಧೀಶರು ಮತ್ತು Bar Council ಗೂ ಇದೆ. ಆದರೆ ಸರ್ಕಾರಿ ವಕೀಲರಾಗಿ ಕೆಲಸ ಮಾಡುವವರು ಈ ರೀತಿ ಲಂಚ ರುಷುವತ್ತುಗಳಿಗೆ ಭಾಗಿಯಾಗಿ, ನ್ಯಾಯಾಲಯ ಮತ್ತು ನ್ಯಾಯಾಧೀಶರ ಮುಂದೆ ಸಮಯಕ್ಕೆ ಸರಿಯಾಗಿ ಉತ್ತರ ಕೊಡದೇ, Affidavit ಹಾಕದೇ ಇರುವುದು ನಡೆಯುತ್ತಿದೆ ಎಂದಾಗಲೂ ಅಂತಹ ವಕೀಲರಿಗೆ, ಅಧಿಕಾರಿಗಳಿಗೆ ಯಾವ ಶಿಕ್ಷೆಯೂ ಇಲ್ಲವೇ? ಇದು ಬಹಳ ದೊಡ್ಡ ಸಮಸ್ಯೆಯಾಗಿದ್ದು, ಇದರ ಆಳ ಉದ್ದ ಎಲ್ಲವೂ ಗೊತ್ತಿದ್ದು, ಇದಕ್ಕೆ ಹೊಸ ರೂಪ ಕೊಟ್ಟು ಕಡಿವಾಣ ಹಾಕಿ, ರಾಜ್ಯದ ಸರ್ಕಾರದ ಆಸ್ತಿಗಳನ್ನು ಉಳಿಸಿ, ಸಾಮಾನ್ಯ ಜನರಿಗೆ ನ್ಯಾಯ ಸಿಗುವಂತೆ ಮಾಡಬೇಕು ಹಾಗೂ ಇಲಾಖಾಧಿಕಾರಿಗಳಿಗೆ ಕೂಡ ಕಡಿವಾಣ ಹಾಕಬೇಕು. ಏಕೆಂದರೆ ಇಲಾಖಾಧಿಕಾರಿಗಳು ಕೊಡುವ Affidavit ಅನ್ನು ನ್ಯಾವ್ಯಾರೂ ನೋಡುವುದಿಲ್ಲ. ಆದ್ದರಿಂದ ಇದಕ್ಕೆ ಕಡಿವಾಣ ಹಾಕುವ ಹೊಸರೂಪವನ್ನು ಕೊಡಬೇಕೆಂದು ವಿನಂತಿಸುತ್ತೇನೆ.

ಶ್ರೀ ಎಸ್.ಎಲ್. ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಗೊತ್ತಿರುವಂತೆ ಮಾನ್ಯ ಮಾಧುಸ್ವಾಮಿ ರವರು ಇದನ್ನು ತಡೆಗಟ್ಟಲು ಕಾರ್ಯೋನ್ಮುಖರಾಗಿದ್ದು, ವಕೀಲರ ಪಟ್ಟಿಯನ್ನು ಸಹ ತರಿಸಿಕೊಂಡಿದ್ದಾರೆ. ಇಲ್ಲ ವಕೀಲರಾದವರು ಆತನ fee ಅನ್ನು ಕೇಳುವುದೇ ಇಲ್ಲ, ನಾನು ಒಬ್ಬ ವಕೀಲನಾಗಿ ಕೆಲಸ ಮಾಡಿದ್ದು, ಆ ಸಮುದಾಯದ ಬಗ್ಗೆ ನನಗೆ ಬಹಳ ಗೌರವ ಇದೆ. ಒಳ್ಳೆಯ ವಕೀಲರು ಇದ್ದಾರೆ. ವಕೀಲನಾಗಿ ಆತನ fee ಅನ್ನು ಕೇಳುವುದೇ ಇಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೊದಲು ಸರ್ಕಾರಿ ವಕೀಲರಿಗೆ fee ಕೊಡಬೇಕು ಎಂದು ಹೇಳುವಂತಾಗಿದೆ. ಸರ್ಕಾರಿ ವಕೀಲರ ಪರವಾಗಿ ಇವರೇ ಹೋಗುವಂತಾಗಿದೆ. ಈ ಪರಿಸ್ಥಿತಿ ನೂರಕ್ಕೆ ನೂರರಷ್ಟು ಇದೆ. ಇದರಲ್ಲಿ ವಿಶೇಷವಾಗಿ ಬಿಡಿ, ಬಿಬಿಎಂಪಿ ಗಳಲ್ಲಿರುವ ಮೌಲ್ಯಯುತ ಆಸ್ತಿಗಳನ್ನು ರಕ್ಷಿಸಿಕೊಳ್ಳಲು ವಕೀಲರನ್ನು ನೇಮಕಾತಿಯಲ್ಲಿ ಸರ್ಕಾರಿ ಅಧಿಕಾರಿಗಳು ಗಮನಿಸಬೇಕಾಗುತ್ತದೆ. Whatever the objection prepared by the concerned officers... ಅಧಿಕಾರಿಗಳು ತಯಾರು ಮಾಡಿ, ಈ ಆಸ್ತಿ ಸರ್ಕಾರದ್ದು ಎನ್ನುವುದಕ್ಕೆ ಯಾವ ದಾಖಲೆ ಇದೆ ಎಂಬುದೆಲ್ಲವನ್ನು ತಯಾರು ಮಾಡಿ ಕೊಟ್ಟರೂ, ಆ ಆಸ್ತಿ ಖಾಸಗಿ ವ್ಯಕ್ತಿಗೆ ಹೋಗುತ್ತದೆ ಎಂದಾಗ ಎಷ್ಟರಮಟ್ಟಿಗೆ ವಕೀಲರು ಕೆಲಸ ಮಾಡುತ್ತಾರೆ ಎಂಬುದನ್ನು ನೋಡಬಹುದು. ಅದರ ಜೊತೆಗೆ ಬಹಳ ವರ್ಷಗಳಿಂದ ಇರುವ Legal Advisers ಗಳಿಗೆ ಒಂದು ಮಾನದಂಡವನ್ನು ನಿಗದಿ ಮಾಡಿ, ಅವರು ಎಷ್ಟೆಷ್ಟು ಕೇಸ್‌ಗಳನ್ನು ಗೆದ್ದಿದ್ದಾರೆ ಮತ್ತು ಸರ್ಕಾರದ ಪರವಾಗಿ ಸೋತಿದ್ದಾರೆ ಎಂಬ ದಾಖಲೆಗಳನ್ನು ತೆಗೆದು ಅಂತಹವರನ್ನು ತೆಗೆದು ಹಾಕಿ. Streamline ಮಾಡಿ, ಆಗ ಈ ವಿಚಾರದಲ್ಲಿ ಬಹಳ ಒಳ್ಳೆಯದಾಗುತ್ತದೆ. ಮಾನ್ಯ ಸದಸ್ಯರು ಬಹಳ ಒಳ್ಳೆಯ ಪ್ರಶ್ನೆ ಪ್ರಸ್ತಾಪಿಸಿದ್ದು, ಅವರಿಗೆ ವೈಯಕ್ತಿಕವಾಗಿ ನೋವು ಆಗಿರುವುದರಿಂದ ಅಥವಾ personal injury ಆಗಿರುವುದರಿಂದ ವಿಚಾರ ತೆಗೆದಿದ್ದಾರೆ ಎಂದು ಕಾಣುತ್ತದೆ. ಆದ್ದರಿಂದ ಈ ಕೆಲಸ ಮಾಡಬೇಕೆಂದು ವಿನಂತಿಸುತ್ತೇನೆ.

ಶ್ರೀ ಹೆಚ್.ಎಂ. ರಮೇಶ್‌ಗೌಡ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೆ, ಏಕೆಂದರೆ ಬಿಡಿ, ಬಿಬಿಎಂಪಿ ಗಳ ಸರ್ಕಾರಿ ವಕೀಲರು ಯಾವ ರೀತಿ ಮಾಡುತ್ತಾರೆ ಎಂದು ಮಾನ್ಯ ಕಾನೂನು ಸಚಿವರಿಗೆ ಗೊತ್ತಿದೆ. ನಾನು ನಿರ್ದಿಷ್ಟ ಪ್ರಕರಣವನ್ನು ಹೇಳುತ್ತೇನೆ. HBR layout ಮತ್ತು HRBR layout ನಲ್ಲಿ ಬಿಡಿ ನವರು demolition ಮಾಡುತ್ತಾರೆ. ಇದರ ದಾಖಲೆಗಳನ್ನು ತಮ್ಮ ಮೂಲಕ ಕಳುಹಿಸಿಕೊಡುತ್ತೇನೆ. Demolition ಮಾಡಿ ರೂ.60 ಕೋಟಿ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳುತ್ತಾರೆ. ಇಡೀ ಬೆಂಗಳೂರು ನಗರದಲ್ಲಿ ಎಷ್ಟು ಆಸ್ತಿಗಳನ್ನು ಬಿಡಿ ನವರು demolition ಮಾಡಿದ್ದಾರೆ? ನಂತರ Government Panel Advocate ಗಳನ್ನು ಅಡ್ಡೆಸ್ಟ್ ಮಾಡಿಕೊಂಡು ಮತ್ತೆ ಗೆಲ್ಲುತ್ತಾರೆ. 4th Block, HBR layout ನಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಿಡಿ ಕಾಂಪ್ಲೈಕ್ಸ್ ಎದುರುಗಡೆ ಸುಮಾರು ರೂ.100 ರಿಂದ 110 ಕೋಟಿಗಳ ಆಸ್ತಿಯನ್ನು ಮತ್ತೆ ತೆಗೆದುಕೊಂಡು ಕಟ್ಟಡ ಕಟ್ಟಿಸಿ ಬಾಡಿಗೆ ತೆಗೆದುಕೊಳ್ಳುತ್ತಿದ್ದಾನೆ. ಇದು ಪಕ್ಕಾ ಬಿಡಿ ಆಸ್ತಿ. ಇದೇ ರೀತಿ ಬಾಬುಸಾಹಿಬ್ ಪಾಳ್ಯದಲ್ಲಿ ಬಿಡಿ ರವರು demolition ಮಾಡಿದ ನಂತರ ಈಗ ಮತ್ತೆ ಕೋರ್ಟಿಗೆ ಹೋಗಿ ಕೇಸ್ ಆತನ ಪರವಾಗಿದೆ ಎಂದು ಕಟ್ಟಡ ಕಟ್ಟುತ್ತಿದ್ದಾನೆ. ಈ ರೀತಿ ನೂರಾರು ಪ್ರಕರಣಗಳನ್ನು ಹೇಳಬಲ್ಲೆನು. ಇನ್ನೊಂದು ಹೆಚ್‌ಆರ್ ಲೇಔಟ್‌ನಲ್ಲಿ ಇದೇ ರೀತಿ ಆಗಿದೆ. ಇದರ ದಾಖಲಾತಿಗಳನ್ನು ತಮಗೆ ಕಳುಹಿಸಿಕೊಡುತ್ತೇನೆ.

ಸಭಾಪತಿಯವರು:- ಕಳುಹಿಸಿಕೊಡಿ.

(ಮುಂದು)

(529) 22.03.2022 2.00 hv.rn

ಶ್ರೀ ಹೆಚ್.ಎಂ.ರಮೇಶ್‌ಗೌಡ(ಮುಂದುವರಿದದ್ದು):-

ಸನ್ಮಾನ್ಯ ಸಭಾಪತಿಯವರೇ, ಕಟ್ಟಡವನ್ನು ನೆಲಸಮ ಮಾಡಿ, ಜಾಗವನ್ನು ಸ್ವಾಧೀನಕ್ಕೆ ಪಡೆದುಕೊಂಡಿರುವ ಪ್ರಕರಣಗಳನ್ನು ಪುನಃ ಅವರು ಕೋರ್ಟಿನಲ್ಲಿ ಕೇಸ್ ಹಾಕಿ ಗೆಲ್ಲುತ್ತಾರೆಯೆಂದರೆ, ಅಂತಹ ಅಡ್ವೋಕೇಟ್‌ಗಳು ಪ್ಯಾನಲ್‌ನಲ್ಲಿ ಇರಬೇಕೇ ಎನ್ನುವುದು ನನ್ನ ಪ್ರಶ್ನೆಯಾಗಿದೆ. ಯಾರು ಇಂತಹ ಕೆಲಸ ಮಾಡುತ್ತಾರೆ, ಅಂತಹ ಅಡ್ವೋಕೇಟ್‌ಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಖಾಸಗಿಯವರು ತಮ್ಮ ಕೇಸ್‌ಗಳನ್ನು ನಡೆಸುವುದಕ್ಕೆ ಉತ್ತಮ ಅಡ್ವೋಕೇಟ್‌ಗಳನ್ನು ಇಡುತ್ತಾರೆ. ಒಂದು ದಿನದ, ಒಂದು ಹಿಯರಿಂಗ್ ಅಟೆಂಡ್ ಮಾಡುವುದಕ್ಕೆ ಒಂದು ಲಕ್ಷದಿಂದ ಎರಡು ಲಕ್ಷ ರೂಪಾಯಿಗಳವರೆಗೆ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ಪ್ಯಾನಲ್‌ನಲ್ಲಿ ಇರುವಂತಹ ಅಡ್ವೋಕೇಟ್‌ಗಳಿಗೆ ಕಡಿಮೆ ಸಂಭಾವನೆಯನ್ನು ನೀಡಲಾಗುತ್ತಿದೆ. ಆದ್ದರಿಂದ ಅವರು ಈ ರೀತಿ ಫಿಕ್ಸ್ ಆಗುತ್ತಿದ್ದಾರೆ. ದಯಮಾಡಿ ಈ ಎರಡು ಅಂಶಗಳನ್ನು ಸರ್ಕಾರ ಪರಿಗಣಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎನ್.ರವಿಕುಮಾರ್(ವಿಧಾನಸಭಾ ಕ್ಷೇತ್ರದಿಂದ ಚುನಾಯಿತರು):- ಸನ್ಮಾನ್ಯ ಸಭಾಪತಿಯವರೇ, ಇದೊಂದು ಬಹಳ ದೊಡ್ಡ vicious circle ಆಗಿದೆ. ಕೆಲವು ಪ್ರಕರಣಗಳನ್ನು ಕೋರ್ಟಿಗೆ ತರದೇ, ಅವರೇ ಬಗೆಹರಿಸಬಹುದಾಗಿದೆ. ಆದರೆ, ಕೆಲವು ಅಡ್ವೋಕೇಟ್‌ಗಳು ಇಂತಹ ಪ್ರಯತ್ನಗಳನ್ನೇ ಮಾಡುವುದಿಲ್ಲ. ಅನಗತ್ಯವಾಗಿ ಕೋರ್ಟಿನಲ್ಲಿ ಕೇಸ್ ದಾಖಲು ಮಾಡಿ, ವಕೀಲರಿಗೆ ಶುಲ್ಕ ಪಾವತಿ ಮಾಡುವಂತೆ ಮಾಡುತ್ತಾರೆ, ಇದರ ಜೊತೆಗೆ ವರ್ಷಾನುಗಟ್ಟಲೆ ಕೇಸ್‌ಗಳು ನಡೆಯುವಂತೆ ಮಾಡುವುದು ಮತ್ತು ಪ್ರಕರಣಗಳು ಬಹಳ ದೀರ್ಘಕಾಲ ಕೋರ್ಟ್ ಮುಂದೆ ಚರ್ಚೆಗೆ ಬರದೇ ಇರುವಂತೆ ನೋಡಿಕೊಳ್ಳುವುದು; ಬಹಳಷ್ಟು ಪ್ರಕರಣಗಳಲ್ಲಿ ಖಾಸಗಿ ವ್ಯಕ್ತಿಗಳಿಗೆ ಲಾಭವಾಗುವಂತೆ ಮತ್ತು ಸರ್ಕಾರದ ಕೇಸು ಸೋಲುವಂತೆ, ಪರಿಣಾಮಕಾರಿಯಾಗಿ ವಾದ ಮಂಡಿಸದೇ, ಕೇಸ್ ವೀಕ್ ಆಗುವಂತೆ ಮಾಡುತ್ತಾರೆ. ಇದೊಂದು vicious circle ಆಗಿದೆ, ಇದನ್ನು ಬ್ರೇಕ್ ಮಾಡಬೇಕಾಗಿದೆ. “ಸರ್ಕಾರದ ಕೆಲಸ ದೇವರ ಕೆಲಸ” ಎಂದು ವಿಧಾನಸೌಧದ ಬಾಗಿಲ ಮೇಲೆ ಬರೆದಿದ್ದೇವೆ. ಅದಕ್ಕೊಂದು ಅರ್ಥ ಬರುವಂತೆ ಮಾಡುವುದು ಮಾನ್ಯ ಮಾಧುಸ್ವಾಮಿಗಳಂತಹ ವ್ಯಕ್ತಿಗಳಿಂದ ಮಾತ್ರ ಸಾಧ್ಯವಾಗಿದೆ. ಇದಕ್ಕೊಂದು ಕಡಿವಾಣವನ್ನು ಹಾಕಬೇಕಾಗುತ್ತದೆ. ಮಾನ್ಯ ವೈ.ಎ.ನಾರಾಯಣಸ್ವಾಮಿಯವರು ಬಹಳ ಮಹತ್ವವಾದ ವಿಚಾರವನ್ನು ಚರ್ಚೆಗೆ ತಂದಿದ್ದಾರೆ. ಸಾವಿರಾರು ಕೋಟಿ ಮೌಲ್ಯದ ಸರ್ಕಾರದ ಆಸ್ತಿಯನ್ನು ನುಂಗಿ ಹಾಕಿದ್ದಾರೆ. ಕೋರ್ಟ್ ಶುಲ್ಕ ಮತ್ತು ಇನ್ನಿತರೆ ವ್ಯವಸ್ಥೆಗಳನ್ನು ನೋಡಿದರೆ ಅನೇಕರು ಕೋರ್ಟಿಗೆ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸರಿಯಾದಂತಹ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಈ ಸಂದರ್ಭದಲ್ಲಿ ವಿನಂತಿ ಮಾಡುತ್ತಿದ್ದೇನೆ.

ಶ್ರೀ ಜಿ.ಸಿ.ಮಾಧುಸ್ವಾಮಿ(ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ಬಹಳ ವ್ಯಾಪಕವಾಗಿರುವಂತಹ ವಿಚಾರವನ್ನು ಮಾನ್ಯ ವೈ.ಎ.ನಾರಾಯಣಸ್ವಾಮಿಯವರು ಪ್ರಸ್ತಾಪ ಮಾಡಿದ್ದಾರೆ. ತಾವು ಕಾಲಾವಕಾಶವನ್ನು ನೀಡಿದರೆ, ನಾನು ಕೆಲವು ಸ್ಪಷ್ಟೀಕರಣವನ್ನು ನೀಡಲು ಬಯಸುತ್ತಿದ್ದೇನೆ. ಸರ್ಕಾರಿ ವಕೀಲರನ್ನು ಅಂದರೆ, Assistant Government Pleader ಮತ್ತು District Government Pleader ಅವರನ್ನು ನೇಮಕ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿಕೊಳ್ಳಬೇಕಾದರೆ, ಅಲ್ಲಿನ ಜಿಲ್ಲಾ ನ್ಯಾಯಾಧೀಶರಿಂದ ಮತ್ತು ಡೆಪ್ಯೂಟಿ ಕಮೀಷನರ್ ಅವರಿಂದ ಶಿಫಾರಸ್ಸು ತರಿಸಿಕೊಂಡು ನೇಮಕಾತಿ ಮಾಡುತ್ತೇವೆ. ಇವರುಗಳು ಶಿಫಾರಸ್ಸು ಮಾಡದೇ Assistant Government Pleader ಮತ್ತು District Government Pleader ಅವರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶಗಳಿಲ್ಲ. ಇನ್ನು ಗೃಹ ಇಲಾಖೆಗೆ ಸಂಬಂಧಪಟ್ಟಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನು ಇಲಾಖೆಯ ವತಿಯಿಂದ ಪರೀಕ್ಷೆ ಮಾಡಿ, ನೇಮಕ ಮಾಡಿಕೊಳ್ಳಲಾಗುತ್ತದೆ. ಇಷ್ಟಾದರೂ ಸರ್ಕಸ್ ರೇಲ್ ಬಹಳ ಕಡಿಮೆ ಇದೆ ಎನ್ನುವ ಅಂಶ ನಮ್ಮ ಗಮನಕ್ಕೆ ಬಂದಿದೆ. ನಾನು ರಿವ್ಯೂ ಮಾಡಿದಂತಹ ಸಂದರ್ಭದಲ್ಲಿ ಅನೇಕ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಇವರುಗಳು ಕೋರ್ಟ್ ಮುಂದೆ ಹಾಜರಾಗುತ್ತಿಲ್ಲ. ಕೆಲವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮುಂದಿನ ದಿನಾಂಕವನ್ನು ತೆಗೆದುಕೊಳ್ಳುವುದರಲ್ಲಿಯೂ ಅವರು ವಿಫಲರಾಗಿದ್ದಾರೆ ಎನ್ನುವುದು ತಿಳಿದು ಬಂತು.

ಸನ್ಮಾನ್ಯ ಸಭಾಪತಿಯವರೇ, ಪ್ರತಿ ಮೂರು ತಿಂಗಳಿಗೊಮ್ಮೆ ಆಯಾಯ ಜಿಲ್ಲೆಗಳಲ್ಲಿ ಇರುವಂತಹ ಪಬ್ಲಿಕ್ ಅಡ್ವೋಕೇಟ್‌ಗಳು ಮತ್ತು ಪ್ರಾಸಿಕ್ಯೂಟರ್‌ಗಳನ್ನು ರಿವ್ಯೂ ಮಾಡಬೇಕೆಂದು ಕಾನೂನಿನಲ್ಲಿ ಇದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳ ಕಾನ್ಫರೆನ್ಸ್‌ನಲ್ಲಿ ಸೂಚನೆಯನ್ನು ಸಹ ಕೊಟ್ಟಿದ್ದೇನೆ. ಜಿಲ್ಲಾಧಿಕಾರಿಗಳಿಗೆ ಮಾಹಿತಿಯನ್ನು ಅಥವಾ ಸಾಕ್ಷ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಇಲಾಖೆ ವಿಫಲವಾದರೆ ಅವರನ್ನು ತಾಕಿತ್ತು ಮಾಡಬೇಕಾಗುತ್ತದೆ ಮತ್ತು ಸರ್ಕಾರಿ ವಕೀಲರು ಕೆಲಸ ಮಾಡದಿದ್ದರೆ, ಕಾನೂನು ಇಲಾಖೆಯ ಕಾರ್ಯದರ್ಶಿಗಳಿಗೆ ವರದಿಯನ್ನು ಕೊಡಬೇಕೆಂದು ಇದೆ. ನಮ್ಮ ರಾಜ್ಯದಲ್ಲಿ ಇಂತಹ ಪ್ರಕ್ರಿಯೆ ಹಿಂದೆ ನಡೆದಿರಲಿಲ್ಲ. ನಾನು ಜಿಲ್ಲಾಧಿಕಾರಿಗಳ ಕಾನ್ಫರೆನ್ಸ್ ಮಾಡಿ ಪ್ರತಿ ಮೂರು ತಿಂಗಳಿಗೊಮ್ಮೆ ರಿವ್ಯೂ ಮಾಡಿ ಕಡ್ಡಾಯವಾಗಿ ವರದಿಯನ್ನು ಕೊಡಬೇಕೆಂದು ಸೂಚನೆಯನ್ನು ಕೊಟ್ಟಿದ್ದೇನೆ. ಜಿಲ್ಲಾಧಿಕಾರಿಗಳು, ಯಾವಯಾವ ಇಲಾಖೆಗಳಲ್ಲಿ ಕೇಸ್‌ಗಳು ಬಾಕಿ ಇವೆ, ಇಲಾಖೆಯಿಂದ ಮಾಹಿತಿ ಕೊಡುವುದು ತಪ್ಪಾಗಿದೆಯೇ ಅಥವಾ ನಮ್ಮ ಲಾಯರ್‌ಗಳ ಕಡೆಯಿಂದ ತಪ್ಪಾಗಿದೆಯೇ ಎನ್ನುವ ಮಾಹಿತಿಗಳನ್ನು ಜಿಲ್ಲಾಧಿಕಾರಿಗಳು ತೆಗೆದುಕೊಂಡು ನಮ್ಮ ಕಾನೂನು ಇಲಾಖೆಗೆ ಒದಗಿಸಿಕೊಡುವಂತಹ ಕೆಲಸವಾಗಬೇಕಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸನ್ಮಾನ್ಯ ಸಭಾಪತಿಯವರೇ, ಸರ್ಕಾರಿ ಅಡ್ವೋಕೇಟ್‌ಗಳ ಬಗ್ಗೆ ನಮಗೆ ಸ್ವಲ್ಪ ಅನುಮಾನ ಬಂದರೂ ಸಹ ಅವರನ್ನು ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕುತ್ತಿದ್ದೇವೆ. ಬಹಳ ಒತ್ತಡಗಳು ಬಂದರೂ ಸಹ ನಾನು ರಾಜಿ ಆಗುತ್ತಿಲ್ಲ. Notary renewal ಬಗ್ಗೆ ಹೇಳಬೇಕಾದರೆ, ಯಾರಿಗೆ ಏನು ಬೇಕಾದರು ಬರೆದುಕೊಳ್ಳಿ ಎಂದು ಖಾಲಿ ಪೇಪರ್ ಮೇಲೆ ಅಥವಾ ಖಾಲಿ ಸ್ಟ್ಯಾಂಪ್ ಪೇಪರ್ ಮೇಲೆ ಸಹಿ ಮಾಡಿಕೊಡುತ್ತಾರೆ. ಇಂತಹ ಪ್ರಕರಣಗಳು ನಡೆದಿವೆ, ಇಲ್ಲವೆಂದು ಹೇಳುವುದಿಲ್ಲ. ಆದರೆ, ಸ್ವಲ್ಪ ಬಗಿ ಮಾಡುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ. ತ್ರೈಮಾಸಿಕ ರಿವ್ಯೂವನ್ನು ನಾನು ಮತ್ತು ಕಾನೂನು ಇಲಾಖೆಯ ಕಾರ್ಯದರ್ಶಿಗಳು ಮಾಡುತ್ತಿದ್ದೇವೆ. ನಮಗೆ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರದ ಒತ್ತಡ ಹೆಚ್ಚಾಗಿತ್ತು. ಹಂತಹಂತವಾಗಿ ನಾವು ಸಿವಿಲ್ ಕೇಸ್‌ಗಳನ್ನು ಸಹ ಫಾಲೋ ಮಾಡುತ್ತೇವೆ.

ಸನ್ಮಾನ್ಯ ಸಭಾಪತಿಯವರೇ, Urban Local Bodies, Corporations, ಬೋರ್ಡ್, ತಾಲ್ಲೂಕು ಪಂಚಾಯತಿ ಇವೆಲ್ಲವುಗಳಿಗೂ ನಾವು ನೇಮಕ ಮಾಡುವುದಿಲ್ಲ ಅವರವರೇ ನೇಮಕ ಮಾಡಿಕೊಳ್ಳುತ್ತಾರೆ. ಅವರೇ modus operandi ಇಟ್ಟುಕೊಂಡಿರುತ್ತಾರೆ. ಕೆಲವರು ನಿಯಮ ಮಾಡಿಕೊಂಡಿರುತ್ತಾರೆ, ಕೆಲವರು ಮಾಡಿಕೊಂಡಿರುವುದಿಲ್ಲ. ಬೆಂಗಳೂರು ಸಿಟಿ ಕಾರ್ಪೊರೇಷನ್‌ನಲ್ಲಿಯೂ ನೇಮಕವಾಗಿದೆ. ಈಗ ಅವರೊಂದು ನಿಯಮವನ್ನು ಮಾಡಿಕೊಂಡು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅದನ್ನೇ ನಾನು ಓದುತ್ತಿದ್ದೆ. ಯಾವಯಾವ ಹಂತದಲ್ಲಿ ಲಾಯರ್‌ಗಳನ್ನು ಹೇಗೆ ನೇಮಕಾತಿ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಪ್ರಾವಿಷನ್ ಮಾಡಿದ್ದಾರೆ. ನಾನು ಅದನ್ನು ರಿವ್ಯೂ ಮಾಡುತ್ತೇನೆ. ಬೋರ್ಡ್ ಮತ್ತು ಕಾರ್ಪೊರೇಷನ್‌ಗಳು ಇಲ್ಲವೆಂದರೆವಿಗೂ ನಮ್ಮ ಹಿತೋಷಿಗೆ ಸಿಕ್ಕಿಲ್ಲ. ಬಿ.ಡಿ.ಎ., ಕೆ.ಇ.ಬಿ ಮತ್ತು ಕೆ.ಐ.ಎ.ಡಿ.ಬಿ.ಯವರು ಯಾವ ಲಾಯರ್‌ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದರ ಬಗ್ಗೆ ಸರ್ಕಾರದ ತಿಳುವಳಿಕೆಗೆ ಬಂದಿಲ್ಲ. ನಾನು ಏನಾದರೂ ಮಾಡಿ ಅದನ್ನು ಸರ್ಕಾರದ ವ್ಯಾಪ್ತಿಗೆ ತರುವುದಕ್ಕೆ ಒಂದು ನಿಯಮವನ್ನು ರೂಪಿಸುತ್ತೇನೆ. ಅವರು ಏನು ಮಾಡುತ್ತಿದ್ದಾರೆ ಎನ್ನುವುದು ನಮಗೆ ಮೊದಲು ತಿಳಿಯಬೇಕು. ಪ್ಯಾನಲ್ ಆಫ್ ಅಡ್ವೋಕೇಟ್ಸ್ ಮತ್ತು ಅಡ್ವೋಕೇಟ್‌ಗಳನ್ನು ತಾಲ್ಲೂಕು ಪಂಚಾಯತಿಗೆ ನೇಮಿಸಬೇಕಾದರೆ, ಎರಡು ಮಾರ್ಗಗಳನ್ನು ಅನುಸರಿಸಲೇಬೇಕಾಗಿದೆ. ಮೊದಲನೆಯದಾಗಿ ಬಾರ್ ಅಸೋಸಿಯೇಷನ್‌ನಿಂದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೆಸರುಗಳನ್ನು ತರಿಸಿಕೊಳ್ಳಬೇಕಾಗಿದೆ. ಎರಡನೆಯದಾಗಿ ಜಿಲ್ಲಾ ನ್ಯಾಯಾಧೀಶರು ಪ್ಯಾನಲ್ ಆಫ್ ಅಡ್ವೋಕೇಟ್‌ಗಳನ್ನು ಸರ್ಕಾರಕ್ಕೆ ಮಾಡಲೇಬೇಕಾಗುತ್ತದೆ. ಅವರು ಸರ್ಕಾರಕ್ಕೆ ಮಾಡುವಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಅಡ್ವೋಕೇಟ್ ಎಷ್ಟು ಕೇಸ್‌ಗಳನ್ನು ನಡೆಸಿದ್ದಾನೆ ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಜಿಲ್ಲಾ ನ್ಯಾಯಾಧೀಶರು ಇವರನ್ನು ಆಯ್ಕೆ ಮಾಡಬಹುದೆಂದು ಒಬ್ಬ ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಶಿಫಾರಸ್ಸು ಮಾಡುವಂತಿಲ್ಲ; ಅವರು ಕಳುಹಿಸಿದ ಅನ್ವೇಷಣೆಯ ಹೆಸರುಗಳನ್ನು ನಾವು ಪರಿಶೀಲನೆ ಮಾಡಿ ನಂತರ ಆಯ್ಕೆ ಮಾಡುತ್ತೇವೆ.

ಶ್ರೀ ಹೆಚ್.ಎಂ.ರಮೇಶ್‌ಗೌಡ:- ಸನ್ಮಾನ್ಯ ಸಭಾಪತಿಯವರೇ, ಈಗ Urban Land (ceiling and Regulation) Act ಜಾರಿಯಲ್ಲಿ ಇಲ್ಲ. Urban Land Ceiling ಕೇಸ್‌ಗಳು ಬಹಳಷ್ಟು ಬಾಕಿ ಇವೆ. ಕರ್ನಾಟಕ ಮೇಲ್ಮನವಿ ಪ್ರಾಧಿಕಾರಕ್ಕೆ ಎಷ್ಟು ಕೇಸ್‌ಗಳು ಹೋಗಿವೆ, ಅವುಗಳಲ್ಲಿ ಒಂದೇ ಒಂದು ಕೇಸ್‌ನಲ್ಲಿ ಸರ್ಕಾರದ ಪರವಾಗಿ ಆದೇಶ ಬಂದಿಲ್ಲ. ಇವೆಲ್ಲವೂ ರೈತರಿಗೆ ಸಂಬಂಧಪಟ್ಟ ಕೇಸ್‌ಗಳಾಗಿವೆ. Urban Land (ceiling and Regulation) Act ಹೋಗಿಯೇ ಎಷ್ಟೋ ವರ್ಷಗಳಾಗಿವೆ. ಅಂತಹ ಕೇಸ್‌ಗಳು ಯಾವುದಾದರೂ ಬಾಕಿ ಇದ್ದರೆ, ಸರ್ಕಾರ ಆ ಬಗ್ಗೆ ಗಮನಹರಿಸಬೇಕಾಗಿದೆ. ರೈತರ 10 ಗುಂಟೆ 20 ಗುಂಟೆ ಜಮೀನಿಗೆ ಸಂಬಂಧಪಟ್ಟಂತೆ ಕೇಸ್‌ಗಳಿಗೆ ರೈತರು ಲಾಯರ್‌ಗಳಿಗೆ ದುಡ್ಡು ಕೊಟ್ಟುಕೊಟ್ಟು ಸತ್ತು ಸುಣ್ಣವಾಗುತ್ತಿದ್ದಾರೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ಬಹಳ ನೋವಿನ ಸಂಗತಿ ಏನೆಂದರೆ, Urban Land (Ceiling and Regulation) Act ಇದರಡಿಯಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ನಮ್ಮ ಅಡ್ವೋಕೇಟ್‌ಗಳು ಅರ್ಜಿಯನ್ನೇ ಹಾಕಿಲ್ಲ. 2013 ಆಕ್ಟ್‌ನಲ್ಲಿ 60 ರಿಂದ 90 ದಿನಗಳೊಳಗೆ ಹೈಕೋರ್ಟ್‌ನಲ್ಲಿ ಅಪೀಲ್ ಹಾಕುವುದಕ್ಕೆ ಕಾಲಮಿತಿಯನ್ನು ನೀಡಲಾಗಿತ್ತು. ಆದರೆ, ನಮ್ಮ ಅಡ್ವೋಕೇಟ್‌ಗಳು ಅಪೀಲ್ ಹಾಕಲಿಲ್ಲ. ಸುಮಾರು 1800 ರಿಂದ 1000 ಕೋಟಿ ರೂಪಾಯಿಗಳ ಮೌಲ್ಯದ ಆಸ್ತಿಯನ್ನು ಸರ್ಕಾರ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ನಾನು ಈಗ ಆಕ್ಟ್‌ನ್ನು ತಿದ್ದುಪಡಿ ಮಾಡುವುದಕ್ಕೆ ಪ್ರಪೋಸ್ ಮಾಡುತ್ತಿದ್ದೇನೆ. ಅಪೀಲುಗಳನ್ನು ಹಾಕಿಕೊಳ್ಳುವುದಕ್ಕೆ ಪೂರ್ವಾನುಮತಿಯಾಗುವಂತೆ ಇನ್ನೂ ಸ್ವಲ್ಪ ಕಾಲಾವಕಾಶವನ್ನು ಕೊಡಿ ಎಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೇಳಿಕೊಳ್ಳುತ್ತಿದ್ದೇನೆ. ಮಾನ್ಯ ಸದಸ್ಯರು ಹೇಳುತ್ತಿರುವುದು ಸರಿಯಿದೆ. ಏನಾದರೂ ಮಾಡಿ ಇದನ್ನು ಸ್ಟ್ರಿಮ್‌ಲೈನ್‌ಗೆ ತರಬೇಕೆಂದು ಈಗ ನಾನು ನಮ್ಮ ಎ.ಜಿ.ರವರ ಜೊತೆಗೆ ಮತ್ತು ಕಾನೂನು ಇಲಾಖೆಯ ಕಾರ್ಯದರ್ಶಿಗಳ ಜೊತೆಗೆ ಕುಳಿತುಕೊಂಡು ಒಂದು ಕಾರ್ಯಕ್ರಮವನ್ನು ರೂಪಿಸುತ್ತಿದ್ದೇನೆ. ಮೊದಲು ಬಾರ್ ಕೌನ್ಸಿಲ್‌ನ ಶಿಫಾರಸ್ಸು ಕೇಳುತ್ತಿರಲಿಲ್ಲ. ಇನ್ನು ಮುಂದೆ ಬಾರ್ ಕೌನ್ಸಿಲ್‌ನ ಶಿಫಾರಸ್ಸು ಕೇಳುತ್ತೇವೆ; ಜಿಲ್ಲಾ ನ್ಯಾಯಾಧೀಶರ ಶಿಫಾರಸ್ಸು ಕೇಳುತ್ತೇವೆ. ನನ್ನ ಬಳಿಗೆ ಯಾವುದೇ ಒಂದು ಪ್ರಾಸಿಕ್ಯೂಟರ್ ನೇಮಕದ ಸಂಗತಿ ಬಂದಾಗ, ನಾನೇ ಸ್ವಯಂಪ್ರೇರಿತನಾಗಿ ತಿರಸ್ಕರಿಸಿದ್ದೆ. ನಂತರ ಆತ ಬಂದು ನನ್ನನ್ನು ಭೇಟಿ ಮಾಡಿದ, ಆಗ ನಾನು ಹೈಕೋರ್ಟ್‌ನಲ್ಲಿ ಎಷ್ಟು ಕ್ರಿಮಿನಲ್ ಕೇಸ್‌ಗಳನ್ನು ನಡೆಸಿದ್ದೀಯಾ?” ಎಂದು ಕೇಳಿದೆ. “ಇಲ್ಲ ಸಾರ್” ಎಂದು ಉತ್ತರ ಕೊಟ್ಟು, ನಾನು “ಹೋಗಯ್ಯ ಮನೆಗೆ” ಎಂದು ಬೈದು ಕಳುಹಿಸಿಕೊಟ್ಟೆ. ಮೊದಲು ಒಂದು ಕೇಸ್‌ಗೆ ಇಷ್ಟು ಎಂದು ಸಂಭಾವನೆಯನ್ನು ಕೊಡುತ್ತಿದ್ದೆವು. ಈಗ ಪ್ರತಿ ತಿಂಗಳು 30 ರಿಂದ 50 ಸಾವಿರ ರೂಪಾಯಿಗಳ ಸಂಬಳವನ್ನು ಫಿಕ್ಸ್ ಮಾಡಿದ್ದೇವೆ. ಈಗ ಎಲ್ಲರಿಗೂ ಈ ಹುದ್ದೆ ಬೇಕಾಗಿದೆ. ಈ ಸಂಬಲದ ಜೊತೆಗೆ ಮಾನ್ಯ ಸದಸ್ಯರು ಹೇಳಿದಂತಹ ಇತರೆ ಸಹ ಅವರಿಗೆ ಸಿಗುತ್ತದೆ. ನಾನು ಅದನ್ನು ಹೇಳುವುದಕ್ಕೆ ಆಗುವುದಿಲ್ಲ. ಸರ್ಕಾರಿ ಅಡ್ವೋಕೇಟ್‌ಗಳ ಜೀವನ ಬಹಳ ನೆಮ್ಮದಿಯ ಜೀವನವಾಗಿದೆ. ಮೂರು ವರ್ಷಗಳ ಕಾಲಕ್ಕೆ ಅವರನ್ನು ನೇಮಕ ಮಾಡಿರುತ್ತೇವೆ. ಮುಂದೆ ಜಡ್ಜ್ ಆಗುವುದಕ್ಕೆ ಇದೊಂದು ರಹದಾರಿಯಾಗಿದೆ ಮತ್ತು ಶಕ್ತಿ ಕೊಡುತ್ತದೆ. ಬಹಳ ಒತ್ತಡ ಈ ಕ್ಷೇತ್ರದಲ್ಲ ಇದೆ.

ಶ್ರೀ ಮರಿತಿಬ್ಬೇಗೌಡ:- ಸನ್ಮಾನ್ಯ ಸಭಾಪತಿಯವರೇ, ಕಾನೂನಿನಲ್ಲಿ ಏನಾದರೂ ಅವಕಾಶವಿದ್ದರೇ, ಯಾರು ಸರ್ಕಾರಿ ಅಡ್ವೋಕೇಟ್‌ಗಳಾಗಿದ್ದಾರೆ ಅವರು ಜಡ್ಜ್ ಆಗುವಂತಿಲ್ಲ ಎನ್ನುವ ನಿಯಮವನ್ನು ತಂದರೆ ಸರಿ ಹೋಗುತ್ತದೆ.

ಶ್ರೀ ಜೆ.ಸಿ.ಮಾಧುಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ಈಗ ಅವರಿಗೆ ಇದೇ ಅಡಿಷನಲ್ ಕ್ವಾಲಿಫಿಕೇಶನ್ ಆಗಿದೆ.

(ಮುಂದುವರಿದಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(530) 22.3.2022 2.10 ಪಿಕೆ:ವಿಕೆ

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಗಳೆ, ಮಾನ್ಯ ಸಚಿವರು ಹೇಳುತ್ತಿರುವುದು ಸರಿಯಾಗಿದೆ. Government Advocate ಗಳಲ್ಲ, ನಂಬರ್ ಒನ್ ಕೋರ್ಟ್‌ಗಳಲ್ಲ, Chief Justice Court ನಲ್ಲ best among the worst. ಅದರಲ್ಲೂ ಒಬ್ಬ ಒಳ್ಳೆಯ ಗವರ್ನಮೆಂಟ್ ಅಡ್ವೋಕೇಟ್‌ಅನ್ನು ಅವರ ಕೋರ್ಟಿಗೆ ಹಾಕಿಕೊಳ್ಳುತ್ತಾರೆ. ಚೀಫ್ ಜೆಸ್ಟೀಸ್ ಕೋರ್ಟಿನಲ್ಲ ಗವರ್ನಮೆಂಟ್ ಅಡ್ವೋಕೇಟ್ ಆಗಿ ಕೆಲಸ ಮಾಡುವವರು 90 ಪರ್ಸೆಂಟ್ ಹೈಕೋರ್ಟ್ ಜಡ್ಜ್ ಆಗುತ್ತಾರೆ. ಡಬ್ಲ್ ಬೆಂಚ್‌ನಲ್ಲೂ ಹಾಗೆ ಮಾಡಿರುವವರು ಇದ್ದಾರೆ.

ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು, ಸಮಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು) ಮಾನ್ಯ ಸಭಾಪತಿಗಳೆ, ನಾನು High Court Advocates and Government Advocates ಅವರುಗಳನ್ನು ನಮ್ಮ ಎಜಿ ಯವರು ಶಿಫಾರಸ್ಸು ಮಾಡದೇ ಯಾವುದೇ ಕಾರಣಕ್ಕೂ ಅಪಾಯಿಂಟ್‌ಮೆಂಟ್ ಆಡರ್ ಕೊಟ್ಟಲ್ಲ. Have said nothing doing. ಎಜಿ ಯಿಂದ ಶಿಫಾರಸ್ಸು ಬರಬೇಕು. Because he will be responsible. ಅವರಿಗೂ, ಏನಾದರೂ ಹೆಚ್ಚು ಕಡಿಮೆಯಾದರೆ ನೀವೇ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂದು ಹೇಳಿದ್ದೇನೆ. ಡಿಸ್ಟ್ರಿಕ್ಟ್ ಕೋರ್ಟ್‌ಗಳಿಗೆ ಇನ್ನೂ ಸ್ಟ್ರಿಕ್ಟ್ ಆಗಿ ಮಾಡುವುದಕ್ಕೆ ಆಗಲಲ್ಲ. ಆದರೆ ಟೈಟ್ ಮಾಡುವುದಕ್ಕೆ ಶುರು ಮಾಡಿದ್ದೇವೆ. Board, Corporations, Urban Local Bodies ಗಳಿಗೂ ಕೂಡ ನಿಯಮಗಳನ್ನು ತಂದು, ಅವರು ಬೇಕಾಚ್ಚ ಅಡ್ವೋಕೇಟ್‌ಗಳನ್ನು ನೇಮಿಸುವ ಸಂಬಂಧ ನಿಗ್ರಹ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇವೆ. ನಿನ್ನೆ land acquisition ಸಂಬಂಧಪಟ್ಟಂತೆ law amendment ಮಾಡಬೇಕಾದರೆ, ಯಾರು appeal prefer ಮಾಡದ ಕಾರಣ ಅದರ ಅವಧಿ ಮುಗಿದು ಹೋಗಿದೆಯೋ ಅಂತಹ ಇಲಾಖೆಯ ಅಧಿಕಾರಿಗಳನ್ನು ಜವಾಬ್ದಾರನ್ನಾಗಿ ಮಾಡಬೇಕಾಗುತ್ತದೆ. Government appeal ಮಾಡಬೇಕಾದ ಕಡೆ appeal ಮಾಡುವುದೇ ಇಲ್ಲ ಎಂದರೆ ಹೇಗೆ? ಈಗ ಲಾಯರ್‌ಗಳು 20 ವರ್ಷದ ಹಿಂದಿನ land acquisition case ಗಳನ್ನು ಹಳ್ಳಿ ಹಳ್ಳಿಗಳಲ್ಲ ಹುಡುಕಿ ತರುತ್ತಿದ್ದಾರೆ. ಹಾಗಾಗಿ ಇದು ಒಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದೊಡ್ಡ ವರ್ತುಲವೇ ಆಗಿದೆ. ಇದನ್ನು ಭೇದಿಸುವುದು ಸ್ವಲ್ಪ ಕಷ್ಟ ಇದೆ. ನಾನು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇನೆ. ಮಾನ್ಯ ನಾರಾಯಣಸ್ವಾಮಿಯವರು ಹೇಳಿರುವುದನ್ನು ಗಮನಕ್ಕೆ ತೆಗೆದುಕೊಂಡು, Urban Local Bodies, Board, Corporations ಗೂ ಒಂದು ಮಾನದಂಡವನ್ನು ಸರ್ಕಾರದ ಕಡೆಯಿಂದ ನಿರ್ದಿಷ್ಟವಾಗಿ ನಿಗದಿ ಮಾಡಿ, ಅದರ ಆಧಾರದ ಮೇಲೆ ಅಡ್ವೋಕೇಟ್‌ಗಳನ್ನು retainership ಕೊಡಲಿ ಅಥವಾ Advocates Panel ಮಾಡಲಿ ಅಥವಾ ಬೇರೆ ರೀತಿಯ advisors ಆಗಿ ಅಪಾಯಿಂಟ್ ಮಾಡಲಿ. ಆ ನಿಟ್ಟಿನಲ್ಲಿ ಆದೇಶ ಕೊಟ್ಟು ಆ ರೀತಿಯನ್ನೇ ಅನುಸರಿಸಬೇಕೆಂದು ಸೂಚನೆ ಕೊಡುತ್ತೇನೆ.

ಡಾ|| ವೈ.ಎ.ನಾರಾಯಣಸ್ವಾಮಿ(ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಗಳೆ, ಮಾನ್ಯ ಮಂತ್ರಿಗಳ ಉತ್ತರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಹಿಂದೆ ಮಾನ್ಯ ಆರ್.ವಿ.ವೆಂಕಟೇಶ್‌ವರವರು ಮುಖ್ಯ ಸಚಿವರಾಗಿದ್ದರು. ನನಗೆ, ಮಾನ್ಯ ಆರ್.ವಿ.ವೆಂಕಟೇಶ್ ಅವರಿಗೆ ಮತ್ತು ಇನ್ನೂ ನಾಲ್ಕು ಜನರಿಗೆ ನಾಗವಾರದ ಹೆಚ್‌ಆರ್ ಲೇಔಟ್‌ನಲ್ಲಿ, ಜಿ-ಕ್ಯಾಟಗರಿ ನಿವೇಶನಗಳನ್ನು ಕೊಟ್ಟರು. ನಾನು ಕಟ್ಟಡವನ್ನು ಕಟ್ಟಿಸಿದೆ. ಆದರೆ ಬೇರೆಯವರಿಗೆ ಕಟ್ಟಡವನ್ನು ಕಟ್ಟುವುದಕ್ಕೆ ಆಗಲಿಲ್ಲ. ಮಾನ್ಯ ರಮೇಶ್‌ಗೌಡರು ಹೇಳಿದ ಹಾಗೆ, ಯಾರು ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೋ ಅವರನ್ನು ಅಲ್ಲಿಂದ ವೆಕೇಟ್ ಮಾಡಿಸಿ, ಅಲಾಟ್ ಆಗಿದ್ದ ಆ ಜಾಗದಲ್ಲಿ 6 ನಿವೇಶನಗಳನ್ನಾಗಿ ಮಾಡಿ 6 ಜನರಿಗೆ ಆ ನಿವೇಶನಗಳನ್ನು ಕೊಟ್ಟುಬಿಟ್ಟರು. 10 ವರ್ಷವಾದರೂ ನಮಗೆ ರಿಜಿಸ್ಟ್ರೇಷನ್ ಮಾಡಿಕೊಡಲಿಲ್ಲ. ಕೇಳಿದರೆ, ಅವರು ಕೋರ್ಟಿಗೆ ಅಪೀಲ್ ಹೋಗಿ ಅವರ ಪರ ಜಮೀನು ಆಗಿ ಹೋಗಿತ್ತು. ಬಿಡಿಎಯವರು ಅಪೀಲ್ ಹಾಕಿಯೇ ಇಲ್ಲ, ಆಕ್ಷೇಪಣೆಯನ್ನು ಎತ್ತಲೇ ಇಲ್ಲ. ಈಗ ಮಾನ್ಯ ವೆಂಕಟೇಶ್‌ವರವರು ಪರ್ಯಾಯ ನಿವೇಶನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳು ಯಾರ್ಯಾರೂ objection file ಮಾಡಲಿಲ್ಲವೋ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. This is very important. ನಮ್ಮ ಬಿಡಿಎ ಯಲ್ಲಿ ಹೀಗೆಯೇ ಆಗುತ್ತದೆ. ನನ್ನ ಪ್ರಶ್ನೆಯಲ್ಲಿ KIADB, BDA, BBMP ಮೂರು club ಮಾಡಿ ಹಾಕಿದ್ದೆ. ಬಿಬಿಎಂಪಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸೀಮಿತವಾಗಿ ಮಾತ್ರ ಉತ್ತರ ಬಂದಿದೆ. ಮಾನ್ಯ ಮಂತ್ರಿಗಳ ಬಗ್ಗೆ ನನನಗೆ ಪೂರ್ಣ ವಿಶ್ವಾಸ ಇದೆ. ಇಂಥದ್ದಕ್ಕೆ ಒಂದು ಕಡಿವಾಣ ಹಾಕಬೇಕು ಎಂದು ಮನವಿ ಮಾಡುತ್ತಿದ್ದೇನೆ.

ಪ್ರಕಟಣೆ

ಸಭಾಪತಿಯವರು:- ದಿನಾಂಕ 23.3.2022 ರಂದು ಸಚಿವರಾದ ಡಾ|| ಸುಧಾಕರ್‌ರವರು ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳನ್ನು ಭೋಜನ ಕೂಟಕ್ಕೆ ಆಹ್ವಾನಿಸುತ್ತಿದ್ದಾರೆ. ಎಲ್ಲಾ ಮಾನ್ಯ ಸದಸ್ಯರು ಗಮನಿಸಬೇಕು.

(ಸದನವನ್ನು ಅಪರಾಹ್ನ 2 ಗಂಟೆ 14 ನಿಮಿಷದಿಂದ 3 ಗಂಟೆ 15 ನಿಮಿಷದವರೆಗೆ ಮುಂದೂಡಲಾಯಿತು)

(531) 22-03-2022 (3.40) ಕೆಜಿ-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

(ಮಧ್ಯಾಹ್ನ 2 ಗಂಟೆ 14 ನಿಮಿಷಗಳಿಗೆ ಭೋಜನ ವಿರಾಮಕ್ಕಾಗಿ ಸದನವು ಮುಂದೂಡಲ್ಪಟ್ಟು,

ಪುನಃ ಮಧ್ಯಾಹ್ನ 3 ಗಂಟೆ 44 ನಿಮಿಷಗಳಿಗೆ ಸಮಾವೇಶಗೊಂಡಿತು)

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವು ಹೇಳಿದ್ದ ಮೇಕೆದಾಟನ ವಿಷಯದ ಬಗ್ಗೆ ಚರ್ಚೆ ಮಾಡಿದ್ದೇನೆ. ಅದು ಸಮಿತಿಯ ಮುಂದೆ ಇದೆ ಎಂದು ತಿಳಿಸಿದ್ದಾರೆ. ಅದಕ್ಕೆ ಅದರ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಪಡೆಯುವುದಕ್ಕೆ Advocate General ರವರನ್ನು ಕರೆಸುವುದಕ್ಕೆ ಹೇಳಿದ್ದೇನೆ. ಅವರಿಂದ ಸರಿಯಾದಂತಹ ಮಾಹಿತಿಯನ್ನು ಪಡೆದುಕೊಂಡು ನಂತರ ಚರ್ಚೆ ಮಾಡೋಣ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ನಾವು ಅದರಲ್ಲಿ petition ಕೊಟ್ಟಿದ್ದೇವೆ. ಹಾಗಾಗಿ, ನಮ್ಮನ್ನು ಕರೆದಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಸದಸ್ಯರೇ, ಅದು ಕಮಿಷಿಯ ಮುಂದೆ ಇದೆ. ಹಾಗಾಗಿ, ಅದು ಇಲ್ಲಿ ಏನೋ ಆಗಬಾರದು. ಅದು technical issue ಮತ್ತು ಸೂಕ್ಷ್ಮ ವಿಚಾರ ಇದೆ. ಅದಕ್ಕಾಗಿ Advocate General ರವರಿಗೆ ಹೇಳಿದ್ದೇನೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾನಾಯಕರೇ, ಅದು ತಮಗೆ ಬಿಟ್ಟದ್ದು.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಅದು ನಿಮಗೆ, ನಮಗೆ ಎಲ್ಲರಿಗೂ ಕೂಡಿಯೇ ಇದೆ. ನಾವು ಏನೇ ಮಾಡಬೇಕಾದರೂ ಸಹ, ಸರಿ ಮಾಡಬೇಕಲ್ಲವೇ; ಅದಕ್ಕೆ ಇರಲಿ ನೋಡೋಣ.

ನಿಯಮ 330 ರ ಮೇರೆಗೆ ಚರ್ಚೆ

ಈ) ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮರುನೇಮಕವಾಗಿರುವ ಮಾಜಿ ಸೈನಿಕ ಪೊಲೀಸ್ ಸಿಬ್ಬಂದಿಗಳ ವರ್ಗಾವಣೆಗೆ ಪೊಲೀಸ್ ಇಲಾಖೆಯಲ್ಲಿ ಹೊರಡಿಸಿರುವ ಆದೇಶದ ಕುರಿತು ಪ್ರಸ್ತಾವಿಸುವುದು

ಶ್ರೀ ಕೆ.ಟಿ.ಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಪೊಲೀಸ್ ಇಲಾಖೆಯಲ್ಲಿ ನೇಮಕಗೊಂಡಿರುವಂತಹ ಮಾಜಿ ಸೈನಿಕರ ಬಗ್ಗೆ ಮಾನ್ಯ ಗೃಹ ಸಚಿವರ ಗಮನವನ್ನು ಸೆಳೆಯುವುದಕ್ಕೆ ಬಯಸುತ್ತೇನೆ. Ex-service men now working as police personnel. ಇದು ತಮಗೂ ಗೊತ್ತಿದೆ. ನಮ್ಮ ಭಾರತೀಯ ಸೇನೆ ಈ ದೇಶದ ರಕ್ಷಣೆಗಾಗಿ ಆಗಾಧವಾದಂತಹ ಕೆಲಸವನ್ನು ಮಾಡುತ್ತಾ ಬಂದಿದೆ. ಅದು ಕಾರ್ಗಿಲ್‌ನ ಸಂದರ್ಭದ ಇರಬಹುದು, Siachen glacier ದಂತಹ ಗಡಿಗಳಲ್ಲಿ ಸೈನಿಕರು ಅವರ ಪ್ರಾಣಗಳನ್ನು ಒತ್ತೆಯಿಟ್ಟು ಕೆಲಸವನ್ನು ಮಾಡುತ್ತಿದ್ದಾರೆ. ಸೈನಿಕರು ಸುಮಾರು 16 ವರ್ಷಗಳಿಂದ 26 ವರ್ಷಗಳವರೆಗೆ ಸೇನೆಯಲ್ಲಿ ಕೆಲಸ ಮಾಡುತ್ತಾರೆ. ಇದು ಅವರ ಅವಧಿ. ನಂತರ ಅವರು ಸೇನೆಯಿಂದ ನಿವೃತ್ತಿಯಾಗುತ್ತಾರೆ. ಅವರು ನಿವೃತ್ತಿಯಾದ ಮೇಲೆ ಅವರಿಗೆ ವಿವಿಧ ಇಲಾಖೆಗಳಲ್ಲಿ ಸೈನಿಕರಿಗೆ ಮೀಸಲಾತಿಯನ್ನು ಇಟ್ಟು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹುದ್ದೆಗಳನ್ನು ಕೊಡುವಂತಹ ಸಂಪ್ರದಾಯ ಇದೆ. ಸೇನೆಯಿಂದ ನಿವೃತ್ತಿಯಾಗಿ ಬಂದ ಬಹಳಷ್ಟು ಜನ ಸೈನಿಕರು ಪೊಲೀಸ್ ಇಲಾಖೆಗೆ ಸೇರಿಕೊಳ್ಳುತ್ತಾರೆ. ಸೈನಿಕರು ವಿವಿಧ ಜಿಲ್ಲೆಗಳಿಗೆ ಸೇರಿದವರು ಇರುತ್ತಾರೆ. ಅವರು ಸೇನೆಯಿಂದ ನಿವೃತ್ತಿಯಾಗಿ ಬಂದ ಮೇಲೆ ಯಾವ ಇಲಾಖೆಯವರು ಹುದ್ದೆಗಳಿಗೆ ಅರ್ಜಿಗಳನ್ನು ಕರೆದಿರುತ್ತಾರೆಯೋ ಆ ಇಲಾಖೆಗಳಿಗೆ ಅರ್ಜಿಗಳನ್ನು ಹಾಕಿಕೊಳ್ಳುತ್ತಾರೆ. ಸೈನಿಕರು ಬಹುಪಾಲು ಪೊಲೀಸ್ ಇಲಾಖೆಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಯ್ಕೆಯಾಗಿರುತ್ತಾರೆ. ಅವರು ಸೇನೆಯಿಂದ ವಾಪಸ್ಸು ಬಂದಿರುತ್ತಾರೆ. ಆನಂತರವು ಅವರು ಜೀವನ ನಿರ್ವಹಣೆ ಮಾಡುವುದಕ್ಕೆ ಅರ್ಜಿಗಳನ್ನು ಹಾಕಿಕೊಂಡು ಕೆಲಸಕ್ಕೆ ಸೇರಿರುತ್ತಾರೆ. ಆ ರೀತಿ ಪೊಲೀಸ್ ಇಲಾಖೆಗೂ ಸಹ ಸೇರಿಕೊಂಡಿರುತ್ತಾರೆ. ಅವರ probationary period declare ಆದ ಮೇಲೆ ಅವರ ತವರು ಜಿಲ್ಲೆಯಲ್ಲಿ, ಸಾಧ್ಯವಾದಷ್ಟು ಅವರ ಮನೆಯ ಹತ್ತಿರ, ಅವರ ಕುಟುಂಬಗಳ ಕಡೆಗೆ ಇರುವುದಕ್ಕೆ ಬಯಸುತ್ತಾರೆ. ಅದಕ್ಕೆ ಅವರಿಗೆ ಅವಕಾಶ ಇಲ್ಲವೆಂದು ಅವರ ನೋವನ್ನು ತೋಡಿಕೊಳ್ಳುತ್ತಾರೆ, ಏಕೆಂದರೆ, ಅವರು ಸೇನೆಯಲ್ಲಿ ಇರುವಾಗಲೂ ಸಹ ಅವರು ಕುಟುಂಬವನ್ನು ಬಿಟ್ಟು, ಊರನ್ನು ಬಿಟ್ಟು ಸೇವೆಯನ್ನು ಮಾಡಿರುತ್ತಾರೆ. ಮತ್ತೆ ಅವರು ಪೊಲೀಸ್ ಇಲಾಖೆಗೆ ಬಂದ ಮೇಲೆ, ಇಲಾಖೆಯ ಸುತ್ತೋಲೆಯಲ್ಲಿ ಕನಿಷ್ಠ ಪಕ್ಷ 7 ವರ್ಷಗಳ ಕಾಲ ವರ್ಗಾವಣೆಗೆ ಕಾಯಬೇಕೆಂದು ಇದೆ. ಆದರೆ, ಸರ್ಕಾರ ಪತಿ-ಪತ್ನಿ ಪ್ರಕರಣದಲ್ಲಿ ಹಾಗೂ ಕೆಲವು ಅನಾಆರೋಗ್ಯದ ವಿಚಾರದಲ್ಲಿ ರಿಯಾಯಿತಿಯನ್ನು ಕೊಟ್ಟಿದೆ, ಆದರೆ, ಆ ರಿಯಾಯಿತಿಯನ್ನು ಈ ಸೈನಿಕರಿಗೂ ಏಕೆ ಕೊಡುತ್ತಿಲ್ಲ? ಅವರು probationary period declare ಆಗುವವರೆಗೂ ವರ್ಗಾವಣೆ ಕೊಡಿ ಎಂದು ಕೇಳುವುದಿಲ್ಲ. Probationary period declare ಆದ ಮೇಲೆ ಪತಿ-ಪತ್ನಿ ಪ್ರಕರಣದಲ್ಲಿ ಮತ್ತು ಕೆಲವು ಗಂಭೀರ ಅನಾಆರೋಗ್ಯದ ವಿಚಾರದಲ್ಲಿ ಯಾವ ರೀತಿ ರಿಯಾಯಿತಿಯನ್ನು ಸರ್ಕಾರ ಕೊಡುತ್ತಿದೆಯೋ ಅದೇ ರೀತಿ ಇವರಿಗೂ ಸಹ ಅವರ ತವರು ಜಿಲ್ಲೆಗೆ ಹೋಗುವುದಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವುದು ಒಂದು ಬೇಡಿಕೆ ಹಾಗೂ ಈ ವಿಚಾರದ ಆಶಯ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯ ಸಭಾಪತಿಯವರೇ, ಸೇನೆಯಿಂದ ವಾಪಸ್ಸು ಬಂದವರು ನಮಗೆ ಇದರಿಂದ ಕಷ್ಟವಾಗುತ್ತಿದೆ, ಬಹಳ ನೋವಾಗುತ್ತಿದೆ, ನಾವು ಸೇನೆಗೆ ಸೇರಿದ್ದೇ ತಪ್ಪೇ ಎಂದು ಹೇಳುತ್ತಾರೆ. ಅವರು ಸೇನಿಯಲ್ಲಿದ್ದಾಗಲೂ ಸಹ ಅವರ ಕುಟುಂಬದವರ ಜೊತೆಗೆ ಇರುವುದಕ್ಕೆ ಆಗಲಿಲ್ಲ, ತಂದೆ ತಾಯಿಯವರ ಯೋಗಕ್ಷೇಮವನ್ನು ನೋಡಿಕೊಳ್ಳುವುದಕ್ಕೆ ಆಗಲಿಲ್ಲ.

(ಈ ಹಂತದಲ್ಲಿ ವೈಸ್ ಫೀರ್ಮನ್ ಶ್ರೀಮತಿ ಭಾರತಿ ಶೆಟ್ಟಿಯವರು ಪೀಠವನ್ನು
ಅಲಂಕರಿಸಿದರು)

ಈಗಲೂ ಸಹ ನಾವು ಹೊರಗಡೆ ಜಿಲ್ಲೆಗಳಲ್ಲಿಯೇ ಕೆಲಸ ಮಾಡಿದರೆ, ನಮ್ಮ ಬದಕು ದುಸ್ತರವಾಗುತ್ತದೆ ಎಂಬ ಮಾತನ್ನು ಹೇಳುತ್ತಾರೆ. ದಯಮಾಡಿ ಇದಕ್ಕೆ ಕಾನೂನಿನಲ್ಲಿ ಒಂದು ಅವಕಾಶವನ್ನು ಮಾಡಿಕೊಡಬೇಕು. ಸರ್ಕಾರ ಬೇರೆಯವರಿಗೆ 7 ವರ್ಷಗಳ ಕಾಲಮಿತಿಯನ್ನೇ ಇಟ್ಟುಕೊಳ್ಳಲಿ, ಚಿಂತೆ ಇಲ್ಲ. ಅವರು ಪೊಲೀಸ್ ಇಲಾಖೆಯಲ್ಲಿಯೇ ಕೆಲಸ ಮಾಡಿಕೊಂಡು ಬಂದಿರುತ್ತಾರೆ. ಇಂತಹವರಿಗೆ ಸರ್ಕಾರ 7 ವರ್ಷಗಳ ನಂತರ ವರ್ಗಾವಣೆಗೆ ಅನುಮತಿ ಕೊಡಲಿ. ಆ ಮಿತಿಯನ್ನು ಅವರಿಗೆ ಹೇರಿ. ಆದರೆ, ಸೈನಿಕ ಪೊಲೀಸ್ ಸಿಬ್ಬಂದಿಯವರಿಗೆ ಸರ್ಕಾರ 7 ವರ್ಷಗಳ ಕಾಲಮಿತಿಯ ಷರತ್ತನ್ನು ವಿಧಿಸುವುದರಿಂದ ಅವರಿಗೆ ಬಹಳ ಕಷ್ಟವಾಗುತ್ತದೆ. ನಾವು ಮಾನವೀಯ ನೆಲೆಯಲ್ಲಿ ಸೈನಿಕರಾಗಿ ಕೆಲಸ ಮಾಡಿದವರಿಗೆ ಗೌರವ ಕೊಡಬೇಕಾಗುತ್ತದೆ. ನಾವು ಅವರ ನೋವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆ ಕಾರಣಕ್ಕಾಗಿ, ಸರ್ಕಾರ ಕೆಲವರಿಗೆ ವಿನಾಯಿತಿಯನ್ನು ನೀಡಿ 2 ವರ್ಷಗಳ ಕಾಲ ಸಡಿಲ ಮಾಡಲಾಗಿದೆಯೋ, ಅದೇ ಅವಧಿಯನ್ನು ಇವರಿಗೂ ಅದನ್ನು ವಿಸ್ತರಿಸಬೇಕು. ಇದು ಒಂದು.

ಮಾನ್ಯ ಸಭಾಪತಿಯವರೇ, ಎರಡನೆಯದಾಗಿ, ಸರ್ಕಾರ ಬಹಳ ಜನ ನೌಕರರಿಗೆ, police constable and head constable ಗಳಿಗೆ ಒಂದು ತಿಂಗಳ additional Earned Leave (E.L.) ಅನ್ನು ಕೊಡುತ್ತಿದೆ. ಆದರೆ, head constable ASI ಆದ ತಕ್ಷಣವೇ ಅದನ್ನು 15 ದಿವಸಗಳಿಗೆ ಇಳಿಸಿ ಬಿಡುತ್ತಾರೆ. Head constable, constable, ಎಲ್ಲವೂ ಒಂದೇ ಅಲ್ಲವೇ; ಅವರು 24 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ, ನಾವು 24 ಗಂಟೆಗಳ ಕಾಲ ಕೆಲಸ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡುತ್ತೇವೆಂದು ಅವರ ನೋವನ್ನು ಹೇಳಿಕೊಳ್ಳುತ್ತಾರೆ, fire station ನಲ್ಲಿ ಇರುವಂತಹ ನೌಕರರಿಗೂ ಸಹ 30 ದಿವಸಗಳನ್ನು ಸೇರಿಸಿ 13 ತಿಂಗಳ ವೇತನವನ್ನು ಕೊಡುತ್ತಾರೆ. ಅದೇರೀತಿ head constable, constable ರವರಿಗೂ ಕೊಡುತ್ತಾರೆ, ಅದನ್ನು ನಮಗೂ ವಿಸ್ತರಿಸಿ ಎಂದು ASI ರವರು ಹೇಳುತ್ತಾರೆ, ಅದರ ಜೊತೆಗೆ ಸರ್ಕಾರ ಕಷ್ಟಪರಿಹಾರ ಭತ್ಯೆ ಎಂದು ತಿಂಗಳಿಗೆ ಮೂರು ಸಾವಿರ ರೂಪಾಯಿಗಳನ್ನು ಕೊಡುತ್ತಿದೆ. Constable, head constable ಗಳಿಗೆ ಮೂರು ಸಾವಿರ ರೂಪಾಯಿಗಳನ್ನು ಕೊಡುತ್ತಿದ್ದಾರೆ, ಆದರೆ, ASI ಗಳಿಗೆ ಎರಡು ಸಾವಿರ ರೂಪಾಯಿಗಳನ್ನು ಕೊಡುತ್ತಿದ್ದಾರೆ. ಅದಕ್ಕೆ ಈ ಎರಡು ತಾರತಮ್ಯಗಳನ್ನು ನಿವಾರಣೆ ಮಾಡಬೇಕು. Constable, head constable ರವರಿಗೆ ನೀಡುತ್ತಿರುವಂತಹ ಮೂರು ಸಾವಿರ ರೂಪಾಯಿಗಳ ಕಷ್ಟಪರಿಹಾರ ಭತ್ಯೆಯನ್ನು ASI ರವರಿಗೆ ಕೊಡಬೇಕು. Constable, head constable ರವರಿಗೆ ಕೊಡುತ್ತಿರುವ ರೀತಿಯಲ್ಲಿ ASI ರವರಿಗೂ ಸಹ 30 ದಿವಸಗಳ E.L. ನ್ನು ಯಥಾವತ್ತಾಗಿ ಕೊಡಬೇಕು ಎನ್ನುವಂತಹ ಬೇಡಿಕೆ.

(ಮುಂದು..)

(532) 22-03-2022 (3.50) ಎಂವಿ-ಕೆಎಸ್

(ವೈಸ್ ಛೀರ್ಮನ್‌ರವರ ಉಪಸ್ಥಿತಿ)

ಶ್ರೀ ಕೆ.ಐ.ಶ್ರೀಕಂಠೇಗೌಡ (ಮುಂದು)

ಅವರಿಗೂ ಕೂಡ 30 ದಿನ ಯಥಾವತ್ತಾಗಿ ಕೊಡಬೇಕು ಎನ್ನುವುದು ಒಂದು ಬೇಡಿಕೆಯಾಗಿದೆ. ವಿಶೇಷವಾಗಿ ಈ ಮಾಜಿ ಸೈನಿಕರಿಗೆ ಇದನ್ನು ಪರಿಗಣಿಸಲೇಬೇಕು. ಮಾನವೀಯತೆಯ ದೃಷ್ಟಿಯಿಂದ ಮಾಜಿ ಸೈನಿಕರಿಗೆ ಬೆನ್ನು ತಟ್ಟುವ ಕಾರಣಕ್ಕಾಗಿ ಅವರ ತವರು ಜಿಲ್ಲೆಗೆ ವರ್ಗಾವಣೆಯನ್ನು ಮಾಡಿಕೊಡುವುದಕ್ಕೆ ಏಳು ವರ್ಷದ ಮಿತಿಯನ್ನು ತೆಗೆದುಹಾಕಿ. ಎರಡು ವರ್ಷಕ್ಕೆ ಸೀಮಿತ ಮಾಡಿ, ಉಳಿದ ವರ್ಗದವರಿಗೆ ಏನು ರಿಯಾಯಿತಿಯನ್ನು ನೀಡಿದ್ದಾರೋ, ಈ ಮಾಜಿ ಸೈನಿಕರನ್ನು ಸಹ ಆ ವರ್ಗಕ್ಕೆ ಸೇರಿಸಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಿಗೆ ಮನವಿ ಮಾಡಿಕೊಳ್ಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎನ್.ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ಬಹಳ ಮಾನವೀಯವಾಗಿರುವಂತಹ ವಿಷಯವನ್ನು ಸದನದಲ್ಲಿ ಎತ್ತಿದ್ದಾರೆ, ನಾನು ಅದನ್ನು ಬೆಂಬಲಿಸುತ್ತೇನೆ. ಈಗ 15 ವರ್ಷ, 16 ವರ್ಷ ಮತ್ತು 20 ವರ್ಷ ಸೇನೆಯಲ್ಲಿ ಕೆಲಸ ಮಾಡಿ, ತತ್ಸಮಾನ ರೀತಿಯಲ್ಲಿ ಕರ್ನಾಟಕ ರಾಜ್ಯ ಅಥವಾ ಆಯಾಯ ರಾಜ್ಯಗಳಿಗೆ ಬಂದ ನಂತರ ಪೊಲೀಸ್ ಇಲಾಖೆಯಲ್ಲಿ ಹುದ್ದೆಗಳನ್ನು ಪಡೆದುಕೊಳ್ಳುತ್ತಾರೆ. ಅವರು ಹೆಡ್ ಕಾನ್‌ಸ್ಟೇಬಲ್ ಮತ್ತು ಎಸ್.ಐ. ಅಥವಾ ತತ್ಸಮಾನ ಹುದ್ದೆಗಳನ್ನು ಪಡೆಯುತ್ತಾರೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಅವರಿಗೆ ಏನು ವೇತನ ಮತ್ತು ಭತ್ಯೆಗಳನ್ನು ನೀಡುತ್ತಾರೆ. ಈಗ ಎಲ್ಲದಕ್ಕಿಂತ ಮಿಗಿಲಾದ ಸೇವೆ ಎಂದರೆ, ಸೈನ್ಯದಲ್ಲಿ ಸೇವೆ ಮಾಡುವಂಥದ್ದು. ಅವರು ದೇಶ ಉಳಿಸುವಂತಹ ಕೆಲಸ ಮಾಡುತ್ತಾರೆ. ಆದರೆ, ಅವರು ಕರ್ನಾಟಕ ರಾಜ್ಯಕ್ಕೆ ಬಂದಮೇಲೆ ಅವರಿಗೆ ವೇತನ, ಭತ್ಯೆ ಮತ್ತು ಹೆಚ್.ಆರ್.ಎ. ಇವುಗಳಲ್ಲಿ ಎಲ್ಲವನ್ನು ಸಹ ಕಡಿಮೆ ಮಾಡಿದರೆ, ಕರ್ನಾಟಕ ಪೊಲೀಸ್‌ನವರಿಗಿಂತ ಒಂದು ಸಾವಿರ, ಎರಡು ಸಾವಿರ ಮತ್ತು ಮೂರು ಸಾವಿರ ಈ ರೀತಿ ಕಡಿಮೆಯಾಗುತ್ತಾ ಹೋಗುತ್ತದೆ. ಅವರಿಗೆ ಏನು ಸೌಲಭ್ಯವನ್ನು ಕೊಡುತ್ತಿದ್ದಾರೆ. ಅದನ್ನು ಮಾಜಿ ಸೈನಿಕರಿಗೂ ಸಹ ನೀಡಿ ಎಂದಷ್ಟೆ ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ಕೇಳಿದ್ದಾರೆ. ಈಗ ವಿಧಾನಸೌಧದಲ್ಲೂ ಕೆಲಸ ಮಾಡುವಂತಹ ಅನೇಕ ಮಾಜಿ ಸೈನಿಕರು ಇದ್ದಾರೆ. ನಾವು ಅವರನ್ನು ನೋಡುತ್ತಿರುತ್ತೇವೆ. ಇವತ್ತಿನ ಬೆಲೆ ಸೂಚ್ಯಂಕ ಮತ್ತು ಮಾರುಕಟ್ಟೆಯ ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆಯ ನೌಕರರು ಬಹಳ ಕಷ್ಟಪಡುವಂತಾಗಿದೆ. ಆ ಹಿನ್ನೆಲೆಯಲ್ಲಿ ಮಾನ್ಯ ಔರಾಧರ್ ಆಯೋಗ ರಚನೆ ಮಾಡಿದರು. ಆದರೆ, ಔರಾಧರ್ ಆಯೋಗದಿಂದ ಅನೇಕರಿಗೆ ಇದರಿಂದ ಲಾಭವಾಗುವುದಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಆ ಔರಾಧರ್ ಆಯೋಗದಲ್ಲೂ ಕೂಡ ಅನೇಕರಿಗೆ ಅನ್ಯಾಯವಾಗಿದೆ. ಮತ್ತೆ ಈ ವಿಷಯದಲ್ಲಿ ಒಂದು ಸಾವಿರ, ಎರಡು ಸಾವಿರ ಮತ್ತು ಮೂರು ಸಾವಿರ ವೇತನ ಕೂಡ ಕಡಿಮೆ ಇದೆ. ಆ ಹಿನ್ನೆಲೆಯಲ್ಲಿ ಮಾನ್ಯ ಗೃಹ ಮಂತ್ರಿಗಳು ಈ ವಿಷಯವನ್ನು ತುಂಬಾ ಅರ್ಥಮಾಡಿಕೊಳ್ಳುವಂತಹವರು. ಈ ವಿಷಯದ ಬಗ್ಗೆ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಹೇಳುತ್ತಾ, ಏನು ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ, ನಾನು ಅದನ್ನು ಬೆಂಬಲಿಸಿ, ಗೃಹ ಮಂತ್ರಿಗಳು ಪೊಲೀಸ್ ಇಲಾಖೆಯಲ್ಲಿ ಕೆಲಸ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡುತ್ತಿರುವಂತಹವರ ಬಗ್ಗೆ ಒಂದು ಔದಾರ್ಯತೆಯನ್ನು ತೋರಿಸಬೇಕೆಂದು ನಾನು ತಮ್ಮ ಮೂಲಕ ವಿನಂತಿ ಮಾಡಿಕೊಳ್ಳುತ್ತೇನೆ.

ಡಾ|| ಕೆ. ಗೋವಿಂದರಾಜ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ತಮಗೆ ವಂದಿಸುತ್ತಾ, ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ತಂದಿರುವಂತಹ ವಿಷಯದ ಮೇಲೆ ನಾನು ಒಂದೆರಡು ಮಾತುಗಳನ್ನು ಆಡಲು ಇಷ್ಟಪಡುತ್ತೇನೆ. ಅವರು ಬಹಳ ಒಳ್ಳೆಯ ಮೌಲ್ಯಯುತವಾದ ಅಂಶವನ್ನು ಹೇಳಿದ್ದಾರೆ. ನಾನು ಈಗಾಗಲೇ ಬಜೆಟ್ ಭಾಷಣದಲ್ಲಿ ಪೋಲೀಸ್‌ನವರಿಗೆ ಪ್ರತ್ಯೇಕವಾಗಿ ಆರ್ಮಿ ಕ್ಯಾಂಟೀನ್ ರೀತಿ, ಪೋಲೀಸ್ ಕ್ಯಾಂಟೀನ್ ಮಾಡಿ ಎಂದು ಮಾನ್ಯ ಗೃಹಸಚಿವರಿಗೆ ತಿಳಿಸಿದ್ದೆ. ಎಲ್ಲಾ ಜಿಲ್ಲೆಗಳಲ್ಲಿ ಪೋಲೀಸ್ ಕ್ಯಾಂಟೀನ್‌ಗಳನ್ನು ಮಾಡಿದರೆ, ಅವರಿಗೆ ಸಿಗುವಂತಹ ಐಟಿಂಗ್‌ಟ್ಯಾಕ್ಸ್ tax-free ಯಾಗಿ ಆರ್ಮಿ ಕ್ಯಾಂಟೀನ್ ರೀತಿ ಸಜ್ಜಿ ದರದಲ್ಲಿ ಸಿಗುತ್ತವೆ. ಆ ರೀತಿ ಮಾಡಿದರೆ, ಪೋಲೀಸ್‌ನವರ ಕುಟುಂಬಗಳಿಗೆ ಬಹಳಷ್ಟು ಅನುಕೂಲವಾಗುತ್ತದೆಂದು ಈ ಸಂದರ್ಭದಲ್ಲಿ ಹೇಳುತ್ತೇನೆ. ಮತ್ತೆ ಅವರಿಗೆ ಆರ್ಮಿ ಆಸ್ಪತ್ರೆ ರೀತಿ ಪೋಲೀಸ್ ಆಸ್ಪತ್ರೆ ಮಾಡಲಿ. ಈಗ ಒಂದು ವಲಯಕ್ಕೆ ಒಂದು ಆಸ್ಪತ್ರೆ ಸಾಕಾಗುತ್ತದೆ. ಅಂದರೆ, ಈಗ ಐದು ವಲಯವಿದೆ. ಉತ್ತರ ಕನ್ನಡ, ಗುಲ್ಬರ್ಗ, ಮಂಗಳೂರು, ಮೈಸೂರು ಮತ್ತು ಬೆಂಗಳೂರು ಈ ರೀತಿಯಲ್ಲಿ ಐದು ಆಸ್ಪತ್ರೆಗಳನ್ನು ಪ್ರಾರಂಭ ಮಾಡಿದರೆ, ವಿಶೇಷವಾಗಿ ಪೋಲೀಸ್‌ನವರಿಗೇ ಇರುತ್ತದೆ. ಅವರು ಬಹಳ ಕಷ್ಟದಲ್ಲಿದ್ದಾರೆ. ಮಾನ್ಯ ಗೃಹ ಸಚಿವರ ಮನೆಯ ಬಳಿ ಇರುವಂತಹ ಪೋಲೀಸ್ ವಸತಿಗೃಹಗಳೆಲ್ಲವೂ ಸಹ ಬದ್ಧ ಹೋಗುತ್ತಿವೆ. ಅವುಗಳು ಎಷ್ಟು ಶಿಥಿಲ ವ್ಯವಸ್ಥೆಯಲ್ಲಿವೆ ಎಂದರೆ, ಬಹಳ ಅನ್ಯಾಯವಾಗಿದೆ. ಈಗ ಪೋಲೀಸ್ ಹೌಸಿಂಗ್ ಕಾರ್ಪೊರೇಷನ್‌ನಲ್ಲಿ ಬಹಳಷ್ಟು ಹಣವಿದೆ. ಇಡೀ ರಾಜ್ಯದಲ್ಲಿ ಪೋಲೀಸ್‌ನವರಿಗೆ ಏನು ವಸತಿಯನ್ನು ನೀಡಿದ್ದಾರೆ. ಅದು ಬಹಳ ದುಸ್ಥಿತಿಯಲ್ಲಿದೆ. ಅವುಗಳನ್ನು ದುರಸ್ತಿ ಮಾಡಿ ಅಥವಾ ಹೊಸದಾಗಿ ಹತ್ತತ್ತು ಮಹಡಿಯ ಮನೆಗಳನ್ನು ಕಟ್ಟಿಸಿದರೆ ಪೋಲೀಸ್‌ನವರಿಗೆ ಒಳ್ಳೆಯದಾಗುತ್ತದೆಂದು ಹೇಳುತ್ತೇನೆ. ನನಗೆ ಎರಡು ಮಾತುಗಳನ್ನಾಡಲು ಅವಕಾಶ ನೀಡಿದ್ದಕ್ಕೆ ಮಾನ್ಯ ಸಭಾಪತಿಯವರಿಗೆ ವಂದಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಿ.ಎನ್.ಮಂಜೇಗೌಡರು ಮತ್ತು ಮಾನ್ಯ ಕೆ.ಟಿ. ಶ್ರೀಕಂಠೇಗೌಡರು ಕೊಟ್ಟಿರುವಂತಹ ನೋಟಿಸ್‌ನಲ್ಲಿ ಯಾರು ಮಾಜಿ ಸೈನಿಕರು ಪೊಲೀಸ್ ಕೆಲಸಕ್ಕೆ ಬಂದಿದ್ದಾರೆ. ಆ ಮಾಜಿ ಸೈನಿಕರು ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈಗ ಮಾತನಾಡುವಾಗ ಭತ್ಯೆಯಲ್ಲಿ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ. ಮೊದಲನೆಯದಾಗಿ ಪೊಲೀಸ್ ಇಲಾಖೆಗೆ ನೇಮಕಾತಿ ಮಾಡುವಾಗ ವಲಯವಾರು, ಜಿಲ್ಲಾವಾರು ಮತ್ತು ಕಮೀಷನರೇಟ್ ಈ ರೀತಿಯ ಪ್ರದೇಶವಾರು ನೋಟಿಫಿಕೇಶನ್ ಮಾಡುತ್ತೇವೆ. ಯಾರು ಎಲ್ಲಗೆ ಬೇಕಾದರೂ ಅರ್ಜಿಗಳನ್ನು ಹಾಕಿಕೊಳ್ಳಬಹುದು. ಅಂದರೆ, ಅವರ ತಂದೆ-ತಾಯಿ, ಮನೆ ಇರುವಂತಹ ಪ್ರದೇಶದ ಜಿಲ್ಲೆಗಳಿಗೆ ಅರ್ಜಿಗಳನ್ನು ಹಾಕಿಕೊಳ್ಳಬಹುದು. ನೇಮಕಾತಿಯಲ್ಲಿ ಶೇಕಡಾ 10ರಷ್ಟು ಮಾಜಿ ಸೈನಿಕರಿಗೆ ಎಂದು ಇರುತ್ತದೆ. ಇದರಿಂದ ಮಾಜಿ ಸೈನಿಕರಿಗೆ ಏನು ಲಾಭವೆಂದರೆ, ನೇಮಕಾತಿಯ ಸಮಯದಲ್ಲಿ ಅವರ ವಯಸ್ಸಿನಲ್ಲಿ ಸಡಿಲಕೆ ಇದೆ. ಸಾಮಾನ್ಯವಾಗಿ ಅವರು 40ನೇ ವರ್ಷಕ್ಕೆ ಮಾಜಿ ಸೈನಿಕ ಎಂದು ನೇಮಕಾತಿಗೆ ಬರುತ್ತಾರೆ. ಏಕೆಂದರೆ, ಅವರು ಸೈನ್ಯದಲ್ಲಿ ಸೇವೆ ಸಲ್ಲಿಸಿರುತ್ತಾರೆ. ಮತ್ತೆ ಅವರ ದೇಹ ಸಹಿಷ್ಣುತೆ ಎಂದು ಇದೆ, ಅದನ್ನು ಸಹ ನೇಮಕಾತಿ ಸಂದರ್ಭದಲ್ಲಿ ಸಡಿಲಕೆ ಮಾಡುತ್ತಾರೆ. ಏಕೆಂದರೆ, ಅವರ ವಯಸ್ಸಿಗೆ ಏನು ಬೇಕು ಅದಕ್ಕೆ fit ಆಗುವಂತೆ ನಿಯುಕ್ತಿ ಮಾಡಿದ್ದಾರೆ. ಒಟ್ಟಾರೆಯಾಗಿ ಯಾರು ಪೊಲೀಸ್ ಇಲಾಖೆಗೆ ನಿಯುಕ್ತಿಯಾಗುತ್ತಾರೆ, ಅವರಿಗೆ ಹಿಂದೆ ಈ ರೀತಿಯ ವ್ಯವಸ್ಥೆ ಇರಲಿಲ್ಲ. ಆ ನಂತರ ತಮ್ಮಂತಹವರು ಕುಳಿತು ಚರ್ಚೆ ಮಾಡಿದ ಮೇಲೆ, ಈಗ ಅದನ್ನು ಏಳು ವರ್ಷಕ್ಕೆ ಇಳಿಸಿದ್ದಾರೆ. ಈಗ ಒಂದು ಬಾರಿ ನೇಮಕಾತಿ ಹೊಂದಿದರೆ ಅವರು ಅಲ್ಲೇ ಇರಬೇಕೆಂದು ಇತ್ತು. ಆದರೆ, ಈಗ ಏಳು ವರ್ಷಕ್ಕೆ ವರ್ಗಾವಣೆ ಹೊಂದಬಹುದು ಎಂದು ಇದೆ. ಮಾನ್ಯ ಸದಸ್ಯರಿಗೆ ಗೊತ್ತಿರುವಂತೆ ಈ ಏಳು ವರ್ಷದಲ್ಲಿ ಒಂಬತ್ತು ತಿಂಗಳು ತರಬೇತಿ ಅವಧಿಯಾಗಿರುತ್ತದೆ. ಅನಂತರ ಅವರು ಪರೀಕ್ಷಾರ್ಥ ಸಮಯವನ್ನು ಮುಗಿಸಬೇಕು. ಇವುಗಳೆಲ್ಲಾ ಆದಮೇಲೆ ಅವರು ಸೇವೆ ಸಲ್ಲಿಸುವುದಕ್ಕೆ ಕೇವಲ ನಾಲ್ಕುವರೆ ವರ್ಷ ಮಾತ್ರ ಉಳಿದಿರುತ್ತದೆ. ಹಾಗಾಗಿ, ಕನಿಷ್ಠ ಏಳು ವರ್ಷ ಕಡ್ಡಾಯವಾಗಿ ಯಾವ ವಲಯದಲ್ಲಿ ನೇಮಕಾತಿ ಹೊಂದಿದ್ದಾರೆ, ಅವರು ಆ ಪ್ರದೇಶದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಬೇಕಾಗುತ್ತದೆ. ಅನಂತರ ಅವರು ವರ್ಗಾವಣೆಗೆ ಅರ್ಹರಿರುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಿಗೆ ಸಹಾಯ ಮಾಡುವುದಕ್ಕೆ ಸದನದಲ್ಲ ಯಾರೂ ಪೋಲೀಸ್ ಅಧಿಕಾರಿಗಳು ಇಲ್ಲ. ಗೃಹ ಇಲಾಖೆಯಿಂದ ಯಾರಾದರೂ ಸದನದಲ್ಲ ಇರಬೇಕಾಗಿತ್ತು.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಗೃಹ ಇಲಾಖೆಯಿಂದ ಬಂದಿದ್ದಾರೆ. ಈಗ ಎರಡು ವರ್ಷ ವಯೋನಿವೃತ್ತಿ ಇದ್ದಂತಹವರಿಗೆ ತಕ್ಷಣ ವರ್ಗಾವಣೆಯಾಗುತ್ತದೆ. ಪತಿ-ಪತ್ನಿ ಪ್ರಕರಣದಲ್ಲಿ ಮಾಜಿ ಸೈನಿಕರಿಗೂ ಕೂಡ ಅವಕಾಶವಿದೆ. ಮಾಜಿ ಸೈನಿಕರಿಗೆ ಏಳು ವರ್ಷದ ಒಳಗೆ ವರ್ಗಾವಣೆಯನ್ನು ನೀಡಿದರೆ, ಉಳಿದಂತಹವರು ಸಹ ಇವರ ಜೊತೆಯಲ್ಲೆಯೇ ನೇಮಕಾತಿ ಹೊಂದಿರುತ್ತಾರೆ. ಅವರು ಸಹ ಇದನ್ನು claim ಮಾಡುತ್ತಾರೆ. ಬಹುಶಃ ಪೋಲೀಸ್ ಇಲಾಖೆಯಲ್ಲಿ ಇರುವ ಕಷ್ಟವೇನೆಂದರೆ, ಉದಾಹರಣೆಗೆ; ಮಂಗಳೂರು ಜಿಲ್ಲೆಯಲ್ಲಿ ಪೋಲೀಸ್ ನೇಮಕಾತಿಗೆ ಅರ್ಜಿಗಳೆ ಬರುವುದಿಲ್ಲ. ಅಲ್ಲಿಗೆ ಗುಲ್ಬರ್ಗ ಜಿಲ್ಲೆಯವರು ಹೋಗಿ ನೇಮಕಾತಿ ಹೊಂದುತ್ತಾರೆ. ಅಲ್ಲಿ ಉತ್ತರ ಕರ್ನಾಟಕದವರು ಹೆಚ್ಚು ನೇಮಕವಾಗುತ್ತಾರೆ. ಅದಕ್ಕೆ ನಾವು ಬಹಳ ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ, ಪೋಲೀಸ್ ಠಾಣಾವಾರು ಅಲ್ಲಿನ ಯುವಕರು ಪೋಲೀಸ್ ಹುದ್ದೆಗೆ ನೇಮಕವಾಗುವುದಕ್ಕೆ ಒಂದು ತರಬೇತಿ ನೀಡುವ ಪ್ರಯತ್ನ ಮಾಡಿ, ಅವರ ಬಳಿಯಿಂದ ಅರ್ಜಿಯನ್ನು ಹಾಕಿಸುತ್ತಿದ್ದೇವೆ. ಏಕೆಂದರೆ, ಅಲ್ಲಿ ಒಂದು ಬ್ಯಾರೀ ಭಾಷೆ ಮತ್ತೊಂದು ತುಳು ಭಾಷೆ ಬರಬೇಕು. ಆ ಎರಡು ಭಾಷೆಗಳು ಬಂದರೆ ಅವರು ಕೆಲಸ ಮಾಡುವುದಕ್ಕೆ ಅನುಕೂಲವಾಗುತ್ತದೆ. ಅಲ್ಲಿ ಉದ್ಯೋಗಾವಕಾಶ ಜಾಸ್ತಿ ಇದೆ. ಅದು ಮಾನ್ಯ ಮಂಜುನಾಥ್ ಭಂಡಾರಿಯವರಿಗೆ ಗೊತ್ತಿದೆ.

ಶ್ರೀ ಮಂಜುನಾಥ್ ಭಂಡಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾವು ಉದ್ಯೋಗವನ್ನು ನೀಡುವವರು. ಉದ್ಯೋಗಿಯಾಗಿ ಕೆಲಸ ಮಾಡುವವರು ಅಲ್ಲ. We will become entrepreneurs.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಅಲ್ಲಿನ ಯುವಕರು ವಯಸ್ಸಿಗೆ ಬಂದ ಕೂಡಲೇ ಏನಾದರೂ ಒಂದು ವೃತ್ತಿಯಲ್ಲಿ ತೊಡಗಿಸಿಕೊಂಡುಬಿಡುತ್ತಾರೆ. ಆ ಮಕ್ಕಳು ಯಾರೂ ಸಹ ಬೀದಿಯಲ್ಲಿ ಓಡಾಡುವುದಿಲ್ಲ. ಅವರು ಏನೋ ವ್ಯವಹಾರ ಮಾಡಿಕೊಂಡು ದುಡಿಯುತ್ತಿರುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವರಿಗೆ ಪೊಲೀಸ್ ಕೆಲಸದಿಂದ ಸಂಬಳ ಕಡಿಮೆಯಾಗುತ್ತದೆ. ಆದುದರಿಂದ ಅವರು ಪೊಲೀಸ್ ನೇಮಕಾತಿಗೆ ಬರುವುದೇ ಇಲ್ಲ. ಆದುದರಿಂದ ಗುಲ್ಬರ್ಗ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಯವರು ಜಾಸ್ತಿ ಇದ್ದಾರೆ. ಹಾಗಾಗಿ, ಅವರು ಏಳು ವರ್ಷದ ಒಳಗೆ ವರ್ಗಾವಣೆಗೊಂಡರೆ, ಅಲ್ಲ ಹುದ್ದೆಗಳು ಖಾಲಿಯಾಗುತ್ತವೆ. ಇಲ್ಲ ಏನಾಗುತ್ತದೆಂದರೆ, ಸಿನಿಯಾರಿಟಿ ಪ್ರಶ್ನೆ ಬರುತ್ತದೆ. ಆಗ ವಿವಾದ ಶುರುವಾಗುತ್ತದೆ. ಅದಕ್ಕೋಸ್ಕರ ಏಳು ವರ್ಷ ಕಡ್ಡಾಯವೆಂದು ಮಾಡಲಾಗಿದೆ. ಆದರೂ ಕೂಡ ಮಾನ್ಯ ಸದಸ್ಯರು ಹೇಳಿದಂತೆ, ಅವರು ಸೈನಿಕರಾಗಿ ಬಹಳ ವರ್ಷ ಫಿಲ್ಡ್‌ನಲ್ಲ ಇರುತ್ತಾರೆ. ಅವರು ತಂದೆ ತಾಯಿಯ ಜೊತೆ ಇರುವುದಕ್ಕೆ ಅವರಿಗೆ ಬಹಳ ಸಮಯ ಸಿಕ್ಕಿರುವುದಿಲ್ಲ ಎನ್ನುವಂತಹ ಕಾರಣಕ್ಕಾಗಿ ಸ್ವಲ್ಪ ಸಡಿಲಿಸಿದ್ದೇವೆ. ಅದನ್ನು ಸಡಿಲಿಸಿ, ಇವರನ್ನು ಕೆಲವು special category ಗಳೆಂದು ಇದೆ.

(ಮುಂದು)

(533) 22.03.2022 04.00 LL-KS

(ವೈಸ್ ಛೀಫ್‌ನೊರವರ ಉಪಸ್ಥಿತಿ)

ಶ್ರೀ ಆರಗ ಜ್ಞಾನೇಂದ್ರ(ಮುಂದು)

ವಿಶೇಷವಾಗಿ ಅವರಿಗೆ ಗುಪ್ತವಾರ್ತೆ, ಭದ್ರತೆ ವಿಭಾಗ, ಐ.ಎಸ್.ಡಿ. (Internal Security Division), ಎ.ಸಿ.ಬಿ. (Anti-Corruption Bureau), ಹಾಗೂ ಎಸ್.ಡಿ.ಆರ್.ಎಫ್. (State Disaster Response Force) ಈ ರೀತಿಯ ಹುದ್ದೆಗಳಿಗೆ ಮಾಜಿ ಸೈನಿಕ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. (ಗೊಂದಲ) ಸದರಿ ಪೊಲೀಸ್ ಸಿಬ್ಬಂದಿಗಳು ನೇಮಕಾತಿ ಆಗುವುದು ಫಿಲ್ಡ್‌ನಲ್ಲರುವ ಪೊಲೀಸ್ ಹುದ್ದೆಗೆ ಅಂದರೆ, ರೆಗ್ಯುಲರ್ ಪೊಲೀಸ್ ಹುದ್ದೆಗಳು. ಅವರುಗಳು ಬೇರೆ ಕಡೆಗೆ ವರ್ಗಾವಣೆಯಾಗಲೇಬೇಕು ಎಂದು ಹೇಳಿದರೆ, ಅವರನ್ನು ಸದರಿ ಸಂಸ್ಥೆಗಳಿಗೆ ನಿಯೋಜನೆ ಮಾಡುವಂತಹ ವ್ಯವಸ್ಥೆಯನ್ನು ಕಲ್ಪಿಸಿರುತ್ತೇವೆ. ಇತ್ತೀಚೆಗೆ ಸುಮಾರು 9 ಜನ ಮಾಜಿ ಸೈನಿಕ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿರುತ್ತದೆ. ಹಾಗಾಗಿ, ಈ ವ್ಯವಸ್ಥೆಯನ್ನು ಸಹ ಅವರಿಗೆ ಕಲ್ಪಿಸಿಕೊಡಲಾಗಿದೆ. ಈ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಿನ್ನೆಲೆಯಲ್ಲಿ ಮಾಜಿ ಸೈನಿಕ ಪೊಲೀಸ್ ಸಿಬ್ಬಂದಿಗಳಿಗೆ 07 ವರ್ಷಗಳ ಒಳಗೆ ಅವರನ್ನು ವರ್ಗಾವಣೆ ಮಾಡುವುದು ಕಷ್ಟವಾಗುತ್ತದೆ ಎಂಬ ಅಂಶವನ್ನು ತಿಳಿಯಬಯಸುತ್ತೇನೆ.

ಇದರ ಜೊತೆಗೆ, ಮಾನ್ಯ ಸದಸ್ಯರು ಬೇರೆ ಬೇರೆ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿರುತ್ತಾರೆ. ಉದಾಹರಣೆಗೆ, ಅನುಯಾಯಿ, ಪೊಲೀಸ್ ಪೇದೆ, ಮುಖ್ಯಪೇದೆ, ಈ ರೀತಿಯ ಹಲವು ಹುದ್ದೆಗಳಿಗೆ ಕಷ್ಟ ಪರಿಹಾರ ಭತ್ಯೆ (risk allowance) ನೀಡಲಾಗುತ್ತಿದ್ದು, ಅದರಲ್ಲಿ ಸ್ವಲ್ಪ ವ್ಯತ್ಯಾಸ ಇದೆಯೆಂದು ಹೇಳಿರುತ್ತಾರೆ. ಪೊಲೀಸ್ ಕಾನ್‌ಸ್ಟೇಬಲ್‌ಗಳು ಫೀಲ್ಡ್‌ನಲ್ಲರುವಂತಹ ಸೈನಿಕರು ಇದ್ದಕ್ಕಾಗಿ. ಏಕೆಂದರೆ, 24X7 ಯಾವ ಕೆಲಸಕ್ಕೆ ನಿಯೋಜಿಸಿದರೂ ಸಹ ಆತ ಕೆಲಸ ಮಾಡುತ್ತಾನೆ. ಅಲ್ಲದೇ, ಫ್ರಂಟ್ ಲೈನ್‌ನಲ್ಲರುವುದರಿಂದ ಆತನಿಗೆ ರಿಸ್ಕ್ ಜಾಸ್ತಿ ಎಂದು ಹೇಳುವ ಕಾರಣಕ್ಕೆ ಸಬ್ ಇನ್ಸ್‌ಪೆಕ್ಟರ್‌ರವರಿಗಿಂತಲೂ 1 ಸಾವಿರ ಹೆಚ್ಚು ಕಷ್ಟ ಪರಿಹಾರ ಭತ್ಯೆ ನೀಡಲಾಗುತ್ತದೆ. ದಫೇದಾರ್‌ರು ಆ ಪೊಲೀಸ್ ಕಾನ್‌ಸ್ಟೇಬಲ್‌ಗಿಂತಲೂ ಹಿಂದಿನ ಸಾಲಿನಲ್ಲಿ ಕೆಲಸ ಮಾಡುವುದರಿಂದ, ಅವರಿಗೆ 1 ಸಾವಿರ ಕಡಿಮೆ ಮಾಡಲಾಗಿರುತ್ತದೆ. ಅಂದರೆ, ಎಸ್.ಐ. ಮತ್ತು ಎ.ಎಸ್.ಐ.ರವರಿಗೆ 2 ಸಾವಿರ ಕಷ್ಟ ಪರಿಹಾರ ಭತ್ಯೆ ನೀಡಲಾಗುತ್ತದೆ. ಆದರೆ, ಪೊಲೀಸ್ ಕಾನ್‌ಸ್ಟೇಬಲ್‌ಗಳಿಗೆ 3 ಸಾವಿರ ಕಷ್ಟ ಪರಿಹಾರ ಭತ್ಯೆ ನೀಡಲಾಗುತ್ತದೆ. ಸದರಿ ಭತ್ಯೆ ಈ ಹಿಂದೆ 1 ಸಾವಿರ ರೂಪಾಯಿ ಇದ್ದು, ಕಳೆದ ಬಾರಿ 1 ಸಾವಿರ ಹೆಚ್ಚಿಗೆ ಮಾಡಲಾಗಿರುತ್ತದೆ.

ಡಾ: ಕೆ. ಗೋವಿಂದರಾಜ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಪೆಟ್ರೋಲ್ ಮತ್ತು ಅಡುಗೆ ಇಂಧನದ ಬೆಲೆ ಜಾಸ್ತಿಯಾಗಿರುವುದರಿಂದ 1 ಸಾವಿರ ರೂಪಾಯಿ ಜಾಸ್ತಿ ಮಾಡಬೇಕೆಂದು ಕೋರುತ್ತೇನೆ.

ಶ್ರೀ ಆರಗ ಜ್ಞಾನೇಂದ್ರ(ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ಇದು ಕಷ್ಟ ಪರಿಹಾರ ಭತ್ಯೆಯಾಗಿರುವುದರಿಂದ ಇದರಲ್ಲಿ ಸ್ವಲ್ಪ ವ್ಯತ್ಯಾಸಗಳು ಇರುತ್ತವೆ. ಈ ಬಾರಿ ನಾವು ವಿಶೇಷವಾಗಿ ಪೊಲೀಸರಿಗೆ ಸುಮಾರು 20 ಸಾವಿರ ಪೊಲೀಸ್ ವಸತಿಗೃಹಗಳನ್ನು ಹೊಸದಾಗಿ ಕಟ್ಟಿಸಿಕೊಡುತ್ತಿದ್ದೇವೆ. ಈ ಹಿಂದೆ ಇರುವಂತಹ ವಸತಿ ಗೃಹಗಳು ಬಹಳ ಹಿಂದೆ ಅಂದರೆ, ಬ್ರಿಟಿಷರ ಕಾಲದಲ್ಲಿ ಕಟ್ಟಿರುವಂತಹ ಮನೆಗಳಾಗಿರುತ್ತವೆ. ಮಾನ್ಯ ಸದಸ್ಯರಾದ ಡಾ: ಕೆ. ಗೋವಿಂದರಾಜ್‌ರವರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪೊಲೀಸ್ ವಸತಿ ಗೃಹಗಳ ಬಗ್ಗೆ ಪ್ರಸ್ತಾಪಿಸಿದ್ದು, ಕೆಲವು ಮನೆಗಳು ಮಳೆಗಾಲದಲ್ಲ ಸೋರಿಕೆಯಾಗುತ್ತವೆ ಎಂದು ಹೇಳಿರುತ್ತಾರೆ. ಹೌದು, ಖಂಡಿತವಾಗಿಯೂ ಆ ಮನೆಗಳು ಸೋರುತ್ತವೆ. ಈ ಮೊದಲು ಪೊಲೀಸರಿಗೆ ಸಿಂಗಲ್ ಬೆಡ್‌ರೂಮ್ ಮನೆಗಳನ್ನು ನೀಡುತ್ತಿದ್ದರು. ಆದರೆ, ಈಗ ಡಬಲ್ ಬೆಡ್ ರೂಮ್ ಇರುವಂತಹ ಮನೆಗಳನ್ನು ಅವರಿಗೆ ನೀಡುವಂತಹ ವ್ಯವಸ್ಥೆ ಮಾಡಲಾಗಿರುತ್ತದೆ. ಅವುಗಳು ಬಹಳ ಚೆನ್ನಾಗಿ ಇರುತ್ತವೆ. ಇದರ ಜೊತೆಗೆ, ಪೊಲೀಸರು ಕೆಲಸ ಮಾಡುವ ಪೊಲೀಸ್ ಸ್ಟೇಷನ್‌ಗಳನ್ನು ಸಹ ಅಭಿವೃದ್ಧಿ ಮಾಡುತ್ತಿದ್ದೇವೆ. ಈ ವರ್ಷ ನಾವು 100 ಪೊಲೀಸ್ ಸ್ಟೇಷನ್‌ಗಳನ್ನು ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟುತ್ತಿದ್ದೇವೆ.

ಡಾ: ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಹೈಗ್ರೌಂಡ್ ಪೊಲೀಸ್ ಸ್ಟೇಷನ್ ಕೂಡ ಒಂದು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಶ್ರೀ ಆರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ನದರಿ ಪೊಲೀಸ್ ಸ್ಟೇಷನ್ ಅನ್ನು ಈ ಬಾರಿ ಕಟ್ಟುತ್ತೇವೆ. ಈ ವರ್ಷ ನಾವು 100 ಹೊಸ ಪೊಲೀಸ್ ಸ್ಟೇಷನ್‌ಗಳನ್ನು ಕಟ್ಟಿದರೆ, ಬಾಡಿಗೆ ಕಟ್ಟಡಗಳಲ್ಲಿ ಮತ್ತು ಶೆಡ್ ಮಾಳಿಗೆಗಳಲ್ಲಿ ಇರುವಂತಹ ಇನ್ನು ಕೇವಲ 3 ಪೊಲೀಸ್ ಸ್ಟೇಷನ್‌ಗಳು ಮಾತ್ರ ಉಳಿಯುತ್ತವೆ. ಅದನ್ನು ಸಹ ನಾವು ಹೆಚ್ಚು ಕಡಿಮೆ ಪೂರ್ಣಗೊಳಿಸುತ್ತೇವೆ. ಈ ಹಿಂದೆ ಪ್ರತಿ ವರ್ಷ 4 ರಿಂದ 5 ಪೊಲೀಸ್ ಸ್ಟೇಷನ್‌ಗಳನ್ನು ಕಟ್ಟುತ್ತಿದ್ದರು. ಆದರೆ, ಈ ವರ್ಷ 200 ಪೊಲೀಸ್ ಸ್ಟೇಷನ್‌ಗಳನ್ನು ಕಟ್ಟುತ್ತಿದ್ದೇವೆ. ಏಕೆಂದರೆ, ನಮ್ಮ ಪೊಲೀಸರು ಕೆಲಸ ಮಾಡುವ ಸ್ಥಳ ಮತ್ತು ಅವರು ವಾಸ ಮಾಡುವಂತಹ ಮನೆ ಎರಡೂ ಸಹ ನೆಮ್ಮದಿ ಕೊಡಬೇಕು ಎನ್ನುವ ರೀತಿಯಲ್ಲಿ ವಿಶೇಷವಾದಂತಹ ವ್ಯವಸ್ಥೆಯನ್ನು ಮಾಡಿ, ಪೊಲೀಸರಿಗೆ ಒಳ್ಳೆಯ ವಾತಾವರಣವನ್ನು ಕಲ್ಪಿಸಿಕೊಡುತ್ತಿದ್ದೇವೆ.

ಈ ಹಿಂದೆ ಪೊಲೀಸರಿಗೆ ವೇತನ ಬಹಳ ಕಡಿಮೆ ಇತ್ತು. ಪೊಲೀಸ್ ತರಬೇತಿ ಮುಗಿಸಿ ಕೊನೆಯ ಪಥಸಂಚಲನ (passing out parade) ಮಾಡುವಂತಹ ಪೊಲೀಸ್ ಕಾರ್ಯಕ್ರಮಕ್ಕೆ ನಾನು ಇತ್ತೀಚೆಗೆ ಹೋಗಿದ್ದೆನು. ಆ ಸಂದರ್ಭದಲ್ಲಿ ನಾನು ಪೊಲೀಸ್ ಅಭ್ಯರ್ಥಿಗಳ ವಿದ್ಯಾರ್ಹತೆ ಮಾಹಿತಿಯನ್ನು ತರಿಸಿಕೊಂಡು ನೋಡಿದೆನು. ಅದರಲ್ಲಿ ಒಟ್ಟು 400 ಜನ ಅಭ್ಯರ್ಥಿಗಳಿದ್ದು, ಅದರಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

52 ಜನ ಅಭ್ಯರ್ಥಿಗಳು ಇಂಜಿನಿಯರಿಂಗ್ ಗ್ರಾಜುಯೇಟ್ಸ್ ಇದ್ದರು. ಅಂದರೆ, B.Sc. (agriculture), M.Sc.(agriculture), M.A., M.Ed. ಈ ರೀತಿಯ ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿರುವಂತಹ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ನೇಮಕಾತಿ ಆಗಿರುತ್ತಾರೆ. ಆ ಸಂದರ್ಭದಲ್ಲಿ ನಾನು ಒಬ್ಬ ಅಭ್ಯರ್ಥಿಯನ್ನು ಕರೆದು, “ತಾವೆಲ್ಲರೂ ಇಂಜಿನಿಯರಿಂಗ್ ಗ್ರಾಜುಯೇಟ್ ಆಗಿದ್ದು, ಏತಕ್ಕೆ ಪೊಲೀಸ್ ಕಾನ್‌ಸ್ಟೇಬಲ್ ಕೆಲಸಕ್ಕೆ ಬರುತ್ತಿದ್ದೀರಿ” ಎಂದು ಕೇಳಿದೆನು. ಅದಕ್ಕೆ ಅವರು, “ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್ ಗ್ರಾಜುಯೇಟ್ಸ್‌ಗೆ ಕೆಲಸ ಸಿಗುತ್ತಿಲ್ಲ. ಹಾಗಾಗಿ, ನಾವು ನಿರುದ್ಯೋಗಿಗಳಾಗಿದ್ದೇವೆ” ಎಂದು ಹೇಳಿದರು. ಇನ್ನೊಂದು ವಿಚಾರವೇನೆಂದರೆ, ಪೊಲೀಸ್ ಕಾನ್‌ಸ್ಟೇಬಲ್‌ಗಳಿಗೆ ಆರಂಭದಲ್ಲೆಯೇ ಸುಮಾರು 40 ಸಾವಿರ ರೂಪಾಯಿ ವೇತನ ಸಿಗುತ್ತದೆ. ಅಲ್ಲದೇ, ಆ ಅಭ್ಯರ್ಥಿಗಳು, “ಇಷ್ಟು ವೇತನವನ್ನು ನಾವು ಇಂಜಿನಿಯರ್ ಆಗಿ ಹೋದಂತಹ ಕೆಲಸದಲ್ಲೆಯೂ ಸಹ ನೀಡುವುದಿಲ್ಲ. ಹಾಗಾಗಿ, ನಾವು ಹುದ್ದೆಗೆ ಬರುತ್ತಿದ್ದೇವೆಂದು” ಎಂದು ಉತ್ತರ ನೀಡಿರುತ್ತಾರೆ. ಒಂದು ಕಾಲದಲ್ಲಿ ಪೊಲೀಸ್ ವೃತ್ತಿಯಲ್ಲಿರುವ ಗಂಡಸರಿಗೆ ಮದುವೆಯಾಗಲು ನಮ್ಮ ಕಡೆಯಲ್ಲಿ ಹೆಣ್ಣು ಕೊಡುತ್ತಿರಲಿಲ್ಲ. ಬೇರೆ ಭಾಗದಲ್ಲಿ ಯಾವ ರೀತಿ ಇತ್ತೋ ಅದು ನನಗೆ ಗೊತ್ತಿರುವುದಿಲ್ಲ. ಏಕೆಂದರೆ, ಅವರಿಗೆ ಬಹಳ ಕಡಿಮೆ ವೇತನ ಕೊಡುತ್ತಾರೆಂದು ಹಾಗೂ ಪೊಲೀಸರು 24x7 ಕರ್ತವ್ಯ ನಿರ್ವಹಿಸುತ್ತಾರೆಂದು ಅವರಿಗೆ ಹೆಣ್ಣು ಕೊಡುತ್ತಿರಲಿಲ್ಲ. (ಗೊಂದಲ) ಈಗ ಪೊಲೀಸರಿಗೆ ಗೌರವಯುತವಾದ ಜೀವನ ನಡೆಸುವುದಕ್ಕೆ ಬೇಕಾಗಿರುವಂತಹ ವೇತನವನ್ನು ಸರ್ಕಾರ ಅವರಿಗೆ ಒದಗಿಸುತ್ತಿದೆ.

ಇನ್ನು ಹೈಗ್ರೌಂಡ್ ಪೊಲೀಸ್ ಸ್ಟೇಷನ್ ಬಗ್ಗೆ ಮಾನ್ಯ ಸದಸ್ಯರು ಪ್ರಸ್ತಾಪಿಸಿರುತ್ತಾರೆ. ಅದು ಬಹಳ ಹತ್ತಿರವಾದ ಸ್ಟೇಷನ್ ಆಗಿರುತ್ತದೆ. ಸದರಿ ಪೊಲೀಸ್ ಸ್ಟೇಷನ್ ವಿಧಾನಸೌಧ, ಮಾನ್ಯ ಮುಖ್ಯಮಂತ್ರಿಗಳ ಮನೆಯ ಭದ್ರತೆಯನ್ನು ನೋಡಿಕೊಳ್ಳುವಂತಹ ಸ್ಟೇಷನ್ ಆಗಿರುತ್ತದೆ. ಆ ಪೊಲೀಸ್ ಸ್ಟೇಷನ್‌ಗೆ ಸಂಬಂಧಪಟ್ಟಂತೆ ಸ್ವಲ್ಪ ಜಮೀನು ತಕರಾರು ಇರುತ್ತದೆ. ಅದನ್ನು ನಾವು ಬಗೆಹರಿಸುವಂತಹ ಕೆಲಸ ಮಾಡುತ್ತಿದ್ದೇವೆ. ಅಂದರೆ, ಸುಮಾರು 07 ಗುಂಟೆ ಜಮೀನು ಪೊಲೀಸ್ ಸ್ಟೇಷನ್‌ಗೆ ಸಂಬಂಧಪಟ್ಟಿದ್ದು ಎಂಬ ಮಾಹಿತಿ ಆ ಪೊಲೀಸ್ ಸ್ಟೇಷನ್‌ನವರಿಗಾಗಲಿ ಅಥವಾ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಜರಾಯಿ ಇಲಾಖೆಗೂ ಸಹ ಗೊತ್ತಿರುವುದಿಲ್ಲ. ಆದರೆ ಈ ವಿಷಯಕ್ಕೆ ಸಂಬಂಧಪಟ್ಟಂತೆ, ಇತ್ತೀಚೆಗೆ ನಾವು ನಮ್ಮ ಇಲಾಖೆಯ ಕೆಲವು ಅಧಿಕಾರಿಗಳನ್ನು ಮೈಸೂರಿಗೆ ಕಳುಹಿಸಿ, ಅಲ್ಲಿ ಒಂದು ದಾಖಲೆ ಇದ್ದು, ಅದನ್ನು ತರಿಸಿ ನೋಡಿದಾಗ, ಹೈಗ್ರಿಂಡ್ ಪೊಲೀಸ್ ಸ್ಟೇಷನ್‌ಗೆ ಅದರದ್ದೇ ಆದ ಜಾಗ ಇರುತ್ತದೆ. ಹಾಗಾಗಿ, ಆ ಜಾಗದಲ್ಲ ಒಂದು ಶಾಶ್ವತವಾದ ಪೊಲೀಸ್ ಸ್ಟೇಷನ್ ಅನ್ನು ಖಂಡಿತವಾಗಿಯೂ ಕಟ್ಟುತ್ತೇವೆ. ಏಕೆಂದರೆ, ಬೆಂಗಳೂರಿನ ಹೃದಯ ಭಾಗದಲ್ಲರುವಂತಹ ಪೊಲೀಸ್ ಸ್ಟೇಷನ್ ಆ ರೀತಿ ಇರುವಂಥದ್ದು ಒಳ್ಳೆಯದಲ್ಲ. ಅಲ್ಲದೇ, ಕೆಲವು ಸಂದರ್ಭಗಳಲ್ಲಿ ದೊಡ್ಡ ವ್ಯಕ್ತಿಗಳನ್ನು ಅರೆಸ್ಟ್ ಮಾಡಿದರೆ, ಅವರನ್ನು ಆ ಶೆಡ್‌ನಲ್ಲಿ ಇಡುವುದು ಬಹಳ ಕಷ್ಟದ ಕೆಲಸವಾಗಿರುತ್ತದೆ.

(ಗೊಂದಲ)

ಶ್ರೀ ಹೆಚ್.ಎಂ. ರಮೇಶ್ ಗೌಡ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಬಹಳ ಹಿಂದೆಯೇ ನಾನು ಹೈಗ್ರಿಂಡ್ ಪೊಲೀಸ್ ಸ್ಟೇಷನ್‌ಗೆ ಸಂಬಂಧಪಟ್ಟಂತೆ ಸದನದಲ್ಲಿ ಪ್ರಶ್ನೆ ಕೇಳಿರುತ್ತೇನೆ. ಆದರೆ ಮುಜರಾಯಿ ಇಲಾಖೆಯ ಆಯುಕ್ತರಾದಂತಹ ಶ್ರೀಮತಿ ರೋಹಿಣಿ ಸಿಂಧೂರಿಯವರು, “ಆ ಜಾಗ ನಮ್ಮದು, ನಾವು ಕೊಡುವುದಿಲ್ಲ” ಎಂದು ಹೇಳುತ್ತಾರೆ. ಈಗಲೂ ಸಹ ಆ ಜಾಗವನ್ನು ಅವರು ಬಿಟ್ಟುಕೊಡುವುದಕ್ಕೆ ತಯಾರಿರುವುದಿಲ್ಲ. ಆದರೆ, ಆ ಜಾಗದಲ್ಲ ಪೊಲೀಸ್ ಸ್ಟೇಷನ್ ಕಟ್ಟಡ ಕಟ್ಟಿಕೊಡುವುದಕ್ಕೆ ತಯಾರಿದ್ದು, ಆ ಕಟ್ಟಡಕ್ಕೆ ಬೇಕಾದಂತಹ ಹಣ ಸಹ ಇರುತ್ತದೆ. ನಾನು ಹೇಳುವುದೇನೆಂದರೆ, ಆ ಪೊಲೀಸ್ ಸ್ಟೇಷನ್‌ಗೆ ಸರ್ಕಾರಿ ಜಾಗ ಇದ್ದಂತಹ ಸಂದರ್ಭದಲ್ಲಿ, ಆ ಜಾಗವನ್ನು ಇನ್ನೊಂದು ಸರ್ಕಾರಿ ಸಂಸ್ಥೆಗೆ ಬಿಟ್ಟುಕೊಡುವುದಕ್ಕೆ ಏನು ತೊಂದರೆ? ಇಂತಹ ವಿಚಾರಗಳಲ್ಲಿ ಸರ್ಕಾರವೇ ದೊಡ್ಡದು. ಬದಲಾಗಿ, ಯಾರೋ ಒಬ್ಬ ಆಯುಕ್ತರು ಅಥವಾ ಮುಜರಾಯಿ ಇಲಾಖೆಯ ಅಧಿಕಾರಿ ಹೇಳಿದರೆ ಅವರು ಸರ್ಕಾರಕ್ಕಿಂತಲೂ ದೊಡ್ಡವರಾಗುವುದಿಲ್ಲ. ನಾನು ಮಾನ್ಯ ಸಭಾಪತಿಯವರ ಮುಖಾಂತರ ಸರ್ಕಾರಕ್ಕೆ ಮನವಿ ಮಾಡುವುದೇನೆಂದರೆ, ಈ ವಿಷಯದಲ್ಲಿ ದಯಮಾಡಿ ಸರ್ಕಾರ ಆದೇಶ ಮಾಡಬೇಕು. ಈ ವಿಷಯದಲ್ಲಿ ಮುಜರಾಯಿ ಇಲಾಖೆಯ ಆಯುಕ್ತರಾದ ಶ್ರೀಮತಿ ರೋಹಿಣಿ ಸಿಂಧೂರಿಯವರು ಹೇಳಿದ ಹಾಗೆ ಕೇಳಬೇಕೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ: ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಆ ಜಾಗದಲ್ಲ ಹಳೆಯ ಕಾಲದ ಶ್ರೀರಾಮನ ದೇವಸ್ಥಾನ ಇರುತ್ತದೆ. ಅದನ್ನು ಹೇಗೆ ಹೊಡೆಯುವುದಕ್ಕೆ ಸಾಧ್ಯವಾಗುತ್ತದೆ?

ಶ್ರೀ ಹೆಚ್.ಎಂ. ರಮೇಶ್ ಗೌಡ:- ಮಾನ್ಯ ಸಭಾಪತಿಯವರೇ, ಆ ಜಾಗದಲ್ಲ ಶ್ರೀರಾಮರ ದೇವಸ್ಥಾನ ಇರುವುದಿಲ್ಲ. ಆ ದೇವಸ್ಥಾನ ರೂರಲ್ ಎಸ್.ಪಿ.ಯವರ ಕಛೇರಿ ಇರುವಂತಹ ಜಾಗದಲ್ಲ ಇರುತ್ತದೆ. ಆದರೆ, ಹೈಗ್ರೌಂಡ್ ಪೊಲೀಸ್ ಸ್ಟೇಷನ್ ಇರುವಂತಹ ಜಾಗ ಮುಜರಾಯಿ ಇಲಾಖೆಗೆ ಸೇರಿರುತ್ತದೆ. ಆ ಜಾಗದಲ್ಲ ದೇವಸ್ಥಾನ ಇರುವುದಿಲ್ಲ. ಹಾಗಾಗಿ, ಆ ದೇವಸ್ಥಾನದ ಜಾಗ ಬಿಟ್ಟು ಪೊಲೀಸ್ ಸ್ಟೇಷನ್ ಮಾಡಬಹುದು.

ಡಾ: ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಎಸ್.ಪಿ.ಯವರ ಕಛೇರಿ ಇರುವುದು ನೇಪಾಳ ದೇಶದ ಮಹಾರಾಜರ ಮನೆಯಾಗಿರುತ್ತದೆ.

ಶ್ರೀ ಹೆಚ್.ಎಂ. ರಮೇಶ್ ಗೌಡ:- ಮಾನ್ಯ ಸಭಾಪತಿಯವರೇ, ನಾನು ಆ ಜಾಗವನ್ನು ನೋಡಿರುತ್ತೇನೆ. ತಾವು ಕೂಡ ನೋಡಬಹುದು. ಹಾಗಾಗಿ, ಆ ಜಾಗದಲ್ಲರುವ ದೇವಸ್ಥಾನವನ್ನು ಬಿಟ್ಟು, ಪೊಲೀಸ್ ಸ್ಟೇಷನ್ ಮಾಡಬಹುದು. ದೇವಸ್ಥಾನವನ್ನು ಹೊಡಿ ಎಂದು ಯಾರು ಸಹ ಹೇಳುವುದಿಲ್ಲ. ಆ ದೇವಸ್ಥಾನವನ್ನು ಬಿಟ್ಟು ಉಳಿದಿರುವಂತಹ ಜಾಗವನ್ನು ಕೊಡುವುದಕ್ಕೆ ಏನು ತೊಂದರೆ ಇದೆ? ಹಾಗಾಗಿ, ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿರುವ ವಿಷಯ ಮಾನ್ಯ ಗೃಹ ಸಚಿವರಿಗೂ ಸಹ ಗೊತ್ತಿರುತ್ತದೆ.

ಶ್ರೀ ಆರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಆ ಜಾಗಕ್ಕೆ ಸಂಬಂಧಪಟ್ಟ ತಕರಾರು ಮುಕ್ತಾಯವಾಗುವ ಹಂತದಲ್ಲರುತ್ತದೆ. ತಮಗೆ ಗೊತ್ತಿರಲಿ, ಆ ಜಾಗ ಪೂರ್ಣ ಮುಜರಾಯಿ ಇಲಾಖೆಗೆ ಸೇರಿದ್ದು ಎಂಬುದು ನಮ್ಮೆಲ್ಲರ ಕಲ್ಪನೆಯಾಗಿತ್ತು. ನಾನು ಸಹ ಈ ಹಿಂದೆ ಶ್ರೀ ಕೆ.ಜಿ. ಬೋಪಯ್ಯನವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದಂತಹ ಸಮಿತಿಯಲ್ಲಿ ಸದಸ್ಯನಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ವಿಚಾರ ಚರ್ಚೆಗೆ ಬಂದಿರುತ್ತದೆ. ಆ ಸಂದರ್ಭದಲ್ಲಿ ಮುಜರಾಯಿ ಇಲಾಖೆಯವರು ಗಟ್ಟಿಯಾಗಿ ನಿಂತಿರುತ್ತಾರೆ. ಹಾಗಾದರೆ, ಪೊಲೀಸ್ ಸ್ಟೇಷನ್‌ಗೆ ಬೇರೆ ಜಾಗವನ್ನು ಕೇಳೋಣವೆಂದು ತೀರ್ಮಾನ ಮಾಡಿರುತ್ತೇವೆ. ಆದರೆ, ಈಗ ಆ ಸಮಸ್ಯೆ ಪರಿಹಾರ ಆಗುತ್ತಿದೆ. ಸದರಿ ಜಾಗಕ್ಕೆ ಸಂಬಂಧಿಸಿದ ಒಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದಾಖಲಾತಿ ಮೈಸೂರಿನಲ್ಲಿ ನಮಗೆ ಸಿಕ್ಕಿರುತ್ತದೆ. ಅದರಂತೆ, ಸ್ವಾತಂತ್ರ್ಯ ಪೂರ್ವದಿಂದ ಆ ಜಾಗದಲ್ಲಿ ಪೋಲಿಸ್ ಸ್ಟೇಷನ್‌ಗಾಗಿ ಒಂದು ಜಾಗ ಇರುತ್ತದೆ. ಈ ವಿಷಯ ಜಿಲ್ಲಾಧಿಕಾರಿಯವರ ನ್ಯಾಯಾಲಯದಲ್ಲಿ ಅಥವಾ ಇತರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುತ್ತದೆ. ಈ ಬಗ್ಗೆ ನನಗೆ ಪ್ರಸ್ತುತ ಖಚಿತ ಮಾಹಿತಿ ಇರುವುದಿಲ್ಲ. ಒಟ್ಟಾರೆಯಾಗಿ ಪೋಲಿಸ್ ಇಲಾಖೆಯನ್ನು ಸದೃಢಗೊಳಿಸುವುದಕ್ಕೆ ಹಾಗೂ ಬಲಗೊಳಿಸುವುದಕ್ಕೆ ಎಲ್ಲಾ ರೀತಿಯಿಂದ ಪ್ರಯತ್ನ ಮಾಡುತ್ತಿದ್ದೇವೆ. ಪೋಲಿಸರು ಸಹ ಬಹಳ ಶ್ರೀತಿಯಿಂದ ಕೆಲಸ ಮಾಡಬೇಕು. ಮಾಜಿ ಸೈನಿಕ ಪೋಲಿಸ್ ಸಿಬ್ಬಂದಿಗಳ ಬಗ್ಗೆ ಮಾನ್ಯ ಸದಸ್ಯರು ಹೇಳಿರುವ ವಿಚಾರಗಳಿಗೆ ನನ್ನ ಸಹಮತ ಇರುತ್ತದೆ. ಹಾಗಾಗಿ, ಅವರಿಗೆ ಯಾವ ಅನುಕೂಲ ಕಲ್ಪಿಸಬೇಕು, ಅದನ್ನು ನಾನು ಖಂಡಿತವಾಗಿ ಮಾಡುತ್ತೇನೆ.

ಡಾ: ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ....

ವೈಸ್ ಛೀರ್ಮನ್:- ಈಗ ಡಾ: ತೇಜಸ್ವಿನಿ ಗೌಡರವರು ಮಾತನಾಡುತ್ತಾರೆ. ನಂತರ ತಾವು ಮಾತನಾಡಿ.

ಶ್ರೀ ಕೆ.ಐ. ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾನು ಮೊದಲು ಸ್ಪಷ್ಟೀಕರಣ ಕೇಳುತ್ತೇನೆ. ನಂತರ, ಅವರು ಮಾತನಾಡಲಿ.

ವೈಸ್ ಛೀರ್ಮನ್:- ತಾವು ಕೊನೆಯಲ್ಲಿ ಸ್ಪಷ್ಟೀಕರಣ ಕೇಳಿ.

ಶ್ರೀ ಕೆ.ಐ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನಾನು ನಿಯಮ 330ರಡಿಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಮಾನ್ಯ ಸಚಿವರು ಉತ್ತರ ಕೊಟ್ಟ ತಕ್ಷಣ ನಾನು ಸ್ಪಷ್ಟೀಕರಣ ಕೇಳಬೇಕಲ್ಲವೇ? ನಂತರ, ತಾವು ಬೇರೆ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಬಹುದು. It is the procedure.

ವೈಸ್ ಛೀರ್ಮನ್:- ಆಯಿತು, ತಾವು ಮಾತನಾಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಉ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನಾನು ಪ್ರಸ್ತಾಪಿಸಿದಂತಹ ವಿಷಯಕ್ಕೆ ಮಾನ್ಯ ಸಚಿವರು ಸುದೀರ್ಘವಾದ ಉತ್ತರವನ್ನು ನೀಡಿದ್ದಾರೆ. ಅದಕ್ಕಾಗಿ, ನಾನು ಅವರಿಗೆ ನಮಸ್ಕಾರ ಹೇಳುತ್ತೇನೆ. ನನ್ನ ಪ್ರಶ್ನೆ ಏನೆಂದರೆ, “ಪತಿ-ಪತ್ನಿ ಪ್ರಕರಣಕ್ಕೆ 2 ವರ್ಷ ಅವಧಿ ಇವರಿಗೂ ಇದೆ” ಎಂದು ಮಾನ್ಯ ಸಚಿವರು ಹೇಳುತ್ತಾರೆ. ಅಂದರೆ, ಇನ್ನೇನು ವಯೋ ನಿವೃತ್ತಿ ಹೊಂದುವಂತಹ ಪೊಲೀಸ್ ಸಿಬ್ಬಂದಿಗೂ ಸಹ 2 ವರ್ಷ ಅವಧಿ ಆತನಿಗೂ ಸಹ ಇರುತ್ತದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಪತಿ-ಪತ್ನಿ ಪ್ರಕರಣದ ಬಗ್ಗೆ ನಮ್ಮ ಸಚಿವರಿಗೆ ಗೊತ್ತಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಅದು ನನಗೆ ಗೊತ್ತು. ಪತಿ-ಪತ್ನಿ ಪ್ರಕರಣ ಎಂದರೆ, ಗಂಡ ಮಾತ್ರ ಅಲ್ಲಗೆ ಹೋಗಬಹುದು.

(ಮುಂದು)

(534) 22.03.2022 4.10 ವೈಎಲ್-ಜಿಆರ್ (ವೈಸ್ ಫೀರ್ಮನ್‌ರವರ ಉಪಸ್ಥಿತಿ)

ಶ್ರೀ ಕೆ.ಉ.ಶ್ರೀಕಂಠೇಗೌಡ (ಮುಂದು):-

ಹಾಗಾದರೆ, ಸೈನಿಕನಾಗಿ ಕರ್ತವ್ಯ ನಿರ್ವಹಿಸಿ, ಹೆಂಡತಿ ಕೆಲಸದಲ್ಲ ಇಲ್ಲದೇ ಇರುವುದೇ ತಪ್ಪೇ?

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಇಬ್ಬರೂ ಕರ್ತವ್ಯದಲ್ಲ ಇರುವಂಥವರು ಕೆಲವು ಮಂದಿ ಇದ್ದಾರೆ.

ಶ್ರೀ ಕೆ.ಉ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅದರ ಬಗ್ಗೆಯೂ ಮಾತನಾಡುತ್ತೇನೆ, ಅದು ಬಹಳ ಅಪರೂಪ. ನನ್ನ ಪ್ರಶ್ನೆಯೇನೆಂದರೆ, ಸೈನಿಕರ ಬಗ್ಗೆ ಅಪಾರವಾದ ಗೌರವವನ್ನು ನಾವೆಲ್ಲರೂ ತೋರಿಸುತ್ತಿದ್ದೇವೆ. ಆತನು 15 ವರ್ಷಗಳು, 20 ವರ್ಷಗಳು, 25 ವರ್ಷಗಳವರೆಗೂ ಸೈನಿಕನಾಗಿ ಕುಟುಂಬವನ್ನು ಬಿಟ್ಟು ಹೊರಗೆ ಬಂದಿರುತ್ತಾನೆ. ನಂತರ ಜೀವನ ನಡೆಸುವುದಕ್ಕಾಗಿ ಪೊಲೀಸ್ ಇಲಾಖೆಗೆ ಬಂದು ಕರ್ತವ್ಯ ನಿರ್ವಹಿಸುತ್ತಾನೆ. 09 ತಿಂಗಳುಗಳ ಕಾಲ ತರಬೇತಿ ನೀಡುವುದಕ್ಕೆ ನಮ್ಮ ಅಭ್ಯಂತರವೇನಿಲ್ಲ, ಬೇಕಾದರೆ ಒಂದು ವರ್ಷಗಳವರೆಗೂ ತರಬೇತಿ ನೀಡಲಿ. ಎರಡು ವರ್ಷಗಳ ಕಾಲ ಪ್ರೊಬೇಷನರಿ ಪಿರಿಯಡ್ ಆಗಲಿ, ಮೂರನೇ ವರ್ಷಗಳ ನಂತರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆತನಿಗೆ ಕುಟುಂಬದವರೊಂದಿಗೆ ಜೀವಿಸಲು ಬಿಟ್ಟು ಬಿಡಬೇಕು. ಶಿಕ್ಷಕರಿಗೆ ಮೂರು ವರ್ಷಗಳ ನಂತರ state level counseling ಮಾಡುತ್ತೇವೆ, ನಂತರ Divisional level ನಲ್ಲಿ ಮಾಡಿ, ತದನಂತರ District wise ಮಾಡುತ್ತೇವೆ. ಆದರೆ, ಎಕ್ಸ್-ಮಿಆಟರಿ ಮ್ಯಾನ್‌ಗೆ ಮಾತ್ರ ಹೆಂಡತಿ ಕೆಲಸದಲ್ಲೆಯೇ ಇರಬೇಕೆಂದು ಏನಿಲ್ಲ. ಆತನು ಹೆಂಡತಿ-ಮಕ್ಕಳು, ತಂದೆ-ತಾಯಿಗಳನ್ನು ಬಿಟ್ಟು ಎಷ್ಟು ವರ್ಷಗಳವರೆಗೂ ಒಬ್ಬನೇ ಇರಬೇಕು. ಸೈನಿಕನಾಗಿ 15 ವರ್ಷಗಳವರೆಗೂ ಸೇವೆ ಸಲ್ಲಿಸಿ, ನಂತರ ಪೊಲೀಸ್ ಸಿಬ್ಬಂದಿಯಾಗಿ 22 ವರ್ಷಗಳವರೆಗೂ ಇರುತ್ತಾನೆ. ಈ ರೀತಿಯಾದರೆ ಜೀವನದ ಬಹು ಭಾಗವೇ ಮುಗಿದು ಹೋಗುತ್ತದೆ. ಒಂದು ಕಡೆ ಮಾನವೀಯತೆಯೂ ಹೌದು, ಮತ್ತೊಂದು ಕಡೆ ಅವರಿಗೆ ತೋರಿಸಬೇಕಾದ ಗೌರವವು ಆಗಿದೆ. ಎಲ್ಲೆಯಾದರೂ ಈ ರೀತಿ ಆಗುವುದು ಉಂಟೆ? ಒಬ್ಬ ಎಕ್ಸ್ ಮಿಆಟರಿ ಮ್ಯಾನ್ ವಾಪಸ್ಸು ಬಂದು ಪೊಲೀಸ್ ಕರ್ತವ್ಯವನ್ನು ಮಾಡುತ್ತಿದ್ದು, ಆತ ತನ್ನ ತಾಯಿ ನೆಲಕ್ಕೆ ಬಂದ ಮೇಲಾದರೂ ಸಂಸಾರದೊಂದಿಗೆ ಒಟ್ಟಿಗೆ ಇರುವಂತೆ ಆಗಬೇಕಲ್ಲವೇ? Psychology ಪ್ರಕಾರ ಮಕ್ಕಳು ತಂದೆ-ತಾಯಿಯೊಂದಿಗೆ ಇರಬೇಕೆಂದು ಹೇಳುತ್ತೇವೆ. ಅದೇ ರೀತಿ ವಯಸ್ಸಾದ ತಂದೆ-ತಾಯಿಗಳನ್ನು ಮಕ್ಕಳು ನೋಡಿಕೊಳ್ಳಬೇಕೆಂದು ಹೇಳುತ್ತೇವೆ. ಆದರೆ, ಎಕ್ಸ್ ಮಿಆಟರಿ ಮ್ಯಾನ್ ಸುಮಾರು 15 ವರ್ಷಗಳು, 20 ವರ್ಷಗಳವರೆಗೂ ಸೇವೆ ಸಲ್ಲಿಸಿ, ತಾಯಿ ನಾಡಿಗೆ ವಾಪಸ್ಸು ಬಂದ ಮೇಲೆಯೂ ತನ್ನ ಹೆಂಡತಿ-ಮಕ್ಕಳು, ತಂದೆ-ತಾಯಿಯನ್ನು ನೋಡಿಕೊಳ್ಳುವುದಕ್ಕೆ ಆಗುವುದಿಲ್ಲವೆಂದರೆ, ಆತನಿಗೆ ಕಠಿಣವಾಗುತ್ತದೆ ಮತ್ತು ಕಷ್ಟವಾಗುತ್ತದೆ. ಹಾಗಾಗಿ ಮಾನ್ಯ ಸಚಿವರು ಈ ವಿಚಾರವಾಗಿ ಏನು ಮಾಡುತ್ತಾರೆಯೋ ಗೊತ್ತಿಲ್ಲ. ಅವರು ಈ ಮೊದಲು ಸೈನಿಕರಾಗಿ ನಂತರ ಈ ಪೊಲೀಸ್ ಸೇವೆಗೆ ಬಂದಿರುವುದೇ ದೊಡ್ಡದು. ಜೊತೆಗೆ ಅವರು ನಮ್ಮ ದೇಶವನ್ನು ರಕ್ಷಣೆ ಮಾಡುವುದರ ಮೂಲಕ ನಮ್ಮನ್ನು ಕಾಪಾಡಿ ಬಂದಿದ್ದಾರೆ. ಪತಿ-ಪತ್ನಿ ಪ್ರಕರಣವಾದರೆ ವರ್ಗಾವಣೆಗೆ ಅವಕಾಶ ಕಲ್ಪಿಸುತ್ತೀರಿ. ಗಂಡ-ಹೆಂಡತಿ ಏನಾದರೂ ಬೇರೆ ಬೇರೆ ಕಡೆ ಕೆಲಸದಲ್ಲಿದ್ದರೆ ಅವರುಗಳು ಎರಡು ವರ್ಷಗಳ ನಂತರ ವರ್ಗಾವಣೆ ಮಾಡಿಸಿಕೊಳ್ಳಬಹುದು. ಆದರೆ, ಸೈನಿಕರಿಗೆ ಆ ವ್ಯವಸ್ಥೆ ಇಲ್ಲವೆಂದರೆ ಹೇಗೆ? ಅದನ್ನು ಒಪ್ಪಲು ಸಾಧ್ಯವೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನವೀಯತೆಯ ನೆಲಗಟ್ಟಿನಲ್ಲಿ ಈ ದೇಶವನ್ನು ರಕ್ಷಣೆ ಮಾಡಿದಂಥ ಸೈನಿಕರಿಗೆ ನೀಡುವ ಗೌರವದ ಹಿನ್ನೆಲೆಯಲ್ಲಿ ಈ ಪತಿ-ಪತ್ನಿ ಪ್ರಕರಣದಲ್ಲಿ ನಿವೃತ್ತಿಯಾಗುವವರಿಗೆ ಏನು ರಿಯಾಯಿತಿ ಇಟ್ಟಿದ್ದಾರೆ, ಅದೇ ರೀತಿ ರಿಯಾಯಿತಿಯನ್ನು ಸೈನಿಕ ಪೊಲೀಸ್‌ನವರಿಗೂ ನೀಡಬೇಕು. ಅದರ ಬಗ್ಗೆ ಇವತ್ತು ಈ ಸದನದಲ್ಲಿಯೇ ಮಾನ್ಯ ಸಚಿವರು ಘೋಷಣೆ ಮಾಡಿ, ಅದರ ಕ್ರೆಡಿಟ್ ಅನ್ನು ಪಡೆದುಕೊಳ್ಳಬೇಕು. “Alright ಅಲ್ಲ 20 ವರ್ಷಗಳ ಕಾಲ ಕೆಲಸ ಮಾಡಿದ್ದೀಯಾ, ಪೊಲೀಸ್ ಇಲಾಖೆಯಲ್ಲಿಯೂ 03 ವರ್ಷಗಳ ಕಾಲ ಕೆಲಸ ಮಾಡಿದ್ದೀಯಾ, ಹೋಗಿ ಸಂಸಾರದೊಂದಿಗೆ ಒಟ್ಟಿಗೆ ಇರು, ಮಕ್ಕಳನ್ನು ನೋಡಿಕೋ, ಜೊತೆಗೆ ಕೆಲಸವನ್ನು ಮಾಡು” ಎಂದು ಮಾನ್ಯ ಸಚಿವರು ಮಾಡಲಿ. ಇಬ್ಬರೂ ಎಂಪ್ಲಾಯಿಸ್‌ಗೆ ರಿಯಾಯಿತಿ ನೀಡುವುದಾದರೆ, ಈ ಸೈನಿಕರಿಗೆ ಏತಕ್ಕೆ ರಿಯಾಯಿತಿ ನೀಡುವುದಿಲ್ಲ. ಆತನ ಹಣೆಬರಹ ಹೆಂಡತಿಗೆ ಕೆಲಸ ಸಿಕ್ಕಿರುವುದಿಲ್ಲ. ಹಾಗೆಂದು, ಜೊತೆಯಲ್ಲಿಯೂ ಇರುವುದು ಬೇಡವೇ? ಇಳಿ ವಯಸ್ಸಿನಲ್ಲಿ ತಂದೆ-ತಾಯಿಯೊಂದಿಗೆ ನೆಲಸುವುದು ಬೇಡವೇ? ಹೆಂಡತಿ ಸಹ “ಅಯ್ಯೋ, ನನ್ನ ಗಂಡ ಸೈನಿಕನಾಗಿ ಬಾರ್ಡರ್‌ನಲ್ಲಿರುತ್ತಾನೆ, ಸದ್ಯ ಈಗಲಾದರೂ ಪೊಲೀಸ್ ಇಲಾಖೆಗೆ ಬಂದರಲ್ಲ ಸಾಕು” ಎನ್ನುವಂಥ ಪರಿಸ್ಥಿತಿ ಇದೆ. ಈಗಲಾದರೂ ಆತ ತನ್ನ ಹೆಂಡತಿ-ಮಕ್ಕಳು, ಸಂಸಾರವನ್ನು ನೋಡಿಕೊಳ್ಳುವುದಕ್ಕೆ ಬಿಡುವುದಿಲ್ಲವೆಂದರೆ, ನಾವು ಹೇಗೆ ಒಪ್ಪುವುದು? ನಮಗೆ ಮಾನ್ಯ ಅರಗ ಜ್ಞಾನೇಂದ್ರರವರ ಬಗ್ಗೆ ಗೌರವ ಇದೆ. ಅದರ ಬಗ್ಗೆ declare ಮಾಡಲಿ. ಅದಲ್ಲದೇ ಅಗ್ನಿ ಶಾಮಕ ಕೇಂದ್ರದಲ್ಲಿ ಸಹ ಪೊಲೀಸ್‌ನವರು ಇರುತ್ತಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಶ್ರೀಕಂಠೇಗೌಡರಂತೆ ಕಲಾತ್ಮಕವಾಗಿ ಅಷ್ಟು ಚೆನ್ನಾಗಿ ವಿವರಣೆ ನೀಡಲು ಬೇರೆ ಯಾರಿಗೂ ಸಾಧ್ಯವಿಲ್ಲ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಇದು ಕಲಾತ್ಮಕ ವಿವರಣೆ ಆಗಿಲ್ಲ. ವಾಸ್ತವಿಕ ನೆಲಗಟ್ಟಿನ ವಿಚಾರವನ್ನು ಬಿಚ್ಚಿಡುತ್ತಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ವಾಸ್ತವಿಕ ನೆಲಗಟ್ಟಿನ ಕಲಾತ್ಮಕದ ಒಂದು ಭಾಗ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಉ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಆಯಿತು. ನಮ್ಮ ಅಧಿಕಾರಿಗಳೆಲ್ಲರೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆದರೆ, ಮಾಜಿ ಸೈನಿಕ ಪೊಲೀಸ್ ಸಿಬ್ಬಂದಿ ಎಲ್ಲ ನೆಲೆಸಿದ್ದಾರೆ ಗೊತ್ತೇ? ಬೆಂಗಳೂರನ್ನು ಬಿಟ್ಟು ಹೋಗಲು ಯಾರು ಇಷ್ಟ ಪಡುವುದಿಲ್ಲ. ಆದರೆ, ಮಾಜಿ ಸೈನಿಕ ಪೊಲೀಸ್ ಸಿಬ್ಬಂದಿಗಳು ಬೆಂಗಳೂರನ್ನು ಬಿಟ್ಟು ಹೋಗಲು ತಯಾರಿದ್ದಾರೆ. ಬೆಂಗಳೂರನ್ನು ಬಿಟ್ಟು ನಮ್ಮ ಊರಿಗೆ, ನಮ್ಮ ಜಿಲ್ಲೆಗೆ ಕಳುಹಿಸಿಕೊಡಿ ಎಂದು ಕೇಳುತ್ತಾರೆ. ಹಾಗಾಗಿ ನಾವು ಅವರನ್ನು appreciate ಮಾಡಬೇಕು. ರಾಜ್ಯದ ಜನರೆಲ್ಲರೂ ಬೆಂಗಳೂರಿಗೆ ಬರಬೇಕೆಂದು ಆಸೆಪಡುತ್ತಾರೆ. ಆದರೆ, ಇವರುಗಳು ಮಾತ್ರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲಿದ್ದು, ನಮ್ಮ ಜಿಲ್ಲೆಗಳಿಗೆ ಕಳುಹಿಸಿಕೊಡಿ ಎಂದು ಕೇಳಿಕೊಳ್ಳುತ್ತಾರೆ. ನಾನು ವಾಸ್ತವದ ಚಿತ್ರಣವನ್ನು ಬಿಚ್ಚಿಡುತ್ತಿದ್ದೇನೆ. ಈಗಲಾದರೂ ಮಾಜಿ ಸೈನಿಕರಾಗಿ ವಾಪಸ್ಸು ಬಂದು ಪೊಲೀಸ್ ಕರ್ತವ್ಯವನ್ನು ನಿರ್ವಹಿಸುತ್ತಿರುವವರು ಮನೆ ಹತ್ತಿರದಲ್ಲ ಕೆಲಸವನ್ನು ಮಾಡುವಂತೆ ಮಾಡಿ. ವಾರಕ್ಕೆ ನಾಲ್ಕು ಸಲವಾದರೂ ಹೆಂಡತಿ-ಮಕ್ಕಳು, ತಂದೆ-ತಾಯಿಗಳನ್ನು ನೋಡಿಕೊಳ್ಳುವಂತೆ ದಯವಿಟ್ಟು ಮಾಡಿ. ಆ ರೀತಿ ಮಾಡಿದರೆ ದೇವರು ಮೆಚ್ಚುತ್ತಾನೆ, ನಾವು ಮೆಚ್ಚಿಕೊಳ್ಳುತ್ತೇವೆ. ಕೇವಲ ಪತಿ-ಪತ್ನಿ ಪ್ರಕರಣದ ಮೇಲೆ ಇಬ್ಬರೂ ಸರ್ಕಾರಿ ನೌಕರರಾಗಿದವರಿಗೆ ಮಾತ್ರ ಮಾಡಿದರೆ ಆಗುವುದಿಲ್ಲ. ಕಾಯಿಲೆ ಬಂದು ನಿವೃತ್ತಿಯಾಗುವವರಿಗೆ ಮಾತ್ರ ಮಾಡಿಕೊಡುವಂಥ ಕೆಲಸವಾಗಬಾರದು. ಮಾಜಿ ಸೈನಿಕ ಪೊಲೀಸ್ ಸಿಬ್ಬಂದಿಗೂ ಸಹ ಮಾನವೀಯತೆಯ ನೆಲೆಗಟ್ಟಿನಲ್ಲಿ ಆ ವರ್ಗದೊಳಗೆ ಸೇರಿಸಿ ಮೂರು ವರ್ಷಗಳ ನಂತರವಾದರೂ ಅವರ ಜಿಲ್ಲೆಗಳಿಗೂ ಹೋಗಿ ನೆಲೆಸುವ ಅವಕಾಶ ಕಲ್ಪಿಸಬೇಕು. ಹಾಗೆಯೇ ಅಗ್ನಿ ಶಾಮಕ ಕೇಂದ್ರದಲ್ಲ ಸಹ ಹೆಡ್ ಕಾನ್ಸ್ಟೇಬಲ್ ಮತ್ತು ಕಾನ್ಸ್ಟೇಬಲ್, ಎ.ಎಸ್.ಐ. ರವರಿಗೆಲ್ಲಾ ಒಂದು ತಿಂಗಳು ಗಳಿಕೆ ರಜೆಗೆ ಅವಕಾಶ ಕಲ್ಪಿಸುತ್ತಿದ್ದು, ಇಲ್ಲ ಆ ಎ.ಎಸ್.ಐ., ಗೆ 15 ದಿವಸಗಳ ಗಳಿಕೆ ರಜೆಯನ್ನು ಕಿತ್ತು ಹಾಕಿದರೆ ಹೇಗೆ? ಆತನು ಸಹ ಪೊಲೀಸ್ ಕರ್ತವ್ಯವನ್ನೇ ಮಾಡುವುದು. ಮೊದಲನೆಯದಾಗಿ, ಪೊಲೀಸ್ ಕೆಲಸಕ್ಕೆ ಬರಬಾರದು. ಏಕೆಂದರೆ, ಅವರ ಕಷ್ಟವು ಆ ದೇವರಿಗೆ ಮಾತ್ರ ಪ್ರೀತಿ. ಆತನು ಸಹ ಯಾವುದೇ ಒಂದು ಹಬ್ಬಕ್ಕಾಗಲಿ ಅಥವಾ ಮನೆಯವರ ಕಷ್ಟಕ್ಕಾಗಲಿ ಹೋಗುವ ಹಾಗಿಲ್ಲ. 144 ಸೆಕ್ಷನ್ ಜಾರಿಗೊಳಿಸಿದರೆ ಆತನಿಗೆ ಎಲ್ಲ ಕಳುಹಿಸುತ್ತಾರೆ, ಅಲ್ಲಗೆ ಓಡಬೇಕು. ಪುಟ್‌ಪಾತ್ ಮೇಲೆ ಇರು ಎಂದರೆ, ಪುಟ್‌ಪಾತ್ ಮೇಲೆ ಇರಬೇಕು. ಜೀಪ್‌ನೊಳಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಿದ್ದೆ ಮಾಡಬೇಕು, ಕುಳಿತ ಜಾಗದಲ್ಲಯೇ ನಿದ್ದೆ ಮಾಡಬೇಕು. ಆತನ ಕಷ್ಟವನ್ನು ಹೇಳುವುದು ಅಸದಳ. ಆತನಿಗೆ ನೀಡುತ್ತಿದ್ದ 30 ದಿವಸಗಳ ಗಳಿಕೆ ರಜೆಯನ್ನು 15 ದಿವಸಗಳಿಗೆ ಇಳಿಸಿದರೆ ಹೇಗೆ? ನಾವು ಏನಾದರೂ ಮಾತು ಎತ್ತಿದರೆ ನಮ್ಮ ರಕ್ಷಣೆಗೂ ಪೊಲೀಸ್‌ನವರು ಬರಬೇಕು. ಹಾಗಾಗಿ ಪೊಲೀಸ್‌ನವರ ಸವಲತ್ತು ವಿಚಾರದಲ್ಲ... ನಾವು ಮಾಸ್ಟರ್‌ಗಳು, ಅಧಿಕಾರಿಗಳು ಎಂದರೆ, ದೇವರು ಬಂದ ಹಾಗೆ ಆಡುತ್ತೇವೆ.

ಶ್ರೀ ಎನ್.ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಪೊಲೀಸ್‌ನವರ ಬೇಡಿಕೆ ಏನಿದೆ, ಅದನ್ನು ಈಡೇರಿಸಲಿ. ಆದರೆ, ಶಿಕ್ಷಕರ ಬೇಡಿಕೆ ಸ್ವಲ್ಪ ಕಡಿಮೆಯಾದರೂ ಪರವಾಗಿಲ್ಲ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನಾನು ಅದರ ಬಗ್ಗೆಯೇ ಹೇಳುತ್ತಿದ್ದೇನೆ. ಬೆಳಗ್ಗೆ ಎದ್ದು ನಾನು ವಾಕಿಂಗ್ ಮಾಡಿಕೊಂಡು ವಿಧಾನಸೌಧದ ಕಡೆಗೆ ಬರುತ್ತೇನೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಪೊಲೀಸ್ ಹೆಣ್ಣು ಮಕ್ಕಳು ಇಲ್ಲಿಗೆ ಬಂದು, ಎಲ್ಲರೂ ಒಂದು ಕಡೆ ಸೇರುತ್ತಾರೆ. ಅಲ್ಲಿ ಯಾರಿಗೆ ಏನೇನು ಕೆಲಸ ಎಂದು ಹೇಳಲಾಗುತ್ತದೆ. ಪಾಪ, ಯಾರಾದರೂ ಸ್ವಲ್ಪ ತಿಂಡಿ ತಂದಿದರೆ, ಎಲ್ಲಯೋ ಒಂದು ಮೂಲೆಯಲ್ಲಿ ಕುಳಿತುಕೊಂಡು ತಿನ್ನುತ್ತಾರೆ. ಮತ್ತೆ ಮಧ್ಯಾಹ್ನ ಅಥವಾ ರಾತ್ರಿ ಸಾಧ್ಯವಾದರೆ ಮನೆಗೆ ಹೋಗುತ್ತಾರೆ, ಇಲ್ಲದಿದ್ದರೆ ಅದು ಸಾಧ್ಯವಾಗುವುದಿಲ್ಲ. ಅವರ ಪರಿಸ್ಥಿತಿ ಅಷ್ಟು ಕಷ್ಟಕರವಾಗಿದೆ. ಹಾಗಾಗಿ ನಾವು ಅವರಿಗೆ ಒಂದು ದೊಡ್ಡ ನಮಸ್ಕಾರವನ್ನು ಹಾಕಬೇಕು. ಹಾಗಾಗಿ ಪೊಲೀಸ್‌ನವರ ವಿಚಾರದಲ್ಲ ಸ್ವಲ್ಪ ರಿಯಾಯಿತಿಯನ್ನು ತೋರಿಸಲೇಬೇಕು. ಮಾಜಿ ಸೈನಿಕ ಪೊಲೀಸ್ ಸಿಬ್ಬಂದಿಗಳ ವಿಚಾರದಲ್ಲ ರಿಯಾಯಿತಿ ತೋರಿಸಬೇಕು. ಕಾನೂನಿಗೆ ಗೌರವ ನೀಡುವವರಿಗೆ, ನಾವು ಗೌರವ ನೀಡುತ್ತೇವೆ ಎಂದು ಬರೆದಿರುತ್ತಾರೆ. ಕಾನೂನು ಗೌರವಿಸಿದರೆ, ನಾವು ಗೌರವಿಸುತ್ತೇವೆ ಎಂದು ಹೇಳುತ್ತಾರೆ. ಅವರುಗಳು ಕಾನೂನಿನ ಪ್ರತೀಕ, ನಮ್ಮ ರಕ್ಷಣೆಯ ಪ್ರತೀಕ. ಅವರಿಗೆ ಒಳ್ಳೆಯದನ್ನು ಮಾಡಿ, ನನಗೆ ಕೆಟ್ಟದನ್ನು ಮಾಡಿದರೆ ಭೈಯುತ್ತೇವೆ. ಏಕೆಂದರೆ, ಆ ವೃತ್ತಿ ಆಗಿರುತ್ತದೆ. ಆದರೂ ನನ್ನ ವಿಶೇಷವಾದ ಮನವಿಯೇನೆಂದರೆ, ಮಾಜಿ ಸೈನಿಕ ಪೊಲೀಸ್‌ನವರಿಗೆ ಕನಿಷ್ಠ ಮೂರು ವರ್ಷಗಳ ನಂತರ ಪತಿ-ಪತ್ನಿ ಪ್ರಕರಣ, ಕಾಯಿಲೆ ಬಂದವರಿಗೆ ಮತ್ತು ನಿವೃತ್ತಿ ಹೊಂದುವವರಿಗೆ ಕಲ್ಪಿಸಿರುವ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಾಗೆ ಅವರು ಸಹ ಅವರವರ ಜಿಲ್ಲೆಗಳಿಗೆ ಹಾಗಾಗ ಹೋಗುವಂಥ ಅವಕಾಶ ಕಲ್ಪಿಸಬೇಕು. ದಯವಿಟ್ಟು ಈಗಲೇ ಇದರ ಬಗ್ಗೆ ಘೋಷಣೆ ಮಾಡಬೇಕೆಂದು ವಿನಮ್ರವಾಗಿ ಪ್ರಾರ್ಥಿಸುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಶ್ರೀಕಂಠೇಗೌಡರು ಪ್ರಸ್ತಾಪಿಸಿರುವ ವಿಚಾರಕ್ಕೆ ಸಹಮತವನ್ನು ವ್ಯಕ್ತಪಡಿಸುತ್ತಾ, ಮಾನ್ಯ ಗೃಹ ಸಚಿವರಲ್ಲಿ ನನ್ನ ಮನವಿ ಏನೆಂದರೆ, ಕಾನೂನು, rules and regulations ಎಲ್ಲವನ್ನೂ ಪಕ್ಕದಲ್ಲಟ್ಟು, ಮಾಜಿ ಸೈನಿಕರ ಪೊಲೀಸ್ ಯಾರಿದ್ದಾರೆ, ಅವರಿಗೆ ಯಾವ ರೀತಿ ಸಹಾಯ ಮಾಡಬೇಕು ಅದನ್ನು ಆದ್ಯತೆ ಮೇಲೆ ಮಾಡಬೇಕೆಂದು ತಮ್ಮ ಮೂಲಕ ಕೇಳಿಕೊಳ್ಳುತ್ತೇನೆ. ಏಕೆಂದರೆ, ಮಾನ್ಯ ಸಚಿವರು ಕಾರ್ಗಿಲ್, ಸಿಯಾಚಿನ್ ಗ್ಲೇಸಿಯರ್‌ದಂತಹ ಗಡಿ ಭಾಗದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಇಡೀ ದೇಶದಲ್ಲ ಎಲ್ಲ ಅಶಾಂತಿ ಇದೆ, ನಕ್ಸಲೈಟ್‌ಗಳಿದ್ದಾರೆ, insurgents ಗಳಿರುತ್ತಾರೆ, ಅಲ್ಲೆಲ್ಲವೂ ಆ ಸೈನಿಕರು ಇರುತ್ತಾರೆ. ಅವರ ಜೀವನವು ಎಷ್ಟು ಕಠಿಣವಾದ ಪರಿಸ್ಥಿತಿಯಲ್ಲಿರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ನಾವೇನು ಅವರ ಸೇವೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ರಾಜಕೀಯ ಕ್ಷೇತ್ರದಲ್ಲಿದ್ದು, ಜನ ಸೇವೆ ಎಂದು ಹೇಳಿಕೊಳ್ಳುವಂಥವರು ಆದ್ಯತೆ ಮೇರೆಗೆ ಅವರಿಗೆ ಯಾವುದೇ ಸಮಸ್ಯೆಗಳಿದ್ದರೂ ಸಹ ಬಗೆಹರಿಸಬೇಕೆಂದು ಕೇಳಿಕೊಳ್ಳುತ್ತೇನೆ. ಎರಡನೆಯದಾಗಿ, ಮಾನ್ಯ ಗೃಹ ಸಚಿವರು ಪೊಲೀಸ್‌ನವರು ಯಾರು ಮಂಗಳೂರು, ದಕ್ಷಿಣ ಕನ್ನಡಕ್ಕೆ ಹೋಗಲು ಇಚ್ಛಿಸುವುದಿಲ್ಲ, ಏಕೆಂದರೆ, ಅಲ್ಲಿ ತುಳು ಮತ್ತು ಬ್ಯಾರಿ ಭಾಷೆಯ ಸಮಸ್ಯೆ ಇದೆ ಎಂದು ಹೇಳಿದರು. ಬ್ಯಾರಿ ಭಾಷೆಯು ಎಷ್ಟರ ಮಟ್ಟಿಗೆ ಸಮಸ್ಯೆಯಾಗಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ತುಳು ಭಾಷೆಯು ಯಾರಿಗೂ ಸಮಸ್ಯೆಯಾಗುವುದಿಲ್ಲ. ಈ ರಾಜ್ಯದ ಭಾಷೆ ತುಳು, ಬ್ಯಾರಿ ಮತ್ತು ಕೊಡವ ಆಗಿದೆ.

ಮೈಸ್ ಭೀರ್ಮನ್:- ಮಾನ್ಯ ವಿರೋಧ ಪಕ್ಷದ ನಾಯಕರೆ, ಕೊಂಕಣಿ ಭಾಷೆಯು ಇದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಕೊಂಕಣಿ ಭಾಷೆಯು ಈಗಾಗಲೇ ರಾಷ್ಟ್ರ ಭಾಷೆಯಾಗಿದೆ. ಸುಮಾರು ಎರಡೂವರೆ ಲಕ್ಷ ಜನ ಮಾತನಾಡುವರಾಗಿದ್ದು, 22 ರಾಷ್ಟ್ರ ಭಾಷೆಯಲ್ಲಿ ಅದು ಸೇರ್ಪಡೆಗೊಂಡಿದೆ. ಆದರೆ, 20 ಲಕ್ಷ ತುಳು ಮಾತನಾಡುವವರು, ಒಂದೂವರೆ ಲಕ್ಷ ಜನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಡವ ಮಾತನಾಡುವವರಿಗೆ ಇನ್ನು ಸಹ ರಾಜ್ಯ ಭಾಷೆಯ ದರ್ಜೆಯು ಸಿಕ್ಕಿಲ್ಲ. ಹಾಗಾಗಿ ಮಾನ್ಯ ಗೃಹ ಇಲಾಖೆಯ ಅಧೀನಕ್ಕೆ ಎಲ್ಲಾ ಭಾಷೆಯು ಬರುವುದರಿಂದ ಮುಂದಿನ ದಿನಗಳಲ್ಲಿ ಏನಾದರೂ ಮಾಡಿ, ಕೊಡವ ಮತ್ತು ತುಳುವಿಗೆ “ರಾಜ್ಯ ಭಾಷೆಯ ಸ್ಥಾನಮಾನ ಕಲ್ಪಿಸುತ್ತಾರೆಯೇ, ಅವರುಗಳಿಗೆ ನಾವು ಸಹ ನಿಮ್ಮವರು ಎನ್ನುವಂತ ಭಾವನೆ ಮೂಡಲು” ಒಂದು ಹೆಜ್ಜೆ ಮುಂದೆ ಇಡುತ್ತಾರೆಯೇ ಎಂದು ಕೇಳಬಯಸುತ್ತೇನೆ.

ಡಾ|| ತೇಜಸ್ವಿನಿಗೌಡ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ತನ್ನ ಜೀವನವನ್ನು ಅಪಾಯಕ್ಕೆ ಇಟ್ಟು ನಾಗರಿಕರ ಸುರಕ್ಷತೆ ಮಾಡುವಂಥ ಮತ್ತು ರಾಷ್ಟ್ರ ಕಾರ್ಯದಲ್ಲಿ ತನ್ನ ಕುಟುಂಬವನ್ನು, ತನ್ನ ತಂದೆ-ತಾಯಿ, ಪ್ರೀತಿ-ಪಾತ್ರರನ್ನು, ಮಕ್ಕಳನ್ನು ಕೊನೆಗೆ ಯೌವನದ ಪತ್ನಿಯನ್ನು ತೊರೆದು ಹೋಗುವಂಥ ಪೊಲೀಸ್ ಹಾಗೂ ಪತಿಯನ್ನು ತೊರೆದು ಹೋಗುವಂಥ ಮಹಿಳಾ ಪೊಲೀಸ್‌ನವರ ಸೇವೆಗೆ ಒಂದು salute ಮಾಡುತ್ತೇನೆ. ಈ ಸದನದ ಮೂಲಕ ರಾಜವಂದನೆ ಎಂದು ಸಹ ಕರೆಯಬಹುದು. ನನ್ನ ಅನೇಕ ಸನ್ನಿಹಿತರು ಹೇಳಿದ ಹಾಗೆ natural calamity ಆಗಲಿ, ಪ್ರವಾಹ ಸಂಭವಿಸಲಿ, ಯಾವುದೇ ಮೃತದೇಹವಿರಲಿ ಆತನ ಮನಸ್ಥಿತಿಯನ್ನು ಕಾಪಾಡಿಕೊಂಡು ಸೇವೆ ಮಾಡುವಂಥವರಾಗಿದ್ದು, ಉದ್ದೇಶ ಪೂರ್ವಕವಾಗಿ ಏನು ಬರುತ್ತಾರೆ, ಅಂಥವರಿಗೆ ಸರ್ಕಾರವು ಕಲ್ಯಾಣ ಕಾರ್ಯಕ್ರಮಕ್ಕೆ ಎಷ್ಟೇ ಸಹಾಯ ಮಾಡಿದರೂ ಕಡಿಮೆ ಎಂಬುದು ನನ್ನ ಭಾವನೆಯಾಗಿದೆ. ಎರಡು-ಮೂರು ವಿಚಾರಗಳಲ್ಲಿ ಬೆಳಕು ಚೆಲ್ಲಬೇಕೆಂದು ಇದ್ದೇನೆ. ಮೊದಲನೆಯದಾಗಿ, ಅವರುಗಳಿಗೆ ವಸತಿಯನ್ನು ಕಲ್ಪಿಸುವಾಗ, ಅವರದ್ದು essential service ಆಗಿರುವುದರಿಂದ ಯಾವಾಗ ಕರೆ ಬಂದರೂ ಸಹ ಉಟ್ಟು ಬಟ್ಟೆಯಿಲ್ಲದೇ ಹೋಗುವವರು ಎಂದರೆ, ಅದು ಪೊಲೀಸ್ ಮತ್ತು ಸೈನಿಕರು ಮಾತ್ರ. ಹಾಗಾಗಿ ಅವರಿಗೆ ಹತ್ತಿರ ಇರುವಂಥ ವ್ಯವಸ್ಥೆ ಕಲ್ಪಿಸಬೇಕು. ದಯವಿಟ್ಟು ಹಣವನ್ನು ಭೂಮಿಯಲ್ಲಿ ಅಳಿಯುವುದು ಬೇಡ. ಆ ದುಡ್ಡಿನಿಂದ ನಾವು ಆತನಿಗೆ ಏನು ನೀಡಲು ಸಾಧ್ಯವಿಲ್ಲ. ಆತನ ಯೌವನದ ದಿನಗಳನ್ನು ಕಳೆದುಕೊಂಡಿದ್ದನ್ನು ವಾಪಸ್ಸು ನೀಡಲು ಸಾಧ್ಯವಿಲ್ಲ. ನಾನು ಪಿ.ಹೆಚ್.ಡಿ., ವಿದ್ಯಾಭ್ಯಾಸವನ್ನು ಮಾಡುವಾಗ ಸಿಯಾಚಿನ್ ಗ್ಲೇಸಿಯರ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗೆ ಹೋಗುವ ದಾರಿಯಲ್ಲಿ Kardung La Pass ಏನಿದೆ, ಅದು ಜಗತ್ತಿನ ಅತ್ಯಂತ ಎತ್ತರದ motorable road ಆಗಿದೆ.

(ಮುಂದು)

(535) 22.03.2022/4.20/ಎಸ್ಕೆ-ಜಿಆರ್

(ವೈಸ್‌ಭೇರ್ಮನ್‌ರವರ ಉಪಸ್ಥಿತಿ)

ಡಾ|| ತೇಜಸ್ವಿನಿ ಗೌಡ (ಮುಂದು):-

ಅಲ್ಲ ಆಪ್ತಜನಕ ಕಡಿಮೆ ಇರುವುದರಿಂದ, ಎರಡು ನಿಮಿಷ ನಿಲ್ಲುವುದಕ್ಕೆ ಆಗುವುದಿಲ್ಲ. ಅಂತಹ ಕಡೆ ನಮ್ಮ ಕನ್ನಡಿಗರು ಸಿಗುತ್ತಾರೆ. ಅವರ ಬೇಡಿಕೆ ಏನೆಂದರೆ, ಅವರಿಗೆ telephone line ಸಿಗುವುದಿಲ್ಲ. ಅಫೀಸರ್‌ಗಳು ಸೈನಿಕರನ್ನು ಎಷ್ಟೊಂದು ಚೆನ್ನಾಗಿ ನೋಡಿಕೊಳ್ಳುತ್ತಾರೆಂದರೆ, ಅವರ ಬಾಂಧವ್ಯದ ಬಗ್ಗೆ ಅಧ್ಯಯನ ಮಾಡಬೇಕು. ಉನ್ನತಾಧಿಕಾರಿಗಳು, ಅವರ ಮನೆಯಲ್ಲಿ ಮಾಡಿದ ಆಡುಗೆಯನ್ನು ತೆಗೆದುಕೊಂಡು ಹೋಗಿ ಸೈನಿಕರಿಗೆ ಕೊಡುತ್ತಾರೆ. ಅಂದರೆ ಅವರ ಪ್ರೀತಿ, ಮಕ್ಕಳ ಮನಸ್ಥಿತಿಯನ್ನು psychological factor ಅಷ್ಟೊಂದು ಬಾಂಧವ್ಯ ಇರುತ್ತದೆ. ಏಕೆಂದರೆ, ನಾವು ಹೋದ ಜೀವ ತಂದು ಕೊಡುವುದಕ್ಕೆ ಸಾಧ್ಯವಿಲ್ಲ. ನಾನು journalism days ನಲ್ಲಿ ಇದ್ದಾಗ ಮುತ್ತಪ್ಪ ರೈ ಅವರನ್ನು ವಿದೇಶದಿಂದ chase ಮಾಡಿ ಕರೆದುಕೊಂಡು ಬಂದಾಗ, ಅದರ ವ್ಯಾಪ್ತಿಯು ಹೈಗ್ರಿಂಡ್ ಪೊಲೀಸ್ ಸ್ಟೇಷನ್‌ನ ಆಯಕಟ್ಟಿನಲ್ಲತ್ತು. ತಮ್ಮ ಪೀಠವು ಸೇರಿದಂತೆ, ಎಲ್ಲಾ ವಿ.ಐ.ಪಿ.,ಗಳಿಗೆ ರಕ್ಷಣೆ ಕೊಡಬೇಕಾದಂತಹ ರಾಜ್ಯದ ಪ್ರಮುಖ ಸುರಕ್ಷತೆ-ಭದ್ರತೆ ಕಾಪಾಡುವಂತಹ ಏರಿಯಾ ಇದು. ಇಲ್ಲ ಒಂದು ಸುಸಜ್ಜಿತವಾದಂತಹ ವ್ಯವಸ್ಥೆ ಇಲ್ಲ. ಹೈಗ್ರಿಂಡ್ ಪೊಲೀಸ್ ಠಾಣೆಯನ್ನು ಅಲ್ಲಂದ ತೆರವುಗೊಳಿಸುವಂತಾಯಿತು. ಅದನ್ನು ತೆಗೆದುಕೊಂಡು ಹೋಗಿ corner ಗೆ ಹಾಕಿದ್ದೇವೆ. ಅದು ಬಹಳ ಕಿರಿದಾದ ಜಾಗವಾದ್ದರಿಂದ ಇಲ್ಲ ಪಾರ್ಕಿಂಗ್ ಮಾಡುವುದಕ್ಕಾಗುವುದಿಲ್ಲ. ಅಫೀಸರ್‌ಗಳು ಕುಳಿತುಕೊಳ್ಳುವುದಕ್ಕಾಗುವುದಿಲ್ಲ. ನಾನು ನಾಲ್ಕು ವರ್ಷಗಳಿಂದ ಇದರ ಸಲುವಾಗಿ ಬೆನ್ನು ಹತ್ತಿದ್ದೇನೆ. ಇದಕ್ಕೆ ಒಂದು ಒಳ್ಳೆಯ ಸೈಟ್ ಹುಡುಕಬೇಕು. ಇವರಿಗೆ ಜಾಗ sanction ಮಾಡಿಕೊಡಬೇಕು. ಈ ಏರಿಯಾದಲ್ಲಿ ಅದ್ಭುತವಾದಂತಹ ಪೊಲೀಸ್ ಸ್ಟೇಷನ್ ರಾಜ್ಯದ ಪ್ರತೀಕವಾಗಿರಬೇಕು. ಮಾನ್ಯ ಗೃಹ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಚಿವರೇ, ಇವರಿಗೆ ವಸತಿಯನ್ನು ಕಲ್ಪಿಸಬೇಕು. ಅಲ್ಲ ಎರಡು-ಮೂರು ಹಳೆಯ ವಸತಿ ಗೃಹಗಳಿವೆ. ದಯವಿಟ್ಟು, ಅದನ್ನೆಲ್ಲಾ ನೆಲಸಮ ಮಾಡಿ; ಏಕೆಂದರೆ, ಜಾಗ ಅಮೂಲ್ಯ. ಅದು ಹತ್ತಿರದಲ್ಲೆಯೇ ಇದೆ. ಅಲ್ಲ ಉತ್ತಮವಾದ ವಸತಿ ಗೃಹ ಕಲ್ಪಿಸಬೇಕು. ಪೊಲೀಸ್ ಸ್ಟೇಷನ್ emergency service ನಲ್ಲ ಅರ್ಧ ರಾತ್ರಿಯಲ್ಲಿ ಮನೆಗೆ ಬರುತ್ತಾರೆ. ಅವರು ಅಷ್ಟು ಹೊತ್ತಿನಲ್ಲಿ ಮನೆಗೆ ಹೋಗುವುದಕ್ಕಾಗುವುದಿಲ್ಲ. ಆ ಸಿಬ್ಬಂದಿಗಳಿಗೆ ಬೇಕಾದಂತಹ ದಿನನಿತ್ಯದ ಸೌಕರ್ಯಗಳನ್ನು ಮಾಡುವುದಕ್ಕೆ high-rise building ಮಾಡಿದರೆ, ವಸತಿಗೆ ಬೇಕಾದಂತಹ ಅವಶ್ಯಕತೆಗಳನ್ನು ನಾವು ಮಾಡಬಹುದೆಂದು ಹೇಳಿ, ಆದ್ಯತೆಯ ಮೇರೆಗೆ ಹೆಚ್ಚು ಹಣಕಾಸಿನ ನೆರವು ಕೊಡಬೇಕು. ತಾವು ಮಾನ್ಯ ಗೃಹ ಇಲಾಖೆಗೆ ಕೇಳಿ, ಇಡೀ ಸದನದ ಸದಸ್ಯರೆಲ್ಲರೂ ತಮಗೆ ಬೆಂಬಲ ಸೂಚಿಸುತ್ತೇವೆ. ಈ ಸಿಬ್ಬಂದಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣವನ್ನು ನಿಗದಿಪಡಿಸಿ ಕೊರತೆ ಇಲ್ಲದೇ ಇರುವ ಹಾಗೇ ಹಣವನ್ನು ವಿನಿಯೋಗ ಮಾಡುವುದಕ್ಕೆ ಮಾನ್ಯ ಮುಖ್ಯಮಂತ್ರಿಗಳು, ಗೃಹಸಚಿವರಿಗೆ ಅವಕಾಶ ಮಾಡಿಕೊಡಬೇಕೆಂಬ ವಿಚಾರದಲ್ಲಿ ನನ್ನ ಸಹದ್ಯೋಗಿಗಳ ಪರವಾಗಿ ನಾನು ಬೆಂಬಲಿಸುತ್ತೇನೆ. ಇದನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು. ನೇಪಾಳದ ವಿಚಾರದ ಬಗ್ಗೆ ಮಾನ್ಯ ಸದಸ್ಯರು ಮಾತನಾಡಿದ್ದಾರೆ. ಅಲ್ಲ ನಮ್ಮ ಎಸ್.ಪಿ., ಅಫೀಸ್ ಇರುವ ಜಾಗ

ಡಾ. ಕೆ. ಗೊವಿಂದರಾಜ್:- ಅಲ್ಲ ಎಸ್.ಪಿ., ಮತ್ತು ಐ.ಜಿ., ಅಫೀಸ್ ಇರುವ ಜಾಗ. ಅದು ನೇಪಾಳದಲ್ಲ ಬರುತ್ತದೆ.

ಡಾ|| ತೇಜಸ್ವಿನಿ ಗೌಡ:- ಅದು ಐತಿಹಾಸಿಕ ಇರುವಂತಹ ಸ್ಥಳ. ಭಾರತಕ್ಕೆ ಹೊಂದಿಕೊಂಡಿರುವ ಏಕೈಕ ಹಿಂದೂ ರಾಷ್ಟ್ರ ಎಂದು ಮಾನ್ಯ ಬಿ.ಕೆ. ಹರಿಪ್ರಸಾದ್‌ರವರೇ ಕರೆಯುತ್ತಿದ್ದರು. ಅದಕ್ಕೆ ತಮ್ಮ ಸಹಮತ ಇರಬಹುದು ಅಥವಾ ಬಿಡಬಹುದು. ನೇಪಾಳದಲ್ಲ ಅದು ಕಮ್ಯೂನಿಸ್ಟ್ ಕ್ರಾಂತಿಯಾದಾಗ ಹೋಯಿತು.

ಶ್ರೀ ಬಿ.ಕೆ. ಹರಿಪ್ರಸಾದ್:- ಈಗ ಮಾನ್ಯ ಪ್ರಚಂಡ ಅವರು ಬಂದ ಮೇಲೆ ಈಗ ಅಲ್ಲ Secular Constitution ಇದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ತೇಜಸ್ವಿನಿ ಗೌಡ:- ಹೌದು, exactly. ದೊರೆ ಬೀರೇಂದ್ರರವರ ರಾಜಮನೆತನದ ಸಾಮೂಹಿಕ ಹತ್ಯೆಯಾದ ಮೇಲೆ ತುಂಬಾ historical collection ಇದೆ. ಅದೊಂದು monumental building. ಈ ಕಟ್ಟಡದ ವಾರಸುದಾರರು ಯಾರು ಎಂಬ ವಿಚಾರಕ್ಕೆ ನಾನು ಹೋಗುವುದಿಲ್ಲ. ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಮಾನ್ಯ ಅಶೋಕ್‌ರವರು ಇದ್ದಾರೆ. ಆ ವಿಚಾರವನ್ನು ಅವರು ನೋಡಿಕೊಳ್ಳುತ್ತಾರೆ. ಅಂತಹ monumental buildings ಕರ್ನಾಟಕ ರಾಜ್ಯ ಸರ್ಕಾರದ ಒಡೆತನದಲ್ಲತ್ತು. ಅದನ್ನು ಒಳ್ಳೆಯ ರೀತಿಯಲ್ಲಿ ಕಾಪಾಡಿಕೊಳ್ಳಬೇಕು. ಸಾಧ್ಯವಾದರೆ, ಅದನ್ನು historical cultural ಇಲಾಖೆಗಳಿಗೆ ಬಿಟ್ಟುಕೊಟ್ಟರೆ ಒಳ್ಳೆಯದು. ಅದಕ್ಕಿಂತ ಮೊದಲು ನಮ್ಮ ಪೊಲೀಸ್‌ವರಿಗೆ ಸುಸಜ್ಜಿತವಾದ ಒಳ್ಳೆಯ ಆಯಕಟ್ಟಿನ ಜಾಗವನ್ನು ನಾವೇ ಅದನ್ನು ಹುಡುಕಿಕೊಂಡು ಬರುತ್ತೇವೆ. ವಿಧಾನಸೌಧದ ಸುತ್ತಮುತ್ತ ಒಳ್ಳೆಯ ಜಾಗವಿದೆ. ದಯವಿಟ್ಟು, ಜಾಗವನ್ನು ಕೊಡಬೇಕೆಂದು ನಾನು ಅಗ್ರಹ ಮಾಡುತ್ತೇನೆ.

ವೈಸ್ ಛೀಮನ್:- ಮಾನ್ಯ ಮಂಜುನಾಥ್ ಭಂಡಾರಿಯವರೇ, ತಾವು ಮಾತನಾಡಿ.

ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಮಂಜುನಾಥ್ ಭಂಡಾರಿಯವರೇ, ಒಂದು ನಿಮಿಷ ನಾನು ಮಾತನಾಡುತ್ತೇನೆ. Risk Allowance ನ disparity ಏನಿದೆ ರೂ.3,000/- ಮತ್ತು ರೂ.2,000/- ಏನಿದೆಯೋ, ಅದನ್ನು common ಆಗಿ ಮಾಡಿ. ಕಾರಣವೇನೆಂದರೆ, ಈ Risk Allowance ಏನಿದೆಯೆಲ್ಲಾ, ಇದು ಅನೇಕ ಪೊಲೀಸ್‌ರ ಜೀವವೇ ಹೋಗಬಹುದು. ಅದು ಹೇಗೆ ಎಂದರೆ, ಉದಾಹರಣೆಗೆ ಹೇಳುವುದಾದರೆ, ಶಿವಮೊಗ್ಗದಲ್ಲಿ ಹಿಜಾಬ್ ಗಲಾಟೆಯಾಯಿತು. ಪೊಲೀಸರು ತಮ್ಮ ಮನೆ ಮರೆತು, ಅಲ್ಲಿ ಒಂದು ವಾರ ಇರಬೇಕಾಯಿತು. ಹೀಗೆ ಯಾವುದೇ ತರಹ ಗಲಾಟೆ ಅಂದರೆ, ಕಾವೇರಿ ವಿಷಯ ಇರಬಹುದು; ಮಹದಾಯಿ ವಿಷಯ ಇರುವಂತಹದ್ದು ಇರಬಹುದು; ಇನ್ಯಾವುದೇ C.E.T., strike ಇರಬಹುದು. ಯಾವುದೇ ಮುಷ್ಕರ ಮತ್ತು ಹೋರಾಟಗಳು ಚೆನ್ನಾಗಿ ಆಗಬೇಕೆಂದರೆ, ಪೊಲೀಸರು ಇದ್ದರೆ ಚೆನ್ನಾಗಿ ಆಗುತ್ತದೆ. ಪೊಲೀಸ್ ಇಲ್ಲದೇ ಹೋದರೆ, ಸಮಾಜದ ಕಥೆ ಏನಾಗುತ್ತದೆ? ಇವತ್ತು law and order situation ಚೆನ್ನಾಗಿ ಆಗಬೇಕೆಂದರೆ, ಪೊಲೀಸರು ಬೇಕು. ಹಾಗಾಗಿ, ಈ Risk

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Allowance ಏನಿದೆ, ಇದರಲ್ಲಂತೂ ಈ equality ಬರಬೇಕು. ಏಕೆಂದರೆ, ಪೊಲೀಸರು ಮನೆಯಲ್ಲಿ ಇರುವಂತಹದ್ದು ಬಹಳ ಕಡಿಮೆ. ಮಳೆ, ಗಾಳಿ, ಬಿಸಿಲು ಮತ್ತು ಇನ್ಯಾವುದೋ ಆಸ್ಪತ್ರೆಗಳ ಮುಂದೆ ಸತ್ತ ದೇಹವನ್ನು ಕಾಯ್ದುಕೊಂಡಿರುವುದು; ಪೊಲೀಸನವರು ಹೆಚ್ಚಾಗಿ ನಿಂತಿರುವುದು ಬಟ್ಟರೆ, ಅವರು ಕುಳಿತುಕೊಂಡಿರುವಂತಹದ್ದು ಬಹಳ ಕಡಿಮೆ. ಪೊಲೀಸರು ಅತ್ಯಂತ ಕಷ್ಟ ಜೀವನವನ್ನು ನಡೆಸುತ್ತಾರೆ. ಎಲ್ಲರನ್ನೂ ಕಾಯುವುದೇ ಅವರ ಕೆಲಸವಾಗಿದೆ. ಈ ಕಾಯುವಿಕೆಯ ಕಷ್ಟದಲ್ಲ ಅವರು ಬೇಯುತ್ತಿದ್ದಾರೆ. ಇದರಲ್ಲಿ disparity ಅನ್ನು ಮಾಡುವುದು ಸರಿಯಲ್ಲ ಎಂದು ನಾನು ಹೇಳುತ್ತಾ, ಇನ್ನೂ ಕಂಡಕ್ಟರ್ ಮತ್ತು ಡ್ರೈವರ್‌ಗಳ ಜೀವನ ಕೂಡ ಹಾಗೇ ಇದೆ. ಈ ತರಹ ನಾಲ್ವೈದು ವರ್ಗದ ಜನರು ಏನಿದ್ದಾರೋ, ಅವರಿಗೆ ಬಾರೀ ಔದಾರ್ಯತೆಯನ್ನು ತೋರಿಸಬೇಕು. ಅವರ ಮಕ್ಕಳಿಗೆ ಒಳ್ಳೆಯ ಶಿಕ್ಷಣವಾಗುತ್ತಿಲ್ಲ, ಏಕೆಂದರೆ ಅವರು ಮನೆಯಲ್ಲಿ ತಮ್ಮ ಮಕ್ಕಳ ಶಿಕ್ಷಣ ಹೇಗಾಗುತ್ತದೆ ಮತ್ತು ಮನೆ ನಿರ್ವಹಣೆ ಹೇಗೆ ಆಗುತ್ತದೆ ಎನ್ನುವುದಕ್ಕೆ ಅವರಿಗೆ ಸಮಯವನ್ನು ಕೊಡುವುದಕ್ಕಾಗುತ್ತಿಲ್ಲ. ಇದರ ಬಗ್ಗೆ ಗೊತ್ತಿರುವಂತಹದ್ದು ಪುಣ್ಯವಾಚಾತ್, ಮಾನ್ಯ ಗೃಹ ಸಚಿವರು ಇದ್ದಾರೆ. ಅವರಿಗೆ ಪೊಲೀಸನವರು ಹೆಚ್ಚು ಹೊಡೆದಿದ್ದಾರೆ. ಅದರ ಬಗ್ಗೆ ನನಗೆ ಗೊತ್ತಿದೆ. ಪೊಲೀಸ್ ಲಾಟಿ ಚಾರ್ಜ್ ಅವರ ಮೇಲಾಗಿದೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿ, ನಾನು ವಿನಂತಿಯನ್ನು ಮಾಡುತ್ತೇನೆ.

ವೈಸ್ ಛೀಮನ್:- ಈಗಾಗಲೇ ಚರ್ಚೆ ಪ್ರಾರಂಭವಾಗಿ ನಲವತ್ತು ನಿಮಿಷಗಳಾಗಿದೆ. ಮಾನ್ಯ ಮಂಜುನಾಥ್ ಭಂಡಾರಿಯವರೇ, ತಾವು ಮಾತನಾಡಿ.

ಶ್ರೀ ಮಂಜುನಾಥ್ ಭಂಡಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಗೃಹ ಸಚಿವರು ಹೇಳಿದ ಹಾಗೆ ಇಷ್ಟತ್ತು ಸಾವಿರ ವಸತಿ ಗೃಹಗಳನ್ನು ಕಟ್ಟಿಸುತ್ತಿದ್ದೇವೆ. ಎರಡು ನೂರು ಪೊಲೀಸ್ ಸ್ಟೇಷನ್‌ಗಳನ್ನು ಕಟ್ಟಿಸುತ್ತೇವೆಂದು ಹೇಳಿದ್ದಾರೆ. ಇದಕ್ಕಾಗಿ ತಮಗೆ ಅತ್ಯಂತ ಅಭಿನಂದನೆಗೆ ಸಲ್ಲುತ್ತೇನೆ. ನನ್ನ ಒಂದೇ ಒಂದು ಮನವಿ ಏನೆಂದರೆ, ಅದು ಗುಣಮಟ್ಟದ್ದಾಗಿರಬೇಕು. ಎಸ್.ಪಿ., ಡಿ.ವೈ.ಎಸ್.ಪಿ., ಗಾಗಿ ಕಟ್ಟಿಸಿರುವಂತಹ ವಸತಿ ಗೃಹಗಳಿಗೆ ಇನ್ನೂ ಅವರು ಹೋಗಿಲ್ಲ. ಕಟ್ಟಿಸಿದ ವಸತಿ ಗೃಹಗಳು ಯಾವ ರೀತಿ ಇದೆ ಎಂದು ಹೇಳಿದರೆ, ಕಟ್ಟಿದ ಐದಾರು ವರ್ಷಗಳಲ್ಲಯೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಳೆ ಬಂದು ಸೋರುತ್ತಿದೆ. Karnataka Police Housing and Infrastructure Development Corporation Ltd., ಇದೆ. ಅಲ್ಲ ದಯವಿಟ್ಟು ಯಾರಾದರೊಬ್ಬ ಗುಣಮಟ್ಟವನ್ನು ಹೊಂದಿರುವಂತಹ ಇಂಜಿನಿಯರ್‌ಗಳನ್ನು ನೇಮಿಸಿ, ಅವರು ಯೋಚನೆ ಮಾಡಿ, ವಾಸಿಸುವ ತರಹ ಹಾಗೂ ಸೌಲಭ್ಯಗಳನ್ನು ಒದಗಿಸಿಕೊಡುವ ತರಹ ವಸತಿ ಗೃಹಗಳನ್ನು ಕಟ್ಟಬೇಕೆಂದು ನಾನು ತಮ್ಮೆಲ್ಲ ಮನವಿ ಮಾಡಿಕೊಳ್ಳುತ್ತೇನೆ.

ವೈಸ್ ಛೀಮನ್:- ಮಾನ್ಯ ಆಯನೂರು ಮಂಜುನಾಥ್‌ವರೇ, ತಾವು ಮಾತನಾಡಿ.

ಶ್ರೀ ಚಿದಾನಂದ್ ಎಂ. ಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಒಂದು ನಿಮಿಷ ನನಗೆ ಮಾತನಾಡಲು ಅವಕಾಶ ಕೊಡಿ.

ವೈಸ್ ಛೀಮನ್:- ಈ ಚರ್ಚೆ ಪ್ರಾರಂಭವಾಗಿ ನಲವತ್ತು ನಿಮಿಷಗಳಾಗಿದೆ.

ಶ್ರೀ ಚಿದಾನಂದ್ ಎಂ. ಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಪೊಲೀಸ್‌ನವರ ವಿಚಾರದಲ್ಲಿ ವಿಶೇಷವಾಗಿ ಯಾರು ಯಾರು ಉನ್ನತಾಧಿಕಾರಿಗಳಿದ್ದಾರೆ, ಆ hierarchy ಯಲ್ಲಿ ಮನೆಯಲ್ಲಿ ಕೆಲಸ ಮಾಡುವಂತಹ ಕಾನ್‌ಸ್ಟೇಬಲ್‌ಗಳನ್ನು ಮತ್ತು ಕೆಳಗಿನ ಅಧಿಕಾರಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಎಲ್ಲರಿಗೂ ಸಹಜವಾಗಿ ಗೊತ್ತಿದೆ. ಅದರ ಬಗ್ಗೆ ಮಾನ್ಯ ಗೃಹ ಸಚಿವರು ಗಮನಹರಿಸಬೇಕು. ಅವರು ಕೂಡ ಮನುಷ್ಯರು. ಅದು ಸತ್ಯ, open secret. ಅದು ಎಲ್ಲರಿಗೂ ಗೊತ್ತಿರುವಂತಹದ್ದು. ನಾನು ಯಾರು ಎಂದು ಇಲ್ಲ ಹೇಳುವುದಕ್ಕೆ ಹೋಗುವುದಿಲ್ಲ. Higher authorities ಯಾರಿದ್ದಾರೆ, ಅವರ ಮನೆಯಲ್ಲಿ, ಅವರ ಹೆಂಡತಿಯ ಸೀರೆ ಒಗೆಯುವುದರಿಂದ ಹಿಡಿದು ಪಾತ್ರೆ ತೊಳೆಯುವುದರಿಂದ ಹಿಡಿದು, ಅವರ ಮಕ್ಕಳನ್ನು ಶಾಲೆಗೆ ಕಳುಹಿಸುವುದರಿಂದ ಹಿಡಿದು, ಪ್ರತಿಯೊಂದು ಕೆಲಸವನ್ನು ಕೂಡ ಪೊಲೀಸ್‌ರು ಮಾಡುವಂತಹ ಒಂದು ವ್ಯವಸ್ಥೆಯನ್ನು; ನಾವು ಅದನ್ನು ಒಪ್ಪುತ್ತೇವೆಯೋ ಅಥವಾ ಬಿಡುತ್ತೇವೋ ಅದು ಇದೆ. ದಯವಿಟ್ಟು, ಅದಕ್ಕೆ ಒಂದು ಅಂತ್ಯವನ್ನು ಕಾಣಿಸುವಂತಹದ್ದಾಗಬೇಕು. ಅವರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೀರ್ಮನ್:- ಮಾನ್ಯ ಆಯನೂರು ಮಂಜುನಾಥ್‌ರವರೇ, ತಾವು ಮಾತನಾಡಿ.

ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಅರಗ ಜ್ಞಾನೇಂದ್ರರವರ ಇಲಾಖೆ ಬಹಳ ದೊಡ್ಡ ಇಲಾಖೆಯಾಗಿದೆ. ನನ್ನ ಮಾತನ್ನು ಎರಡು ನಿಮಿಷದಲ್ಲ ಹೇಗೆ ಮುಗಿಸೋಣ?

ವೈಸ್ ಛೀರ್ಮನ್:- ಚರ್ಚೆ ಬಹಳ ಉದ್ದ ಇದೆ.

ಶ್ರೀ ಆಯನೂರು ಮಂಜುನಾಥ್:- ಏನಿಲ್ಲ. ಮೊನ್ನೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿದ್ದೆ. ವಿಶೇಷವಾಗಿ ಮಾನ್ಯ ಗೃಹ ಸಚಿವರ ಗಮನಕ್ಕೆ ತರುತ್ತೇನೆ. ಅವರು ಬಹಳ ಒಳ್ಳೆಯವರು ಎಂಬುದು ನನಗೆ ಗೊತ್ತು. ಅವರು ನನಗೆ ಮೂವತ್ತು-ನಲವತ್ತು ವರ್ಷಗಳಿಂದ ಸ್ನೇಹಿತರು.

ಶ್ರೀ ಎಸ್. ಎಲ್. ಭೋಜೇಗೌಡ:- ನಿಮಗೆ ಒಬ್ಬರಿಗೆ ಅಲ್ಲ.

ಶ್ರೀ ಆಯನೂರು ಮಂಜುನಾಥ್:- ನನ್ನಂಥ ಒಳ್ಳೆಯವರಿಗೆ ಒಳ್ಳೆಯವರು. ತಮ್ಮಂಥವರಿಗೆ ಕಷ್ಟ. ನಾನು ನೇರವಾಗಿ ವಿಷಯಕ್ಕೆ ಬರುತ್ತೇನೆ. ಇಲಾಖೆಯ ಬಗ್ಗೆ ಚರ್ಚೆಯಾಗುತ್ತಿದೆ. ಈ ಭತ್ಯೆಗಳ ಬಗ್ಗೆ ನನ್ನದು ಬಹಳ ದೊಡ್ಡ ತಕರಾರು ಇದೆ. ನಾನು ಮಾನ್ಯ ಗೃಹ ಸಚಿವರ ಬಳಿ ಖಾಸಗಿಯಾಗಿ ಮಾತನಾಡಿದ್ದೇನೆ. ಪಿ.ಸಿ., ಹೆಚ್.ಸಿ., ಆದ ತಕ್ಷಣಕ್ಕೆ ಎ.ಎಸ್.ಐ.,ನ ಭತ್ಯೆ ಏತಕ್ಕೆ ಕಡಿಮೆಯಾಗುತ್ತದೆ ಎಂದು ಮಾನ್ಯ ಸಚಿವರು ಸ್ಪಷ್ಟವಾಗಿ ಸದನಕ್ಕೆ ಉತ್ತರ ಕೊಟ್ಟರೆ, ಸಂತೋಷವಾಗುತ್ತದೆ ಮತ್ತು ಸಾವಿರಾರು ಜನ ಪೊಲೀಸ್‌ರಿಗೆ ಖುಷಿಯಾಗುತ್ತದೆ. ಸಾಮಾನ್ಯವಾಗಿ ಪ್ರಮೋಷನ್ ಆದಾಗ ಸಂಬಳಗಳು ಮತ್ತು ಭತ್ಯೆಗಳು ಜಾಸ್ತಿಯಾಗುತ್ತವೆ. ಗೃಹ ಇಲಾಖೆಯೊಳಗೆ ಪಿ.ಸಿ., ಇದ್ದವನು ಹೆಚ್.ಸಿ., ಇದ್ದವನು ಎ.ಎಸ್.ಐ., ಪ್ರಮೋಷನ್ ಆದ ಕೂಡಲೇ ಅತ್ತ ಕಡೆ ಅವನು ಅಧಿಕಾರಿಯೂ ಅಲ್ಲ. ಎ.ಸಿ.ಐ., ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಹಾಗೆಂದು lower cadre ಸಹ ಅಲ್ಲ. He is in-between. ಅವನಿಗೆ ಯಾವುದೇ ಸ್ವತಃ ಅಧಿಕಾರ ಇರುವುದಿಲ್ಲ. ಅಂತಹವನು ರಾತ್ರಿ ಕರ್ತವ್ಯ ನಿರ್ವಹಿಸುತ್ತಾನೆ. ಬೇರೆ ಬೇರೆ ಕಡೆ ಕೆಲಸ ಮಾಡುತ್ತಾನೆ. ವಾರವಿಡೀ ಹಬ್ಬ-ಹರಿದಿನಗಳಲ್ಲಿ ಸರ್ಕಾರಿ ರಜೆ ಇದ್ದಾಗಲೂ ಕೂಡ ಕೆಲಸ ಮಾಡುತ್ತಾನೆ. ಆ ಸಂದರ್ಭದಲ್ಲಿ ಪಿ.ಸಿ. ಮತ್ತು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೆಚ್.ಸಿ.ಗಳಿಗೆ ವರ್ಷದಲ್ಲ ಒಂದು ತಿಂಗಳ ಸಂಬಳವನ್ನು ಹೆಚ್ಚಿಗೆ ಕೊಡುತ್ತಾರೆ. ಯಾರು ತಮ್ಮ ಗಳಿಕೆ ರಜೆಯನ್ನು, weekly off ಬಿಟ್ಟು ಬಿಟ್ಟಿರುತ್ತಾರೋ, ಅಂತಹವರಿಗಾಗಿ ಬಾಕಿ ಎಲ್ಲರಿಗಾಗಿ ಒಂದು ತಿಂಗಳ ಸಂಬಳ ಕೊಟ್ಟರೆ, ಅದೇ ಕೆಲಸವನ್ನು ಅವರ ಜೊತೆಯಲ್ಲ ಮಾಡಿದಂತಹ ಎ.ಎಸ್.ಐ.ಗೆ ಹದಿನೈದು ದಿವಸ ಸಂಬಳ ಕೊಡುತ್ತಾರೆ. ಯಾವ ಕಾರಣಕ್ಕೋಸ್ಕರ ಇದು? ಅದರ ಬಗ್ಗೆ ನಾನು ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿದ್ದೇನೆ. ಇದು ಯಾವ ಪದ್ಧತಿ? ಸಂಬಳ ಮತ್ತು ಭತ್ಯೆ ಬೇರೆ ಬೇರೆ ಇದೆ. ಯಾರೋ ಔರಾಧರ್ ವರದಿಯನ್ನು ಉಲ್ಲೇಖ ಮಾಡಿದ್ದಾರೆ. ಔರಾಧರ್ ವರದಿಯ ಅಂಶಗಳೇ ಬೇರೆ.

(536) 22-03-2022 4.30 ಟಿಸಿಹೆಚ್-ಎಂಡಿ

(ವೈಸ್ ಛೀರ್ಮನ್ ರವರ ಉಪಸ್ಥಿತಿ)

ಶ್ರೀ ಆಯನೂರು ಮಂಜುನಾಥ್ (ಮುಂದು):-

ಮಾನ್ಯ ಸಭಾಪತಿಯವರೇ, ಶಾಸಕರಾದ ನಮಗೆ ಸಂಬಳ ಕಡಿಮೆ ಇದೆ. ಆದರೆ allowances ಜಾಸ್ತಿ ಕೊಡುತ್ತಾರೆ. ಏಕೆಂದರೆ ನಮಗೆ income tax avoid ಮಾಡುವುದಕ್ಕೋಸ್ಕರ ಸ್ಯಾಲರಿ ಬಹಳ ಕಡಿಮೆ. ಆದರೆ allowances ಜಾಸ್ತಿ ಇದೆ. These allowances are entirely different. ಆದರೆ ಅವರಿಗೆ ಏಕೆ allowance ಕಡಿಮೆ ಮಾಡಿದ್ದಾರೆ? Risk allowance ಬೇರೆಯವರಿಗೆ ರೂ.3000ಗಳು ಕೊಟ್ಟರೆ, ಇವರಿಗೆ ಬರೀ ರೂ.2000 ಗಳನ್ನು ಕೊಡುತ್ತಿದ್ದಾರೆ. ಹಬ್ಬ-ಹರಿದಿನಗಳನ್ನು ಬಿಟ್ಟು ದಿನದ 24 ಗಂಟೆವರೆಗೆ ಕೆಲಸ ಮಾಡುವಂತಹ ಪೊಲೀಸ್‌ನವರಿಗೆ ಈ ತಾರತಮ್ಯ ಮಾಡುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಇದು ಒಂದು ರೀತಿ ಇಲಾಖೆಯೊಳಗೆ ಅತ್ಯಪ್ಪಿ ಮತ್ತು ಅಸಮಧಾನವನ್ನು ಹುಟ್ಟು ಹಾಕುತ್ತದೆ. ಅತ್ಯಪ್ಪ ಪೊಲೀಸ್ ಕೆಲವೊಮ್ಮೆ ಮೃಗಿಯಾಗಿ ವರ್ತನೆ ಮಾಡುತ್ತಾನೆ. ಅವನಿಗೆ impatience ಇರುತ್ತದೆ. ಹಾಗಾಗಿ, ಅವನನ್ನು ಯಾರಾದರೂ ಮಾತನಾಡಿಸಿದರೆ ಮೃಗಿಯಾಗಿ ವರ್ತಿಸುತ್ತಾನೆ. ಇವತ್ತು ಬೆಳಗ್ಗೆ ಶಾಸಕರ ಭವನದ ಗೇಟ್‌ನಲ್ಲಿ . . .

ವೈಸ್ ಛೀರ್ಮನ್:- ಮಾನ್ಯ ಆಯನೂರು ಮಂಜುನಾಥ್‌ರವರೇ, ಇದನ್ನೆಲ್ಲಾ ಮಾನ್ಯ ಕೆ.ಐ.ಶ್ರೀಕಂಠೇಗೌಡರವರು ಹೇಳಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರು ಹೇಳಿದ್ದು ಮರೆಯಬಾರದೆಂದು ನಾನು ಒಂದು ಬಾರಿ repeat ಮಾಡುತ್ತೇನೆ.

ವೈಸ್ ಛೇರ್ಮನ್:- ಚರ್ಚೆ ಪ್ರಾರಂಭವಾಗಿ ಸುಮಾರು 50 ನಿಮಿಷ ಆಯಿತು. ಇನ್ನೂ ಬಹಳ ವಿಷಯಗಳಿವೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಭಾರತಿ ಶೆಟ್ಟಿಯವರೇ, ತಾವು ಇಲ್ಲಿ ಕುಳಿತುಕೊಂಡಾಗ ಒಂದು ರೀತಿ ಇರುತ್ತೀರಿ, ಆ ಪೀಠದಲ್ಲ ಕುಳಿತುಕೊಂಡಾಗ ಬೇರೆ ರೀತಿ ಇರುತ್ತೀರಿ.

ವೈಸ್ ಛೇರ್ಮನ್:- ಮಾನ್ಯ ಆಯನೂರು ಮಂಜುನಾಥ್‌ರವರೇ ತಾವು ಗದ್ದುಗೆ ಎಂದು ಹೇಳುತ್ತಿದ್ದೀರಿ ಅಲ್ಲವೇ?

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಅವರು ಕೆಲವೊಮ್ಮೆ ಹೇಗೆ upset ಆಗುತ್ತಾರೆಂದು ಹೇಳಬಿಡುತ್ತೇನೆ.

ಡಾ|| ಕೆ.ಗೋವಿಂದರಾಜ್ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಅದು ಆ ಪೀಠದ ಮಹಿಮೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಅವರು ಕೆಲವೊಮ್ಮೆ ಹೇಗೆ ಅಪ್‌ಸೆಟ್ ಆಗುತ್ತಾರೆಂದರೆ, ನಮ್ಮ ಶಾಸಕರ ಭವನದಲ್ಲಿ ನಡೆದ ಒಂದು ಉದಾಹರಣೆಯನ್ನು ಹೇಳಬಿಡುತ್ತೇನೆ. ಬೆಳಗ್ಗೆ ಕಾರುಗಳೆಲ್ಲಾ ಶಾಸಕರ ಭವನದ ಮಹಲನೊಳಗಡೆ ಹೋಗಿ ಬರುತ್ತವೆ. ಮತ್ತೆ ಆ ಸ್ಥಳದಿಂದ ಹೊರಗಡೆ ಬರುವಾಗ ಸರ್ಕಲ್ ಮತ್ತು ಹಾಕಿ ಬರುವುದಿಲ್ಲ. ಹಾಗೆಯೇ ಬಂದುಬಿಡುತ್ತಾರೆ. ಅದಕ್ಕೆ ಇವತ್ತು ಒಬ್ಬ ಪೊಲೀಸ್ ಅಧಿಕಾರಿ ಆ ಡ್ರೈವರ್‌ಗೆ ಸೊಂಟದ ಕೆಳಗಿನ ಶಬ್ದಗಳನ್ನು ಬಳಸಿ ಮಾತನಾಡಿದನು. ಸುಮಾರು 10 ರಿಂದ 15 ಕಾರುಗಳು ಹೋದವು. ಕೊನೆಗೆ ಒಬ್ಬರು ಪೊಲೀಸ್ ಇನ್ಸ್‌ಪೆಕ್ಟರ್ ಬಂದು ಸಮಾಧಾನ ಮಾಡಿದರು. ನೀವು ಸರ್ಕಾರಿ ನೌಕರರು, ನಾವು ಕೂಡ ಸರ್ಕಾರಿ ನೌಕರರು. ಅವರಿಗೆ ಎಲ್ಲೋ over duty ಜಾಸ್ತಿ ಆಗಿತ್ತು, ಮಾತನಾಡಿದ್ದಾರೆ ಬಿಡಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಂದು ಹೇಳುತ್ತಿದ್ದರು. ಆ ರೀತಿ workload ನಿಂದ upset ಆಗುತ್ತಾರೆ. ಅವನು ತನ್ನ ಹೆಂಡತಿ-ಮಕ್ಕಳ ಆರೋಗ್ಯ ಸರಿಯಿಲ್ಲದಿದ್ದರೂ ಕೂಡ dutyಗೆ ಬಂದವನ allowances ಕಡಿತ ಮಾಡಿರುವುದು inhuman. ಇದು ಅಮಾನವೀಯತೆ. ಅವನಿಗೆ ಆ allowances ಕಡಿತ ಮಾಡಬಾರದು. ಕೂಡಲೇ ಅವನಿಗೆ ವಾಪಸ್ಸು ಕೊಡಿಸಬೇಕು. ಯಾವುದೇ ವರದಿ ಬಂದಿರಲಿ, allowances ಬೇರೆ, ಸ್ಯಾಲರಿಯೇ ಬೇರೆ. ನಾವು ಅದರ ಬಗ್ಗೆ interpretation ಹೇಗೆ ಬೇಕಾದರು ಮಾಡಬಹುದು. ಈ ಸಂಬಂಧ ಸಾಕಷ್ಟು judgement ಗಳಾಗಿವೆ, ಬೇಕಾದರೆ ಅವುಗಳನ್ನು ಕೊಡುತ್ತೇನೆ ನೋಡಿಕೊಳ್ಳಿ. ಅಲ್ಲ ಇಲ್ಲ ಕೆಲಸ ಮಾಡಿದ್ದನ್ನೂ ಹೇಳುವುದಲ್ಲ, ಇದರ ಬಗ್ಗೆಯೂ ಕೂಡ ಮಾತನಾಡಿ. ಇವತ್ತಿಗೂ ಕೂಡ ನಿವೃತ್ತಿಯಾದ ಐಪಿಎಸ್ ಅಧಿಕಾರಿಗಳ ಮನೆಯಲ್ಲಿ orderly ಗಳಿದ್ದಾರೆ. ನಮ್ಮ ಮಾಜಿ ಶಾಸಕರಿಗೆ Gunmen ಗಳಿದ್ದಾರೆ. ಇದು ಹೇಗೆ ಸಾಧ್ಯ? ಕೆಲವು ಕಡೆ ಮಾಜಿ ಶಾಸಕರಿಗೆ 2 ರಿಂದ 3 Gunmen ಗಳಿದ್ದಾರೆ. IPS Officers ಗಳಿಗೆ orderly system ತೆಗೆಯಬೇಕೆಂದು ಕಳೆದ ಬಾರಿ ಸದನದಲ್ಲ ಬಹಳ ಚರ್ಚೆಯಾಗಿದೆ. ಸರ್ಕಾರ ಆ ವ್ಯವಸ್ಥೆಯನ್ನು ತೆಗೆದಿದ್ದೇವೆಂದು ಹೇಳಿದೆ. Orderly ಗಳು ಇಲ್ಲದೇ ಇರತಕ್ಕಂಥ IPS Officers ರವರ ಯಾವುದಾದರು ಮನೆ ಇದ್ದರೆ, ನಾನು ಅವರನ್ನು ಗೌರವಿಸುತ್ತೇನೆ. ಅವರ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಹಾಗೂ ಅವರ ಮನೆಯವರನ್ನು ಮಾರುಕಟ್ಟೆ ಹಾಗೂ ಕ್ಲಬ್‌ಗಳಿಗೆ ಕರೆದುಕೊಂಡು ಹೋಗುವುದಕ್ಕೆ Orderlyಗಳೇ ಬೇಕು. ಅವರು ಯಾವುದಾದರು ಪಾರ್ಲಿಮೆಂಟರ ಒಳಗಡೆ ಊಟಕ್ಕೆ ಹೋಗಿದ್ದಾಗ, ಅವನು ಹೊರಗಡೆ ಕಾಯುತ್ತಾ ನಿಂತುಕೊಂಡಿರುತ್ತಾನೆ. ಅವನು ಊಟ ಕೂಡ ಮಾಡಿರುವುದಿಲ್ಲ. ಅವನಿಗೆ ನಿಮ್ಮದು ಊಟ ಆಯಿತೇ ಎಂದು ಕೇಳುವವರೇ ಇರುವುದಿಲ್ಲ. ಈ ರೀತಿ ವ್ಯಕ್ತಿಗತವಾದ ಕೆಲಸವನ್ನು ಮಾಡಿಸಿಕೊಳ್ಳುವುದು inhuman. ಅಗತ್ಯಬಿದ್ದರೆ ಅವರು ಎಲ್ಲಾ ಜಾಕರಿಗಳನ್ನು ಮಾಡುತ್ತಾರೆ. ಹಾಗಾದರೆ ಆ ಪೊಲೀಸ್‌ನವರಿಗೆ ಏನೂ ಗೌರವ ಇಲ್ಲವೇ? ನಮ್ಮ ಯಾರ ಹಣೆಯ ಮೇಲಾಗಲಿ, ನಮ್ಮ ತಲೆಯ ಮೇಲಾಗಲಿ ಅಥವಾ ನಮ್ಮ ಬಟನ್‌ಗಳ ಮೇಲಾಗಲಿ ರಾಜಚಿಹ್ನೆ ಇಲ್ಲ. ಆದರೆ ಪೊಲೀಸ್ ಬಟನ್‌ಗಳ ಮೇಲೆ ರಾಜ ಚಿಹ್ನೆ ಇದೆ. ಅವರ hat ಗಳ ಮೇಲೆ ರಾಜಚಿಹ್ನೆ ಇದೆ. ಆ ಚಿಹ್ನೆಗಾದರೂ ಗೌರವ ಕೊಡುವುದು ಬೇಡವೇ. ನಾನು ಮಾನ್ಯ ಗೃಹಸಚಿವರಿಗೆ ಕೇಳುವುದೇನೆಂದರೆ, ಈ ನಮ್ಮ ರಾಜ್ಯದಲ್ಲ ಒಟ್ಟು 300 ಮಾನ್ಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶಾಸಕರುಗಳದ್ದಾರೆ, ನೀವು ನಮಗೆಲ್ಲಾ 400 ಗನ್ ಮೆನ್‌ಗಳನ್ನು ಏಕೆ ಕೊಟ್ಟಿದ್ದೀರಿ? ಈ ರಾಜ್ಯದಲ್ಲ ಮಾನ್ಯ ಶಾಸಕರುಗಳಿಗೆ ಏನಾದರೂ ಜೀವ ಭಯ ಇದೆಯೇ? ನೀವು ಏಕೆ ಮಾನ್ಯ ಶಾಸಕರಿಗೆ Gunmen ಗಳನ್ನು ಕೊಡುತ್ತಿದ್ದೀರಿ? ಜನರಿಂದ ಆಯ್ಕೆಯಾಗಿ ಬಂದಂಥರನ್ನು, ಜನರಿಂದಲೇ ರಕ್ಷಣೆ ಮಾಡಬೇಕೇ? ಯಾವ ಗನಂಧಾರಿ ಶೋ, ದೊಡ್ಡಸ್ತಿಕೆಗೋಸ್ಕರ ನಮ್ಮ ಹಿಂದೆ Gunmen ಗಳು ಬೇಕು. ಜನ ಪ್ರತಿನಿಧಿಗಳ ಹಿಂದೆ-ಮುಂದೆ ಓಡಾಡುವಂಥ Gunmen ಗಳನ್ನು ನಾಳೆಯಿಂದಲೇ ರದ್ದುಪಡಿಸಿ. ಒಂದು ವೇಳೆ ಯಾರಿಗಾದರೂ ಜೀವ ಭಯ ಇದೆಯೇ?

ಡಾ||ತೇಜಸ್ವಿನಿ ಗೌಡ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ನಾನು ಕೂಡ ಅದಕ್ಕೆ ಸಪೋರ್ಟ್ ಮಾಡುತ್ತೇನೆ.

ಶ್ರೀ ನಸೀರ್ ಅಹ್ಮದ್ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಆಯನೂರು ಮಂಜುನಾಥ್‌ರವರೇ, ಅವರೆಲ್ಲಾ ಲೇಸ್ ಕಟ್ಟುವುದಕ್ಕೆ ಹಾಗೂ ಶೂ ಹಾಕುವುದಕ್ಕೆ ಬೇಕಲ್ಲವೇ?

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಅದನ್ನೆ ನಾನು ಹೇಳುತ್ತಿದ್ದೇನೆ. ಸನ್ಮಾನ್ಯ ಗೃಹ ಸಚಿವರಾದ ಶ್ರೀ ಅರಗ ಜ್ಞಾನೇಂದ್ರ ರವರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅವರು ಬಡತನದಿಂದ ಬಂದವರು. ಅವರ ಬಂಧುಗಳು ಕೂಡ ಪೊಲೀಸ್ ಆಗಿದ್ದಾರೆ. ಅವರು ಕೂಡ ಪೊಲೀಸ್‌ನವರ ಮಧ್ಯೆ ಬೆಳೆದಿದ್ದಾರೆ. ಆ ಕಾರಣಕ್ಕೋಸ್ಕರ ಮಾನ್ಯ ಶಾಸಕರಿಗೆ Gunmen ಗಳನ್ನು ಕೊಟ್ಟಿರುವುದನ್ನು ರದ್ದುಪಡಿಸಿ. ಒಂದುವೇಳೆ ಯಾರಿಗಾದರೂ ಜೀವ ಭಯ ಇದ್ದು, ಹಲ್ಲೆ ಮಾಡುತ್ತಾರೆ ಎಂದು ಯಾರು writing ನಲ್ಲ ಕೊಡುತ್ತಾರೋ ಅಂತಹವರಿಗೆ Gunmen ಕೊಡಿ. ನೀವೇಕೆ ಎಲ್ಲರಿಗೂ ಒಂದೇ ರೀತಿ ಕೊಡುತ್ತಿದ್ದೀರಿ. ಈಗ ಅದು ಒಂದು ರೀತಿ ಆಡಂಬರ ಆಗಿದೆ. ಒಬ್ಬರು ಶಾಸಕರಿಗೆ ಇಷ್ಟಿಬ್ಬರು Gunmen ಗಳನ್ನು ಕೊಟ್ಟಿದ್ದಾರೆ. ಮಾನ್ಯ ಸಚಿವರ ಮನೆಯಲ್ಲಿ ಅವರ ಮಕ್ಕಳಿಗೂ ಒಬ್ಬೊಬ್ಬರು Gunmen ಬೇಕು. ಅವರ ಮಕ್ಕಳು ಎಲ್ಲಾದರೂ ಪುಂಡಾಟಕೆ ಮಾಡಿಬಿಡುತ್ತಾರೆ ಎಂತಲೋ ಅಥವಾ ರಕ್ಷಿಸಿಕೊಳ್ಳಬೇಕು ಎಂತಲೋ? ಆ ರೀತಿ ಪೊಲೀಸ್‌ನವರನ್ನು ಮನಬಂದಂತೆ ಉಪಯೋಗಿಸಿಕೊಳ್ಳುತ್ತಿದ್ದೇವೆ. ನಾನು ಕಳೆದ ಬಾರಿ ಸಾಕಷ್ಟು ವಿವರವಾಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾತನಾಡಿದ್ದೇನೆ. ಈಗ ನಾನು ಹೆಚ್ಚು ಮಾತನಾಡುವುದಿಲ್ಲ. ಆದ್ದರಿಂದ ದಯಮಾಡಿ ಮಾನ್ಯ ಗೃಹ ಸಚಿವರು ಈ allowances ನ್ನು ಹೆಚ್ಚಿಗೆ ಮಾಡಿ ಈ ತಾರತಮ್ಯವನ್ನು ಹೋಗಲಾಡಿಸುತ್ತೇನೆಂದು ಹೇಳುತ್ತಾರೆ ಎನ್ನತಕ್ಕಂಥ ಭರವಸೆ ಇಡುತ್ತೇನೆ. ಇದು ಯಾವ system. Wages scale ಮಾಡಬೇಕಾದರೆ, fitment ಮಾಡಬೇಕಾದರೆ, allowances fix ಮಾಡಬೇಕಾದರೆ; ಅದಕ್ಕೊಂದು system and mechanism ಇದೆ. ಅದನ್ನು ಋಷಿ ಬಂದಹಾಗೆ ಮಾಡುವುದಕ್ಕೆ ಆಗುವುದಿಲ್ಲ. ಇಲಾಖೆಯಲ್ಲಿ ಅಧಿಕಾರಿಗಳು promotion ತೆಗೆದುಕೊಂಡಾಗ ಅವರ್ಯಾರೂ allowances ಜಾಸ್ತಿ ಮಾಡಿಕೊಂಡಿಲ್ಲವೇ? ಆ ಕಾರಣಕ್ಕೋಸ್ಕರ ನಾನು ಆ ಬಡಪಾಯಿ ಪೊಲೀಸರ ಬಗ್ಗೆ ಕೈಮುಗಿದು request ಮಾಡಿಕೊಳ್ಳುವುದೇನೆಂದರೆ, ಸನ್ಮಾನ್ಯ ಅರಗ ಜ್ಞಾನೇಂದ್ರ ರವರೇ, ಅವರು ನಿಮ್ಮನ್ನು ರಕ್ಷಣೆ ಮಾಡಿ ಕರೆದುಕೊಂಡು ಹೋಗುತ್ತಿದ್ದಾರೆ. ನಿಮ್ಮ ಹಿಂದೆ-ಮುಂದೆ ಅವರೇ ಇರುತ್ತಾರೆ. ಆದರೆ ಒಂದೇ ಒಂದು ಹಾಸ್ಯವಾಗಿ ಕಾಣುತ್ತದೆ. ಸನ್ಮಾನ್ಯ ಅರಗ ಜ್ಞಾನೇಂದ್ರರವರು ನಮ್ಮ ಜೊತೆ ಹೋರಾಟ ಮಾಡುವಾಗ ಅವರಿಗೂ ಕೇಸ್ ದಾಖಲಾಗಿತ್ತು. ಆಗಲೂ ಕೂಡ ಪೊಲೀಸರವರು ಹಿಡಿದುಕೊಂಡು ಹೋಗುತ್ತಿದ್ದರು. ಆದರೆ ಈಗ ಅವರನ್ನು ಕರೆದುಕೊಂಡು ಹೋಗುತ್ತಾರೆ, ಹಿಡಿದುಕೊಂಡು ಹೋಗುವುದಿಲ್ಲ. ಈಗಲೂ ಕೂಡ ತರಚಿಕೊಂಡೇ ಹೋಗುತ್ತಾರೆ. ನನಗೆ ಒಂದು ರೀತಿ ವ್ಯತ್ಯಾಸ ಏನೂ ಕಾಣುತ್ತಿಲ್ಲ. ಆದರೆ ನಮ್ಮನ್ನು ಆಗ ಹಿಡಿದುಕೊಂಡು ಹೋಗುವಾಗ ಪಕ್ಕಕ್ಕೆ ಸರಿದುಕೊಳ್ಳಿ ಎಂದು ಹೇಳುತ್ತಿರಲಿಲ್ಲ. ಈಗ ಸನ್ಮಾನ್ಯ ಅರಗ ಜ್ಞಾನೇಂದ್ರರವರು ಬರುತ್ತಿದ್ದಾರೆ ಎಂದು ಪೊಲೀಸರವರಿಗೆ ಗೊತ್ತಾದ ತಕ್ಷಣವೇ, ಆ ಪೊಲೀಸರವರು ತಳ್ಳಿಬಿಡುತ್ತಾರೆ. ಅದೊಂದೇ ವ್ಯತ್ಯಾಸ. ಅದು ಚಿಟ್ಟರೆ ಬೇರೆ ಏನೂ ವ್ಯತ್ಯಾಸ ಇಲ್ಲ. ಅಂದರೆ ಸನ್ಮಾನ್ಯ ಅರಗ ಜ್ಞಾನೇಂದ್ರರವರು ಬದಲಾಗಿಲ್ಲ. ಅವರು ಬಡತನ, ಮಾನ-ಅಪಮಾನಗಳು ಮತ್ತು ಸಂಕಟಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಎನ್ನತಕ್ಕಂಥ ಆ ಹೃದಯವಂತಿಕೆ ಇನ್ನೂ ಇದೆ. ಅವರ ತಲೆಗೆ ಇನ್ನೂ ಅಧಿಕಾರ ಹತ್ತಿಲ್ಲ. ನಾನು ಕೊನೆಗೆ ಒಂದು ಮಾತನ್ನು ಹೇಳುತ್ತೇನೆ, ನಾವು ಎಲ್ಲಗಾದರೂ ಹೋದರೆ . . .

ಶ್ರೀ ಕೆ.ಐ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಸೈನಿಕ ಪೊಲೀಸ್ ರವರ ವರ್ಗಾವಣೆ ವಿಷಯವನ್ನು ಮರೆಯಬೇಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರೇ, ನಾನು ಆ ವಿಷಯವನ್ನು ಗಮನದಲ್ಲಿಟ್ಟುಕೊಂಡೇ ಮಾತನಾಡುತ್ತಿದ್ದೇನೆ. ನಾನು ತಮ್ಮ ವಿಷಯವನ್ನು ಬಿಡುವುದಕ್ಕೆ ಆಗುತ್ತದೆಯೇ? ಕೊನೆಯದಾಗಿ ಒಂದು ಮಾತನ್ನು ಹೇಳುತ್ತೇನೆ.

(ಈ ಹಂತದಲ್ಲಿ ಸದನದಲ್ಲಿ ನಗು)

ವೈಸ್ ಛೀಮನ್:- ಮಾನ್ಯ ಆಯನೂರು ಮಂಜುನಾಥ್‌ರವರೇ, ಬೇಗ ಮಾತನಾಡಿ ಮುಗಿಸಿ.

ಡಾ.ಕೆ.ಗೋವಿಂದರಾಜ್:- ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರು ಹೇಳಬೇಕಾಗಿರುವುದನ್ನೆಲ್ಲಾ ಹೇಳಿ, ನನ್ನ ವಿಷಯವನ್ನು ಮಾತ್ರ ಬಿಡಬೇಡಿ ಎಂದು ಹೇಳಿದರು.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಮಾನ್ಯ ಶಾಸಕರು ಹಾಗೂ ಅಧಿಕಾರಿಗಳಾದ ಕೂಡಲೇ ನಮ್ಮ ಮದ್ದಾರ್ ಇಷ್ಟು ಜಾಣ ಇರುತ್ತಾನೆ. ನಾವು ಹೋದ ಕಡೆ ಇಳಿಯುತ್ತಿದ್ದಂತೆ ಒಂದು ನಿಂಬೆ ಹಣ್ಣನ್ನು ಕೈಗೆ ಕೊಟ್ಟು, ಒಂದು ಗೌರವ ರೀತಿ ಸ್ವಾಗತ ಕೊಡುತ್ತಾನೆ. ಏಕೆಂದರೆ ಈ ಹಿಂದೆ ರಾಜ-ಮಹಾರಾಜರು ಹಾಗೂ ಮಠಾಧೀಶರನ್ನು ಬರೀ ಕೈಯಲ್ಲ ನೋಡಬಾರದು ಎನ್ನುತ್ತಿದ್ದರು. ಈಗ ನಾವು ಕೂಡ ಅವರ ಅಪರಾವತಾರ ಅಲ್ಲವೇ. ಆದ್ದರಿಂದ ನಮ್ಮ ಕೈಗೆ ಒಂದು ನಿಂಬೆ ಹಣ್ಣನ್ನು ಕೊಡುತ್ತಾರೆ. ನಾವು ಆ ಸಭೆಯಲ್ಲಿ ಕುಳಿತಿದ್ದ ಸಮಯದಲ್ಲಿ ಅದನ್ನು ಮೂಗಿನ ಬಳಿ ಇಟ್ಟುಕೊಂಡು ಅದನ್ನು ಮೂಸಿ ನೋಡುತ್ತಾ ಕುಳಿರುತ್ತೇವೆ. ಅವನೇಕೆ ಆ ನಿಂಬೆಹಣ್ಣನ್ನು ಕೊಡುತ್ತೇನೆಂದು ಅವನು ಬಾಯಿಬಿಟ್ಟು ಹೇಳಲಿಲ್ಲ, ನಾವು ಕೂಡ ತಿಳಿದುಕೊಳ್ಳಲಿಲ್ಲ. ‘ತಮ್ಮ ನೀವು ನಿನ್ನೆ ಮೊನ್ನೆಯವರೆಗೂ ನಮ್ಮ ಹಾಗೆಯೇ ಇದ್ದೀರಿ, ಆದರೆ ಇವತ್ತು ನಿಮಗೆ ಅಧಿಕಾರ ಬಂದಿದೆ, ಪಿತ್ತ ನೆತ್ತಿಗೆ ಏರಬಾರದು; ಹಾಗಾಗಿ ನೀವು ಈ ನಿಂಬೆಹಣ್ಣನ್ನು ನೆತ್ತಿಗೆ ತಿಕ್ಕಿಕೊಳ್ಳುತ್ತಿರಿ’ ಎನ್ನುವ ಅರ್ಥದಲ್ಲಿ ಕೊಡುತ್ತಾನೆ. ಅಂದದರೆ ಅದನ್ನು ಪಿತ್ತ ಇಳಿಯುವುದಕ್ಕೆ ಕೊಡುತ್ತಾರೆ. ಆದರೆ ಸನ್ಮಾನ್ಯ ಅರಗ ಜ್ಞಾನೇಂದ್ರರವರಿಗೆ ಕೊಡುವ ಅಗತ್ಯವಿಲ್ಲ. ಏಕೆಂದರೆ ಅವರಿಗೆ ಇನ್ನೂ ಪಿತ್ತ ನೆತ್ತಿಗೆ ಏರಿಲ್ಲ. ಹಾಗಾಗಿ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಮ್ಮ ರೀತಿಯೇ ಇರತಕ್ಕಂಥ ಸನ್ಮಾನ್ಯ ಅರಗ ಜ್ಞಾನೇಂದ್ರ ರವರು ಇದಕ್ಕೋಸ್ಕರ ನಾವು ಸದನದಲ್ಲಿ ಹೋರಾಟ ಮಾಡುವುದಕ್ಕೆ ಅವಕಾಶ ಕೊಡುವುದಿಲ್ಲ. ಆ ಬಡ ನೌಕರನ allowances and salary ವಿಷಯದಲ್ಲಿ ನಾವು ಬಹಳ ಖಡಾಖಂಡಿತವಾಗಿಯೂ committed ಇದ್ದೇವೆ. ಹಾಗಾಗಿ ನಾವು ಈ allowances ನ್ನು ಸರಿಪಡಿಸುತ್ತೇವೆ ಎಂದು ಭರವಸೆ ಕೊಡಬೇಕು. ಇಲ್ಲದಿದ್ದರೆ ಈ ಅಧಿವೇಶನದಲ್ಲಿ ಅಥವಾ ಮುಂದಿನ ಅಧಿವೇಶನದಲ್ಲಿ ಸನ್ಮಾನ್ಯ ಅರಗ ಜ್ಞಾನೇಂದ್ರರವರನ್ನು ಬಹಳ ಚಿಗಿಯಾಗಿ ಹಿಡಿದುಕೊಂಡು ಕೇಳಬೇಕಾಗುತ್ತದೆ. ಇದರ ಜೊತೆಗೆ ಸಾಕ್ಸ್ ಮತ್ತು ಶೂ ಹಾಕುವುದೆಲ್ಲಾ ವಾಸ್ತವ ಸಂಗತಿ. ನಮ್ಮದು ಗುಲಾಮರ ದೇಶ ಅಲ್ಲ, ಇದು ಸ್ವತಂತ್ರ ದೇಶ. ಶೂಗಳನ್ನು ಹಾಕಿಸಿಕೊಳ್ಳುತ್ತಾರೆ. ಇನ್ನೂ ಸಣ್ಣ-ಸಣ್ಣ ಮಕ್ಕಳುಗಳಿದ್ದರೆ, ಅವರ ಎಲ್ಲಾ ಶೌಚವನ್ನೂ ತೊಳೆದು ಕರೆದುಕೊಂಡು ಬರಬೇಕು. ಆ ಐಪಿಎಸ್ ಅಧಿಕಾರಿಯ ಪತ್ನಿಯವರು ತಮ್ಮ ಮಕ್ಕಳ ಶೌಚವನ್ನೂ ತೊಳೆಯುವುದಿಲ್ಲ. ಅವರ ಮಗು ಮಾಡಿಕೊಂಡಿರುವ ವಲಸನ್ನು ಅವರು ತೊಳೆಯುವುದಿಲ್ಲ. ಆ ಮಗುವಿನ ಶೌಚವನ್ನು ಇವರು ತೊಳೆಯುತ್ತಾರೆ. ಇಂತಹ ಒಂದು ವ್ಯವಸ್ಥೆಯನ್ನು ಸನ್ಮಾನ್ಯ ಅರಗ ಜ್ಞಾನೇಂದ್ರರವರು ತೆಗೆದರೆ ಅಜರಾಮರ ಆಗುತ್ತಾರೆ. ಆ ರೀತಿ ಮಾಡದಿದ್ದರೆ ಎಲ್ಲಾ Home Minister ರೀತಿ ನೀವು ಕೂಡ ಒಬ್ಬ Home Minister ಆಗುತ್ತೀರಿ. ನಾನು ಎಲ್ಲಾ ಸಚಿವರಿಗೂ ಕೂಡ ಇದು ಆಗಬಾರದೆಂದು ವಿನಂತಿ ಮಾಡಿಕೊಂಡು ಭರವಸೆ ಕೊಡಬೇಕೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.

ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ನನ್ನ ಕಷ್ಟ ಏನೆಂದರೆ, ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರು ಕೊಟ್ಟಿರತಕ್ಕಂಥ ನೋಟಿಸ್ ಬೇರೆ. ಚರ್ಚೆ ಮಾಡುತ್ತಿರುವ ದಿಕ್ಕೇ ಬೇರೆ ಆಗಿದೆ. ಇದು ನನಗೆ ಕಷ್ಟ. ಆದ್ದರಿಂದ ದಯವಿಟ್ಟು ಬೇರೆ ಯಾವುದಾದರೂ ಒಂದು ವಿಧಾನದಲ್ಲಿ ನೋಟಿಸ್ ಕೊಡಿ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಪೊಲೀಸ್ ಇಲಾಖೆಯಲ್ಲಿ ಕೇಸ್ ಶುರು ಮಾಡಿದಾಗ, ಬೇರೆ ಇನ್ನಾವುದೋ ಒಂದು evidence ಸಿಕ್ಕಿದಾಗ ಆ ಕೇಸ್ ಬೇರೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಡೆಗೆ ಹೋಗುವುದಿಲ್ಲವೇ? ಸಾಂದರ್ಭಿಕವಾದ ಸಾಕ್ಷಿಗಳ ಆಧಾರದ ಮೇಲೆ ಕೇಸ್ ಬೇರೆ ತಿರುವನ್ನು ಪಡೆದುಕೊಂಡು ಹೋಗಿರುತ್ತದೆ. ಹಾಗಾಗಿ ಇದೂ ಸಹ ಈ ರೀತಿ ತಳ್ಳಿಕೊಂಡು ಹೋಗಿದೆ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಆಯನೂರು ಮಂಜುನಾಥ್‌ರವರೇ, ತಾವು ಬಹಳ ಪಂಪ್ ಹೊಡೆದಿರಿ. ಆದರೆ ಅದು ಠಸ್ ಆಯಿತು.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡ ರವರೇ, ಆ ರೀತಿ ಆಗುವುದಿಲ್ಲ. ತಾವು wait ಮಾಡಿ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಕೆ.ಟಿ.ಶ್ರೀಕಂಠೇಗೌಡ ರವರು ಕೇಳಿದಂಥ ಪ್ರಶ್ನೆಗೆ prepare ಆಗಿ ಬಂದಿದ್ದೆ. ಸೈನಿಕ ಬಂಧು, ಯಾರು ಪೊಲೀಸ್ ಹುದ್ದೆಗೆ ಸೇರಿದ್ದಾರೋ ಅವರ ಬಗ್ಗೆ ಸಾಕಷ್ಟು ಮಾತನಾಡಿದರು. ನಾನು ಈಗಾಗಲೇ ಇದರ ಬಗ್ಗೆ ಹೇಳಿದ್ದೇನೆ. ಈಗ ಅದನ್ನು ಇಳಿಸಬೇಕೆಂದು ಕೆಲವರು ನನ್ನ ಹತ್ತಿರ ಕೂಡ ಬಂದಿದ್ದರು. ಅವರು ಬೇರೆ ಬೇರೆ ಭಾಗಗಳಿಗೆ ಹೋಗುವುದಕ್ಕೆ ನಾವು provision ಮಾಡಿದ್ದೇವೆ. ಮೊನ್ನೆ ದಿವಸ ವಿಶೇಷ ಘಟಕಗಳಿಗೆ ಹೋಗಬಹುದೆಂದು 9 ಜನರನ್ನು transfer ಮಾಡಿದ್ದೇವೆ. ಒಂದು ಕಷ್ಟ ಏನೆಂದರೆ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂಥವರು ಅತಿ ಹೆಚ್ಚಾಗಿ ಉತ್ತರ ಕರ್ನಾಟಕದವರು. ಅವರು ಅಷ್ಟು ಜನ ಹೊರ ಜಿಲ್ಲೆಗಳಿಗೆ ಹೋದರೆ, ಬೆಂಗಳೂರಿನಲ್ಲಿ ನಮ್ಮನ್ನು ಮತ್ತು ನಿಮ್ಮನ್ನು ಆ ದೇವರೇ ಕಾಪಾಡಬೇಕಾಗುತ್ತದೆ. ಆ ಸ್ಥಿತಿ ಬರುತ್ತದೆ. ಆದ್ದರಿಂದ ಒಂದೇ ಬಾರಿಗೆ ಮಾಡಿದರೆ ಅದು floodgate open ಮಾಡಿದಂತಾಗುತ್ತದೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(537)22.3.2022/4.40/ಎಂ.ಎಂ-ಎಂ.ಡಿ

(ವೈಸ್ ಚೇರ್ಮನ್ ಉಪಸ್ಥಿತಿ)

ಶ್ರೀ ಅರಗ ಜ್ಞಾನೇಂದ್ರ(ಮುಂದು):-

ಆ ದೃಷ್ಟಿಯಿಂದ ಯೋಚನೆ ಮಾಡೋಣ. ತಾವು ಹೇಳಿದ್ದನ್ನು ಗಮನದಲ್ಲಟ್ಟುಕೊಳ್ಳುತ್ತೇನೆ. ಅನೇಕ ಸ್ನೇಹಿತರು ಮಾರ್ಗದರ್ಶನ ಮಾಡಿದ್ದಾರೆ. ಮಾನ್ಯ ಸದಸ್ಯರಾದ ಕೆ. ಗೋವಿಂದರಾಜ್‌ರವರು ಪೊಲೀಸ್ ಕ್ಯಾಂಟೀನ್ ಬಗ್ಗೆ ಹೇಳಿದ್ದಾರೆ. ಅದು ಈಗಾಗಲೇ ಅನೇಕ ಕಡೆ ಇದೆ. ಮಿಲಿಟರಿ ಕ್ಯಾಂಟೀನ್ ರೀತಿಯೇ subsidized rate ಇದೆ. ಈಗಾಗಲೇ ಅನೇಕರು ಮಾತನಾಡಿದ್ದಾರೆ. ಆಸ್ಪತ್ರೆ ಕೂಡ ಇದೆ. ಅವರಿಗೆ ಮತ್ತು ಅವರ ಪೋಷಕರ ಚಿಕಿತ್ಸೆಗೆ ಆಸ್ಪತ್ರೆಗೆ ಹೋದರೆ ಸುಮಾರು 25 ಲಕ್ಷ ರೂಪಾಯಿಗಳವರೆಗೂ ಮರುಪಾವತಿಯಾಗುತ್ತದೆ. ಅದು ಬರುತ್ತದೆ. ಈಗಾಗಲೇ ಅದನ್ನು ಮಾಡಿದ್ದೇವೆ. ಅದೇ ರೀತಿ ಮಾನ್ಯ ಸದಸ್ಯರಾದ ಆಯನೂರು ಮಂಜುನಾಥ್‌ರವರು ತುಂಬಾ ವಿಚಾರಗಳನ್ನು ಹೇಳಿದ್ದಾರೆ. ಅವರಿಗೆ ಮತ್ತು ನನಗೆ ವಿದ್ಯಾರ್ಥಿ ದಿಸೆಯಿಂದಲೂ ಪೊಲೀಸರೆಂದರೆ ಬಹಳ ಸ್ನೇಹಿತರು. ಪೆಟ್ಟು ಹೊಡೆದವರೇ ಈಗ salute ಹೊಡೆಯುತ್ತಿದ್ದಾರೆ ಎನ್ನುವುದೇ ವ್ಯತ್ಯಾಸ.

ಶ್ರೀ ನಸೀರ್ ಅಹಮದ್:- (ಗೊಂದಲ) ನೀವು ಒಂದು ರೀತಿ ಸಪ್ಪಗಾಗಿದ್ದಿರಿ. ಆಗ ಇದ್ದ ಛಲ ಈಗ ನಿಮ್ಮಲ್ಲ ಇಲ್ಲ.

ವೈಸ್ ಚೇರ್ಮನ್:- ಮಾನ್ಯ ಸಚಿವರೇ, ಮಾನ್ಯ ಸದಸ್ಯರಾದ ಮಂಜುನಾಥ್ ಭಂಡಾರಿಯವರು ಕಟ್ಟಡ ಕಳಪೆ ನಿರ್ಮಾಣದ ಬಗ್ಗೆ ಕೂಡ ಉಲ್ಲೇಖ ಮಾಡಿದರು.

ಶ್ರೀ ಅರಗ ಜ್ಞಾನೇಂದ್ರ(ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ಹಾಗಾಗಿ ಮಾನ್ಯ ಸದಸ್ಯರಾದ ಮಂಜುನಾಥ್ ಭಂಡಾರಿಯವರು ಕಟ್ಟಡ ಕಳಪೆಯಾಗಿದೆ ಎಂದು ಹೇಳಿದರು. ಅಂತಹ ಯಾವುದಾದರೂ ಉದಾಹರಣೆಗಳನ್ನು ತೋರಿಸಿದರೆ ಕಟ್ಟಡ ಕಟ್ಟಿದವರಿಗೆ ಶಿಕ್ಷೆ ಕೊಡಿಸುತ್ತೇನೆ. ನಾನು ಅನೇಕ ಕಟ್ಟಡಗಳನ್ನು ನೋಡಿ ಬಂದಿದ್ದೇನೆ, ತುಂಬಾ ಚೆನ್ನಾಗಿವೆ. ನಾನು ಕೆ.ಹೆಚ್.ಬಿ ನಲ್ಲಯೂ ಚೇರ್ಮನ್ ಆಗಿದ್ದೆ. ಈಗಲೂ ಅದನ್ನು ನೋಡಿದ್ದೇನೆ. ಉಡುಪಿ, ಮಂಗಳೂರಿನಲ್ಲ ಕಟ್ಟಿರುವುದನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾನು ನೋಡಿದ್ದೇನೆ. ತುಂಬಾ ಚೆನ್ನಾಗಿದೆ. ಒಂದೇ ಒಂದು ಕಟ್ಟಡ ಸ್ವಲ್ಪ floor ಸರಿ ಇಲ್ಲದಿದ್ದರಿಂದ ವಾಅದೆ.

ಡಾ: ಕೆ. ಗೋವಿಂದರಾಜ್:- ಅದು contractor ಮೇಲೆ depend ಆಗುತ್ತದೆ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಇಲ್ಲ. ಇರುವುದರಲ್ಲಿ ಗುಣಮಟ್ಟ ಚೆನ್ನಾಗಿದೆ. ತಾವೇನಾದರೂ ಅದನ್ನು ಗುರುತಿಸಿದರೆ ನನಗೆ ಹೇಳಿ. ಮಾನ್ಯ ಸದಸ್ಯರಾದ ಮಂಜಣ್ಣನವರು ಚರ್ಚೆ ಮಾಡಿದ್ದನ್ನು ವಿಶೇಷವಾದ ಆದ್ಯತೆ ಕೊಡುತ್ತೇವೆ. ಅವರು ಸುಮಾರು ವಿಷಯಗಳನ್ನು ಹೇಳಿದ್ದಾರೆ. Orderly system, ಆಮೇಲೆ ಮಾಜಿ ಶಾಸಕರಿಗೆ ಎಷ್ಟೆಷ್ಟು ಬೇಕು ಎಂದು ಹೇಳಿದ್ದಾರೆ. ನನಗಂತೂ ಸುಸ್ತಾಗಿದೆ police coverage ಅನ್ನು ತೆಗೆಯಿರಿ ಎಂದು ನಾನು ಡಿ.ಜಿ., ಯವರಿಗೆ ಪತ್ರ ಕೂಡ ಕೊಟ್ಟಿದ್ದೇನೆ. ನನಗೆ ಆ police coverage ಹೆಚ್ಚು ಬೇಡವೆಂದು ಪತ್ರ ಬರೆದಿದ್ದೇನೆ. ಮುಖ್ಯಮಂತ್ರಿ ನಂತರದ convoy ಗೃಹ ಸಚಿವರಿಗೇ ಬರುತ್ತದೆ. ನಾನು ಬರುವಾಗ ನೀವು ನೋಡಿದ್ದೀರಿ. ಮುಂದೆ ಒಂದು, ಹಿಂದೆ ಒಂದು ಜೀಪ್ ಬಿಟ್ಟರೆ ಅದೂ ಬೇಡವೆಂದರೂ ಇಷ್ಟನ್ನು ಇಟ್ಟುಕೊಳ್ಳಬೇಕೆಂದು ಕೊಟ್ಟಿದ್ದಾರೆ. ನನಗೆ ಆರಂಭದ ದಿನ ಆಂಬುಲೆನ್ಸ್ ಕೂಡ ಬಂದಿತ್ತು. ಆದಷ್ಟು police coverage ಎಲ್ಲವನ್ನೂ ತೆಗೆದು ಹಾಕಬೇಕೆಂದು ಹೇಳಿದ್ದೇನೆ. ನನ್ನ ಮನೆಯಲ್ಲಿ ಅವರನ್ನು ಇಟ್ಟುಕೊಳ್ಳುವುದಕ್ಕೂ ಜಾಗ ಇಲ್ಲ. ಹಳ್ಳಿಯಲ್ಲಿ ನನ್ನ ಮನೆ ಚಿಕ್ಕದು. ಅವರನ್ನು ಎಲ್ಲಿ ಇಟ್ಟುಕೊಳ್ಳಲಿ, ನಮ್ಮದು ಹಳ್ಳಿ ಮನೆ ನಾನೆಲ್ಲಿ ಊಟ ಹಾಕುವುದು? ನನಗೆ Y-category protection ಕೊಟ್ಟಿದ್ದರು. ನಾನು ಒಂದು ದಿವಸ ಮನೆಗೆ ಹೋಗಿ ನೋಡಿದರೆ ಮನೆ ತುಂಬಾ ಪೊಲೀಸರು ಇದ್ದರು. ಏತಕ್ಕೆ ಇಷ್ಟೊಂದು ಜನ ಪೊಲೀಸರು ಎಂದು ನಾನಾಗ ಗಾಬರಿ ಬಿದ್ದೆ. ಆಗ ನೀವು Naxalite ನವರ hit list ನಲ್ಲಿದ್ದೀರಿ, ಆದ್ದರಿಂದ ನಿಮ್ಮ ರಕ್ಷಣೆಗೋಸ್ಕರ ಎಸ್.ಪಿ., ಯವರು ಕಳುಹಿಸಿದ್ದಾರೆ ಎಂದು ಹೇಳಿದರು. ಮಾರನೆಯ ದಿವಸ ನಾನು ಎಸ್.ಪಿ., ಗೆ ಹೋಗಿ ಹೇಳಿ ಬಂದೆ. ನಾವು ಮಾಜಿ ಪ್ರಧಾನಿಗಳಾದ ದಿ: ಇಂದಿರಾಗಾಂಧಿಯವರನ್ನು ಮತ್ತು ದಿ: ರಾಜೀವ್ ಗಾಂಧಿಯವರನ್ನು ಉಳಿಸಿಕೊಳ್ಳಲಾಗಲಿಲ್ಲ, ಅವರಿಗೆ Z plus category ಯ ಭದ್ರತೆ ಇತ್ತು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವರನ್ನೇ ಉಳಿಸಿಕೊಳ್ಳಲು ಆಗಲಿಲ್ಲ ಅವರಿಗಿಂತ ಹೆಚ್ಚಿನ ಭದ್ರತೆಯನ್ನು ನೀವು ನನಗೆ ಕೊಡುತ್ತೀರಾ ಎಂದು ಕೇಳಿದೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಚಿವರೇ, ದಿ: ಇಂದಿರಾಗಾಂಧಿಯವರಿಗೆ Z plus category ಭದ್ರತೆ ಇರಲಿಲ್ಲ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಒಟ್ಟಾಗಿ ಅವರಿಗೆ ಭಾರೀ ದೊಡ್ಡ ಭದ್ರತೆ ಇತ್ತು. ಆದರೆ ಯಾರು ರಕ್ಷಣೆ ಕೊಡಬೇಕಾಗಿತ್ತು ಅವರೇ ಅವರನ್ನು ಹತ್ಯೆ ಮಾಡಿದರು. ಏನೂ ಮಾಡುವುದಕ್ಕೆ ಆಗುವುದಿಲ್ಲ. ನಮ್ಮ ಹಣೆಯಲ್ಲ ಹೋಗಬೇಕೆಂದು ಬರೆದಿದ್ದರೆ ಏನು ಮಾಡುವುದಕ್ಕಾಗುತ್ತದೆ? ನಮ್ಮದು ಬಯಲು ಸೀಮೆಯಲ್ಲ, ಒಂದು ರೀತಿ ಮಲೆನಾಡು. ಎದುರಿನವನು ಹೊಡೆದರೆ ನಮ್ಮ ಗನ್ ಮ್ಯಾನ್ ಇನ್ನೊಬ್ಬನಿಗೆ ಹೊಡೆಯುತ್ತಾನೆ. ಗಿಡಗಂಟಗಳಿರುತ್ತವೆ ನಾನೂ ಸಾಯುತ್ತೇನೆ, ಪಾಪದವನಾದ ಅವನೂ ಸಾಯುತ್ತಾನೆ. ಆಗ ನಾನು ನನಗೆ ಆ ರೀತಿಯ ಭದ್ರತೆ ಬೇಡವೆಂದು ಬರೆದುಕೊಟ್ಟೆ. ನಾವು ಗಮನಿಸಬೇಕಾಗಿದ್ದು ಏನೆಂದರೆ, ಪೊಲೀಸ್ ರಕ್ಷಣೆ ಬೇಕು ಎಂದೇನೂ ಅಲ್ಲ, ಅನೇಕರಿಗೆ ಅದರ ಅವಶ್ಯಕತೆ ಇಲ್ಲ. ಕೆಲವರಿಗೆ ಪೊಲೀಸರನ್ನು ಇಟ್ಟುಕೊಂಡು ತಿರುಗುವುದೇ ಒಂದು ಗತ್ತು, ಗೌರವ ಮತ್ತು status ಆಗಿದೆ. ಯಾರ್ಯಾರೂ ಇದನ್ನು ಅನಾವಶ್ಯಕವಾಗಿ ಹೊಂದಿದ್ದಾರೆ ಎಂದು ಮಾನ್ಯ ಸದಸ್ಯರಾದ ಮಂಜಣ್ಣನವರು ಹಾಗೂ ಅನೇಕ ಸದಸ್ಯರುಗಳು ಹೇಳಿದರು ಶೂ ಲೇಸ್ ಕಟ್ಟುವುದರಿಂದ ಹಿಡಿದು ಎಲ್ಲಾ ಕೆಲಸ ಮಾಡಿಸುತ್ತಾರೆ. ಅವರಿಗೆ ಅಷ್ಟೊಂದು ಸಂಬಳ, ಎಷ್ಟೊಂದು ತರಬೇತಿ ಎಲ್ಲವನ್ನೂ ಕೊಟ್ಟು ಇಡೀ ಸಮುದಾಯವನ್ನು ಕಾಪಾಡಬೇಕಾದಂತಹ ಪೊಲೀಸರನ್ನು ನಾವೆಲ್ಲರೂ ಎಲ್ಲೋ ಒಂದು ಕಡೆ ದುರುಪಯೋಗ ಮಾಡಿಕೊಳ್ಳುತ್ತಿದ್ದೇವೆ. ಪೊಲೀಸ್ ವ್ಯವಸ್ಥೆಗೆ ಅವಮಾನವಾಗುತ್ತದೆ ಎನ್ನುವ ಒಂದು ಸಂದರ್ಭದಲ್ಲ ನಾನೊಬ್ಬ ಗೃಹ ಸಚಿವನಾಗಿ ಅದನ್ನು feel ಮಾಡುತ್ತಿದ್ದೇನೆ. ಯಾರೂ ಕೂಡ ಕಷ್ಟವನ್ನು ತ್ಯಜಿಸುವುದಿಲ್ಲ, ಯಾರು ಕೂಡ ಬೇಡವೆಂದು ಹೇಳುವುದಿಲ್ಲ. ಇನ್ನಷ್ಟು ಜನರನ್ನು ಕೊಡಿ, ಇಬ್ಬರು ಇದ್ದರೆ ಮೂವರನ್ನು ಕೊಡಿ ಎಂದು ಕೇಳುತ್ತಾರೆ. ಸರ್ವಿಸ್ ಆಧಾರದ ಮೇಲೆ ಒಬ್ಬ ಕಾನ್‌ಸ್ಟೇಬಲ್‌ಗೆ ರೂ. 65,000/- ಸಂಬಳ ಕೊಡುತ್ತೇವೆ. ಅವನನ್ನು ಮನೆಗೆ ಕರೆದುಕೊಂಡು ಹೋದರೆ ಮನೆಯಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವನಿಗೆ 2-3 ಗಂಟೆಗಳ ಕೆಲಸವೂ ಇರುವುದಿಲ್ಲ. ಹಾಗಿದ್ದಾಗ ಅವನನ್ನು ಮನೆಯಲ್ಲಿ ಇಟ್ಟುಕೊಂಡರೆ ಏನಾಗಬಹುದು? ಆಗ ಅವರ morality ಗಳು ಹಾಳಾಗುತ್ತವೆ. ಫೀಲ್ಡ್‌ನಲ್ಲಿರುವ ಪೊಲೀಸರಿಗೂ ಮನೆಯಲ್ಲಿರುವ ಪೊಲೀಸರಿಗೂ ನೀವು ವ್ಯತ್ಯಾಸವನ್ನು ಗಮನಿಸಿ. ಅವನು ಈ ರೀತಿ ಚಾಲಾಕಿಯಾಗಿರುವುದಿಲ್ಲ. ಪೊಲೀಸ್ ಎನ್ನುವ ಮಾನಸಿಕತೆ ಹೋಗಿಬಿಡುತ್ತದೆ. ತಾನು ಸಂಬಳಕ್ಕಿರುವವನು ಎನ್ನುವ ರೀತಿಯಲ್ಲಿ ಇದ್ದು ಬಿಡುತ್ತಾನೆ. ಪೊಲೀಸರನ್ನು ಆ ರೀತಿ ಪರಿವರ್ತನೆ ಮಾಡುವುದು, ಆ ರೀತಿ ನಡೆಸಿಕೊಳ್ಳುವುದು ಒಳ್ಳೆಯದಾಗುವುದಿಲ್ಲ. ನಾನು ಈಗಾಗಲೇ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿದ್ದೇನೆ. ಮಾನ್ಯ ಸದಸ್ಯರಾದ ಮಂಜಣ್ಣನವರು ಕ್ಷಮಿಸಬೇಕು. ಈ ವಿಚಾರವನ್ನು ಬೇರೆ ಯಾವುದಾದರೂ ನಿಯಮಗಳಲ್ಲಿ ತನ್ನಿ ಖಂಡಿತವಾಗಿಯೂ ಚರ್ಚೆ ಮಾಡೋಣ. ನನಗೆ ಕೂಡ ಆ ಬಗ್ಗೆ ಸಹಾನುಭೂತಿ ಇದೆ. ಭತ್ಯೆಗಳನ್ನು ಬೇರೆ ಎಲ್ಲರಿಗೂ ಕೊಡುವ ರೀತಿ ಪೊಲೀಸರಿಗೆ ಎಷ್ಟು ಕೊಟ್ಟರೂ ಕಡಿಮೆಯೇ. ಅವರ ಕೆಲಸ 24X7 ಇರುತ್ತದೆ. ಆದ್ದರಿಂದ ಇದನ್ನು ಮಾಡಿದ ಸಂದರ್ಭದಲ್ಲಿ ಬೇರೆ ಬೇರೆ ಕೆಟಗರಿಯ ಸರ್ಕಾರಿ ನೌಕರರಿಗೂ ಕೂಡ ಅದು ಚರ್ಚೆಗೆ ಬರುತ್ತದೆ. ಮಾನ್ಯ ಸದಸ್ಯರುಗಳು ಕ್ಷಮಿಸಬೇಕು. ಈ ಮನೆಯಲ್ಲಿ ಸರ್ಕಾರಿ ನೌಕರರು ಮತ್ತು ಶಿಕ್ಷಕರ ಬಗ್ಗೆ ಜಾಸ್ತಿ ಚರ್ಚೆಯಾಗುತ್ತದೆ. ಆ ಮನೆಯಲ್ಲಿ ರೈತರ ಬಗ್ಗೆ ಜಾಸ್ತಿ ಚರ್ಚೆಯಾಗುತ್ತದೆ. ಈ ಎರಡು ಮನೆಗಳಿಗಿರುವ ವ್ಯತ್ಯಾಸವನ್ನು ನಾನು ಗಮನಿಸಿದ್ದೇನೆ. ಇಲ್ಲಯೂ ರೈತರ ಬಗ್ಗೆ ಚರ್ಚೆಯಾಗುತ್ತದೆ. ಆದರೆ ಇಲ್ಲಿರುವ ಬಹಳಷ್ಟು ಸದಸ್ಯರು ಸರ್ಕಾರಿ ನೌಕರರ ಬಗ್ಗೆ ವಿಶೇಷವಾದ ಮಮಕಾರವನ್ನು ಹೊಂದಿದ್ದಾರೆ. ಚರ್ಚೆ ಒಂದು ಕಡೆ ಪ್ರಾರಂಭವಾದರೆ,

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಚಿವರೇ, ತಾವೇ ಹೇಳಿದಿರಿ. ಭಾಷೆ ಬಗ್ಗೆಯೂ ತಾವು ಹೇಳಿದರೆ ಚೆನ್ನಾಗಿರುತ್ತದೆ.

ಶ್ರೀ ಅರಗ ಜ್ಞಾನೇಂದ್ರ:- ಖಂಡಿತವಾಗಿಯೂ ತಾವು ಹೇಳುವುದು ಸರಿ. ತುಳು ಮತ್ತು ಕೊಡವ ಭಾಷೆಗಳವರು fight ಮಾಡುತ್ತಿದ್ದಾರೆ. ಇವುಗಳ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತನಾಡೋಣ. ಇಷ್ಟು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೩. ನಿಯಮ ೬೮ರ ಮೇರೆಗೆ ಸಾರ್ವಜನಿಕ ಮಹತ್ವದ ವಿಷಯದ ಮೇಲಿನ ಚರ್ಚೆ

ವಿಷಯ:- ಬಿಎಂಆರ್‌ಸಿಎಲ್‌ಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ಜಮೀನುಗಳನ್ನು ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಸಂಸ್ಥೆಗೆ ಸೇರಿದ ಭೂಮಿಯನ್ನು ಕೆ.ಐ.ಎ.ಡಿ.ಬಿ. ವತಿಯಿಂದ ಪಡೆದಿರುವ ಕುರಿತು.

- - - - -

ಶ್ರೀ ಕೆ.ಎ. ತಿಪ್ಪೇಸ್ವಾಮಿ(ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಇವತ್ತು ಸಾರ್ವಜನಿಕ ಮಹತ್ವವಾದ ವಿಷಯವನ್ನು ಇವತ್ತು ಸದನದಲ್ಲಿ ಪ್ರಸ್ತಾಪ ಮಾಡುವುದಕ್ಕೆ ಬಯಸುತ್ತೇನೆ. ಬಿಎಂಆರ್‌ಸಿಎಲ್‌ಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ಜಮೀನುಗಳನ್ನು Nandi Infrastructure Corridor Enterprises ಸಂಸ್ಥೆಗೆ ಸೇರಿದ ಭೂಮಿಯನ್ನು KIADB (Karnataka Industrial Areas Development Board) ವತಿಯಿಂದ ಪಡೆದಿರುವುದಕ್ಕೆ ಪರಿಹಾರ ಕೊಟ್ಟಿರುವ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದೇನೆ. ನಾನು ಈ ವಿಷಯವನ್ನು ತೆಗೆದುಕೊಳ್ಳುವ ಮುಂಚೆ ಈ ಪ್ರಾಜೆಕ್ಟ್ ಯಾವ ರೀತಿ ಬಂತು, ಯಾವ ರೀತಿಯಾಗಿ ಅನುಷ್ಠಾನವಾಗುತ್ತಿದೆ, ಇದರ ಹಿನ್ನೆಲೆ ಏನು ಎನ್ನುವುದನ್ನು ಬಹುಮುಖವಾಗಿ ಚರ್ಚೆ ಮಾಡುವುದು ಅವಶ್ಯಕವಾಗಿದೆ. ಬೆಂಗಳೂರು-ಮೈಸೂರು ತಡೆರಹಿತ ರಸ್ತೆ ನಿರ್ಮಾಣ ಯೋಜನೆಯನ್ನು ಅಂದರೆ BMICP (Bangalore Mysore Infrastructure Corridor Project) ಎಂದು ಏನು ಹೇಳುತ್ತೇವೆ ಇದನ್ನು ಖಾಸಗಿ ಸಹಭಾಗಿತ್ವದಲ್ಲಿ ಅಂದರೆ BOOT (Build-own-operate-transfer) ಆಧಾರದ ಮೇಲೆ ‘ನೈಸ್’ ಸಂಸ್ಥೆಯೊಂದಿಗೆ MOU (Memorandum of Understanding) ಮುಖೇನ . . .

ಡಾ|| ಮುರುಗೇಶ್ ಆರ್. ನಿರಾಣಿ(ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು):- ಮಾನ್ಯ ಸಭಾಪತಿಯವರೇ, ಇದಕ್ಕೆ ನಮಗೆ ಉತ್ತರ ಬಂದಿಲ್ಲ, ನಾನು ಈಗಷ್ಟೇ ನೋಡಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಎ. ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಈಗ ಚರ್ಚೆ ಮಾಡುತ್ತೇವೆ, ಬೇಕಾದರೆ ಆಮೇಲೆ ಉತ್ತರ ಕೊಡಿ. ಮಾನ್ಯ ಸಚಿವರು ಟೈಂ ತೆಗೆದುಕೊಳ್ಳಲಿ.

ಶ್ರೀ ಪಿ.ಆರ್. ರಮೇಶ್(ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಇವತ್ತು ಉತ್ತರ ಕೊಡಲಿಲ್ಲ ಎಂದರೆ further ಚರ್ಚೆ ಇರುವುದಿಲ್ಲ. ನಮಗೆ ಏನೂ ಗೊತ್ತಾಗುವುದಿಲ್ಲ. ಮಾನ್ಯ ಸದಸ್ಯರು ಪ್ರಶ್ನೆ ಕೇಳುವುದು ಚೆನ್ನಾಗಿದೆ. ಆದರೆ ಈ ವಿಚಾರ ಚರ್ಚೆಯಾಗಬೇಕಾದರೆ ತಾವು ಉತ್ತರ ಕೊಟ್ಟರೆ ಮಾತ್ರ ನಮಗೆ ಸರಿಯಾದ ಮಾಹಿತಿ ಸಿಗುತ್ತದೆ. ಚರ್ಚೆಯಾಗಿ ಮುಗಿದರೆ ಮುಂದಿನ ಚರ್ಚೆಗೆ ತೊಂದರೆಯಾಗುತ್ತದೆ.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರು ಪೀಠವನ್ನಲಂಕರಿಸಿದರು)

ಶ್ರೀ ಎಸ್.ಎಲ್. ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರ ಇಲ್ಲ ಎಂದು ಹೇಳುತ್ತಾರೆ. ಇವತ್ತು ಪೂರ್ತಿ ಚರ್ಚೆಗಳಾದ ಮೇಲೆ;

ಸಭಾಪತಿಯವರು:- ಈಗ ಚರ್ಚೆ ಮಾಡಿ, ಮಾನ್ಯ ಸಚಿವರು ಉತ್ತರವನ್ನು ನಾಳೆಗೆ ಕೊಡಲಿ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, ಅವರು ಉತ್ತರ ಕೊಟ್ಟರೆ ಮತ್ತೆ ನಾವು ಚರ್ಚೆ ಮಾಡುವುದಕ್ಕಾಗುವುದಿಲ್ಲ. ವಿಷಯ ತಿಳಿದುಕೊಳ್ಳುವುದಕ್ಕಾಗುವುದಿಲ್ಲ.

ಶ್ರೀ ಎಸ್.ಎಲ್. ಭೋಜೇಗೌಡ:- ನಾವು ಚರ್ಚೆ ಮಾಡುವುದಕ್ಕಾಗುತ್ತದೆಯೇ?

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, ಇದು ಬಹಳ ಮುಖ್ಯವಾದ ಬೆಂಗಳೂರಿನಲ್ಲಿರುವಂತಹ ಸಮಸ್ಯೆ.

ಸಭಾಪತಿಯವರು:- ಇಲ್ಲ ಎರಡು ವಿಚಾರಗಳಿವೆ.

ಶ್ರೀ ಕೆ.ಟಿ. ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದು ಅತ್ಯಂತ ಮಹತ್ವವಾದ ವಿಚಾರವಾಗಿದೆ. ಈ ಕುರಿತು ಸದನ ಸಮಿತಿಯಾಗಿದೆ, ವರದಿ ಬಂದಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕ್ಯಾಬಿನೆಟ್ ಉಪ ಸಮಿತಿ ಆಗಿದೆ, ವರದಿ ಬಂದಿದೆ, ಈಗ ಸುಪ್ರೀಂ ಕೋರ್ಟ್ ತೀರ್ಮಾನ ಬಂದಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಉತ್ತರ ಮುಖ್ಯವಾಗುತ್ತದೆ.

ಸಭಾಪತಿಯವರು:- ಈಗ ನಾನು ಹೇಳುವುದನ್ನು ಕೇಳಿ. ಈಗ ಮಾನ್ಯ ಸದಸ್ಯರುಗಳಾದ ಕೆ.ಎ. ತಿಪ್ಪೇಸ್ವಾಮಿ, ಕೆ.ಟಿ. ಶ್ರೀಕಂಠೇಗೌಡ ಮತ್ತು ಎಸ್.ಎಲ್. ಭೋಜೇಗೌಡರು ಈ ವಿಷಯವನ್ನು ಕೇಳಿದ್ದಾರೆ. ನೀವು presentation ಮಾಡಿ, ಸಚಿವರು ಉತ್ತರವನ್ನು ಆಮೇಲೆ ಕೊಡಲಿ. ಈಗ ಮಾನ್ಯ ಸದಸ್ಯರುಗಳು ಹೇಳಲಿ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ತಿಪ್ಪೇಸ್ವಾಮಿಯವರು ಮತ್ತು ನಾನು ಸಹ ಒಂದು ಮಹತ್ವಪೂರ್ಣವಾದ ವಿಚಾರವನ್ನು ತಮ್ಮ ಗಮನಕ್ಕೆ ತಂದಿದ್ದೇವೆ.

ಸಭಾಪತಿಯವರು:- ಹೌದು ತಾವು ಕೊಟ್ಟಿದ್ದೀರಿ.

ಶ್ರೀ ಬಿ.ಕೆ. ಹರಿಪ್ರಸಾದ್:- ಈಗ ಆರು ಗಂಟೆಗೆ ಇನ್ನೂ ಒಂದು ಕಾಲು ಗಂಟೆಯ ಸಮಯವಿದೆ. ಅರ್ಧ ಗಂಟೆ ಕಾಲಾವಧಿಯ ಚರ್ಚೆ ಇದೆ. ಇವತ್ತು ಅದನ್ನು ತೆಗೆದುಕೊಂಡು ನಿಯಮ 68ರ ವಿಷಯವನ್ನು ನಾಳೆಗೆ ತೆಗೆದುಕೊಳ್ಳಿ.

(ಮುಂದು)

(538) 22-03-2022 KH/AK 4-50

(ಸಭಾಪತಿಯವರ ಉಪಸ್ಥಿತಿ)

ಸಭಾಪತಿಯವರು:- ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ, ಇವತ್ತು ಅರ್ಧ ಗಂಟೆ ಕಾಲಾವಧಿಯ ಚರ್ಚೆ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ಇದಕ್ಕೆ ಸಂಬಂಧಪಟ್ಟ ಮಂತ್ರಿಗಳು ಎಲ್ಲಗೋ ಹೋಗಬೇಕೆಂದು ನನ್ನ ಹತ್ತಿರ ಅನುಮತಿ ತೆಗೆದುಕೊಂಡು ಹೋಗಿದ್ದಾರೆ. ಆದ್ದರಿಂದ, ಮಾನ್ಯ ಕೆ.ಎ.ತಿಪ್ಪೇಸ್ವಾಮಿಯವರು ಮಾತನಾಡುವುದಕ್ಕೆ ಪ್ರಾರಂಭ ಮಾಡಲಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ಮಾನ್ಯ ಪಿ.ಆರ್.ರಮೇಶ್‌ರವರೇ, ತಮಗೆ ಏನು ಗೊತ್ತಾಗಬೇಕು.

ಶ್ರೀ ಪಿ.ಆರ್.ರಮೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ನಮಗೆ ಏನು ಗೊತ್ತಾಗಬೇಕೆಂದರೆ, ಈ ವಿಷಯದ ಬಗ್ಗೆ ಮಾನ್ಯ ಸದಸ್ಯರು ಮಾತನಾಡುತ್ತಾರೆ. ಇದಕ್ಕೆ ಮಾನ್ಯ ಸಚಿವರು ಉತ್ತರ ಕೊಟ್ಟರೆ ಒಳ್ಳೆಯದು.

ಸಭಾಪತಿಯವರು:- ಮಾನ್ಯ ಪಿ.ಆರ್.ರಮೇಶ್‌ರವರೇ, ಮಾನ್ಯ ಕೆ.ಎ.ತಿಪ್ಪೇಸ್ವಾಮಿಯವರು ಮಾತನಾಡಲಿ. ಸರ್ಕಾರದ ಉತ್ತರ ಏನಿದೆ ಎಂದು ನಂತರ ನೋಡೋಣ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರುಗಳ ಪ್ರಶ್ನೆ ಬಹಳ ಸೀಮಿತವಾಗಿದೆ. ಮಾನ್ಯ ಸಚಿವರು ಉತ್ತರ ಕೊಟ್ಟಾಗ ಅದು ವಿಸ್ತಾರವಾಗುತ್ತದೆ.

ಸಭಾಪತಿಯವರು:- ಮಾನ್ಯ ಪಿ.ಆರ್.ರಮೇಶ್‌ರವರೇ, ಆಗಲಿ. ಮಾನ್ಯ ಸದಸ್ಯರು ಮೊದಲು ಮಾತನಾಡಲಿ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ನಾಳೆ ಮಾನ್ಯ ಸಚಿವರು ಈ ವಿಷಯಕ್ಕೆ ಉತ್ತರ ಕೊಟ್ಟಾಗ ನಾವು ಮಾತನಾಡುವುದಕ್ಕೆ ಮತ್ತೆ ಅವಕಾಶ ಕೊಡುತ್ತೀರಾ?

ಸಭಾಪತಿಯವರು:- ಮಾನ್ಯ ಪಿ.ಆರ್.ರಮೇಶ್‌ರವರೇ, ಅವಕಾಶ ಕೊಡುತ್ತೇನೆ. ತಮಗೆ ಅವಕಾಶ ಕೊಡಲಿಲ್ಲವೆಂದರೆ, ಸದನ ನಡೆಯುವುದಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಬೆಳಗ್ಗೆ ಅವಕಾಶ ಕೊಡಲಿಲ್ಲ.

ಸಭಾಪತಿಯವರು:- ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ, ತಾವು ಸುಮ್ಮನೆ ಇರಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಎ.ತಿಪ್ಪೇಸ್ವಾಮಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಈ ಯೋಜನೆಯನ್ನು ನೈಸ್ ಸಂಸ್ಥೆಯ ಜೊತೆಗೆ B.O.O.T (Build Own Operate Transfer) ಆಧಾರದ ಮೇಲೆ ಅನುಷ್ಠಾನಗೊಳಿಸುವುದಕ್ಕೆ ದಿನಾಂಕ:20-02-1995 ರಲ್ಲಿ MoU (Memorandum of Understanding) ಆಗಿರುತ್ತದೆ. ಈ ಯೋಜನೆಗೆ ದಿನಾಂಕ:20-11-1995 ರಲ್ಲಿ ಆದೇಶವಾಗಿರುತ್ತದೆ. ಈ ನೈಸ್ ಕಂಪನಿಯೊಂದಿಗೆ ಕ್ರಿಯಾ ಒಪ್ಪಂದ ಎಂದರೆ, Framework Agreement ಏನಿದೆ, ಇದಕ್ಕೆ ರಾಜ್ಯ ಸರ್ಕಾರ ದಿನಾಂಕ:03-04-1991 ನೇ ಇಸವಿಯಲ್ಲಿ ಸಹಿ ಮಾಡಿರುತ್ತದೆ. ಈ ಯೋಜನೆಯನ್ನು ಯಾವ ಆಧಾರದ ಮೇಲೆ . . .

ಸಭಾಪತಿಯವರು:- ಮಾನ್ಯ ಕೆ.ಎ.ತಿಪ್ಪೇಸ್ವಾಮಿಯವರೇ, ಒಂದು ನಿಮಿಷ. ಮಾನ್ಯ ಸಭಾನಾಯಕರೇ, ಇವರಿಗೆ ಉತ್ತರ ಯಾರು ಹೇಳುತ್ತಾರೆ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಈ ವಿಷಯಕ್ಕೆ P.W.D ಮಂತ್ರಿಗಳು ಇರಬೇಕಾಗಿತ್ತು ಎಂದು ಗೊತ್ತಿರಲಿಲ್ಲ. ಈ ವಿಷಯ K.I.A.D.B (Karnataka Industrial Areas Development Board) ಗೆ ಸಂಬಂಧಿಸಿದೆ ಎಂದು ನಾನು ಸಂಬಂಧಪಟ್ಟ ಮಂತ್ರಿಯವರನ್ನು ಕರೆಸಿದ್ದೇನೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ನಾನು ಇದರ ಬಗ್ಗೆ ಸ್ಪಷ್ಟೀಕರಣ ಕೊಡುತ್ತೇನೆ. ನಾವು ಕೊಟ್ಟಿರುವಂತಹ ನೋಟಿಸ್ ನಲ್ಲಿ ಇರುವಂತಹದ್ದು, B.M.R.C.L (Bangalore Metro Rail Corporation Limited) ಗೆ K.I.A.D.B ಯಿಂದ ನೈಸ್ ಕಂಪನಿಗೆ acquire ಆಗಿರುವಂತಹ ಜಮೀನಿಗೆ ಸಂಬಂಧಪಟ್ಟಂತೆ ಪೇಮೆಂಟ್ ಮಾಡುವ ವಿಷಯವಾಗಿರುವಂತಹದ್ದು. ಇದರ ಯೋಜನೆಯನ್ನು ಅನುಷ್ಠಾನ ಮಾಡುವ ಸಲುವಾಗಿ supervise ಮಾಡುವಂತಹ ನೋಡಲ್ ಏಜೆನ್ಸಿ Public Works Department. ಲೋಕೋಪಯೋಗಿ ಇಲಾಖೆಯಿಂದ ಬರಬೇಕು. Industries Department and Public Works Department ಎರಡು ಇಲಾಖೆಯವರು ಸೇರಿ ಉತ್ತರವನ್ನು ಕೊಡಬೇಕು. ನಾನು ತಿಳಿದುಕೊಂಡ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಿಯಮದ ಪ್ರಕಾರವಾಗಿ ವಾಸ್ತವ ಸಂಗತಿಯೇನೆಂದರೆ, ನಿಯಮ 68 ರಡಿ ಪೂರ್ಣವಾಗಿ ಚರ್ಚೆಯಾಗಬೇಕು. ನಂತರ ಎರಡು ಇಲಾಖೆಗಳು ನಾವು ಏನು ಕೇಳುತ್ತೇವೋ, ಆ ಅಂಶಗಳ ಮೇಲೆ ಉತ್ತರ ಕೊಡಬೇಕು.

ಸಭಾಪತಿಯವರು:- ನಾಳೆ ಈ ವಿಷಯಕ್ಕೆ ಸಂಬಂಧಪಟ್ಟ ಇಬ್ಬರು ಮಂತ್ರಿಗಳು ಸದನದಲ್ಲಿ ಇದ್ದರೆ ಒಳ್ಳೆಯದು.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಈ ವಿಷಯವನ್ನು ನಾಳೆ ಚರ್ಚೆಗೆ ಹಾಕಿಕೊಂಡರೆ ನಮ್ಮ ಅಭ್ಯಂತರವಿಲ್ಲ.

ಡಾ|| ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ಈಗ ಈ ವಿಷಯದ ಬಗ್ಗೆ ಚರ್ಚೆ ಪ್ರಾರಂಭ ಮಾಡಲ.

ಶ್ರೀ ಮುರುಗೇಶ್ ನಿರಾಣಿ (ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವರು):- ಮಾನ್ಯ ಸಭಾಪತಿಯವರೇ, repeat ಆಗುತ್ತದೆ. ಈ ಕಡತ ಮುಖ್ಯಮಂತ್ರಿಗಳ ಕಡೆ ಹೋಗಿದೆ. ಇದರ ಬಗ್ಗೆ ಪಿಡಬ್ಲ್ಯೂಡಿ., ಯವರ ಜೊತೆ ಚರ್ಚೆ ಮಾಡಿ ನಾಳೆ ಅಥವಾ ನಾಡಿದ್ದು ನಾನೇ ಉತ್ತರವನ್ನು ಕೊಡುತ್ತೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ಸರಿ. ಇದು ಬಹಳ ಸೂಕ್ಷ್ಮವಾದ ವಿಷಯವಾಗಿದ್ದು, ಇದಕ್ಕೆ ಸಂಪೂರ್ಣವಾದ ಮಾಹಿತಿಯನ್ನು ಸರ್ಕಾರ ಕೊಡಬೇಕು. ಆ ಹಿನ್ನೆಲೆಯಲ್ಲಿ ನಾನು ಏನು ಹೇಳುತ್ತೇನೆಂದರೆ, ಇವತ್ತು ಚರ್ಚೆ ಮಾಡುವುದು ಬೇಡ. ಮಾನ್ಯ ಸಚಿವರೇ, P.W.D ಯವರ ಜೊತೆ ಚರ್ಚೆ ಮಾಡಿ, ನಾಳೆ ಸಾಧ್ಯವಾದರೆ ಆ ಮಂತ್ರಿಗಳು ಸದನಕ್ಕೆ ಬರಲ. ಇಲ್ಲದಿದ್ದರೆ, ತಾವು ಉತ್ತರ ಕೊಡಿ. ತಾವು ಇಲಾಖೆಯವರ ಹತ್ತಿರ ಸಂಪೂರ್ಣವಾದ ಮಾಹಿತಿಯನ್ನು ತೆಗೆದುಕೊಳ್ಳಿ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, technical issues, ಕೆಲವು ನ್ಯಾಯಾಲಯದಲ್ಲಿ ತೀರ್ಮಾನವಾಗಿದೆ. ಇದನ್ನು ಸರ್ಕಾರ ಸದನ ಸಮಿತಿ ವರದಿಯ ಆಧಾರದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೇಲೆ ತೆಗೆದುಕೊಳ್ಳಬೇಕು. ನಾವೆಲ್ಲಾ ಮಾನ್ಯ ಸದಸ್ಯರು ಇದರ ಬಗ್ಗೆ 20 ನಿಮಿಷ, ಒಂದು ಗಂಟೆಗಳ ಕಾಲ ಮಾತನಾಡುತ್ತೇವೆ. ಮಾನ್ಯ ಸಚಿವರು ಅರ್ಧ ಗಂಟೆಗಳ ಕಾಲ ಉತ್ತರ ಕೊಡಲಿ. ನಾಳೆ ಬೆಳಿಗ್ಗೆ ಒಂದೂವರೆ ಗಂಟೆಗಳ ಕಾಲ ಮಾತನಾಡುವುದಕ್ಕೆ ಅವಕಾಶ ಕೊಡಿ.

ಸಭಾಪತಿಯವರು:- ಮಾನ್ಯ ಕೆ.ಎ.ತಿಪ್ಪೇಸ್ವಾಮಿಯವರೇ, ಈಗ ತಾವು ಮಾತನಾಡಿದರೆ, ನಾಳೆ ಏಕೆ ಅವಕಾಶ ಬೇಕು.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಇವತ್ತು ಬೇಡ. ಈ ವಿಷಯವನ್ನು ನಾಳೆಗೆ ಇಟ್ಟುಕೊಳ್ಳಿ.

ಸಭಾಪತಿಯವರು:- ಮಾನ್ಯ ಕೆ.ಎ.ತಿಪ್ಪೇಸ್ವಾಮಿಯವರೇ, ತಾವು ಈಗ plead ಮಾಡುತ್ತೀರಿ, ನಂತರ ಮಾನ್ಯ ಮಂತ್ರಿಗಳು ಉತ್ತರ ಕೊಡುತ್ತಾರೆ. ಉತ್ತರ ಕೊಟ್ಟ ನಂತರ ಮುಗಿಯುತ್ತದೆಯಲ್ಲವೇ?

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಆಗಬಹುದು.

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈ ವಿಷಯ ಅತ್ಯಂತ ಮಹತ್ವದ ವಿಚಾರವಾಗಿದೆ. ಇದರ ಬಗ್ಗೆ ನಾವು ಗಂಭೀರವಾಗಿ ಚರ್ಚೆ ಮಾಡುವುದಿದೆ. ಕೇವಲ ಬೆಂಗಳೂರು ವಿಚಾರ ಅಷ್ಟೇ ಅಲ್ಲ. ಬೆಂಗಳೂರುನಿಂದ ಮೈಸೂರುಗೆ ನೂರಾರು ಹಳ್ಳಿ, ರೈತರ ವಿಚಾರ ಇದೆ. ನಾವು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದೇವೆ. ಒಂದು ಜಾಗದಲ್ಲ ಒಂದು ಮನೆ ಕಟ್ಟುವುದಕ್ಕೆ ಆಗುವುದಿಲ್ಲ. ಇದಕ್ಕೆ N.O.C (No Objection Certificate) ಸಿಗುತ್ತಿಲ್ಲ. ಲೈಸೆನ್ಸ್ ಸಿಗುತ್ತಿಲ್ಲ. ಹಾಗಾಗಿ, ಲೋಕೋಪಯೋಗಿ ಸಚಿವರು ಮತ್ತು ಕೈಗಾರಿಕಾ ಸಚಿವರು ಇಬ್ಬರು ಸದನದಲ್ಲ ಇರಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಎ.ತಿಪ್ಪೇಸ್ವಾಮಿಯವರು ಪ್ರಾರಂಭ ಮಾಡಿದ್ದಾರೆ. ಅವರು ಚರ್ಚೆ ಮಾಡಲಿ. ನಾಳೆ ಬೆಳಿಗ್ಗೆ ಇಬ್ಬರು ಮಂತ್ರಿಗಳನ್ನು ಸದನಕ್ಕೆ ಕರೆದು ಉತ್ತರವನ್ನು ಕೊಡಿಸೋಣ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಲೋಕೋಪಯೋಗಿ ಸಚಿವರು ಕೇಳಿಸಿಕೊಳ್ಳಬೇಕಲ್ಲವೇ?

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದನ್ನು ಇಬ್ಬರು ಮಂತ್ರಿಗಳು ಕೇಳಿಸಿಕೊಳ್ಳಬೇಕು.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, . . .

(ಗೊಂದಲ)

ಸಭಾಪತಿಯವರು:- ಯಾರಾದರೂ ಒಬ್ಬರು ಮಾತನಾಡಿ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಸದನ ಸಮಿತಿ ವರದಿ ಇಷ್ಟು ಗಾತ್ರ ಇದೆ. ಇದನ್ನು ಎಲ್ಲಾ ಪಕ್ಷದ ಸದಸ್ಯರು ಸೇರಿ ಚರ್ಚೆ ಮಾಡಬೇಕು. ನಂತರ ಕ್ಯಾಬಿನೆಟ್ ಉಪ ಸಮಿತಿ ಮಾನ್ಯ ಗೋವಿಂದ ಕಾರಜೋಳ ರವರ . . .

ಸಭಾಪತಿಯವರು:- ಈಗ ಒಂದು ಕೆಲಸ ಮಾಡೋಣ. ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರೇ, ನಾನು ಹೇಳುವುದನ್ನು ಕೇಳುವುದೇ ಇಲ್ಲ. ತಮ್ಮದೇ ಮಾತನಾಡುತ್ತಿರುತ್ತೀರಿ. ಒಂದು ನಿಮಿಷ. ಕುಳಿತುಕೊಳ್ಳಿ. ನಾನು ಹೇಳುವುದನ್ನು ಕೇಳಿ. ಇದು ಬಹಳ ಮಹತ್ವವಾದ ವಿಷಯ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಈಗ ಇಬ್ಬರು ಸಚಿವರ ಉತ್ತರಬೇಕೆಂದರೆ, ಅವರು ಚರ್ಚೆ ಮಾಡಿಕೊಂಡು ನಾಳೆ ಬರಲಿ, ಇದನ್ನು ನಾಳೆ ಪ್ರಾರಂಭ ಮಾಡಿ ಮಾತನಾಡಲಿ. ಈಗ ಮಾತನಾಡುವುದು ಬೇಡ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಈ ವಿಷಯವನ್ನು ನಾಳೆ ಕಾರ್ಯಕಲಾಪದಲ್ಲಿ ಹಾಕಿಕೊಳ್ಳಬೇಕೆಂದು ನನ್ನ ಕೋರಿಕೆಯಾಗಿದೆ.

ಸಭಾಪತಿಯವರು:- ಈಗ ಗೃಹ ಸಚಿವರನ್ನು ಸದನಕ್ಕೆ ಕರೆಯಿರಿ. ಎರಡನೇ ವಿಷಯವನ್ನು ತೆಗೆದುಕೊಳ್ಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಗೃಹ ಸಚಿವರು ಕೆಳ ಮನೆಯಲ್ಲಿ demands ಮೇಲೆ ಚರ್ಚೆ ಇದೆ ಎಂದು ಹೋಗಿದ್ದಾರೆ.

ಸಭಾಪತಿಯವರು:- ಮಾನ್ಯ ವೈ.ಎ.ನಾರಾಯಣಸ್ವಾಮಿಯವರೇ, ಮಾನ್ಯ ಗೃಹ ಸಚಿವರು lounge ನಲ್ಲಿ ಇದ್ದಾರೆ ಕರೆಯಿರಿ.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಈಗ ನಾನು ಹೋಗಿ ನೋಡಿಕೊಂಡು ಬಂದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಮಹತ್ವವಾದ ವಿಚಾರವನ್ನು ತೆಗೆದುಕೊಂಡಿದ್ದಾರೆ. ಅದು ಚರ್ಚೆಯಾಗಲಿ, ನಾಳೆ ಇಬ್ಬರು ಮಂತ್ರಿಗಳನ್ನು ಸದನಕ್ಕೆ ಕರೆಯಿಸಿ ಉತ್ತರ ಕೊಡುತ್ತೇವೆ ಎಂದು ಮಾನ್ಯ ಸಭಾನಾಯಕರು ಹೇಳಿದರು. ಈಗ ಮಾನ್ಯ ಸದಸ್ಯರು ಭಾಷಣ ಮಾಡಲಿ. ಈಗ ಸಮಯ ಆಗಲಿಲ್ಲವೆಂದರೆ, ನಾಳೆಯೂ ಕೂಡ ಭಾಷಣ ಮಾಡಲಿ. ಈಗ ಮಾನ್ಯ ಗೃಹ ಸಚಿವರನ್ನು ಕರೆಯಿಸಿ, ನಾವು ಮಾತನಾಡುತ್ತೇವೆ.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಈಗ ಚರ್ಚೆ ಪ್ರಾರಂಭವಾಗಲಿ. K.I.A.D.B ಮತ್ತು ನೈಸ್ ಸಂಸ್ಥೆಯ ಬಗ್ಗೆ ಚರ್ಚೆ ಮಾಡಲಿ.

ಸಭಾಪತಿಯವರು:- ಇದರಲ್ಲಿ ಇಬ್ಬರು ಮಂತ್ರಿಗಳನ್ನು tag ಮಾಡಿದ್ದಾರೆ. ಈಗ ಗೃಹ ಸಚಿವರು ಇಲ್ಲಿ ಇದ್ದಾರೆ.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇಬ್ಬರು ಮಂತ್ರಿಗಳಿಗೆ ಸಂಬಂಧಪಟ್ಟ ವಿಚಾರವಾದರೂ ಮಾನ್ಯ ಸದಸ್ಯರು ವಿಷಯ ಮಂಡನೆ ಮಾಡಲಿ. ಆ ರೆಕಾರ್ಡ್ ಅನ್ನು ಮಾನ್ಯ ಸಿ.ಸಿ.ಪಾಟೀಲ್‌ರವರು ನೋಡುತ್ತಾರೆ.

ಸಭಾಪತಿಯವರು:- ಈಗ ಮಾನ್ಯ ಗೃಹ ಸಚಿವರು ಬಂದರೆ ಇದನ್ನು ಮುಗಿಸಿಬಿಡಬಹುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಗೃಹ ಸಚಿವರು ಕೆಳ ಮನೆಯಲ್ಲಿ demands ಮೇಲೆ ಚರ್ಚೆ ಇದೆ ಎಂದು ಅಲ್ಲಿಗೆ ಹೋಗಿದ್ದಾರೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನಮ್ಮ ಚರ್ಚೆ ಬಹುಪಾಲು ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟದ್ದೇ ಇದೆ. ಇವರದು ಕಡೆಯಲ್ಲಿ ಸ್ವಲ್ಪ ಇದೆ ಅಷ್ಟೇ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, . . .

(ಗೊಂದಲ)

ಸಭಾಪತಿಯವರು:- ಮಾನ್ಯ ಸರ್ಕಾರದ ಮುಖ್ಯ ಸಚೀತಕರೇ, ಮಾನ್ಯ ಗೃಹ ಮಂತ್ರಿಯವರನ್ನು ಒಂದು ನಿಮಿಷ ಕರೆಯಿಸಿ.

ಶ್ರೀ ಎನ್.ರವಿಕುಮಾರ್ (ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಇವತ್ತು ನಿಯಮ 330 ಅಡಿ K.E.A. (Karnataka Examination Authority) ಬಗ್ಗೆ ಸಂಬಂಧಪಟ್ಟ ವಿಷಯ ಇದೆ.

ಸಭಾಪತಿಯವರು:- ಮಾನ್ಯ ಎನ್.ರವಿಕುಮಾರ್‌ರವರೇ, ಯಾವುದು? ಈಗ ಇದೆಯೇ?

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಈಗ ಮಾನ್ಯ ಶಿಕ್ಷಣ ಸಚಿವರು ಸದನದಲ್ಲಿ ಇಲ್ಲ.

ಸಭಾಪತಿಯವರು:- ಮಾನ್ಯ ಎನ್.ರವಿಕುಮಾರ್‌ರವರೇ, ಮಾನ್ಯ ಶಿಕ್ಷಣ ಸಚಿವರು ಸದನದಲ್ಲಿ ಇಲ್ಲವೆಂದರೆ ಏನು ಮಾಡುವುದಕ್ಕೆ ಆಗುತ್ತದೆ?

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಈ ವಿಷಯವನ್ನು ನಾಳೆ ತೆಗೆದುಕೊಳ್ಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಎನ್.ರವಿಕುಮಾರ್‌ರವರೇ, ಇವತ್ತಿನ ಹಾಗೆ ತಪ್ಪಿಸುವುದಿಲ್ಲ. ಇದನ್ನು ನಾಳೆ ಮಾನ್ಯ ಸಚಿವರು ಸದನದಲ್ಲಿದ್ದಾಗ ತೆಗೆದುಕೊಳ್ಳುತ್ತೇನೆ.

ಶ್ರೀ ಪ್ರಕಾಶ್ ಕೆ.ರಾಥೋಡ್ (ವಿರೋಧಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ಸದನದಲ್ಲ ಇಬ್ಬರು ಮಂತ್ರಿಗಳು ಇಲ್ಲ. ಮಾನ್ಯ ಗೃಹ ಸಚಿವರು ಸದನದಲ್ಲ ಇಲ್ಲ.

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ, ತಾವು ಎಲ್ಲಯೋ ಹೋಗಬೇಕೆಂದು, ಏನೋ ಹೇಳಬೇಡಿ. ತಾವು ಸುಮ್ಮನೆ ಕುಳಿತುಕೊಳ್ಳಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ನಾನು ಎಲ್ಲಯೂ ಹೋಗುವುದಿಲ್ಲ. ಸದನ 8 ಗಂಟೆಯವರೆಗೂ ನಡೆದರೂ ಇರುತ್ತೇನೆ.

ಸಭಾಪತಿಯವರು:- ಈಗ ಯಾವ ರೀತಿ ಮಾಡೋಣ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಎ.ತಿಪ್ಪೇಸ್ವಾಮಿಯವರು ಪ್ರಾರಂಭ ಮಾಡಿದ್ದಾರೆ. ಈಗ ಸದನದಲ್ಲ ಒಬ್ಬ ಮಂತ್ರಿಗಳು ಇದ್ದಾರೆ. ಅವರು ಪ್ರಾರಂಭ ಮಾಡಲಿ. 6 ಗಂಟೆಯ ನಂತರ ಸದನ ಮುಗಿಸೋಣ.

ಸಭಾಪತಿಯವರು:- ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರೇ, ಒಂದು ಕೆಲಸ ಮಾಡೋಣ. ಈಗ ಸದನದಲ್ಲ ಮಾನ್ಯ ಸಚಿವರಾದ ಮುರುಗೇಶ್ ನಿರಾಣಿಯವರು ಇದ್ದಾರೆ. ಮಾನ್ಯ ಸದಸ್ಯರು ಮಾತನಾಡುವುದಕ್ಕೆ ಪ್ರಾರಂಭ ಮಾಡಲಿ. ನಾಳೆ ಮತ್ತೆ ಮಾನ್ಯ ಸಚಿವರು ಬಂದಾಗ ಮಾತನಾಡುವುದಕ್ಕೆ ಅವಕಾಶ ಕೊಡುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಲೋಕೋಪಯೋಗಿ ಇಲಾಖೆಯ ಮಂತ್ರಿಗಳು ಬಂದ ನಂತರ ತಾವು ಮತ್ತು ಮಾನ್ಯ ಪಿ.ಆರ್.ರಮೇಶ್‌ರವರು ಮಾತನಾಡಲಿ. ಈಗ ಮಾನ್ಯ ಕೆ.ಎ.ತಿಪ್ಪೇಸ್ವಾಮಿಯವರು ಪ್ರಾರಂಭ ಮಾಡುತ್ತಿದ್ದಾರೆ. ಅದನ್ನು ರೆಕಾರ್ಡ್ ಮಾಡಿಕೊಳ್ಳುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಈಗ 6 ಗಂಟೆಯವರೆಗೂ ಮಾತನಾಡಬೇಕೆಂದರೆ, ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ವಿಚಾರವನ್ನು ಚರ್ಚೆಗೆ ಕೈಗತ್ತಿಕೊಳ್ಳೋಣ. ನಾವು ಮಾತನಾಡುವುದಕ್ಕೆ ತಯಾರಿದ್ದೇವೆ.

ಸಭಾಪತಿಯವರು:- ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರೇ, ತಾವು ನಾನು ಹೇಳುವುದನ್ನು ಕೇಳುವುದೇ ಇಲ್ಲ. ನಾನು 3 ಗಂಟೆಯವರೆಗೂ ಮಾತನಾಡುವುದಕ್ಕೆ ಅವಕಾಶ ಕೊಡುತ್ತೇನೆ. ತಾವು ಸ್ವಲ್ಪ ಸುಮ್ಮನೆ ಕುಳಿತುಕೊಳ್ಳಿ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ತಮ್ಮಲ್ಲಿ ನನ್ನ ಮನವಿಯೇನೆಂದರೆ, ನಾವು ಆರಂಭದಲ್ಲಿ ಮಾತನಾಡುವಂತಹ ಮಾತುಗಳು ಲೋಕೋಪಯೋಗಿ ಇಲಾಖೆಯ ಸಚಿವರಿಗೆ ನೇರವಾಗಿ ಸಂಬಂಧಿಸಿರುತ್ತದೆ. ಈ ಸಚಿವರದು ಕೊನೆಯಲ್ಲ handover ಮಾಡುವ ಸಂದರ್ಭದಲ್ಲಿ ಅಷ್ಟೇ. ಹಾಗಾಗಿ, ಲೋಕೋಪಯೋಗಿ ಸಚಿವರು ಬೇಕೇ ಬೇಕು. ಇವರು climax ಗೆ ಅಷ್ಟೇ ಬರುತ್ತಾರೆ.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಈ ವಿಷಯ K.I.A.D.B ಗೆ ಸಂಬಂಧಪಟ್ಟಿದ್ದಾಗಿದೆ. ಇದರಲ್ಲಿ ಸದನ ಸಮಿತಿಯ ವರದಿ ಪಿಡಬ್ಲ್ಯೂಡಿ ಇಲಾಖೆಗೆ ಸಂಬಂಧಪಟ್ಟದ್ದು ಎಂದು ಒಪ್ಪಿಕೊಂಡೆ. ಆದರೆ, ಈ ಪ್ರಶ್ನೆ K.I.A.D.B ಗೆ ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಬೇಕೆಂದು ಈ ಪ್ರಶ್ನೆ ಉದ್ಭವವಾಗಿದೆ. ನನ್ನ ಮನವಿಯೇನೆಂದರೆ, ಈಗ ಚರ್ಚೆ ಪ್ರಾರಂಭ ಮಾಡಲಿ. ಈಗ ಮಾನ್ಯ ಮಂತ್ರಿಗಳು ಇಲ್ಲಯೇ ಇದ್ದಾರೆ, ಆ ರೆಕಾರ್ಡ್ ಎಲ್ಲಾ P.W.D ಮಂತ್ರಿಗಳಿಗೆ ತಲುಪಿಸುತ್ತೇವೆ. ನಾಳೆ ಬೆಳಿಗ್ಗೆ ಮಾನ್ಯ ಸಚಿವರುಗಳಿಂದ clarification ತೆಗೆದುಕೊಳ್ಳೋಣ.

ಸಭಾಪತಿಯವರು:- ಮಾನ್ಯ ವೈ.ಎ.ನಾರಾಯಣಸ್ವಾಮಿಯವರೇ, ಒಂದು ಕೆಲಸ ಮಾಡೋಣ. ಈಗ ಮಾನ್ಯ ಕೆ.ಎ.ತಿಪ್ಪೇಸ್ವಾಮಿಯವರೇ, ತಾವು ಮಾತನಾಡುವುದಕ್ಕೆ ಪ್ರಾರಂಭ ಮಾಡಿ. ಈಗ P.W.D. ಇಲಾಖೆಯ ಮಂತ್ರಿಗಳು ಇದ್ದರೆ ಕರೆಯಿಸಿ. ಮಾನ್ಯ ಸಚಿವರಾದ ಮುರುಗೇಶ್ ನಿರಾಣಿಯವರೇ, ತಾವು ಸ್ವಲ್ಪ ಪಾಯಿಂಟ್‌ಗಳನ್ನು ನೋಟ್ ಮಾಡಿಕೊಳ್ಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(539)/22-3-2022/5-00/ಎಲ್‌ಎಂ/ಎಕೆ

ಶ್ರೀ ಕೆ.ಎ.ತಿಪ್ಪೇಸ್ವಾಮಿ(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಗಳೆ, ನೈಸ್ ಕಂಪನಿ ಜೊತೆಗೆ ಕ್ರಿಯಾ ಒಪ್ಪಂದವನ್ನು ಅಂದರೆ Framework Agreement ನ್ನು ದಿನಾಂಕ: 3-4-1997ರಲ್ಲಿ ಮಾಡಿಕೊಂಡಿದೆ. ಈ ಯೋಜನೆಯ ಅನುಷ್ಠಾನ ಯಾವ ಆಧಾರದ ಮೇಲೆ ಆಗಬೇಕು ಎಂದರೆ, ಒಂದು ಕ್ರಿಯಾ ಒಪ್ಪಂದ (Framework Agreement), ಇನ್ನೊಂದು ಯೋಜನಾ ತಾಂತ್ರಿಕ ವರದಿ (Project Technical Report) ಪ್ರಕಾರ ಆಗಬೇಕು ಎಂದು ಇದೆ. ಕೋರ್ಟ್‌ನಲ್ಲಿ ಕೂಡಾ ಇದೆ ತೀರ್ಪು ಬಂದಿರುತ್ತದೆ. ಈ ಯೋಜನೆಯಡಿಯಲ್ಲಿ ಟೋಲ್ ರಸ್ತೆಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ. ಬೆಂಗಳೂರು-ಮೈಸೂರು ವೇಗದ ಹೆದ್ದಾರಿ 111 ಕಿ.ಮೀ. peripheral ರಸ್ತೆ ಅಂದರೆ ರಿಂಗ್ ರೋಡ್ ಎಂದು ಏನು ಕರೆಯಲಾಗುತ್ತದೆ ಅದು ತುಮಕೂರ ರೋಡ್ ಎನ್.ಹೆಚ್-4 ಮಾದಾರದಿಂದ ಕನಕಪುರ ರಸ್ತೆ, ಕನಕಪುರದಿಂದ ಬನ್ನೇರಘಟ, ಬನ್ನೇರುಘಟ್ಟದಿಂದ ಹೊಸೂರ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಹೋಗುವಂತಹ ರಿಂಗ್ ರೋಡ್ 41 ಕಿ.ಮೀ. ಅಂಕ್ ರಸ್ತೆ 9.80 ಕಿ.ಮೀ. ಮತ್ತು elevated corridor ಶಿಸಿ ಸರ್ಕಲ್‌ನಿಂದ ಹೊಸಕೆರೆಹಳ್ಳಿ ಕ್ರಾಸ್‌ವರೆಗೆ 3.10 ಕಿ.ಮೀ. ಒಟ್ಟು 164.90 ಕಿ.ಮೀ ಉದ್ದದ Mysore-Bangalore Infrastructure Corridor Project. ಇದಕ್ಕೆ ಸರ್ಕಾರ ಯಾವುದೇ ಆರ್ಥಿಕ ಸಹಾಯವನ್ನು ಮಾಡುವುದಿಲ್ಲ. ಅದಕ್ಕಾಗಿ ರಾಜ್ಯ ಸರ್ಕಾರ ಇದಕ್ಕೆ 5 ಟೌನ್‌ಶಿಪ್‌ನ್ನು ನಿರ್ಮಾಣ ಮಾಡುವುದರ ಸಲುವಾಗಿ ಜಮೀನನ್ನು ಸ್ವಾಧೀನಪಡಿಸಿಕೊಂಡು ಕೊಡುತ್ತದೆ. ಆ 5 ಟೌನ್‌ಶಿಪ್‌ಗಳು ಯಾವವು ಎಂದರೆ, ಬಡದಿ ಬಳಿ Corporate Centre, ಬಡದಿ ಬಳಿ ವಾಣಿಜ್ಯ ಕೇಂದ್ರ (Commercial Centre), ರಾಮನಗರದ ಬಳಿ ಕೈಗಾರಿಕಾ ಕೇಂದ್ರ (Industrial Centre) ರಾಮನಗರದ ಬಳಿ ಪಾರಂಪರಿಕ ಕೇಂದ್ರ (Heritage Centre) ಮತ್ತು ಶ್ರೀರಂಗಪಟ್ಟಣದ ಬಳಿ ಪರಿಸರ ಪ್ರವಾಸೋದ್ಯಮ ಕೇಂದ್ರ (Eco-Tourist Centre). ಇಷ್ಟು ಕೇಂದ್ರಗಳನ್ನು ನಿರ್ಮಾಣ ಮಾಡುವುದು. ಈ BMIC Project ಗೆ ಅಗತ್ಯವಿರುವಂತಹ ಒಟ್ಟು ಜಮೀನು ಎಷ್ಟು ಎಂದರೆ 20,193 ಎಕರೆ. ಇದರಲ್ಲಿ ಟೋಲ್ ರಸ್ತೆಗೆ ಮುಂಚೆ 5119.37 ಎಕರೆ ಎಂದು ಇತ್ತು ನಂತರ Project Technical Report ಪ್ರಕಾರ 6,199

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಕರೆ ಬೇಕು ಎಂದು ಮಾಡಿದ್ದಾರೆ. K.I.A.D.B (Karnataka Industrial Areas Development Board) ಯಿಂದ 13,194 ಎಕರೆ ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಡಬೇಕು. ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕಾದರೆ ಒಟ್ಟು 20,13 ಎಕರೆ ಜಮೀನು ಬೇಕಾಗುತ್ತದೆ. ಮೊದಲು 5119.37 ಎಕರೆ ಇರುವುದನ್ನು 6,199 ಎಕರೆ ಮಾಡಿ ಹೆಚ್ಚಿಗೆ ರಿಯಲ್ ಎಸ್ಟೇಟ್‌ನ್ನು ಸರ್ಕಾರ ಕೊಟ್ಟಿದೆ ಎಂದು ಶ್ರೀ ಎಚ್.ಟಿ.ಸೋಮಶೇಖರ್ ಎನ್ನುವವರು ಹೈಕೋರ್ಟ್‌ನಲ್ಲಿ ರಿಟ್ ಪಿಟಿಶನ್ ಹಾಕುತ್ತಾರೆ. ಇದೆ ಮುಂದೆ famous ಸೋಮಶೇಖರ್ ರೆಡ್ಡಿ ಕೇಸ್ ಎಂದು ಉಲ್ಲೇಖವಾಗುತ್ತದೆ. ರಿಟ್ ಪಿಟಿಶನ್ ಸಂಖ್ಯೆ 29221/1997. ಇದನ್ನು 1997ರಲ್ಲಿ ಹಾಕಿರುವುದು. ದಿನಾಂಕ:21-9-1998ರಲ್ಲಿ ಜಮೀನು ಅಗತ್ಯವಾಗಿ ಬೇಕಾಗಿದೆ ಎಂದು ಕೋರ್ಟ್ ಒಂದು ತೀರ್ಪನ್ನು ಕೊಡುತ್ತದೆ. ಅದರಲ್ಲಿ ಏನು ಹೇಳುತ್ತಾರೆ ಎಂದರೆ, letter and spirit ಪ್ರಕಾರವಾಗಿ Framework Agreement ಏನು ಇದೆ, Project Technical Report ಏನು ಇದೆ ಆ ಪ್ರಕಾರವಾಗಿ ಈ ಯೋಜನೆಯನ್ನು ಅನುಷ್ಠಾನ ಮಾಡಿ, ಒಟ್ಟಾರೆ 6,199 ಎಕರೆ ಜಮೀನನ್ನು ಟೋಲ್ ರೋಡ್‌ಗೆ ಕೊಡಿ. 13.194 ಎಕರೆ ಜಮೀನನ್ನು ಟೌನ್‌ಶಿಫ್‌ಗೆ ಕೊಡಿ, ಒಟ್ಟು 20,193 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಡಿ ಎಂದು ಕೋರ್ಟ್ ತೀರ್ಪು ಕೊಟ್ಟಿದೆ. ಒಟ್ಟು 20,193 ಎಕರೆ ಜಮೀನಿನಲ್ಲಿ ಖಾಸಗಿ ಜಮೀನು ಎಷ್ಟು ಮತ್ತು ಸರ್ಕಾರಿ ಜಮೀನು ಎಷ್ಟು ಎನ್ನುವುದನ್ನು ಗುರುತಿಸಲಾಗಿದೆ. ಆ ಪ್ರಕಾರ 6,900 ಎಕರೆ ಸರ್ಕಾರಿ ಭೂಮಿ, ಖಾಸಗಿ ಜಮೀನು 13,237 ಎಕರೆ ಒಟ್ಟು 20,193 ಎಕರೆ. ಶ್ರೀ ಸೋಮಶೇಖರ್ ರೆಡ್ಡಿಯವರ ಕೇಸ್ ತೀರ್ಮಾನವಾಗಿ ಬಂದ ನಂತರ ನೈಸ್ ಕಂಪನಿ ಸರ್ಕಾರದ ಗಮನಕ್ಕೆ ತರದೆ ಒಂದು ಒಪ್ಪಂದವನ್ನು K.I.A.D.B ಜೊತೆಗೆ ಮಾಡಿಕೊಳ್ಳುತ್ತಾರೆ. ಈ ವಿಷಯಕ್ಕೆ ಹೋಗುವುದಕ್ಕಿಂತ ಮುಂಚೆ ಎರಡು ಅಂಶಗಳನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಈ ಅನುಷ್ಠಾನವನ್ನು ನೋಡಿಕೊಳ್ಳುವುದು nodal department ಯಾವುದು ಎಂದರೆ Public Works Department. ಅಗತ್ಯವಿರುವಂತಹ ಜಮೀನನ್ನು acquire ಮಾಡಿಕೊಡುವುದು K.I.A.D.B. ಈ ನೈಸ್ ಸಂಸ್ಥೆ K.I.A.D.B ಯೊಂದಿಗೆ ದಿನಾಂಕ: 14-10-1998ರಲ್ಲಿ ಸುಮಾರು 23,846 ಎಕರೆ ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳುತ್ತದೆ. ಅದೇ ರೀತಿ 5,873 ಎಕರೆ ಸರ್ಕಾರಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಲುವಾಗಿ ದಿನಾಂಕ: 23-11-1999 ರಂದು MoU (Memorandum of Understanding) ಮಾಡಿಕೊಳ್ಳುತ್ತಾರೆ. 20,193 ಎಕರೆ ಎಂದು Framework Agreement ನಲ್ಲಿ ಇದ್ದರೂ ಕೂಡಾ K.I.A.D.B 29,719 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗುತ್ತದೆ. ಅಂದರೆ ಹೆಚ್ಚುವರಿಯಾಗಿ 9,526 ಎಕರೆ ಇಲ್ಲದ legal battle ಪ್ರಾರಂಭವಾಗುತ್ತದೆ. ಇಡೀ Framework Agreement ಇರುವುದೇ 20,199 ಎಕರೆ. ಸರ್ಕಾರಿ ಮತ್ತು ಖಾಸಗಿ ಜಮೀನು ಎಲ್ಲಾ ಸೇರಿ 29,719 ಎಕರೆ ಜೊತೆಗೆ 9,526 ಎಕರೆ ಜಮೀನನ್ನು ಹೆಚ್ಚುವರಿಯಾಗಿ ಕೊಡಲು K.I.A.D.B ಮುಂದಾಗುತ್ತದೆ. ಆ ಸಮಯದಲ್ಲಿ ಇದು ಸರ್ಕಾರದ ಗಮನಕ್ಕೂ ಬರಲಿಲ್ಲ. ಇದು Framework Agreement ಗೆ ಇರುವಂತಹ ಎಲ್ಲಾ clause/article ಗಳ ಉಲ್ಲಂಘನೆ. ಸರ್ಕಾರವು ಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು 20,193 ಎಕರೆ ಈಗ ನೋಡಿದರೆ 29,719 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ ಎಂದು ಕೆಲವರು 2004ರಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (P.I.L) ನ್ನು ಹಾಕಿದರು. ಆಗ ಹೈಕೋರ್ಟ್ ಹೆಚ್ಚಿಗೆ ಏನು ನೋಡದೆ ಈ ಪ್ರಾಜೆಕ್ಟ್‌ನ Framework Agreement ಏನು ಇದೆ ಆ ಪ್ರಕಾರ ಮಾಡಿ ಎಂದು ಸರ್ಕಾರಕ್ಕೆ ನಿರ್ದೇಶನ ಕೊಟ್ಟಿತು. ಈ ಮಧ್ಯೆ ರಾಜ್ಯ ಸರ್ಕಾರ ಹೈಕೋರ್ಟ್ ನಿರ್ಧಾರದ ಬಗ್ಗೆ ಸುಪ್ರಿಮ್ ಕೋರ್ಟ್‌ನಲ್ಲಿ 3492 ರಿಂದ 94 ವರೆಗೆ 2005ರಲ್ಲಿ ವಿಶೇಷ ಅಪೀಲ್‌ನ್ನು ಹಾಕಿದರು. ನೈಸ್ ಸಂಸ್ಥೆ ಕೂಡಾ ಸುಪ್ರಿಮ್ ಕೋರ್ಟ್‌ನಲ್ಲಿ ಒಂದು contempt case ಹಾಕಿತು. ಈ ರೀತಿ ಹೈಕೋರ್ಟ್‌ನಲ್ಲಿ ತೀರ್ಮಾನವಾಗಿದೆ ಅದನ್ನು ಕಾರ್ಯಗತ ಮಾಡಲು ಸರ್ಕಾರ ಮತ್ತು ಸರ್ಕಾರದ ಅಧಿಕಾರಿಗಳು ತಡೆಯಾಗುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮತ್ತು ಅಧಿಕಾರಿಗಳ ವಿರುದ್ಧ 20-4-2006ರಲ್ಲಿ contempt case ದಾಖಲು ಮಾಡಿದ್ದಾರೆ.

ಶ್ರೀ ಮುರಗೇಶ್.ಆರ್. ನಿರಾಣಿ(ಕೈಗಾರಿಕಾ ಸಚಿವರು):- ಮಾನ್ಯ ಸಭಾಪತಿಗಳೆ, ನಾನು ನೋಟ್ ಮಾಡಿಕೊಳ್ಳಲು ಒಂದು ಮಾಹಿತಿಯನ್ನು ಕೊಡಿ. First Alignment ದಲ್ಲಿ ಎಷ್ಟು ಜಮೀನು ಸ್ವಾಧೀನಪಡಿಸಿಕೊಳ್ಳಲು ತೀರ್ಮಾನವಾಗಿತ್ತು, ಎರಡನೆಯ Revised Alignment ಎಷ್ಟು ಎಕರೆ ಸ್ವಾಧೀನಪಡಿಸಿಕೊಳ್ಳಲಾಯಿತು ಹೇಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಸದಸ್ಯರು ಮೊದಲು ಮಾತನಾಡಿ ಮುಗಿಸಲಿ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಗಳೆ, ಮಾನ್ಯ ಸಚಿವರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. 594 ಎಕರೆ ಹೆಚ್ಚುವರಿಯಾಗಿ ಬೆಂಗಳೂರು ಕಡೆಯೇ ಜಾಸ್ತಿ ಜಮೀನನ್ನು ತೆಗೆದುಕೊಂಡಿದ್ದಾರೆ. ಅದನ್ನು ಮುಂದೆ ಹೇಳುತ್ತೇನೆ. Legal aspects ಗೆ ಸಂಬಂಧಪಟ್ಟ ಹಾಗೆ ನನ್ನ ಇಬ್ಬರು ಹಿರಿಯ ಸ್ನೇಹಿತರು ಮಾತನಾಡುತ್ತಾರೆ. ಹೆಚ್ಚುವರಿ ಜಮೀನು ಎಲ್ಲ ಬಂತು, ಏತಕ್ಕೆ ಜಾಸ್ತಿಯಾಯಿತು, ಎಷ್ಟು ಜಾಸ್ತಿಯಾಯಿತು, ಟೌನ್‌ಶಿಫ್ಟ್‌ನಲ್ಲಿ ಏಷ್ಟು ಜಾಸ್ತಿಯಾಯಿತು. ಕೋರ್ಟ್ ಆದೇಶ ಏನಾಯಿತು ಎನ್ನುವುದನ್ನು ಅವರು ಹೇಳುತ್ತಾರೆ. ನಾನು ಮುಖ್ಯ ಪಾಯಿಂಟ್‌ಗಳನ್ನು ಮಾತ್ರ ಹೇಳುತ್ತಿದ್ದೇನೆ. ಸುಮಾರು ವರ್ಷಗಳ ಕಾದಾಟವಾದ ಮೇಲೆ ಸುಮಾರು 15 ವರ್ಷಗಳ ವರೆಗೆ ಬರಿ legal battle ಆಗಿದೆ. ಏಕೆಂದರೆ ಈ ಕಂಪನಿ litigant company/court bird. ಯಾವ ಮುಖ್ಯಮಂತ್ರಿಗಳನ್ನು ಬಡಲಲ್ಲ, ಪ್ರಧಾನ ಮಂತ್ರಿಗಳನ್ನು ಕೋರ್ಟಿಗೆ ಎಳೆದರು. ದಿನಾಂಕ: 18-7-2019ರಲ್ಲಿ ಸುಪ್ರಿಮ್ ಕೋರ್ಟ್ contempt of court case ಏನು ಇತ್ತು ಅದನ್ನು ವಜಾ ಮಾಡಿದರು. ಅಲ್ಲಗೆ ಈ legal battle ತಿರುವಳಿಯಾಯಿತು. ಈ ಮಧ್ಯೆ ಏನಾಯಿತು ಎಂದರೆ ಒಂದು ಅರ್ಜಿಯನ್ನು ನೈಸ್ Bangalore-Mysore Infrastructure Corridor Area Planning Authority ಎಂದು ಇದೆ.

(ಮುಂದು)

(540)22-03-2022(05-10)bsd-rn

ಶ್ರೀ ಕೆ.ಎ. ತಿಪ್ಪೇಸ್ವಾಮಿ (ಮುಂದು)

ಅಂದರೆ ಬೆಂಗಳೂರಿನಿಂದ ಮೈಸೂರಿಗೆ ಇರುವ ರಸ್ತೆ ಮತ್ತು ರಸ್ತೆಯ ಆಜುಬಾಜು ಬರುವ ನಗರ, ಪಟ್ಟಣಗಳನ್ನು ಅಭಿವೃದ್ಧಿ ಮಾಡಲು ಸಂಬಂಧಪಟ್ಟಂತೆ ಪ್ಲಾನಿಂಗ್ ಅಥಾರಿಟಿಯಿಂದ zonal regulation ಪ್ರಕಾರವಾಗಿ ಸಂಬಂಧಪಟ್ಟಂತೆ ಕೊಡಲು ಒಂದು ಅರ್ಜಿ ಕೊಡುತ್ತಾರೆ. ಅದರಲ್ಲಿ ಒಂದು ಎನ್.ಒ.ಸಿ ಕೊಡಿ, ಫೆರಿಫರಲ್ ರಿಂಗ್ ರಸ್ತೆಯ interchange ನಲ್ಲಿ ಬರುವ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜಮೀನುಗಳಲ್ಲಿ ಹೌಸಿಂಗ್ ಪ್ರಾಜೆಕ್ಟ್ ಮಾಡುವ ಬಗ್ಗೆ ಎಂದು ಕೇಳುತ್ತಾರೆ. ಆದರೆ BMICAPA (Bangalore Mysore Infrastructure Corridor Area Planning Authority) ಫೆರಿಫರಲ್ ರಿಂಗ್ ರಸ್ತೆಯ interchange ನಲ್ಲಿ ಬರುವ ಜಮೀನುಗಳನ್ನು 30 ವರ್ಷಗಳ ನಂತರ ವಾಪಸ್ಸು ಕೊಡಬೇಕಾಗಿ ಬರುತ್ತದೆ, ಅಲ್ಲಿ ಹೌಸಿಂಗ್ ಪ್ರಾಜೆಕ್ಟ್ ಮಾಡಲು ಬರುವುದಿಲ್ಲ ಎಂದು ತಿರಸ್ಕಾರ ಮಾಡುತ್ತದೆ. ಇದರ ವಿರುದ್ಧ ನೈಸ್ ಕಂಪನಿಯವರು ಹೈಕೋರ್ಟ್‌ಗೆ ಹೋಗಿ, ನಂತರ ಹೈಕೋರ್ಟ್‌ನವರು BMICAPA ಗೆ ಕೊಡಿ ಎಂದು ಡೈರೆಕ್ಷನ್ ಕೊಡುತ್ತಾರೆ. ಇದರ ವಿರುದ್ಧ ಸರ್ಕಾರ ಮತ್ತು BMICAPA ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಹೋಗಿ, ಸರ್ವೋಚ್ಚ ನ್ಯಾಯಾಲಯವು ಈ ಕೇಸ್ ಅನ್ನು ಪೂರ್ಣ ವಿಚಾರಣೆ ಮಾಡಿ, ಹೈಕೋರ್ಟ್ ಆದೇಶವನ್ನು ರದ್ದು ಮಾಡುತ್ತದೆ. ಅಂದರೆ interchange ನಲ್ಲಿರುವ ಜಮೀನುಗಳು concession period ಮುಗಿದ ನಂತರ ಅಂದರೆ 30 ವರ್ಷಗಳ ನಂತರ ಸರ್ಕಾರಕ್ಕೆ ವಾಪಸ್ಸು ಬರಬೇಕು, ಕಂಪನಿಗೆ ಸೇರಲ್ಲ ಎನ್ನುವಂತೆ ಹೇಳುತ್ತದೆ. ಸುಪ್ರೀಂಕೋರ್ಟ್ ಸಹ ಸೋಮಶೇಖರ ರೆಡ್ಡಿ ಕೇಸ್‌ನಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪಿನಂತೆ ಅಂದರೆ 20,193 ಎಕರೆ ಜಮೀನು ಮತ್ತು ಫ್ರೀಮ್‌ವರ್ಕ್ ಒಪ್ಪಂದದ ಪ್ರಕಾರ ಹಾಗೂ ಪ್ರಾಜೆಕ್ಟ್ ಟೆಕ್ನಿಕಲ್ ವರದಿ ಪ್ರಕಾರ ಈ ಪ್ರಾಜೆಕ್ಟ್ ಅನ್ನು ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶನ ಕೊಡುತ್ತದೆ. ಈ ವಿಷಯವನ್ನು ವಿಧಾನ ಮಂಡಲದಲ್ಲಿ ಚರ್ಚೆಯಾಗಿ, ಒಂದು ಸದನ ಸಮಿತಿ ರಚನೆಯಾಗಿ, ಇದರ ಬಗ್ಗೆ ಸಮಿತಿಯಲ್ಲಿ 2 ವರ್ಷಗಳ ಕಾಲ ಚರ್ಚೆಯಾಗಿ ಸಾಕಷ್ಟು ಅಂಶಗಳನ್ನು ನಿರ್ಣಯ ಮಾಡಿ ಶಿಫಾರಸ್ಸು ಮಾಡಿತು. ನನ್ನ ಸ್ನೇಹಿತರು ಸದನ ಸಮಿತಿಯಲ್ಲಿ ಏನೇನು ಆಯಿತು ಎಂದು ಮುಂದೆ ಹೇಳುತ್ತಾರೆ. ಸದನ ಸಮಿತಿಯ ವರದಿಯು ಯಾವರೀತಿಯೂ ಇದುವರೆಗೂ ಕಾರ್ಯಗತವಾಗಿಲ್ಲ ಎಂಬುದನ್ನು ಹೇಳುತ್ತಾರೆ.

ಇನ್ನು ರಸ್ತೆ ಸಂಬಂಧಪಟ್ಟಂತೆ ಕೆಲವು ಅಂಶಗಳನ್ನು ಹೇಳಬಯಸಿದ್ದು, ನೈಸ್ ಕಂಪನಿ ನಿರ್ಮಾಣ ಮಾಡಿರುವ ಫೆರಿಫರಲ್ ರಸ್ತೆಗೆ 2004 ರಲ್ಲಿ financial closure ಅನ್ನು ಅಚೀವ್ ಮಾಡಿದ್ದು, 2004ರ ಮಾರ್ಚ್‌ರಲ್ಲಿ ಆದ financial closure, 8 ವರ್ಷಗಳಲ್ಲಿ ಸೀಮೆಂಟ್ ರಸ್ತೆಯನ್ನು ಮಾಡಬೇಕಾಗಿತ್ತು. ಈ ಅಚೀವ್‌ಮೆಂಟ್ ಅನ್ನು 8 ವರ್ಷಗಳಲ್ಲಿ ಮಾಡಬೇಕಾಗಿದ್ದು,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸೀಮೆಂಟ್ ರಸ್ತೆ ಎಂದರೆ ಕಾಂಕ್ರೀಟ್ ರಸ್ತೆ ಮಾಡಬೇಕಾಗಿತ್ತು. ಇದುವರೆಗೂ ಕಾಂಕ್ರೀಟ್ ರಸ್ತೆ ಆಗದೇ asphalt ರಸ್ತೆಯೇ ಇದೆ. ಡಿಸೆಂಬರ್ 2008 ಯಿಂದ asphalt ರಸ್ತೆ ಆದಾಗಿನಿಂದ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಇತ್ತೀಚೆಗೆ ಅಂದರೆ 2022 ಅಂದರೆ ಡಿಸೆಂಬರ್ ಅಥವಾ ಈ ವರ್ಷದ ಪ್ರಾರಂಭದಿಂದ white-topping ಎಂದು ಬೆಂಗಳೂರಿನ Tender SURE (Specification for Urban Road Execution) ನಲ್ಲಿ ಮಾಡುವಂತೆ ಮಾಡುತ್ತಿದ್ದಾರೆ. ಇದು ಪ್ರಾಜೆಕ್ಟ್‌ನ ತಾಂತ್ರಿಕ ವರದಿಯಲ್ಲರುವಂತೆ Indian Road Congress ಗೆ ಏನೇನು standards of specification ಇರುವಂತೆ ಮಾಡುತ್ತಿದ್ದಾರೋ? Road safety, road amenities ಇದೆಯೋ? ಎಂಬುದನ್ನು ಇದುವರೆಗೂ ಯಾವುದನ್ನೂ ನೋಡಿಲ್ಲ. ಅವರನ್ನು ಯಾರೂ ಮಾತನಾಡಿಸುವುದಕ್ಕೂ ಆಗುವುದಿಲ್ಲ. Public Works Department ಇದುವರೆಗೂ ಹೋಗಲಿಲ್ಲ ಎಂದು ಕಾಣುತ್ತದೆ. ಈ ಫೆರಿಫರಲ್ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಅಂದರೆ ಸುಮಾರು 10 ಸಾವಿರಕ್ಕೂ ಹೆಚ್ಚು ವಾಹನಗಳು ಓಡಾಡುತ್ತಿವೆ. ಗೊರಗುಂಟೆ ಪಾಳ್ಯದ ಫ್ಲೈಓವರ್ ರಸ್ತೆ ಡ್ಯಾಮೇಜ್ ಆಗಿ, ಆ ರಸ್ತೆಯಲ್ಲಿ ಲಘು ವಾಹನಗಳನ್ನು ಮಾತ್ರ ಬಿಡುತ್ತಿರುವುದರಿಂದ ಬಹುತೇಕ ತಮಿಳುನಾಡಿಗೆ ಹೋಗುವ ಎಲ್ಲಾ ವಾಹನಗಳು ಫೆರಿಫರಲ್ ರಿಂಗ್ ರಸ್ತೆಯಲ್ಲಿ ಹಾದು ಹೋಗುತ್ತಿವೆ. ಅಲ್ಲಿ ಮಲ್ಟಿ ಆಕ್ಸಲ್ ವಾಹನಗಳು, ಬಹುಚಕ್ರ ವಾಹನಗಳು, ವಾಣಿಜ್ಯ ವಾಹನಗಳು, ಸಂಚಾರ ಮಾಡುತ್ತಿದ್ದು, ಸಾಕಷ್ಟು ರೀತಿಯಲ್ಲಿ ಟೋಲ್ ಸಂಗ್ರಹ ಜಾಸ್ತಿಯಾಗುತ್ತಿದೆ. ಆದರೆ ಕಂಪನಿ ಕಾಂಕ್ರೀಟ್ ರಸ್ತೆ ಮಾಡದಿದ್ದರೂ ಟೋಲ್ ದರವನ್ನು ಕಾಂಕ್ರೀಟ್ ರಸ್ತೆ ಆದಮೇಲೆ ಹಾಕುವಂತಹ ಟೋಲ್ ದರವನ್ನು ಪ್ರತಿ ವರ್ಷ ಅಥವಾ ಎರಡು ವರ್ಷಗಳಿಗೊಮ್ಮೆ 2008 ರಿಂದ ದರ ಹೆಚ್ಚು ಮಾಡಿಕೊಂಡು ಬರುತ್ತಿದೆ, ನೋಟೀಫಿಕೇಷನ್ ಕೊಡುತ್ತಿದೆ, ಲೋಕೋಪಯೋಗಿ ಇಲಾಖೆ ಅಥವಾ ಆರ್ಥಿಕ ಇಲಾಖೆಯವರು ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಪರವಾನಗಿಯನ್ನು ಕೊಟ್ಟಂತೆ ಇಲ್ಲ. ಈ ಬಗ್ಗೆ ಒಂದು ಲೋಕೋಪಯೋಗಿ ಇಲಾಖೆಯಿಂದ default notice ಅನ್ನು ಒಂದು ವರ್ಷದ ಹಿಂದೆ ಕೊಟ್ಟಿದ್ದು, ಅದರಲ್ಲಿ ಕಾಂಕ್ರೀಟ್ ರಸ್ತೆ ಮಾಡದೇ ಇರುವುದರಿಂದ ಮತ್ತು 180 ದಿವಸಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡದಿದ್ದರೆ ಅಗ್ರಿಮೆಂಟ್ ಮಾಡಿಕೊಂಡಿರುವುದನ್ನು ರದ್ದು ಮಾಡಲಾಗುವುದೆಂದು ತಿಳಿಸಲಾಗಿದೆ. ಈ ನೋಟೀಸ್ ವಿರುದ್ಧ ನೈಸ್ ಕಂಪನಿ ಹೈಕೋರ್ಟ್‌ನಲ್ಲಿ ಅಪೀಲು ಹಾಕಿ ಸ್ಟೇ ಆದೇಶವನ್ನು ತಂದಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಾಗೆ ಟೋಲ್ ಸಂಗ್ರಹವನ್ನು ಮುಂದುವರೆಸಿದ್ದಾರೆ. ಸರ್ಕಾರ ಈ ತಡೆಯಾಜ್ಞೆಯನ್ನು ತೆರವುಗೊಳಿಸಲು ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ. ಆ ಪ್ರಕರಣ ಇದುವರೆಗೂ ವಿಚಾರಣೆಗೆ ಬರಲೇ ಇಲ್ಲ. ಇದರಿಂದ ಏನಾಗುತ್ತದೆಂದರೆ, ಕಂಪನಿ ಕಾಂಕ್ರೀಟ್ ರಸ್ತೆ ಮಾಡದೇ, road amenities ಇಲ್ಲದೇ, lay byes ಮಾಡದೇ, ಡ್ರೈವರ್‌ಗಳಿಗೆ ಬೇಕಾಗಿರುವ ಸವಲತ್ತುಗಳಾದ ಟರ್ಮಿನಲ್ಸ್, ಹೊಟೆಲ್‌ಗಳನ್ನು ಇದುವರೆಗೂ ನಿರ್ಮಾಣ ಮಾಡಿಲ್ಲ. ಇವುಗಳನ್ನು ಸುಮಾರು 13-14 ವರ್ಷ ಕಳೆದರೂ ನಿರ್ಮಾಣ ಮಾಡಿಲ್ಲ. ಇದಲ್ಲದೇ ಬೆಂಗಳೂರು-ಮೈಸೂರಿನ 111 ಕಿಮೀ ನ ನಾಲ್ಕು ಪಥದ Express-way ಅತೀ ವೇಗದ ರಸ್ತೆಯ ಕೆಲಸವನ್ನು ಪ್ರಾರಂಭ ಮಾಡಲಿಲ್ಲ. ಟೌನ್‌ಶಿಫ್ಟ್‌ನಲ್ಲಿ ಏನೂ ಕೆಲಸ ಆಗಿಲ್ಲ. BMRCL (Bangalore Metro Rail Corporation Limited) ಗೆ ಸಂಬಂಧಪಟ್ಟಂತೆ KIADB(Karnataka Industrial Area Development Board) ನಿಂದ ಭೂಸ್ವಾಧೀನ ಪ್ರಕ್ರಿಯೆ ನಡೆದು, ಕೆಲವೊಂದು ಹಣ ಸಂದಾಯವನ್ನು ಮಾಡಿದ್ದಾರೆ. ಹಾಗಾದರೆ ಮೂಲತಃ ಈ ಜಮೀನು ಯಾವುದೆಂದು ನಾವು ಪರಿಶೀಲನೆ ಮಾಡಬೇಕಾಗುತ್ತದೆ. ಇದರಲ್ಲಿ ಮೂರು ಬಗೆಯ ಜಮೀನುಗಳಿದ್ದು, ಮೊದಲನೆಯದಾಗಿ ರಾಜ್ಯ ಸರ್ಕಾರವು ಭೂಸ್ವಾಧೀನಪಡಿಸಿಕೊಂಡು ನೈಸ್ ಕಂಪನಿಗೆ ಶುದ್ಧ ಕ್ರಯಪತ್ರವನ್ನು ಮಾಡಿಕೊಡಲಾಗಿದೆ. ಸರ್ಕಾರಿ ಜಮೀನನ್ನು lease-cum-sale deed ನಲ್ಲಿ ವರ್ಗಾವಣೆ ಮಾಡಿದ್ದು, ಸ್ವಾಧೀನಪಡಿಸಿಕೊಂಡ ಖಾಸಗಿ ಜಮೀನಿಗೆ ಶುದ್ಧ ಕ್ರಯಪತ್ರ ಮಾಡಿಕೊಡಲಾಗಿದೆ. ಇದೆಲ್ಲವೂ 30 ವರ್ಷಗಳ ನಂತರ ವಾಪಸ್ಸು ಬರಲೇಬೇಕು. ಶುದ್ಧ ಕ್ರಯಪತ್ರ ಮಾಡಿಕೊಟ್ಟಿದ್ದರೂ as is where is basis ಸರ್ಕಾರಕ್ಕೆ ಜಮೀನು ವಾಪಸ್ಸು ಬರಲೇಬೇಕು. ಎರಡನೆಯದಾಗಿ KIADB ನೈಸ್ ಪರವಾಗಿ ರೈತರಿಂದ ಜಮೀನನ್ನು ಭೂಸ್ವಾಧೀನ ಮಾಡಿಕೊಂಡಿದ್ದು, ಕೆಲವು ಆರ್ವಾಡ್ ಪಾಸ್ ಆಗಿಲ್ಲ, ಕೆಲವು ಕಡೆ ಅರ್ವಾಡ್ ಪಾಸ್ ಆಗಿದ್ದರೂ ಹಣ ಸಂದಾಯವಾಗಿಲ್ಲ. (ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(541) 22.03.2022 5.20 hv.rn

ಶ್ರೀ ಕೆ.ಎ.ತಿಪ್ಪೇಸ್ವಾಮಿ(ಮುಂದುವರೆದದ್ದು):-

ಸನ್ಮಾನ್ಯ ಸಭಾಪತಿಯವರೇ, ಮೂರನೇ ಬಗೆಯ ಜಮೀನು ಎಂದರೆ, ರಾಜ್ಯ ಸರ್ಕಾರ ನೈಸ್ ಕಂಪನಿಗೆ ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಜಮೀನನ್ನು ಕೊಟ್ಟಿದೆ. ಈ ಮೂರು ರೀತಿಯ ಜಮೀನನ್ನು ಕೆಲವೊಂದು ಪ್ರಾಜೆಕ್ಟ್‌ಗಳಿಗೆ ಹಂಚಿಕೆ ಮಾಡಲಾಗಿದೆ. ಅವುಗಳೆಂದರೆ, ತುಮಕೂರು ರಸ್ತೆಯ ಮಾದಾವರದ ಹತ್ತಿರ viaduct ಮಾಡುವುದಕ್ಕೆ, ಮೈಸೂರು ರಸ್ತೆಯ ಹತ್ತಿರ viaduct ಮಾಡುವುದಕ್ಕೆ, ಎಲೆಕ್ಟ್ರಾನಿಕ್ ಸಿಟಿಯ ಬಳಿ ಮೆಟ್ರೋ ಸ್ಟೇಷನ್ ಮಾಡುವುದಕ್ಕಾಗಿ, ಬಿ.ಎಂ.ಆರ್.ಸಿ.ಎಲ್. ಪ್ರಪೋಸಲ್ ಮೇರೆಗೆ ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಕೆ.ಐ.ಎ.ಡಿ.ಬಿ., ನೋಟೀಫಿಕೇಶನ್ ಹೊರಡಿಸಿದ್ದಾರೆ. ಇಲ್ಲ ತಪ್ಪಾಗಿದೆ. ಸರ್ಕಾರದ ಜಮೀನನ್ನು ಲೋಕೋಪಯೋಗಿ ಇಲಾಖೆಗೆ ವರ್ಗಾವಣೆ ಮಾಡಿ, ಆ ಮೂಲಕ ಈ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ. ಈಗಾಗಲೇ ಕೆ.ಐ.ಎ.ಡಿ.ಬಿ. ವತಿಯಿಂದ ಭೂಸ್ವಾಧೀನ ಪ್ರಕ್ರಿಯೆ ಜಾಲನೆಯಲ್ಲಿದೆ. ಈ ಪ್ರಕರಣದಲ್ಲಿ ಸಂಬಂಧಪಟ್ಟವರಿಗೆ ಭೂಪರಿಹಾರವನ್ನು ನೀಡುವ ವಿಚಾರ ಬಂದಾಗ, ಕೆ.ಐ.ಎ.ಡಿ.ಬಿ.ಯವರು ಕೊಡುವುದಕ್ಕೆ ಬರುವುದಿಲ್ಲವೆಂದು ತಿರಸ್ಕರಿಸಿತು. ಆದರೆ, ನೈಸ್ ಕಂಪನಿ ಹೈಕೋರ್ಟ್‌ನಲ್ಲಿ ಒಂದು ರಿಟ್ ಅಪೀಲು ಸಲ್ಲಿಸಿತ್ತು. ಹೈಕೋರ್ಟ್ “ಭೂಸ್ವಾಧೀನ ಪ್ರಕ್ರಿಯೆ ಪ್ರಕಾರವಾಗಿ ಕೊಡಬೇಕಾಗುತ್ತದೆ. ಕೊಡಿ” ಎನ್ನುವ ತೀರ್ಮಾನವನ್ನು ನೀಡಿತ್ತು. ಕೆ.ಐ.ಎ.ಡಿ.ಬಿ. ಈ ಕೇಸ್ ಅನ್ನು ಸರಿಯಾದ ರೀತಿಯಲ್ಲಿ ನಡೆಸಲಿಲ್ಲ. ಹೈಕೋರ್ಟ್‌ನ ನಿರ್ದೇಶನದ ಆಧಾರದ ಮೇಲೆ ಕೆ.ಐ.ಎ.ಡಿ.ಬಿ., ನೈಸ್ ಕಂಪನಿಗೆ 17 ಕೋಟಿ ರೂಪಾಯಿಗಳನ್ನು ಪಾವತಿಸಿತ್ತು. ಕೆ.ಐ.ಎ.ಡಿ.ಬಿ., ಅಪೀಲ್ ಹೋಗಿದ್ದರೆ, ಸ್ಟೇ ಸಿಕ್ಕಿರುತ್ತಿತ್ತು. ಆನಂತರ ಏನು ಮಾಡಬಹುದೆಂದು ನೋಡಬಹುದಿತ್ತು. ಆದರೆ, ಕೆ.ಐ.ಎ.ಡಿ.ಬಿ., ಅಪೀಲ್ ಸಹ ಹೋಗಲಿಲ್ಲ. ಸುಮಾರು 4 ಎಕರೆಗೆ ಸಂಬಂಧಪಟ್ಟಂತೆ ಇಷ್ಟೆಲ್ಲ ನಡೆದಿತ್ತು. ಅದರ ಬಗ್ಗೆ “The Hindu” ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ. ಅದರ ಪ್ರತಿಯನ್ನು ಮಾನ್ಯ ಸಚಿವರಿಗೆ ಕಳುಹಿಸಿಕೊಡುತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸನ್ಮಾನ್ಯ ಸಭಾಪತಿಯವರೇ, ಯಾರೇ ಮುಖ್ಯಮಂತ್ರಿಗಳಾಗಿರಲಿ, ಲೋಕೋಪಯೋಗಿ ಸಚಿವರಾಗಿರಲಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿರಲಿ ಅಥವಾ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗಳಾಗಿರಲಿ ಈ ಕಂಪನಿಯ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಹೆದರುತ್ತಿದ್ದರು. ಕಾರಣವೇನೆಂದರೆ, ನೂರಂಟು ದಾವೆಗಳು, Contempt cases ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ದಾಖಲಾಗಿದ್ದವು. ಈಗ ಅವೆಲ್ಲವೂ ತೀರ್ಮಾನವಾಗಿವೆ. ಮೊಟ್ಟಮೊದಲನೆಯದಾಗಿ ನಮ್ಮ ಸರ್ಕಾರ ತಪ್ಪು ಮಾಡಿದ್ದು ಎಲ್ಲ ಎಂದರೆ, ಆ ಕಂಪನಿಯವರಿಗೆ Absolute Sale Deed ಮಾಡಿಕೊಡಬಾರದಿತ್ತು. ಆ ರೀತಿ ಮಾಡಿಕೊಡದಿದ್ದರೆ, ಎಲ್ಲ ಜಮೀನು ನಮಗೆ ವಾಪಸ್ಸು ಬರುತ್ತಿತ್ತು. ಕೆಲವು ಜಮೀನನ್ನು Absolute Sale Deed ಮಾಡಿಕೊಡುತ್ತಾರೆ. ಅಶೋಕ್ ಹಾರ್ನ್‌ಹಳ್ಳಿಯವರು Advocate General ಆಗಿದ್ದ ಕಾಲದಲ್ಲಿ ಅವರ ಬಳಿ ಒಂದು ಅಭಿಪ್ರಾಯವನ್ನು ಪಡೆದುಕೊಳ್ಳುವುದಕ್ಕೆ ಹೋದಂತಹ ಸಂದರ್ಭದಲ್ಲಿ, “ನೀವು Absolute Sale Deed ಮಾಡಿಕೊಂಡಿರುವುದು ತಪ್ಪಾಗಿದೆ. ಮುಂದೆಯಾದರು ಸಹ Conditional Sale Deed ಮಾಡಿಕೊಳ್ಳಿ” ಎನ್ನುವ ಮಾತನ್ನು ಹೇಳುತ್ತಾರೆ. ನನ್ನ ಅಭಿಪ್ರಾಯದಲ್ಲಿ ಹೇಳುವುದಾದರೆ, Conditional Sale Deed ಕೂಡ ಬೇಡ, Lease-cum-Sale Deed ಮಾಡಿಕೊಳ್ಳಬೇಕು. Absolute right ಕೊಡದೇ ಇರಬಹುದು. ಆದರೆ, ಪರಭಾರೆ ಮಾಡುವುದಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ. ಆ ಜಮೀನು 30 ವರ್ಷಗಳಾದ ಮೇಲೆ ಸರ್ಕಾರಕ್ಕೆ ಬರುತ್ತದೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಈ ಯೋಜನೆ ನೆನಗುದಿಗೆ ಬಿದ್ದಿದೆ. ಈ ಯೋಜನೆಯನ್ನು ಮಾಡುವುದಕ್ಕೆ ಕಂಪನಿಗೆ ಹುಮ್ಮಸ್ಸು ಇಲ್ಲ. ಅವರು ಮುಂದೆ ಬರುತ್ತಿಲ್ಲ. ಬಹುಶಃ ಅವರಿಗೆ ಆರ್ಥಿಕ ತೊಂದರೆ ಇರಬಹುದು ಅಥವಾ ಬೇರೆ ರೀತಿಯ ತೊಂದರೆಗಳಿರಬಹುದು. ಈ ಯೋಜನೆ ಪ್ರಾರಂಭವಾಗಿ ಸುಮಾರು 25 ವರ್ಷಗಳಾಗಿವೆ ಇನ್ನೂ ಕೂಡ ಕಾರ್ಯಗತವಾಗಿಲ್ಲ. NICE is not nice to anybody. Litigant company, Court-Bird. ಸೋಮಶೇಖರ್ ರೆಡ್ಡಿ ಕೇಸ್‌ನಲ್ಲಿ ನಿಗದಿಪಡಿಸಿರುವಂತೆ ಫೆರಿಫೆರಲ್ ರೋಡ್‌ಗೆ ಸರ್ಕಾರ 554 ಎಕರೆ ಜಮೀನನ್ನು ಹೆಚ್ಚುವರಿಯಾಗಿ ಕೊಟ್ಟಿದೆ. ಇದನ್ನು ದಯಮಾಡಿ ವಾಪಸ್ಸು ತೆಗೆದುಕೊಳ್ಳಬೇಕಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸನ್ಮಾನ್ಯ ಸಭಾಪತಿಯವರೇ, ಕೆ.ಐ.ಎ.ಡಿ.ಬಿ.ಯಲ್ಲಿ ಸೆಕ್ಷನ್ 28(1)ರಲ್ಲಿ preliminary notification ಅನ್ನು ಹೊರಡಿಸಲಾಗಿತ್ತು. ಸೆಕ್ಷನ್ 28(4)ರಲ್ಲಿ final notification ಅನ್ನು ಹೊರಡಿಸಲಾಗುತ್ತದೆ. ಸೆಕ್ಷನ್ 28(1)ರಲ್ಲಿ ಸುಮಾರು 20 ವರ್ಷಗಳ ಹಿಂದೆ ಭೂಸ್ವಾಧೀನ ಪಡಿಸಿಕೊಂಡಿರುವಂತಹ ಪ್ರಕರಣಗಳು ಇವೆ. ರೈತರು ಏನೂ ಮಾಡುವುದಕ್ಕೂ ಸಾಧ್ಯವಾಗಲಿಲ್ಲ. ಇದರ ಬಗ್ಗೆ ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ಮಾತನಾಡುತ್ತಾರೆ. ನೈಸ್ ಕಂಪನಿಯವರು ಸಾಕಷ್ಟು ಪ್ರಮಾಣದಲ್ಲ ಟೋಲ್ ಸಂಗ್ರಹ ಮಾಡಿದ್ದಾರೆ. ಆದ್ದರಿಂದ ಅವರಿಗೆ ನೀಡಲಾಗಿರುವ ರಿಯಾಯಿತಿ ಅವಧಿಯನ್ನು ಕಡಿಮೆ ಮಾಡಬೇಕೆನ್ನುವುದು ನನ್ನ ಮನವಿಯಾಗಿದೆ. ಅವರು ಎಷ್ಟು ಟೋಲ್ ಸಂಗ್ರಹ ಮಾಡಿದ್ದಾರೆ ಎನ್ನುವುದನ್ನು ಲೆಕ್ಕಾಚಾರ ಮಾಡಬೇಕಾಗುತ್ತದೆ. ಅವರಿಗೆ ಕೊಟ್ಟಿರುವ 30 ವರ್ಷಗಳ ಕಾಲಾವಧಿಯನ್ನು ಕಡಿಮೆ ಮಾಡಬೇಕಾಗಿದೆ. ಕೆ.ಎ.ಐ.ಡಿ.ಬಿ., ವತಿಯಿಂದ ನೈಸ್ ಕಂಪನಿಗೆ ಕೊಟ್ಟಿರುವಂತಹ 14 ಕೋಟಿ ರೂಪಾಯಿಗಳನ್ನು ವಸೂಲ ಮಾಡಬೇಕಾಗಿದೆ. ಇಲ್ಲದಿದ್ದರೆ, ರೈತರಿಗೆ ಇನ್ನೂ ಪರಿಹಾರ ಕೊಡುವುದು ಬಾಕಿ ಇದೆ. ಅದಕ್ಕಾದರೂ ವ್ಯವಸ್ಥೆ ಮಾಡಬೇಕಾಗಿದೆ. ಹಿಂದೆ ಅಡ್ವೋಕೇಟ್ ಜನರಲ್ ಆಗಿದ್ದ ಮಾನ್ಯ ಮಧುಸೂದನ್ ನಾಯಕ್‌ರವರು ಸದನ ಸಮಿತಿಗೆ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯವನ್ನು ಕೊಟ್ಟಿದ್ದಾರೆ. ಅದರಲ್ಲಿ; Entry 42 List III 7th Schedule of Constitution of India ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಈ ಪ್ರಾಜೆಕ್ಟ್ ಅನ್ನು as is where is ಆಧಾರದ ಮೇಲೆ ಒಂದು ಕಾಯಿದೆಯನ್ನು ರಚನೆ ಮಾಡಬಹುದಾಗಿದೆ. ಏಕೆಂದರೆ, ಸರ್ಕಾರಕ್ಕೆ ಕಾಯಿದೆ ಮಾಡುವಂತಹ ಅಧಿಕಾರವಿದೆ. ಹಿಂದೆ ಖಾಸಗಿ ಬ್ಯಾಂಕ್‌ಗಳು ಮತ್ತು ಖಾಸಗಿ ಬಸ್‌ಗಳನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು. National Textile Corporation ಅನ್ನು take over ಮಾಡಿಕೊಂಡಿದ್ದಾರೆ. ದಯಮಾಡಿ ಆ ರೀತಿ ಮಾಡಿ ಇದಕ್ಕೊಂದು ಮುಕ್ತಿ ಕೊಡಬೇಕೆನ್ನುವುದು ನನ್ನ ಮನವಿಯಾಗಿದೆ. ಇದರಲ್ಲಿ ಯಾವುದೇ ರೀತಿಯ ರಾಜಕಾರಣವನ್ನು ಬೆರೆಸಿಲ್ಲ. ಸರ್ಕಾರ ಏನೇ ನಿರ್ಣಯ ಮಾಡಿದರೂ ಅದಕ್ಕೆ ನಮ್ಮೆಲ್ಲರ ಬೆಂಬಲವಿದೆ. ಮುಕ್ತವಾಗಿ ನಾವೆಲ್ಲರೂ ಸರ್ಕಾರಕ್ಕೆ ಬೆಂಬಲವನ್ನು ನೀಡುತ್ತೇವೆ ಎನ್ನುವ ಮಾತನ್ನು ಹೇಳುವುದಕ್ಕೆ ಬಯಸುತ್ತಿದ್ದೇನೆ. ನೆನಗುದಿಗೆ ಬಿದ್ದಿರುವ ಈ ಯೋಜನೆಗೆ ಚಾಲನೆ ಕೊಡಬೇಕಾಗಿದೆ. ರೈತರು ಮತ್ತು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜನರು ಸಾಕಷ್ಟು ನೊಂದಿದ್ದಾರೆ ಅದರ ಬಗ್ಗೆ ನನ್ನ ಸ್ನೇಹಿತರು ಮಾತನಾಡುತ್ತಾರೆ. ಇಷ್ಟು ಮಾತನಾಡಲು ಅವಕಾಶವನ್ನು ನೀಡಿದ ತಮಗೆ ವಂದಿಸಿ, ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಿದ್ದೇನೆ.

ಶ್ರೀ ಎಸ್.ಎಲ್.ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ನಿಯಮ 68ರಡಿಯಲ್ಲಿ ಪ್ರಸ್ತಾಪ ಮಾಡಿರುವ ವಿಚಾರದ ಮೇಲೆ ಮಾತನಾಡುವುದಕ್ಕೆ ಅವಕಾಶವನ್ನು ನೀಡಿರುವ ತಮಗೆ ವಂದಿಸುತ್ತೇನೆ.

ಸಭಾಪತಿಯವರು:- ಮಾನ್ಯ ಭೋಜೇಗೌಡರೇ, ಮಾನ್ಯ ವಿರೋಧ ಪಕ್ಷದ ನಾಯಕರಿಗೆ ಬೇಸರವಾಗಿದೆಯಂತೆ ತಮ್ಮಿಂದ ಒಂದು ಕವನ ಕೇಳಬೇಕಂತೆ.

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ಇದು ಕವನ ಹೇಳುವ ಸಮಯವಲ್ಲ. ಕವನ ಬರೆಯಲಾಗಿದೆ ಇಲ್ಲ. ಆ ಬರೆಯನ್ನು ಬೇರೆ ರೀತಿಯಲ್ಲಿ ಹೇಳಬೇಕಾಗಿದೆ. ನಮ್ಮ ಮಲೆನಾಡಿನ ಕಡೆ “ಹಾರುವ ಮಂಗನಿಗೆ ಏಣಿ ಹಾಕಿಕೊಟ್ಟಂತೆ” ಎನ್ನುವ ಗಾದೆ ಮಾತಿದೆ. ನೈಸ್ ಕಂಪನಿಯ ಕಥೆಯೂ ಅದೇ ರೀತಿಯಾಗಿದೆ. ಮೊದಲೇ ಎಲ್ಲೆಲ್ಲ ಲೂಟಿ ಮಾಡಬೇಕು, ಹೇಗೆ ಲೂಟಿ ಮಾಡಬೇಕೆಂದು ಮೊದಲೇ ಪ್ಲಾನ್ ಮಾಡಿಕೊಂಡು well planned ಕೆಲಸ ಆಗಿದೆ. ಮೊದಲೇ ಹಾರಾಡುತ್ತಿದ್ದವರಿಗೆ ಏಣಿ ಹಾಕಿಕೊಡುವಂತಹ ಕೆಲಸ agency ಗಳಿಂದ ಆಗಿದೆ. I am not going to blame any government here. ಕಾಲಕಾಲಕ್ಕೆ ಏನೇನು ಆಗಿದೆ ಎನ್ನುವ ವಿಚಾರವನ್ನು ನಾವು ಇದರೊಳಗೆ ನೋಡಬೇಕಾಗಿದೆ. ನಾನು ಮಾನ್ಯ ತಿಪ್ಪೇಸ್ವಾಮಿಯವರು ಹೇಳಿರುವ ವಿಚಾರಗಳನ್ನು ಪುನಃ ಹೇಳುವುದಕ್ಕೆ ಹೋಗುವುದಿಲ್ಲ. 1995 ಯಿಂದ 1997ವರೆಗೆ Framework Agreement ಆದ ಮೇಲೆ ಏನೇನು ಪ್ರಗತಿ ಆಯಿತು ಎನ್ನುವ ವಿಚಾರ ಹೈಕೋರ್ಟ್, ಸುಪ್ರೀಂಕೋರ್ಟ್‌ಗಳಲ್ಲಿ hundreds of cases, ಪಿ.ಐ.ಎಲ್. ನಿಂದ ಹಿಡಿದು ರಿಟ್ ಪಿಟಿಷನ್‌ಗಳಿಂದ ಹಿಡಿದು ಸ್ಟೇಷನ್ ಅರ್ ಎವ್ ಪಿಟಿಷನ್‌ಗಳೆಲ್ಲ ಆಗಿವೆ. 2020ನೇ ಇಸವಿಯಲ್ಲಿ ಸುಪ್ರೀಂ ಕೋರ್ಟಿನಿಂದ ಆದೇಶ ಹೊರಬೀಳುತ್ತದೆ. ಆ ಆದೇಶ ಬಂದ ನಂತರ including contempt proceedings ಏನೇನು ಇತ್ತು ಅವೆಲ್ಲವೂ ಡ್ರಾಪ್ ಆಗಿ, ದಿನಾಂಕ: 20.02.1995ರಲ್ಲಿ, ದಿನಾಂಕ: 20.11.1995ರಲ್ಲಿ ಮತ್ತು ದಿನಾಂಕ: 03.04.1997ರಲ್ಲಿ MoU, PTR, Framework

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Agreement ಆಗಿದೆ. ಇವುಗಳ ಆಧಾರದ ಮೇಲೆ ಸರ್ಕಾರ ಆ ಕಂಪನಿ ಜೊತೆಗೆ ವ್ಯವಹರಿಸಬೇಕೆಂದು ಅಂತಿಮವಾಗಿ ಸುಪ್ರೀಂಕೋರ್ಟ್ ಆದೇಶವನ್ನು ನೀಡಿದೆ.

(ಮುಂದುವರಿದಿದೆ)

(542) 22.3.2022 5.30 ಪಿಕೆ:ವಿಕೆ

ಸಭಾಪತಿಯವರು:- ಲೋಕೋಪಯೋಗಿ ಇಲಾಖೆಯ ಸಚಿವರು ಬಂದರು.

Sri S.L. BOJEGOWDA:- He is well versed in this subject and he knows all the consequences from the beginning. ಮಾನ್ಯ ಸಿ.ಸಿ.ಪಾಟೀಲ್‌ರವರು ಜ್ಞಾನವಂತರಾಗಿದ್ದಾರೆ.

ಸಭಾಪತಿಯವರು:- ಮಾನ್ಯ ಸಚಿವರೇ ನಿಮ್ಮನ್ನು ಗಿಡದ ಮೇಲೆ ಹತ್ತಿಸುತ್ತಿದ್ದಾರೆ; ಹುಷಾರಾಗಿರಿ.

(ಸದನದಲ್ಲ ನಗು)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಗಳೇ, ಸಮಾಜಮುಖಿಯಾಗಿ ಆಗುವಂತಹ ಒಪ್ಪಂದಗಳು ಏನಿವೆ, ಅವು corridor roads ಇರಬಹುದು, national highway ಇರಬಹುದು ಅಥವಾ ನೀರಾವರಿ ಯೋಜನೆಗಳಿರಬಹುದು, MOU (Memorandum of Understanding) and FWA (Frame Work Agreement) is very important. Frame Work Agreement ಈಗ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಸರ್ಕಾರ ಹೇಳಬೇಕು. MOU ಆಗುವ ಮುಂಚೆ legal opinionನಿಂದ ಹಿಡಿದು ಎಲ್ಲಾ ರೀತಿಯ precautionary measures ತೆಗೆದುಕೊಳ್ಳಲಾಗುತ್ತದೆ. MOU ಪ್ರಕಾರ ನಡೆದುಕೊಳ್ಳದೇ ಹೋದರೆ, stipulated period ನಲ್ಲಿ ಯೋಜನೆಗಳು ಪೂರ್ಣವಾಗದೇ ಇದ್ದರೆ ಬೇರೆ ಬೇರೆ ಮಾನದಂಡಗಳ ಹಿನ್ನೆಲೆಯಲ್ಲಿ fine ಹಾಕುವ ಪ್ರಕ್ರಿಯೆ ಇರುತ್ತದೆ. ಇದು ಕಾನೂನು-ಕಾಯಿದೆಯ ಪ್ರಕಾರ ಇರುತ್ತದೆ. ಈ ವಿಚಾರ ನಮಗೂ-

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಿಮಗೂ ಗೊತ್ತಿರುವಂಥದ್ದು. ಅದನ್ನು ಬಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ. ಸರ್ಕಾರಿ ಮತ್ತು ಖಾಸಗಿ ಸೇರಿ, 20193 ಎಕರೆಯಲ್ಲಿ 6999 ಮತ್ತು 13194 ಎಕರೆಗಳನ್ನು ಈ ಯೋಜನೆಯ ಸಲುವಾಗಿ FWA (Frame Work Agreement) ನಲ್ಲಿ ಸರ್ಕಾರ ಆ ಕಂಪನಿಗೆ ಕೊಡಬೇಕು. ಕೊಟ್ಟಿದೆ; ಅದರ ಪ್ರಕಾರವೇ frame work ಆಗಿದೆ. ನಂತರ ನಮ್ಮ ಅಡ್ವೋಕೇಟ್ ಜನರಲ್‌ರವರೂ ಕೂಡ, ಸರ್ಕಾರ ಎಲ್ಲೂ ತೊಂದರೆಗೆ ಸಿಕ್ಕಿ ಹಾಕಿಕೊಳ್ಳಬಾರದೆಂದು modify ಮಾಡಿ lease agreement ನ್ನು ಮಾಡಿಸಿತು. Lease agreement for 30 years. Once collection is started, 10 years plus 30 years. After expiry of 40 years including preliminary 10 years, the whole thing whatever infrastructure is created by the company and whatever the Government has given, it may be land, construction etc., same things will be returned to the Government as it is. This is Frame Work Agreement. When these conditions are imposed clearly on the advice of the Government and not on the advice of the Advocate General the whole thing.... Supreme Court recently made a judgement in the year 2020. It has cleared everything, whatever the contempt proceedings are, whatever the litigation, whether in the lower court, maybe it is an individual case, the whole thing is quashed. In such a circumstance what difficulty did our Government and our officers have to act according to that FWA. This is my humble submission. ಕಳೆದ 27 ವರ್ಷಗಳಿಂದ ನಮ್ಮ ರೈತರಿಗೆ ಪರಿಹಾರ ಸಿಗಲಿಲ್ಲ ಮತ್ತು ಆ ಜಮೀನನ್ನು ಕ್ಲೇಮ್ ಮಾಡಲೂ ಇಲ್ಲ. ಆ ಜಮೀನಿನಲ್ಲಿ ಯಾವುದೂ perennial crop ಬೆಳೆಯಬಾರದು only three months crop ಬೆಳೆಯುವುದಕ್ಕೆ ಅವಕಾಶ ಕೊಡಲಾಯಿತು. ಕಳೆದ 23 ವರ್ಷಗಳಿಂದ ಬೆಳೆಯನ್ನೂ ಬೆಳೆದಿಲ್ಲ, ಪರಿಹಾರವನ್ನೂ ಕೊಡಲಿಲ್ಲ ಮತ್ತು ಯಾವುದೂ clear ಆಗದೇ ಅವರ ಮಕ್ಕಳು ಇವತ್ತು ಸಾಯುತ್ತಿದ್ದಾರೆ. That's why I am

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

not going to blame any Government. We are not experts; our Officers are experts. What BMIC (Bengaluru–Mysuru Infrastructure Corridor), KIADB (*Karnataka Industrial Areas Development Board*) is doing? Once it is given authority, the whole responsibility, what else you want? FWA is strictly only for 20,193 acres for the completion of whole project. Whatever the remaining compensation to be handed over to the remaining farmers. Before starting the project not even a single rupee should be pending. This is FWA here. ಈ ಕೆಲಸ ಆಗಿದೆಯೇ? ಈ ಕೆಲಸ ಮಾಡಬೇಕಾದ ಸಂದರ್ಭದಲ್ಲಿ ಮತ್ತೆ ಸರ್ಕಾರ KIADB ಗೆ ಜವಾಬ್ದಾರಿ ನೀಡಿತು. ಇವರಿಗೆ ಜವಾಬ್ದಾರಿ ಕೊಟ್ಟ ಮೇಲೆ what business does this NICE company have to go beyond the limit of 20,193 acres. ಪ್ರಾಜೆಕ್ಟ್ ಕೊಟ್ಟಿರುವುದು ಇದು, ನಿಮ್ಮ assignment ಇದು, assignment, toll, truck terminal ನಿಂದ ಹಿಡಿದು ಬೇರೆ infrastructure, canteen, ಅಲ್ಲಿ ಬರುವ ಪ್ರವಾಸಿಗರಿಗೆ ಏನೇನು ಅನುಕೂಲ ಮಾಡಿಕೊಡಬೇಕು ಎಂಬುದು ಎಲ್ಲವೂ MOU ನಲ್ಲಿ ಬಂದಿತ್ತು. ಇವೆಲ್ಲವನ್ನು 20193 ಎಕರೆಯ ಒಳಗಯೇ ಮಾಡಿ ಕೊಡಬೇಕು ಎಂದು ಕಂಪನಿಗೆ ಹಸ್ತಾಂತರಿಸಲಾಗಿತ್ತು. ಆದರೆ ಮತ್ತೆ ನೈಸ್ ಕಂಪನಿ KIADB ಗೆ ಅರ್ಜಿ ಕೊಟ್ಟಿತು. ಆಗ KIADB ಯ ಕೆಲಸ ಏನಾಗಬೇಕಾಗಿತ್ತು? ನಿಮಗೆ ಹೆಚ್ಚುವರಿ ಜಾಗ ಏಕೆ, ಏನು ಪ್ರಾಜೆಕ್ಟ್ ಮಾಡುತ್ತೀರಿ, ನಿಮ್ಮ ಯೋಜನೆಗಳೇನು ಎನ್ನುವ ವಿಚಾರಗಳನ್ನು ತಿಳಿದುಕೊಂಡು ಅದನ್ನು ಆಳುತ್ತಿದ್ದ ಸರ್ಕಾರದ ಮುಂದೆ ತರಬೇಕಾಗಿತ್ತು. ಏಕೆ ತರಲಿಲ್ಲ? 20193 ಎಕರೆಗೆ ಸಂಬಂಧಪಟ್ಟಂತೆ MOU, FWA and PTR ನಲ್ಲಿ ಏನು ಹೇಳಲಾಗಿತ್ತೋ ಅದಕ್ಕೆ ಮಾತ್ರ ಅಧಿಕಾರ ಕೊಡಲಾಗಿತ್ತು. ವಿಶೇಷವಾದ ಯಾವುದೇ ಅಧಿಕಾರವನ್ನು ಇವರಿಗೆ ಕೊಟ್ಟಿರಲಿಲ್ಲ. ಅರ್ಜಿ ಕೊಟ್ಟಿರುವುದು ಎನ್ನುವ ಕಾರಣಕ್ಕೆ you have issued the notice to the farmers, ಆ 100 ಕಿ.ಮೀ ಉದ್ದದ ರಿಂಗ್ ರೋಡ್‌ನ ಆಜು-ಬಾಜು ಇದ್ದಂತಹ ಎಲ್ಲಾ ರೈತರಿಗೆ 20(8)(1), 20(8)(4) ರ ಅಡಿಯಲ್ಲಿ KIADB ನೋಟಿಸ್ ಕೊಟ್ಟಿತು. ನೋಟಿಸ್ ಕೊಡಲು ಇವರಿಗೆ ಹೇಳಿದ್ದು ಯಾರು?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನೋಟಿಸ್ ಕೊಟ್ಟ ತಕ್ಷಣ.. when I have agreed for the project of 20,193 acres why notice was issued to the farmers under section 20(8)(1), 20(8)(4)? ನೀವು ನೋಟಿಸ್ ಕೊಟ್ಟ ತಕ್ಷಣ ಪರಿಸ್ಥಿತಿ ಏನಾಯಿತು? ಅದರ advantage ಅನ್ನು ಈ ಕಂಪನಿ ತೆಗೆದುಕೊಂಡಿತು. ನೋಟಿಸ್ ಹೋದ ತಕ್ಷಣ, ನನ್ನ ಜಮೀನು ಏನಾಗುತ್ತದೆಯೋ ಎಂದು ರೈತರು ಹೆದರಿದರು. ಆಗ ಈ ಕಂಪನಿ ಮಾಲೀಕ ಆ ರೈತರನ್ನು ಭೇಟಿ ಮಾಡಿ, ಒಳ ಒಪ್ಪಂದ ಮಾಡಿಕೊಂಡ. ಆ ರೈತನ ಮನೆಯಲ್ಲರಬಹುದಾದ ಅಡಿಗೆ ಮನೆಯವನಿಂದ ಹಿಡಿದು, ಡ್ರೈವರ್‌ಗಳಿಂದ ಹಿಡಿದು, ಕೆಲಸ ಮಾಡುವವನಿಂದ ಹಿಡಿದು, ಮನೆಯ ಹೆಂಗಸಿನಿಂದ ಹಿಡಿದು ಎಲ್ಲರೊಂದಿಗೆ ಆ ಕಂಪನಿಯ associate ಗಳು ಅಗ್ರೀಮೆಂಟ್ ಮಾಡಿಕೊಂಡರು. ಅಗ್ರೀಮೆಂಟ್ ಮಾಡಿಕೊಂಡಿದ್ದರಿಂದ ರೈತರ ಜಮೀನಿನ ಮಾಲೀಕತ್ವ ಇವರ ತಟ್ಟೆಯೊಳಗೆ ಬಂದು ಬಿತ್ತು. ಮಾನ್ಯ ತಿಪ್ಪೇಸ್ವಾಮಿಯವರು ಆ ಹೆಚ್ಚುವರಿ 9526 ಎಕರೆ ಬಗ್ಗೆ ಹೇಳಿದರು. ಎಲ್ಲಾದರೂ ಉಂಟೇ? ಈ ಭೂಮಿ ಯೋಜನೆಗೆ ಒಳಪಡುವುದೇ ಇಲ್ಲ. ಇಷ್ಟೊಂದು ಎಕರೆ ಜಾಗವನ್ನು KIADB ಯವರು ಕಂಪನಿಗೆ ಮಾಡಿಕೊಟ್ಟಿದ್ದರ ಫಲ ರೈತರ ಮಾರಣ ಹೋಮವಾಯಿತು. ಆಗ ಅಲ್ಲ throw away price ನಲ್ಲ agreement ಆಯಿತು. ಇಲ್ಲ KIADB ಯ ಜೊತೆ agreement ಆಯಿತು. ಇದನ್ನೇ ಕೇಳುತ್ತಿದ್ದೇವೆ.

(ಮುಂದು . . .)

(543) ಎಸ್‌ಪಿಆರ್/ವಿಕೆ/5:40/22/03/2022

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಎಲ್.ಭೋಜೇಗೌಡ(ಮುಂದು):-

ಆದ್ದರಿಂದಲೇ ಸರ್ವೋಚ್ಚ ನ್ಯಾಯಾಲಯವು 20,193 ಎಕರೆಯನ್ನು ಬಿಟ್ಟು ಬೇರೆ ಯಾವುದೇ ವಿಚಾರವನ್ನು ಪ್ರಸ್ತಾಪಿಸಬಾರದು” ಎಂದು ಹೇಳಿತು. Supreme Court in the open court, it has pronounced that you are a litigant.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಮುರುಗೇಶ್ ಆರ್.ನಿರಾಣಿ(ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು):- ಮಾನ್ಯ ಸಭಾಪತಿಯವರೇ, ಸರ್ವೋಚ್ಚ ನ್ಯಾಯಾಲಯವು ಯಾವಾಗ ಆದೇಶವನ್ನು ನೀಡಿತು ಸದಸ್ಯರು ತಿಳಿಸಬೇಕು.

ಶ್ರೀ ಎಸ್.ಎಲ್.ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಸರ್ವೋಚ್ಚ ನ್ಯಾಯಾಲಯವು 2020 ನೇ ಸಾಲಿನಲ್ಲಿ ಆದೇಶ ನೀಡಿದ್ದು, ಇದರ ಮಾಹಿತಿಯನ್ನು ಸಚಿವರಿಗೆ ಕಳುಹಿಸಿಕೊಡಲಾಗುವುದು.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಸದಸ್ಯರು ಮಾತನಾಡಲಿ. ಈ ಮಾಹಿತಿಯನ್ನು ಸಚಿವರಿಗೆ ನಂತರದಲ್ಲಿ ಕಳುಹಿಸಿಕೊಡಲಾಗುವುದು. ನ್ಯಾಯಾಲಯದ ಆದೇಶ ಪ್ರತಿಯನ್ನು ನೀಡುತ್ತೇವೆ. ಸದಸ್ಯರು ಮಾತನಾಡುವುದಕ್ಕೆ ಅಡಚಣೆಯಾಗುವುದು ಬೇಡ.

ಸಭಾಪತಿಯವರು:- ಶ್ರೀ ಭೋಜೇಗೌಡರೇ, ನಿಮಗೆ ಇನ್ನು ಎಷ್ಟು ಸಮಯ ಬೇಕು?

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ಮಾತನಾಡಲು ಇನ್ನೂ ಪ್ರಾರಂಭವೇ ಇಲ್ಲ. I am still in preliminary stage. ಮತ್ತೊಬ್ಬ ಸದಸ್ಯರು ಮಾತನಾಡುವುದೂ ಸಹ ಇದೆ.

ಶ್ರೀ ಎಂ.ಕೆ.ಪ್ರಾಣೇಶ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಶ್ರೀ ಭೋಜೇಗೌಡರು ಬಹಳ ಚೆನ್ನಾಗಿ ಮಾತನಾಡುತ್ತಿದ್ದಾರೆ. ಇದು ಯಾವಾಗ ಪ್ರಾರಂಭವಾಯಿತೋ ಅಲ್ಲಿಂದಲೇ ಸದಸ್ಯರು ದಯಮಾಡಿ ಹೇಳಲಿ. ಏಕೆಂದರೆ, ಈ ವಿಚಾರಗಳು ನಮಗೆ ಗೊತ್ತಿಲ್ಲ. ನಾವೆಲ್ಲ ಹೊಸಬರು ಇಲ್ಲದ್ದೇವೆ. ಇದು ಯಾವಾಗ ಮತ್ತು ಯಾರು ಇದ್ದಾಗ ಪ್ರಾರಂಭವಾಯಿತು ಎನ್ನುವುದರ ಬಗ್ಗೆ ಸದಸ್ಯರು ತಿಳಿಸಲಿ. ಇದು ಯಾರ ಕೂಸು ಎನ್ನುವುದನ್ನೂ ಸಹ ಸದಸ್ಯರು ತಿಳಿಸಲಿ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಸದಸ್ಯರು ಎಲ್ಲವನ್ನೂ ಹೇಳುತ್ತಾರೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಈ ಯೋಜನೆಯು ಪ್ರಾರಂಭವಾಗಿದ್ದ ಸಂದರ್ಭದಲ್ಲಿ ...

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಭೋಜೇಗೌಡರು, ನೈಸ್ ಬಗ್ಗೆ ನೈಸಾಗಿ, wise ಆಗಿ ಮಾತನಾಡಲ ಎಂದು ನಾವು ಹೇಳುತ್ತಿದ್ದೇವೆ. ಇವರು ಬಹಳ wise ಆಗಿ ಮಾತನಾಡಿದಾಗ ನಮಗೆಲ್ಲಾ ಜ್ಞಾನ ಸಿಗುತ್ತದೆ.

Sri S.L.BOJEGOWDA:- Madam, This is my voice and it has come by birth.

ಶ್ರೀ ಸಿ.ಸಿ.ಪಾಟೀಲ್(ಲೋಕೋಪಯೋಗಿ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಭೋಜೇಗೌಡರು ನೈಸ್ ವಿಚಾರವಾಗಿ ಬಹಳ ಚೆನ್ನಾಗಿ ಮಾತನಾಡುತ್ತಿದ್ದಾರೆ. ನಾನು ಪ್ರಥಮ ಬಾರಿಗೆ ರಾಜ್ಯದಲ್ಲಿ ಲೋಕೋಪಯೋಗಿ ಸಚಿವನಾಗಿದ್ದೇನೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಸಿ.ಸಿ.ಪಾಟೀಲ್‌ರವರಷ್ಟು ಅನುಭವ ನನಗೆ ಇಲ್ಲ.

ಶ್ರೀ ಸಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ನನ್ನ ಸಮ್ಮಿತ್ರರಾದ ಶ್ರೀ ಮುರುಗೇಶ್ ಆರ್.ನಿರಾಣಿ ರವರು ಈ ಹಿಂದೆ ಮತ್ತು ಪ್ರಸ್ತುತ KIADB (Karnataka Industrial Areas Development Board) ಮಂತ್ರಿಗಳಾಗಿದ್ದಾರೆ. ಸದಸ್ಯರು ಕೇಳುವ ಪ್ರಶ್ನೆಗಳಿಗೆ ಸರ್ಕಾರವು ಉತ್ತರಿಸುತ್ತದೆ. ಆದರೆ, ಉತ್ತರಿಸುವುದಕ್ಕಿಂತಲೂ ಪೂರ್ವದಲ್ಲಿ ಮಾನ್ಯ ಎಂ.ಕೆ.ಪ್ರಾಣೇಶ್‌ರವರು ಪ್ರಸ್ತಾಪಿಸಿದಂತೆ, ಇದು ಎಲ್ಲದ ಮತ್ತು ಯಾವಾಗ ಬಂತು ಎಂಬುದನ್ನು ತಿಳಿಸಲಿ.

Sri S.L.BOJEGOWDA:- Sir, Definitely I will conclude. I will tell the details about when the NICE company was started and what was the purpose?

ಶ್ರೀ ಸಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ಈ ಯೋಜನೆಗೆ ಯಾವಾಗ ಮದುವೆಯಾಯಿತು, ಯಾವಾಗ ಕೂಸು ಹುಟ್ಟಿತು ಎನ್ನುವ ಸಂಗತಿಗಳನ್ನೂ ಸಹ ಸದಸ್ಯರು ಎಳೆ-ಎಳೆಯಾಗಿ ತಿಳಿಸಲಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ಎಲ್ಲವನ್ನೂ ಹೇಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ಆ ಸಂದರ್ಭದಲ್ಲ ಯಾರು ಇದ್ದರು ಎನ್ನುವುದು ನಮಗೆ ಗೊತ್ತಿಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ಹೇಳುವುದನ್ನು ಒಂದು ನಿಮಿಷ ಕೇಳಿ. Please don't mistake it. 1995 ನೇ ಇಸ್ತಿಯಲ್ಲಿ MOU (Memorandum of Understanding) ; 1995 ನೇ ಇಸ್ತಿಯಲ್ಲಿ PTR; 1997 ನೇ ಇಸ್ತಿಯಲ್ಲಿ FWA (Frame Work Agreement) ಆಯಿತು. ಅಂದರೆ, ಆ ಅವಧಿಯಲ್ಲಿ ಯಾರು ಇದ್ದರು?

ಶ್ರೀ ಅರುಣ್ ಶಹಾಪೂರ:- ಮಾನ್ಯ ಸಭಾಪತಿಯವರೇ, ಆ ಅವಧಿಯಲ್ಲಿ ಯಾರು ಇದ್ದರು ಎಂದು ಹೇಳುವುದಕ್ಕೆ ಸದಸ್ಯರು ಯಾಕೋ ಸಂಕೋಚ ಪಡುತ್ತಿದ್ದಾರೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಈ ನಾಡಿನ ಆಸ್ತಿಯನ್ನು ಈ ನಾಡಿನ ರೈತರ ಆಸ್ತಿಯನ್ನು ಕಾಪಾಡಿ, ಈ ನಾಡಿಗೆ ಬೆಳಕನ್ನು ನೀಡಿದ ಆ ಮನುಷ್ಯ ಯಾರು ಎನ್ನುವುದನ್ನು ನಾನು ಕೊನೆಯದಾಗಿ ಹೇಳುತ್ತೇನೆ. ಇದನ್ನು ನಾನು ಹೇಳಿ, ಪೂರ್ಣಗೊಳಿಸುತ್ತೇನೆ. ಆ ಮನುಷ್ಯನ ನೋವು ಏನು ಇತ್ತು? ಆ ಮನುಷ್ಯನು ಯಾವ ಕಾರಣಕ್ಕಾಗಿ ಇಷ್ಟೇಲ್ಲಾ ಹೋರಾಟ ಮಾಡಿದರು ಎನ್ನುವುದನ್ನು ತಿಳಿಸುತ್ತೇನೆ. ಆ ಮನುಷ್ಯನು ಒಂದನೇ ದಿನದಿಂದ ಇಲ್ಲವೆಂದೆಂದೆ ಏಕೆ ಹೋರಾಟ ಮಾಡುತ್ತಿದ್ದಾರೆ ಎನ್ನುವ ವಿಚಾರವನ್ನು ಹಾಗೂ ಈ ನಗ್ನ ಸತ್ಯವು ಈ ನಾಡಿಗೆ ಇವತ್ತಿನ ದಿವಸ ಗೊತ್ತಾಗಲೇ ಬೇಕಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಸಹ ಗೊತ್ತಾಗದೇ ಇರಲು ಬಿಡುವುದೇ ಇಲ್ಲ. ಇದರ ಹಿಂದೆ ಯಾರೇ ಕಾರಣರಾಗಿರಲಿ.

ಡಾ|| ವೈ.ಎ.ನಾರಾಯಣಸ್ವಾಮಿ(ಸರ್ಕಾರಿ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ಈ ನಾಡಿಗೆ ಎಲ್ಲಾ ತಿಳಿದಿದೆ.

Sri S.L.BOJEGOWDA:- I am not going to blame any Government.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಭೋಜೇಗೌಡರೇ ಯಾರಿಗೆ ... (ಗೊಂದಲ) ನೈಸಿನ ತನಕ ಯಾರು

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಯಾರಾದರೂ ಒಬ್ಬರು ಮಾತನಾಡಿ.

ಶ್ರೀ ಮುರುಗೇಶ್ ಆರ್.ನಿರಾಣಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಮಾತನಾಡುತ್ತಿರುವ ವಿಷಯ ಈಗ 27 ವರ್ಷಗಳಾಗಿವೆ. ಇದು ಬಹಳ ಸರಳ ಇದೆ. ಸದಸ್ಯರು ಬಹಳ ಚೆನ್ನಾಗಿ ಮಾತನಾಡುತ್ತಿದ್ದಾರೆ. ಹೀಗಾಗಿ ನಾನು ಇದನ್ನು ಪ್ರಶಂಸಿಸುತ್ತೇನೆ. ಇವತ್ತಿನ ದಿವಸ ಇಡೀ ರಾಜ್ಯದ ಜನತೆಗೆ ಹಾಗೂ ಎಲ್ಲರಿಗೂ ನೈಟ್ ವಿಚಾರ ಗೊತ್ತಾಗಬೇಕಾಗಿದೆ. ನಾವು ಇದರ ಬಗ್ಗೆ ಕೇಳಿಕೊಂಡು ಬಹಳ ವಿವರವಾಗಿ ಉತ್ತರಿಸುತ್ತೇವೆ. ಈಗಾಗಲೇ ಲೋಕೋಪಯೋಗಿ ಸಚಿವರು ತಿಳಿಸಿದಂತೆ, ಇದು ಯಾವಾಗ ಪ್ರಾರಂಭವಾಯಿತು? ರೈತರಿಗೆ ನೀಡುವುದಕ್ಕೆ 27 ವರ್ಷಗಳು ಬೇಕಾಯಿತೇ? ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವ ಬಹಳಷ್ಟು ಸಂದರ್ಭ ಮತ್ತು ಅವಕಾಶಗಳು ಅವರಿಗೆ ಬಂದು ಒದಗಿವೆ. ಆ ಸಮಯದಲ್ಲಿ ಅವರು ಧ್ವನಿಯನ್ನು ಎತ್ತಬೇಕಾಗಿತ್ತು. ಇವತ್ತಿನ ದಿವಸ ಈ ವಿಚಾರದಲ್ಲಿ ಸದಸ್ಯರು ಧ್ವನಿ ಎತ್ತಿದ್ದಕ್ಕಾಗಿ ನನಗೆ ಬೇಜಾರು ಇಲ್ಲ. ಇವತ್ತಿಗಾದರೂ ಸರಿ ಇದನ್ನು ನಾವು ಸರಿಪಡಿಸೋಣ. ಅವರಿಗೆ ಈ ಹಿಂದೆ ಸಾಕಷ್ಟು ಅವಕಾಶಗಳು ದೊರೆತಾಗ, ಆಗ ಈ ರೀತಿಯಾಗಿ ಏಕೆ ಮುಂದೆ ಬರಲಿಲ್ಲ ನಾನು ಈ ಸಂದರ್ಭದಲ್ಲಿ ಕೇಳಲಿಚ್ಛಿಸುತ್ತೇನೆ. ನಮಗೆ ತಿಳಿಯದೇ ಇರುವ ಸಾಕಷ್ಟು ವಿಚಾರಗಳು ಸದಸ್ಯರಿಗೆ ತಿಳಿದಿವೆ. ಹೀಗಾಗಿ ಸದಸ್ಯರು ಯಾವುದನ್ನೂ ಸಹ ಮರೆಮಾಚುವುದು ಬೇಡ. ಮಾನ್ಯ ಕೆ.ಎ.ತಿಪ್ಪೇಸ್ವಾಮಿಯವರು ಬಹಳ ಸರಿಯಾಗಿ ಮಾತನಾಡಿದ್ದಾರೆ. ಎಲ್ಲವನ್ನೂ ಅಂಶೇವಾರು ...

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ಈ ವಿಚಾರದಲ್ಲಿ ರಾಜಕೀಯವನ್ನು ಸೇರಿಸಿಲ್ಲ. ನಾನು ವಾಸ್ತವಾಂಶಗಳನ್ನು ಹೇಳಿದ್ದೇನೆ.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ಹತ್ತು ಬಾರಿ ಹೇಳಿದ್ದೇನೆ. ನಾನು ಯಾವುದೇ ಸರ್ಕಾರವನ್ನು ದೂಷಿಸುತ್ತಿಲ್ಲ. ನಿಖರವಾಗಿ ಎಲ್ಲ ತಪ್ಪಾಯಿತು ಹಾಗೂ ಏಕೆ ಆಯಿತು ಎನ್ನುವ ವಿಚಾರವನ್ನು ನಾನು ಕೊನೆಯದಾಗಿ ಪೂರ್ಣಗೊಳಿಸುತ್ತೇನೆ. ಈ ಹಿಂದೆ ಆಗಿದ್ದ ತಪ್ಪನ್ನು ಈಗಲೂ ಸಹ ಸರಿಪಡಿಸಿಕೊಳ್ಳುವುದಕ್ಕೆ ನಮ್ಮೆಲ್ಲರಿಗೂ ಸಹ ಅವಕಾಶವಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಮುರುಗೇಶ್ ಆರ್.ನಿರಾಣಿ:- ಮಾನ್ಯ ಸಭಾಪತಿಯವರೇ, ಸದಸ್ಯರು ಮಾತನಾಡುವಾಗ ಯಾವುದನ್ನೂ ಸಹ ಮರೆ ಮಾಚು ಮಾಡುವುದು ಬೇಡ. ಪೂರ್ತಿ ರಾಜ್ಯಕ್ಕೆ

Sri S.L.BOJEGOWDA:- I am not going to hide anything. From the day one, ಇದು ಯಾವಾಗ ಪ್ರಾರಂಭವಾಯಿತು ...

ಸಭಾಪತಿಯವರು:- ಮಾನ್ಯ ಭೋಜೇಗೌಡರು ವಕೀಲ ವೃತ್ತಿಯನ್ನು ಮಾಡುತ್ತಾರೆ. ಇದ್ದ ಕರಿ ನಾಯಿಯನ್ನು ಬಿಳಿ ಮಾಡುತ್ತಾರೆ ; ಇದ್ದ ಬಿಳಿ ನಾಯಿಯನ್ನು ಕರಿ ಮಾಡುತ್ತಾರೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನೀವೇ ಹೇಳಿದಂತೆ, ನಾನು ನಾಳೆಯ ದಿನ ಮಾತನಾಡುತ್ತೇನೆ. ಇಂತಹ ಸಂದರ್ಭದಲ್ಲಿ ನಾನು ಮಾತನಾಡುವುದಕ್ಕಾಗುವುದಿಲ್ಲ. I was in a track, but now.....

ಸಭಾಪತಿಯವರು :- ಇರಲಿ, ಈಗಲೇ ಮಾತನಾಡಿ.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಭೋಜೇಗೌಡರ ಕಾಳಜಿಯನ್ನು ನಾವೆಲ್ಲರೂ ಮೆಚ್ಚಿಕೊಳ್ಳುತ್ತಿದ್ದೇವೆ. ಈ ರಾಜ್ಯದ ಜನರ ಮತ್ತು ರೈತರ ಭೂಮಿಯನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. Yes, ಆದರೆ, ಇದು ಪ್ರಾರಂಭವಾಗಿ ಈಗ 27 ವರ್ಷಗಳಾಗಿವೆ. ಈ ಮಧ್ಯೆಲ್ಲ 2008 ರಿಂದ 2009 ನೇ ಇಸ್ವಿಯವರೆಗೆ ರಾಜ್ಯದ ಮುಖ್ಯಮಂತ್ರಿಗಳು ಆಗಿದ್ದವರು ಮತ್ತೂ ಅದೇ ರೀತಿಯಾಗಿ 2018 ರಿಂದ 2019 ನೇ ಇಸ್ವಿಯವರೆಗೆ ಮುಖ್ಯಮಂತ್ರಿಗಳು ಆಗಿದ್ದವರು ಏಕೆ ಜಮೀನನ್ನು ರಕ್ಷಣೆ ಮಾಡುವುದಕ್ಕೆ ಹೋಗಲಿಲ್ಲ ಎನ್ನುವ ವಿಚಾರಗಳನ್ನೂ ಸಹ ಸದಸ್ಯರು ತಿಳಿಸಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ಎಲ್ಲವನ್ನೂ ಹೇಳುತ್ತೇನೆ. ಆದರೆ ಇವರುಗಳು ನನಗೆ ಮಾತನಾಡಲು ಅವಕಾಶವನ್ನು ನೀಡುವುದೇ ಇಲ್ಲ. ಈಗ ನಾನು ಯಾವ ಕಾರಣಕ್ಕಾಗಿ ಈ ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ ಎಂದರೆ, all these days, hundreds of cases are pending before the respective Supreme Court, High Court and so may Lower Courts also. ಸರ್ವೋಚ್ಚ ನ್ಯಾಯಾಲಯದಲ್ಲ 2020 ನೇ ಇಸ್ವಿಯಲ್ಲ ತೀರ್ಪು ಬಂದಿದೆ. ಇದನ್ನು ಈಗ ನಿಮಗೆ ನೀಡಲಾಗುವುದು. Further there is no litigation ಎಂದು ಅದರಲ್ಲ ಬಹಳ ಸ್ಪಷ್ಟವಾಗಿ ಹೇಳಲಾಗಿದೆ. ಇದರರ್ಥ ಎಲ್ಲಯೂ ಸಹ ತಗಾದೆ ಇಲ್ಲ. contempt proceedings, ಯಾವುದೇ ಪ್ರೋಸಿಡಿಂಗ್‌ಗಳಲ್ಲ. ಹಾಲ ಇರುವ MOU and FWA ಗಳ ಪ್ರಕಾರವಾಗಿ ಕೆಲಸಗಳನ್ನು ಮಾಡಬೇಕು ಎಂಬ ತೀರ್ಪನ್ನು ನೀಡಲಾಗಿದೆ. ಈ ರೀತಿಯ ತೀರ್ಪನ್ನು ನೀಡಿದ ನಂತರ ಅಲ್ಲಿ ಕೆಳಗಡೆ ಏನೇನಿತ್ತು ಅವುಗಳೆಲ್ಲವೂ ಇವತ್ತಿನ ದಿವಸ ತೆರವುಗೊಳಿಸಿದ್ದರಿಂದ ನಾನು ಈ ಬಗ್ಗೆ ಮಾತನಾಡುತ್ತಿದ್ದೇನೆ. Otherwise, ಇಲ್ಲಯವರೆಗೆ ನಮಗೂ ಸಹ ಮಾತನಾಡಲು ಅವಕಾಶವಿರಲಿಲ್ಲ. ಒಂದೊಂದು ನ್ಯಾಯಾಲಯದಲ್ಲ ಒಂದೊಂದು ರೀತಿಯಾಗಿ ತೀರ್ಪನ್ನು ನೀಡಲಾಗಿದೆ. ರಾಜ್ಯದ ಉಚ್ಚ ನ್ಯಾಯಾಲಯದಲ್ಲ ಒಂದು ರೀತಿಯ ತೀರ್ಪು ನೀಡಲಾಗಿದೆ. ಹೀಗಾಗಿ ಈ ರೀತಿಯಾಗಿ ಎಲ್ಲವೂ ನಡೆಯುತ್ತಿದೆ. ಈ ಕಾರಣಕ್ಕಾಗಿ ಇಲ್ಲಯವರೆಗೆ ನಮಗೂ ಹಾಗೂ ಎಲ್ಲರಿಗೂ ಸಹ ಟೈಟ್ ಆಗಿತ್ತು. ಯಾವ ಯಾವ ಪಕ್ಷಗಳು ಸರ್ಕಾರವನ್ನು ನಡೆಸಿವೆಯೋ, ಅವರುಗಳೆಲ್ಲರಿಗೂ ಸಹ ಟೈಟ್ ಆಗಿತ್ತು. ಈ ಮೊದಲು ಕಾನೂನು ತೊಡಕುಗಳಿದ್ದವು. ಆದರೆ ಈಗ ಇವುಗಳೆಲ್ಲವೂ ತೆರವುಗೊಂಡಿವೆ. ಇಂತಹ ಸಂದರ್ಭದಲ್ಲ ನಾವು 20,193 ಎಕರೆ ಜಮೀನಿನಲ್ಲ, ಯಾವ ರೀತಿಯ ಎಂ.ಓ.ಯು. ಅನ್ನು ನೀಡಲಾಗಿತ್ತು ಅದೇ ಪ್ರಕಾರವಾಗಿ ಕೆಲಸಗಳನ್ನು ಮಾಡಲು ಅವರಿಗೆ ಯಾವ ರೀತಿಯ ಸಹಾಯವನ್ನು ಮಾಡಬೇಕೋ, ಆ ರೀತಿಯ ಸಹಾಯಗಳನ್ನು ಮಾಡಬೇಕು.

ಸಭಾಪತಿಯವರು:- ಶ್ರೀ ಭೋಜೇಗೌಡರೇ, ಸಾಕು ಮಾಡಿ. ನಿಮಗೆ ಮತ್ತೇನೂ ಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲ ನಾನು ಒಂದಿಷ್ಟು ಮಾತ್ರವೇ ಹೇಳಿದ್ದೇನೆ.

ಸಭಾಪತಿಯವರು:- ನೀವು ಕಳೆದ 20 ನಿಮಿಷದಿಂದ ಮಾತನಾಡುತ್ತಿದ್ದೀರಿ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಸದಸ್ಯರು ಮಾತನಾಡುತ್ತಿದ್ದಾರೆ. ವಿಷಯಾಂತರ ಮಾಡುವುದು ಬೇಡ. ಸದಸ್ಯರು ಮುಂದುವರೆಸಲಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ಈ ಸಂದರ್ಭದಲ್ಲಿ ಒಂದು ಮಾತನ್ನು ಹೇಳುತ್ತೇನೆ. ಈ ವಿಚಾರದಲ್ಲ ಸದನ ಸಮಿತಿಯು ತನ್ನ ಶಿಫಾರಸ್ಸುಗಳನ್ನು ನೀಡಿತು. ನಾನು ಬೆಳಗ್ಗೆಯಿಂದಲೂ 2-3 ವಿಚಾರಗಳಲ್ಲ ಹೇಳಿದ್ದೇನೆ. ಸಭಾಪತಿಯವರು ಸದನ ಸಮಿತಿ ರಚನೆ ಮಾಡಿದ್ದಾಗ, ಅದರ ಅಧ್ಯಕ್ಷರಾಗಿ ಸುಮಾರು ಕೆಲಸಗಳನ್ನು ಮಾಡಿದ್ದಾರೆ. ಯಾವುದೇ ಸಮಿತಿಯ ವರದಿಗಳು ಬಂದಾಗ ಅದರಲ್ಲ ವಿಶ್ವಾಸವನ್ನಿಡಬೇಕು. ಸದನ ಸಮಿತಿಗಳ ರಚನೆಯ ಉದ್ದೇಶವೇನು? What is the purpose of appointing an enquiry Officers like Senior Judges and Senior Officers? ನಾವು ಸದನ ಸಮಿತಿಗಳನ್ನು ಯಾವ ಕಾರಣಕ್ಕಾಗಿ ಮಾಡುತ್ತೇವೆ, to delay the proceedings? ಅಲ್ಲವಲ್ಲ. ಸಮಾಜದ ಹಿತದೃಷ್ಟಿಯಿಂದ ವಿಚಾರಣೆಯು ಬೇಗ ಪೂರ್ಣಗೊಳ್ಳಬೇಕು. ಇದರಲ್ಲ ಒಳ್ಳೆಯ ತೀರ್ಮಾನವು ಹೊರಗೆ ಬರುತ್ತದೆ. ಇದರ ಆಧಾರದ ಮೇಲೆ ನಾವು ಅದನ್ನು ಅನುಷ್ಠಾನಗೊಳಿಸಬೇಕು. ಇದರ ಬಗ್ಗೆ ನಮಗೆ ತಿಳಿದಿಲ್ಲ. ಹೀಗಾಗಿ ನಾವುಗಳೆಲ್ಲರೂ ಇದನ್ನು ತಿಳಿದುಕೊಳ್ಳಬೇಕು. ಈ ಸದನ ಸಮಿತಿಯು 2014 ನೇ ಇಸ್ಟಿಯಲ್ಲ ರಚನೆಗೊಂಡು, 2016 ನೇ ಇಸ್ಟಿಯಲ್ಲ ತನ್ನ ವರದಿಯನ್ನು ನೀಡಿತು. ಸಮಿತಿಯು ಬಹಳ ಚೆನ್ನಾಗಿ ವರದಿಯನ್ನು ನೀಡಿದೆ. ಈ ಇತ್ತೀಚೆಗೆ ದಿನಾಂಕ 14/02/2022 ರಂದು ನಡೆದ ನೈಸ್ ಯೋಜನೆಯಡಿ ಇರುವ ವ್ಯಾಜ್ಯಗಳ ಕುರಿತು ಪರಿಶೀಲಿಸಲು ಮತ್ತು ಶಿಫಾರಸ್ಸು ನೀಡಲು ರಚಿಸಿರುವ ಸಚಿವ ಸಂಪುಟದ ಉಪ ಸಮಿತಿಯ ನಡವಳಿಗಳು. ಬಹಳ ಪ್ರಶಂಸಾರ್ಹವಾದ ಅಂಶಗಳು ಈ ನಡವಳಿಯಲ್ಲ ಬಂದಿದ್ದು, ಬಹಳ ಸಂತೋಷವಾಯಿತು. ಈ ನಡವಳಿಗಳು ಎಷ್ಟರಮಟ್ಟಿಗೆ ಇವೆ ಎಂದು ಹೇಳಿದರೆ, ಇದರೊಳಗೆ ಏನಿದೆ ಅವುಗಳೆಲ್ಲವನ್ನೂ ತಿಳಿದುಕೊಂಡು ಇಲ್ಲ ನೀಡಿದ್ದಾರೆ. ಈ ನಡವಳಿಯ ಪ್ರಕಾರ “ಒಂದು ವಾರದಲ್ಲ, ನಾಲ್ಕು ದಿನಗಳಲ್ಲ, ಹತ್ತು ದಿನಗಳಲ್ಲ” ಎಂದು ಒಂದೊಂದು ವಿಷಯಕ್ಕೂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಧಿಕಾರಿಗಳಿಗೆ ತಾಕೀತು ಮಾಡಿ ಸಂಪುಟ ಉಪ ಸಮಿತಿಯು ವರದಿ ನೀಡಿದೆ. ಇದನ್ನು ಇಡೀ ರಾಜ್ಯವು ಪ್ರಶಂಶಿಸುತ್ತದೆ.

ಶ್ರೀ ಸಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ಇದು ಯಾವ ದಿನಾಂಕದ್ದು ಎಂದು ಸದಸ್ಯರು ತಿಳಿಸಬೇಕು.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಇದು ದಿನಾಂಕ 14/02/2022 ರಂದು ನಡೆದ ಸಭೆಯ ನಡವಳಿಯಾಗಿದ್ದು, ಇದನ್ನು ಓದಬೇಕು. ಈ ವರದಿಯನ್ನು ರಾಜ್ಯವು ಸಂಪೂರ್ಣವಾಗಿ ಅಂದರೆ ನೂರಕ್ಕೆ ನೂರರಷ್ಟು ಪ್ರಶಂಶಿಸುತ್ತದೆ. ಈ ಕೆಲಸವು ಈ ಮೊದಲು ಆಗಬೇಕಾಗಿತ್ತು ಎಂದು ನಾನು ಆಗಲೇ ಹೇಳಿದ್ದೇನೆ. ಅನಿವಾರ್ಯ ಕಾರಣಗಳಿಂದಾಗಿ ಹಾಗೂ ನಾನು ಆಗಲೇ ತಿಳಿಸಿದಂತೆ, ಕಾನೂನು ತೊಡಕುಗಳಿಂದಾಗಿ ಈಗ ಸಮಯ ಬಂದಿದೆ. ಈಗಾಗಿ ಇದನ್ನು ಈಗ ಜಾರಿಗೊಳಿಸಬೇಕಾಗಿದೆ. ಇದರಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಲಾಗಿದೆ. ಯೋಜನಾ ವರದಿಯ ಹಾಗೂ ಸರ್ಕಾರದ ನಿರ್ಧಾರದ ಅನುಗುಣವಾಗಿ ಈ ಯೋಜನೆಯ ಅನುಷ್ಠಾನಕ್ಕೆ ಸರ್ಕಾರದ ವತಿಯಿಂದ ಯಾವುದೇ ವೆಚ್ಚವನ್ನು ಭರಿಸುವ ಉದ್ದೇಶವಿರುವುದಿಲ್ಲ. ಯೋಜನಾ ಸಂತ್ರಸ್ತರ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗವನ್ನು ಒದಗಿಸುವ ಅಥವಾ ಪರ್ಯಾಯವಾಗಿ ಜಮೀನನ್ನು ಒದಗಿಸುವ ಸಮರ್ಪಕ ವೆಚ್ಚವನ್ನು ಭರಿಸುವ ಅಥವಾ ಮನೆಯನ್ನು ಆರ್ಥಿಕ ಬೆಂಬಲದ ಮುಖಾಂತರ ನಿರ್ಮಾಣ ಮಾಡುವ ಸೌಲಭ್ಯವನ್ನು ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(544) 22.03.2022 05.50 ಎಸ್‌ವಿ-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಎಲ್.ಭೋಜೇಗೌಡ (ಮುಂದು):-

ಯೋಜನಾ ಅನುಷ್ಠಾನದ ಭೂಸ್ವಾಧೀನ ಪ್ರಕ್ರಿಯೆಯನ್ನು ನಿರ್ವಹಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ಅಥವಾ ಭೂಸ್ವಾಧೀನ ಕಾರ್ಯಕ್ಕಾಗಿ ವಿಶೇಷ ಭೂಸ್ವಾಧೀನಾಧಿಕಾರಿಯನ್ನು ಸರ್ಕಾರ ನೇಮಕ ಮಾಡಿರುತ್ತದೆ. Based on that ಅಧಿಕಾರ ಕೊಟ್ಟರು ಎಂದ ಮಾತ್ರಕ್ಕೆ 28(1) ಮತ್ತು 28(4)ರಲ್ಲಿ ನೋಟಿಸ್ ಅನ್ನು ಕೊಟ್ಟಿರುವುದನ್ನು ಯಾರೂ ಕೂಡ ಕ್ಷಮಿಸುವುದಕ್ಕಾಗುವುದಿಲ್ಲ. ನಮ್ಮ ಅಧಿಕಾರಿಗಳು ಏನು ಮಾಡುತ್ತಿದ್ದರೆಂದು ನನಗೆ ಗೊತ್ತಿಲ್ಲ. ಸಾಧ್ಯವಿಲ್ಲವೆಂದು ಹೇಳಬೇಕಾಗಿತ್ತು. ಅದನ್ನು ಕೊಟ್ಟಿದ್ದರಿಂದಲೇ ಇಂದು ಈ ಯೋಜನೆ ನೆನೆಗುದಿಗೆ ಬೀಳುವುದಕ್ಕೆ ಕಾರಣವಾಯಿತು. ಆ ನೋಟಿಸ್ ಅನ್ನು ದುರುಪಯೋಗಪಡಿಸಿಕೊಂಡ ಕಂಪನಿಯು ಒಂದೂವರೆ ಸಾವಿರ ರೈತರ ಜೀವನದಲ್ಲಿ ಚಿಲ್ಲಾಟವಾಡುತ್ತಿದ್ದಾರೆ. ಈ ಯೋಜನೆಯು ರಿಯಲ್ ಎಸ್ಟೇಟ್ ವ್ಯವಹಾರವಾಗಿ ಪರಿವರ್ತನೆಯಾಗುವುದಕ್ಕೆ ಕಾರಣ ಆ 28 ನೋಟಿಸ್. ಅದು ಯಾರೇ ಅಧಿಕಾರಿಗಳು ಕಾರಣರಾಗಿರಲಿ, ಅವರಿಗೆ ಕ್ಷಮಾಪಣೆಯಿಲ್ಲ. ಶಿಕ್ಷೆಗೆ ಗುರಿಯಾಗಲೇಬೇಕು. Should he not be aware of this FWA (Framework Agreement)? ಅವರಿಗೆ ಅಧಿಕಾರ ಕೊಟ್ಟದೇ FWA ಪ್ರಕಾರ complete ಮಾಡಬೇಕು ಎನ್ನುವ ಉದ್ದೇಶದಿಂದ. ಅವರು ಮಾಡಲಿಲ್ಲ. ಮಾಡಿದ್ದರೆ ಇಂದು ಈ ಪರಿಸ್ಥಿತಿ ಇರುತ್ತಿತ್ತೇ? ಆ ಕೆಲಸವನ್ನು ಮಾಡಲಿಲ್ಲ.

“ಸರ್ಕಾರಿ ಆದೇಶವನ್ನು ಜಮೀನನ್ನು ಹಸ್ತಾಂತರಿಸುವ ಪೂರ್ವದಲ್ಲಿ ಪಾಲಿಸುವಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಕೆಐಎಡಿಬಿ ಸಂಪೂರ್ಣವಾಗಿ ನಿರ್ಲಕ್ಷ್ಯ ಧೋರಣೆಯನ್ನು ತಳೆದಿರುವುದು ಸಮಿತಿಗೆ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಕರ್ತವ್ಯ ಲೋಪದ ಆಧಾರದ ಮೇಲೆ ಕಠಿಣ ಶಿಸ್ತಿನ ಕ್ರಮವನ್ನು ಜರುಗಿಸಬೇಕೆಂದು ಸಮಿತಿಯು ಶಿಫಾರಸ್ಸು ಮಾಡುತ್ತದೆ.” ಇದು ನಾನು ಹೇಳುತ್ತಿರುವುದಲ್ಲ, ಸಮಿತಿಯ ವರದಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

“ಮುಂದುವರೆದಂತೆ ಈ ವೈಫಲ್ಯದಿಂದಾಗಿ ನೈಸ್ ಸಂಸ್ಥೆಗೆ ಅನುದ್ದೇಶಿತ ಲಾಭವನ್ನು ನೀಡಿದಂತಾಗುತ್ತದೆ ಎಂದು ಸಮಿತಿಯು ತೀರ್ಮಾನಿಸುತ್ತದೆ. ಏಕೆಂದರೆ ಕ್ರಿಯಾ ಒಪ್ಪಂದದ ಅನುಚ್ಛೇದದ ಪಾಲನೆಗಾಗಿ ಸರ್ಕಾರವು ಜಾರಿಗೊಳಿಸಿರುವ ಆದೇಶವನ್ನು ಪಾಲಿಸುವುದು ಖಾಸಗಿ ಪಾಲುದಾರರ ಕರ್ತವ್ಯ ವೈಫಲ್ಯವೂ ಸಹ ಆಗಿರುತ್ತದೆ. ಈ ವೈಫಲ್ಯತೆಯಲ್ಲಿ ಖಾಸಗಿ ಪಾಲುದಾರರು ಸಹ ನಿರ್ಲಕ್ಷ್ಯ ಧೋರಣೆಯನ್ನು ತಳೆದಿರುವುದು ಸ್ಪಷ್ಟವಾಗಿದೆ. ವಾಸ್ತವಿಕವಾಗಿ ಸರ್ಕಾರಿ ಜಮೀನನ್ನು ವಿವಿಧ ಸ್ತರಗಳಲ್ಲಿ ಅಂದರೆ 2004 ರಿಂದ 2009 ರವರೆಗೆ ಹಸ್ತಾಂತರಿಸಲಾಗಿದ್ದು, ಈ ಅವಧಿಗೆ ಅನ್ವಯಿಸುವಂತೆ ವಿಳಂಬಿತ ಅವಧಿಗೆ ಬಡ್ಡಿಯನ್ನು ವಿಧಿಸಿ ಕೂಡಲೇ ಬಾಕಿ ಇರುವ ಮೊತ್ತವನ್ನು ವಸೂಲಾತಿ ಮಾಡಲು ಸರ್ಕಾರವು ಕ್ರಮ ಕೈಗೊಳ್ಳಲು ಈ ಸಮಿತಿಯು ಶಿಫಾರಸ್ಸು ಮಾಡುತ್ತದೆ.”

ಇದನ್ನೇ ದಿನಾಂಕ 14.02.2022ರಂದು ಬಹಳ ಸ್ಪಷ್ಟವಾಗಿ ಐದಾರು ಅಜೆಂಡಾಗಳಲ್ಲಿ ನೀವು ಬಹಳ ಸ್ಪಷ್ಟವಾಗಿ ಇರುವಂತಹ ವಿಷಯಗಳನ್ನು ಕೇಳಿದ್ದೀರಿ. ನಾನು ಇನ್ನೂ ನೂರು ಬಾರಿ ಹೇಳುತ್ತೇನೆ. ಇದು ಬಹಳ ಸ್ವಾಗತಾರ್ಹವಾಗಿದೆ, ಬಹಳ appropriate ಆಗಿದೆ. It is timely and need of the hour. This decision has been taken by the cabinet sub committee. ಅವರಿಗೆ ಅನಂತಾನಂತ ಧನ್ಯವಾದಗಳು.

ಪೆರಿಫೆರಲ್ ರಸ್ತೆ, ಅಂಕ್ ರಸ್ತೆ, interchain ಗಳಿಗೆ ಅನ್ವಯಿಸುವಂತೆ ಮೂಲ alignment ಮತ್ತು ಪರಿಷ್ಕೃತ alignment ಗಳಿಗೆ ಅನುಗುಣವಾಗಿ ಜಾರಿಗೊಳಿಸಲಾದ ಭೂಸ್ವಾಧೀನ ಪ್ರಕ್ರಿಯೆಯ ಸಮಗ್ರ ವಿಶ್ಲೇಷಣೆ ಖಾಸಗಿ ಪಾಲುದಾರರು ಹಲವಾರು ಪ್ರಕರಣಗಳಲ್ಲಿ ಮೂಲ alignment ಮತ್ತು ಪರಿಷ್ಕೃತ alignment ಎರಡೂ ಪಥಗಳಲ್ಲಿ ವ್ಯಾಪಕವಾಗಿ ಜಮೀನನ್ನು ಸ್ವಾಧೀನ ಪ್ರಕ್ರಿಯೆಗೆ ಒಳಪಡಿಸಿ ಅನವಶ್ಯಕ ಹಾಗೂ ಹೆಚ್ಚುವರಿಯಾಗಿ ಸೆಕ್ಷನ್ ಎ ವ್ಯಾಪ್ತಿಯಲ್ಲಿ ಜಮೀನನ್ನು ಹೊಂದಿದೆ ಎನ್ನುವ ಅಭಿಪ್ರಾಯ ಮೇಲ್ನೋಟಕ್ಕೆ ವ್ಯಕ್ತವಾಯಿತು. It is very clear.

ಈ ಹಿನ್ನೆಲೆಯಲ್ಲಿ ಯೋಜನಾ ಅನುಷ್ಠಾನಕ್ಕೆ ಅವಶ್ಯವಿರುವ ಸ್ಥಳ ಹಾಗೂ ವಿಸ್ತೀರ್ಣವನ್ನು ಪರಿಷ್ಕೃತ alignment ಆಧಾರದ ಮೇಲೆ ಸೀಮಿತಗೊಳಿಸುವಂತೆ ಶಿಫಾರಸ್ಸು ಮಾಡಲು ಸಮಿತಿಯು ತೀರ್ಮಾನಿಸಿತು. ಇದಕ್ಕೆ ಪೂರಕವಾಗಿ ಮೂಲ alignment ವ್ಯಾಪ್ತಿಯಲ್ಲಿ ನೀಡಲಾಗಿರುವ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೆಚ್ಚುವರಿ ಜಮೀನನ್ನು ಹಿಂಪಡೆಯುವ ಸಾಧ್ಯತೆಯ ಬಗ್ಗೆ ಸಭೆಯು ವಿಶ್ಲೇಷಿಸಿತು. ಈ ವರದಿಯು 9,526 ಎಕರೆಗೆ ಕೊಟ್ಟಿರುವ ವರದಿ. ಅಂದಾಜು 10,000 ಎಕರೆ. Why the KIADB initiated Sec. 28 proceedings? ಆ Sec. 28 proceedings initiate ಮಾಡಿದ್ದರಿಂದ ಆ ಒಂದು ಕಂಪನಿಯ ಮಾಲೀಕನ ಮಾತು ಕೇಳಿ ಸರ್ಕಾರಿ ಅಧಿಕಾರಿಗಳು ಈ ರೀತಿ ನಡೆದುಕೊಂಡಿರುವುದು ಆ ಘೋರ ಅಪರಾಧ ಇಂದು ಎಲ್ಲರನ್ನೂ ನರಕಕ್ಕೆ ತಳ್ಳಿದೆ.

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ನನಗೆ ಒಂದಷ್ಟು ವಿವರಗಳು ಬೇಕು. ಆ ಸದನ ಸಮಿತಿ ವರದಿಯ ಪ್ರತಿಯನ್ನು ದಯವಿಟ್ಟು ನಮಗೂ ನೀಡಬೇಕು.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ವಿಧಾನ ಸಭೆಯಲ್ಲಿ ಸಾಕಷ್ಟು ಪ್ರತಿಗಳಿವೆ. ದಯಮಾಡಿ ತರಿಸಿಕೊಡಬೇಕು.

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ನಾನು academic interest ನಿಂದ ಕೇಳುತ್ತಿದ್ದೇನೆ. ಅದರ ಅಧ್ಯಕ್ಷರು ಮತ್ತು ಸದಸ್ಯರು ಯಾರೆಂದು ತಿಳಿಯಬಯಸುತ್ತೇನೆ.

Mr.CHAIRMAN :- It is a public document.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಅರುಣ ಶಹಾಪುರ ಅವರು ಸಮಿತಿಯ ಪದಾಧಿಕಾರಿಗಳು ಯಾರು ಎಂದು ಕೇಳಿದರು. ಶ್ರೀ ಟಿ.ಬಿ.ಜಯಚಂದ್ರ, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವರು ಸಮಿತಿಯ ಅಧ್ಯಕ್ಷರಾಗಿದ್ದರು. ಶ್ರೀಯುತರಾದ ಬಸವರಾಜ ರಾಯರಡ್ಡಿ (ಉನ್ನತ ಶಿಕ್ಷಣ ಸಚಿವರು), ಪ್ರಿಯಾಂಕ್ ಖರ್ಗೆ (ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು), ಜಿ.ಆರ್.ಲೋಬೋ, ಡಾ:ರಫೀಕ್ ಅಹಮದ್, ಎಸ್.ಟಿ.ಸೋಮಶೇಖರ್, ಎಸ್.ಆರ್.ವಿಶ್ವನಾಥ್, ಎಂ.ಸತೀಶ್ ರೆಡ್ಡಿ, ಕೆ.ಎಂ.ಶಿವಲಿಂಗೇಗೌಡ, ಪಿ.ಆರ್.ಸುಧಾಕರ ರಾವ್, ಬಿ.ಆರ್.ಪಾಟೀಲ್ - ಒಟ್ಟು 11 ಜನರ ಸಮಿತಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನನ್ನ ಮಾತನ್ನು ನಾಳೆ ಮುಂದುವರೆಬಹುದೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಭೋಜೇಗೌಡರೇ, ಇನ್ನೂ ಐದು ನಿಮಿಷ ಮಾತನಾಡಿ. You talk up to 6.00 P.M.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಇದರಲ್ಲಿ ಬಹಳ ಮುಖ್ಯವಾಗಿ ಏನೇ ಮಾಡಿದರೂ ಅಂತಿಮವಾಗಿ ನಮ್ಮ FWA ನಲ್ಲಿ it is very clear. Advocate General ಅವರು ಕೂಡ ಹೇಳಿದ್ದಾರೆ. ಏನೇ ಮಾಡಿದರೂ development ಅನ್ನು ನಮ್ಮ MoU ಪ್ರಕಾರ ಮಾಡಬೇಕಾಗಿದೆ. ಇಂದಿನವರೆವಿಗೂ it is still beginning. ಈ beginning ನಲ್ಲಿ ನೈಸ್ ರಸ್ತೆಯಲ್ಲಿ ಎಷ್ಟು collection ಆಗುತ್ತದೆಯೆಂದು ನಮ್ಮ ಮಾನ್ಯ ರವಿ ಮುಂತಾದವರು ಹೇಳಬೇಕು. ಪ್ರತಿದಿನ ಕೋಟ್ಯಂತರ ರೂಪಾಯಿ ಆಗುತ್ತದೆ ಎಂದು ತಿಳಿದುಕೊಂಡಿದ್ದೇನೆ. ಈ project ಅನ್ನು ಕೊಟ್ಟು BOOT (build, own, operate and transfer) ಮಾದರಿಯಲ್ಲಿ ಮಾಡಬೇಕೆಂದು ಕೊಟ್ಟಮೇಲೆ, ಇದೆಲ್ಲವನ್ನೂ ಮಾಡಿದ ಮೇಲೆ ಈ collection ಆಗಬೇಕು. ಜೊತೆಗೆ ಏನೇನು infrastructure ಹೇಳಿದೆಯೋ ಪ್ರವಾಸೋದ್ಯಮ, truck terminal ನಿಂದ ಹಿಡಿದು ಕ್ಯಾಂಟೀನ್, ಹೋಟೆಲ್, ಸುಂದರವಾದ ಉದ್ಯಾನವನ ಇಡೀ 111 ಕಿ.ಮೀ. ಜಾಗದಲ್ಲಿ ಮಾಡುವಂತಹ ಒಂದು condition ಮೇಲೆ ಕೊಟ್ಟಿದ್ದು, within the purview of Bengaluru metropolitan city ಜಮೀನನ್ನು ತೆಗೆದುಕೊಂಡು ಟೋಲ್ ಅನ್ನು ಸಂಗ್ರಹಿಸಲಾಗುತ್ತಿದೆ. Income ಮಾಡಿಕೊಳ್ಳಲಾಗುತ್ತಿದೆ. ಸರ್ಕಾರಕ್ಕೆ ಏನು ಸಿಕ್ಕಿತು? ಏನೂ ಸಿಕ್ಕಿರುವುದಿಲ್ಲ. ಜೊತೆಗೆ ಸಾವಿರಾರು ರೈತರಿಗೆ compensation amount ಅನ್ನು ಸಹ ಕೊಟ್ಟಿಲ್ಲ. ಅದರ ಬಗ್ಗೆ ಮಾನ್ಯ ಶ್ರೀಕಂಠೇಗೌಡರು ಮಾತನಾಡುತ್ತಾರೆ. ಇಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ the only man is enjoying all the facilities of the Government and BOOT ಮಾದರಿಯಲ್ಲಿ ಬಂದಿರುವ ಯೋಜನೆಯನ್ನು ಮಾನ್ಯ ಹೆಚ್.ಡಿ.ದೇವೇಗೌಡರು “ಇವರು ಅಮೆರಿಕಾದಿಂದ ಬಂದಿದ್ದಾರೆ. ಒಳ್ಳೆಯ ಕಂಪನಿ” ಎನ್ನುವ ವಿಚಾರದಲ್ಲಿ ಸಂಪೂರ್ಣವಾಗಿ ಉದ್ವೇಗತೆಯನ್ನು ಅಳತೆಗೋಲಾಗಿ ನೋಡಿದ್ದರು. ನಮ್ಮ ಅಧಿಕಾರಿಗಳೂ ಸಹ ಈ ರೀತಿ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದರು. This was the first corridor project of the

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

nation in BOOT model. ಎಂತಹ ವಿಪರ್ಯಾಸ? ಆ ಸಮಯದಲ್ಲಿ ಅಂದರೆ 1995ರಲ್ಲಿ ಅವರು ಪ್ರಧಾನಮಂತ್ರಿಗಳಾಗಿ ಹೋದರು. ಆಗ ದಿವಂಗತ ಜೆ.ಹೆಚ್.ಪಟೇಲರು FWA ಗೆ 1997ರಲ್ಲಿ ಸಹಿ ಹಾಕಿದರು. ಇದು ಮಾನ್ಯ ಹೆಚ್.ಡಿ.ದೇವೇಗೌಡರ guidance ನಲ್ಲಿ ಆಗಿದೆ ಎನ್ನುವುದನ್ನು ನಾನು ಬಹಳ ಹೆಮ್ಮೆಯಿಂದ ಹೇಳುತ್ತೇನೆ.

(...ಮುಂದು)

(545) 22-03-2022 (6.00) ಕೆಜಿ-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ (ಲೋಕೋಪಯೋಗಿ ಸಚಿವರು):- ಮಾನ್ಯ ಸಭಾಪತಿಯವರೇ, FWA (Framework Agreement) ಗೆ ಸಹಿ ಹಾಕಿದ್ದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಜೆ.ಹೆಚ್.ಪಾಟೀಲರವರು, under the guidance of ಅಂದಿನ ಪ್ರಧಾನಮಂತ್ರಿಗಳಾಗಿದ್ದ ಶ್ರೀ ಹೆಚ್.ಡಿ.ದೇವೇಗೌಡರವರು ಎಂದು ಮಾನ್ಯ ಸದಸ್ಯರು ಹೇಳಿದ್ದಾರೆ. Let the member stick on to his words.

(ಗೊಂದಲ)

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, 1995ರಲ್ಲಿ MoU ಆಗಿದೆ. Based on that FWA ಆಗಿದೆ. What is the problem sir?

(ಗೊಂದಲ)

ಶ್ರೀ ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ (ಲೋಕೋಪಯೋಗಿ ಸಚಿವರು):- ಮಾನ್ಯ ಸಭಾಪತಿಯವರೇ, ನಾನು ತೊಂದರೆ ಎಂದು ಹೇಳಲ್ಲ. ನಾಳೆ ಚರ್ಚೆಯಲ್ಲಿ please stick on to your words ಎಂದು ಹೇಳಿದ್ದೇನೆ ಅಷ್ಟೇ.

(ಗೊಂದಲ)

Mr.CHAIRMAN :- Whatever statement made by the member would go to the record. Why do you worry? ಮಾನ್ಯ ಭೋಜಿಗೌಡರವರೇ, ತಾವು ನಾಳೆ continue ಮಾಡಿ. ಈಗ ಸಾಕು ಬಿಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, 1995 ರಲ್ಲಿ MoU ಆದ ನಂತರ FWA ಆಗಬೇಕಾದರೆ, ಮಾನ್ಯ ಜೆ.ಹೆಚ್.ಪಾಟೀಲ್‌ರವರು ಮುಖ್ಯಮಂತ್ರಿಯಾಗಿದ್ದರು, ಆ ಸಂದರ್ಭದಲ್ಲಿ ಮಾನ್ಯ ಹೆಚ್.ಡಿ.ದೇವೇಗೌಡರವರು ಪ್ರಧಾನ ಮಂತ್ರಿಗಳಾಗಿದ್ದರು. ಸುಳ್ಳನ್ನು ಹೇಳಬಾರದು. ಮಾನ್ಯ ಸಚಿವರು ಇದರ ಬಗ್ಗೆ ತಮಾಷೆ ಮಾಡಬಾರದು. ನಾವು ಏನು ಬೇಕಾದರೂ bear ಮಾಡುತ್ತೇವೆ. ನಾವು ಹೇಳಿದ ಮೇಲೆ ಅದನ್ನು digest ಮಾಡಿಕೊಳ್ಳುತ್ತೇವೆ, sure.

ಸಭಾಪತಿಯವರು:- ಮಾನ್ಯ ಭೋಜೇಗೌಡರವರೇ, ನಾಳೆ continue ಮಾಡಿ. ಈಗ ಸಾಕು ಬಿಡಿ.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ ಇನ್ನು 5 ನಿಮಿಷಗಳಲ್ಲಿ conclude ಮಾಡುತ್ತೇನೆ.

(ಗೊಂದಲ)

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಅದನ್ನು ನಾನು conclude ಮಾಡುತ್ತೇನೆ,

(ಗೊಂದಲ)

ಶ್ರೀ ಹೆಚ್.ರಮೇಶ್‌ಗೌಡ:- ಮಾನ್ಯ ಸಭಾಪತಿಯವರೇ, ಈ ವಿಷಯಕ್ಕೆ ಇವತ್ತೇ ಟೈಮ್‌ನ್ನು ನೀಡಲಾಗಿದೆ. ಹಾಗಾಗಿ, ಇದನ್ನು ಇವತ್ತೇ ಮುಗಿಸಬೇಕು

(ಗೊಂದಲ)

ಸಭಾಪತಿಯವರು:- ಮಾನ್ಯ ರಮೇಶ್‌ಗೌಡರವರೇ, ನಿಮ್ಮನ್ನು ಮೈಸೂರಿಗೆ ಕಳುಹಿಸುತ್ತೇನೆ ಇರಿ.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾವು 1997 ರಲ್ಲಿ 20,193 ಎಕರೆಗೆ ಯೋಜನೆಯನ್ನು ಸಿದ್ಧಪಡಿಸಿ ಅದನ್ನು ಪೂರ್ಣ ಮಾಡಿಕೊಡುವ ವಿಚಾರದಲ್ಲಿ ಮಾನ್ಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೆಚ್.ಡಿ.ದೇವೇಗೌಡರವರು ಇವತ್ತು ಸಹ ಬದ್ಧರಾಗಿದ್ದಾರೆ. ಮಾನ್ಯ ಹೆಚ್.ಡಿ.ದೇವೇಗೌಡರವರ ಕಡೆಯಿಂದ ಯಾವುದಾದರೂ ನ್ಯಾಯಾಲಯದಲ್ಲ ಯಾವುದಾದರೂ ಕೇಸ್‌ಗಳನ್ನು ಹಾಕಿದ್ದರೆ, forthwith ನಾವು ಆ MoU ಪ್ರಕಾರ, FWA ಪ್ರಕಾರ ನಡೆಯುವುದಾದರೆ ನಮ್ಮಿಂದ, ಅವರಿಂದ ಏನಾದರೂ ಆಗಿದ್ದರೆ, ನಾಳೆ ಬೆಳಿಗ್ಗೆ ಎಲ್ಲಾ ಕೇಸ್‌ಗಳನ್ನು, in the interest of society and in the interest of our State withdraw ಮಾಡುತ್ತೇವೆ. ರೈತರಿಗೆ ಎಲ್ಲಾ ಪರಿಹಾರ ಕೊಡಬೇಕು. ರೈತರಿಗೆ ಕೊಡುವಂತಹ ಕೆಲಸ ನಾಳೆಯೇ ಆಗಬೇಕು. ಇದರ ಜೊತೆಯಲ್ಲ ಈ NICE company ಯ ವಿರುದ್ಧ 1997 ಆದ ಮೇಲೆ ಯಾವಾಗ KIADB 29 ಸಾವಿರ ಎಕರೆಗಳನ್ನು ಅವರಿಗೆ ಮಾಡಿಕೊಟ್ಟದ್ದೆಯೋ, ಅವತ್ತಿನಿಂದ 1998ನಿಂದ ಪ್ರಾರಂಭವಾದಂತಹ legal battle ಇವತ್ತಿಗೆ ಈ ಮಟ್ಟಕ್ಕೆ ಬಂದು ನಿಂತಿದ್ದೆ, ಹಾಗಾಗಿ, 20,193 ಎಕರೆ MoU ಪ್ರಕಾರ ಆಗಿದ್ದರೆ, legal battle ಮಾಡುತ್ತಿರಲಿಲ್ಲ. ಆ MoU, FWA ಪ್ರಕಾರ, ಆಗಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಈಗ legal battle ಮಾಡಿ, ಈ ನಗ್ನಸತ್ಯ ನಮ್ಮ ರಾಷ್ಟ್ರಕ್ಕೆ ಮಾನ್ಯ ಹೆಚ್.ಡಿ.ದೇವೇಗೌಡರವರು ಇದಕ್ಕೆ ಯಾವ ರೀತಿ ಹೋರಾಟ ಮಾಡಿದರು, ಯಾವ ರೀತಿ ಈ ನಾಡಿನ ಆಸ್ತಿಯನ್ನು ರಕ್ಷಣೆ ಮಾಡಿದರು, ಯಾವ ರೀತಿ ರೈತರಿಗೆ ಅನ್ಯಾಯವಾಗುತ್ತಿದ್ದದನ್ನು ತಡೆದರು, ಈ NICE company, fraud company, litigation ಇರುವಂತಹ ಈ ಮನುಷ್ಯ ಯಾರು ಎನ್ನುವುದನ್ನು ನಮ್ಮ ನಾಡಿಗೆ ತೋರಿಸಿಕೊಟ್ಟಿದ್ದಾರೆ. ಈ ಸತ್ಯ ನಾಡಿಗೆ ತಿಳಿಯಬೇಕೆಂಬುದೇ ನಮ್ಮ ಮೂಲ ಉದ್ದೇಶವಾಗಿದೆ. ಹಾಗಾಗಿ, 2016ರಲ್ಲಿ ಸದನ ಸಮಿತಿ ಕೊಟ್ಟಿರುವಂತಹ ವರದಿಯನ್ನು ಅನುಷ್ಠಾನಗೊಳಿಸಬೇಕು. ಜೊತೆಗೆ ದಿನಾಂಕ 14-02-22 ರಂದು ಕೊಟ್ಟಿರುವಂತಹ 6 agenda ಗಳಿಗೆ, ನಾಲ್ಕು ದಿವಸ, ಒಂದು ವಾರ, 10 ದಿವಸಗಳು ಎಂದು ಅಧಿಕಾರಿಗಳು ಕಾಲವಕಾಶ ಕೊಟ್ಟಿದ್ದಾರೆ. ಈಗ ಕಾಲವಕಾಶ ಮುಗಿದಿದೆ. ಸಚಿವ ಸಂಪುಟದ ಉಪ ಸಮಿತಿಯ record ಇದು. ಈ ನಡವಳಿಕೆಯ ಪ್ರಕಾರ, ಆ ಅಧಿಕಾರಿಗಳು 10 ದಿವಸಗಳಲ್ಲ ಕೂಡಲೇ ನಮಗೆ ಎಲ್ಲಾ report ಗಳನ್ನು ತಂದು ಏನು ನಗ್ನಸತ್ಯ ಇದೆ, as on today ಏನಿದೆ, ಆ ಸತ್ಯವನ್ನು ಸದನ ಸಮಿತಿ ಹೇಳಿರುವಂತಹ ವಿಚಾರವನ್ನು ಮನಗಂಡು ತಮಗೆ ತಲುಪಿಸಬೇಕು. ತಾವು ಈ ನಾಡಿಗೆ ಸತ್ಯವನ್ನು ಗೊತ್ತುಮಾಡಬೇಕು, ಆಗಿರುವಂತಹ ಅನ್ಯಾಯವನ್ನು ಸರಿಪಡಿಸಿಕೊಡಬೇಕೆಂದು ಈ ಸಂದರ್ಭದಲ್ಲಿ ತಮ್ಮ ಮೂಲಕ ವಂದನೆಗಳನ್ನು ಸಲ್ಲಿಸುತ್ತೇನೆ. ಇಲ್ಲಿಯವರೆಗೆ ತಾವೆಲ್ಲರೂ ನನ್ನ ಮಾತುಗಳನ್ನು ಸಮಾಧಾನದಿಂದ ಕೇಳಿದ್ದಕ್ಕೆ ಎಲ್ಲರಿಗೂ ವಂದಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಈಗ ಸದನವನ್ನು ನಾಳೆ ಬೆಳಿಗ್ಗೆ 10 ಗಂಟೆ 30 ನಿಮಿಷಗಳವರೆಗೆ ಮುಂದೂಡುತ್ತಿದ್ದೇನೆ.

(ಸದನವು ಸಂಜೆ 6 ಗಂಟೆ 4 ನಿಮಿಷಗಳಿಗೆ ಮುಕ್ತಾಯಗೊಂಡು ಪುನಃ ಬುಧವಾರ,
ದಿನಾಂಕ 23ನೇ ಮಾರ್ಚ್ ಮಾಹೆ 2022 ರಂದು ಬೆಳಿಗ್ಗೆ 10 ಗಂಟೆ 30 ನಿಮಿಷಗಳಿಗೆ
ಸೇರಲು ನಿಜ್ಞಯಿಸಿತು)

<><><>